

BROWEN BOOK ONLY

TIGHT BINDING BOOK

UNIVERSAL
LIBRARY

OU_200488

UNIVERSAL
LIBRARY

K 83.1

S 62 S

ଶ୍ରୀମତୀ ପାତ୍ନୀ
ଶ୍ରୀମତୀ ସକ୍ତିମାତ୍ର ୧୯୫୪

୨୫. ୧୦. ୫୭ D 88

OUP—552—7-7-66—10,000

OSMANIA UNIVERSITY LIBRARY

Call No. **K83.1**

Accession No. **K4896**

Author **S628**

Title **శ్రీనివాస రంగించు**

This book should be returned on or before the date
last marked below.

ସ୍ରୀ ନୀତି କଥାଗଭୁ

* *

ଲେଖକରୁ : “ଶୀତାସୁତ”



ରମ୍ଭା

1965

ಭಟ್ಟ ವಿಕ್ರಮಾದಿತ್ಯನ ಕಥೆಗಳು

ಚೆಲೆ : ೨

ಭಟ್ಟ ವಿಕ್ರಮಾದಿತ್ಯನ ಕಥೆಗಳು ಭಾರತದ “ಅರೇಬಿಯನ್ ಎಂದು ಹೇಳರು ಗಳಿಸಿದೆ. ಇದರಲ್ಲಿ ಶ್ರೀಂಗಾರ, ವೀರ, ಕರುಣ ಇತಾ ರಜಭರಂತ ಕಥೆಗಳು ಇವೆ. ರಾಜ್ಯಸರ, ಬೇತಾಳಗಳ, ರಾಜೀಯರ, ಮಾರ್ತಿ ತಂತ್ರ, ಕಾರ್ಯಕ್ರಾಂತಿಗಳ ಪ್ರಗೊಂಡಿವೆ. ಇವು ಮನರಂಧ್ರ ಮತ್ತು ಪಾರಿವಾಗಿವೆ.

K 4896 •

ಬೀರಬಲ್ಲನ ಕಥೆಗಳು

ಚೆಲೆ : ೩

ಅಕ್ಷರ ಮಹಾರಾಜನು ವಿದ್ಯಾಪ್ರಕ್ಷಾಪಾತ್ರ. ತನ್ನ ಅಸ್ತಾನದ ಒಂಬತ್ತು ವಿದ್ಯಾಂಸರನ್ನು ನೇಮಿಸಿಕೊಂಡಿದ್ದನು. ಅವರಂತೆ ಅಸ್ತಾನ ರತ್ನಗಳಿಂದೂ ಹೇಳಿದೆ. ಅವರಲ್ಲಿ ಬೀರಬಲ್ಲನೊಬ್ಬನು. ವ್ಯುತ್ಪತ್ತಿ ರಾಜನ ಆಗು ಹೋಗುಗಳಿಂದ ಅಕ್ಷರನಲ್ಲಿ ಸಂದೇಹ. ದುಃಖ ಧಾರ್ಮಿಕಾರ್ಥಗಳು ಉಂಟಾದಾಗ ಪ್ರಸಂಗಾವಧಾನಿಯಾದ ಬೀರಬಲ್ಲನು ವಿನೋ ಮಹಾರಾಜನನ್ನು ಸಂತೋಷ ಪಡಿಸುತ್ತಿದ್ದನು.

ಬೀರಬಲ್ಲನ ಮಾತುಕತೆಗಳು ನಗೆಬುಗ್ಗೆಗಳು. ಅವನ ಕಥೆಗಳು

ಭಕ್ತಿ ವಿಜಯ

ಚೆಲೆ : ೨--೦--೦

ಭಾರತದಲ್ಲಿ ಅನೇಕ ಭಗವದ್ರಸ್ತಾರ ಜನಿಸಿ, ತಮ್ಮ ಜೀವನ ಅದರಾ, ತತ್ತ್ವ ಲೀಳಿಗಳಿಂದ. ಜನರಿಗೆ ಭಗವಂತನಲ್ಲಿ ನಂಬಿಗೆ ಶ್ರದ್ಧೆ, ಭಕ್ತಿ, ಚಂತನೆಗ ಪ್ರಾಗುವಂತೆ ಮಾಡಿದರು. ಜ್ಞಾನ ದೇವ, ಕದಿರ, ವಿಷಾಂಬಾಯಿ, ತುಕಾ ಎವು, ತುಳಸೀದಾಸ ಹೊದಲಾದವರು ಅಂತಹ ಭಕ್ತ ಶ್ರೀಸ್ವರ. ಅವರ ಶ್ರಣಿ ಚರಿತ್ರೆಯ ಪರಣದಿಂದ ಅಜ್ಞಾನಿಗೆ ಜ್ಞಾನವು, ಪಾಪಭೀತಿಯೂ ಉಂಟಾಗಿ ಅವರು ಸಜ್ಜನನಾಗಿ ಇಚ್ಛಾರ ಸುಖ-ಸೌಭಾಗ್ಯಗಳನ್ನು ಹೊಂದುವನು. ಅಂತಹ ಶಕ್ತಿ ರಸ ಪ್ರಧಾನನಾದ ಈ ಗ್ರಂಥವನ್ನು ಅವಶ್ಯ ಒದಲೇಬೇಕು.

ಅರೇಬಿಯನ್ ನೈಟ್ರೋ

ಚೆಲೆ : ೨--೦--೦

“ಅರೇಬಿಯನ್ ನೈಟ್ರೋ” ಎಂಬ ಕಥಾಸಂಗ್ರಹ ಲೋಕವಿಖ್ಯಾತವಾಗಿದೆ. ರಾಜರ, ರಾಣಿಯರ, ಜನರ ಶಫಿ, ಚರಂತೆ ಇದರಲ್ಲಿ ವಣಿತವಾಗಿದೆ. ಇದು ಶೃಂಗಾರಮಯ ಶಾಸ್ತ್ರ. ಹೆಚ್ಚಿಗೆ ಸ್ತ್ರೀಯರ ಪ್ರೇಮ, ವಿಲಾಸ, ವೈಭವ, ಕ್ಷೇತ್ರ, ಸಾಹಸ, ತ್ವಾಗ ಇತ್ಯಾಗಳನ್ನು ರಸವತ್ತಾಗಿ ಬಣ್ಣಿಸಿರುವರು.

ರಾಣಿ ನೀತಿಭ್ರಾಷ್ಟಾದುದನ್ನು ಕಂಡ ಶಾರಿಯರ್ ಮಹಾರಾಜನು ಅವಳನ್ನು ಕೊಲ್ಲಿಸಿದನು, ಅದರೆ ಸ್ತ್ರೀಮೋಹನವಿಲ್ಲದೇ ಉಂಟಿ? ದಿನಕೊಳ್ಳಬ್ಬಿ ಶಂತ ಮದುವ ಯಾಗಿ ರಾತ್ರಿ ಅವಳಿಂದಿಗೆ ಭೀಳಿಗ್ರಹಣುವಬಟ್ಟು ಮರುದಿನ ಮುಂಜಾನೆ ಕೊಲ್ಲಿ ಸಲು ಅರಂಭಿಸಿದ. ಇದರಿಂದ ರಾಜ್ಯದಲ್ಲಿ ಹಾ ಹಾಕಾರವೆದ್ದಿಲ್ಲ. ಈ ವಿಷತ್ತನ್ನು ಪರಿಹಾಸಲು ನುಂತ್ರಿಸುತ್ತೆ ಪರಿಹಾಸದಿಯು ಶಾರಿಯರನ್ನು ಮದುವೆಯಾಗಿ, ಪ್ರತಿರಾತ್ರಿಯೂ ಹಂಗಾರ ಮತ್ತು ವಿನೋದ ಕತೆಗಳಿಂದ ರಾಜನನ್ನು ಸಂತೋಷಗೊಳಿಸಿ, ಅವನಿಗೆ ವಿವೇಕವುಂಟಾಗುವಂತೆ ಮಾಡಿದಳು. ರಾಣಿ ಹೇಳುತ್ತಾಳಿ...

ನಿಗುವ ಸ್ಥಳ :

ಸಿಟಿ ಬುಕ್ ಸ್ಟೋರ್, ಹುಬ್ಬಿಲ್ಲಿ

ನ ಮ್ಯಾ ಪು ಸ್ತು ಕೆ ಗ ಳು

ನಾಟಕಗಳು	ಸ್ವರ್ಪಣದೊರ್ಕೆ	ಗ ಲ ೦
ಸಂಪೂರ್ಣ ರಾಮಾಯಣ	೦ ಲ ೦	ರಾಷ್ಟ್ರಭಕ್ತಿ
ಹರಿಶ್ಚಂದ್ರ	೦ ಲ ೦	ಶಾಪ ವಿವೋಜನ
ಉಷಾ ಸ್ವಯಂವರ	೦ ಲ ೦	ಕಡ್ಡಿಮಟ್ಟಿ ಸ್ವೇಶನಮಾಸ್ತರಗಳೀ
ಬ್ಲೂಲೀಕೆ ಮಾರ್ಕೆಟ್	೦ ಲ ೦	ಭೋಮಾಸುರ
ಕೆತ್ತೂರ ಕೇಸರಿ	೦ ಲ ೦	ಚಂದ್ರಹಾಸ
ಜೈ-ಹಿಂದ	೦ ಲ ೦	ವಧು-ವರ
ಭೂ ಕೈ ಲಾಸ	೦ ಲ ೦	ಕುಂಕುಮ
ದಶಾವತಾರ	೦ ಲ ೦	ಸರರಾಷ್ಟ್ರಿಕೆನ್ನೀನಹಂಬಲ
ಶಾಂತಕುಮಾರಿ	೦ ಲ ೦	ಎ ೦ ೦
ಸ್ತ್ರೀ ರತ್ನ	೦ ಲ ೦	ಕೆಥಾ ಸಂಗ್ರಹಗಳು
ಧರ್ಮಿಮಾತಾ	೦ ಲ ೦	ಗೇಣು ಹೊಟ್ಟಿಗಾಗಿ
ಸಮೃಷ್ಟಿ ಉತ್ತರಕುಮಾರ	೦ ಲ ೦	ಸಂಧಿಕಾಲ
ಸತ್ಯವಾನ ಸಾವಿತ್ರಿ	೦ ಲ ೦	ಹಾಡುವ ಹುಡಿಗೆ
ಚಲೇಜಾವ	೦ ಲ ೦	ಕಾಮ ಶಾಸ್ತ್ರಗಳು
ಸತಿ ಆನಸೂಯಾ	೦ ೦ ೦	ಕಾಮಕಲಾನಿಧಿ
ಕೆತ್ತೂರ ಪದ್ಮಿನಿ	೦ ಲ ೦	ರತ್ನಶಾಸ್ತ್ರ
ರಾಧಾರಂಬಣ	೦ ಲ ೦	ಹತ್ತೀರಾರಿ ಕಾದಂಬರಿಗಳು
ರೂಂಂಸಿ ಲಕ್ಷ್ಮೀಬಾಯಿ	೦ ಲ ೦	ಫರಾರಿ
ಜೀವನ ಸಂಗೀತ	೦ ಲ ೦	ಕಮ್ಮವಹತ್ತಿ
ಚೆಳವಡಿ ಪುಲ್ಲಮ್ಮು	೦ ಲ ೦	ಕುಲಕರ್ಣಿಯ ಕೊಲೆ
ನವಯುಗ	೦ ಲ ೦	ಅವಸಾನಕಾಲ
ನಾಗಯಜ್ಞ	೦ ಲ ೦	ಇತರ
ಕುರುಕ್ಸೇತ್ರ	೦ ಲ ೦	ಕಾಮಧೀನು
ಸಿಂಧುರ ಲಕ್ಷ್ಮಣ	೦ ಲ ೦	ಕಲ್ಪವೃಕ್ಷ
ಕಣಾರಜುಂನ	೦ ಲ ೦	ಕನ್ನಡ-ಹಿಂದೀ
ಭಾಗ್ಯಹೀನ ಮಂಡೋಧರಿ	೦ ೯ ೦	ಸ್ವಯಂಭೋಧೆ
ಜಲನ ಪ್ರಪಂಚ	೦ ಲ ೦	ಶ್ರೀ ದೇವಿ ಮಹಾತ್ಮೆ
ಸಿಗುವ ಸ್ತುಳ : ಸಿಟಿ ಬುಕ್ ಸ್ಟೋರ್, ದುಬ್ಬಳ್ಳಿ		

ಸ್ತ್ರೀ ನೀತಿ ಕಥೆಗಳು

ಪುರಾತನ ಕಾಲದಲ್ಲಿ ಗೋವಾಲಸೆಟ್ಟಿ ಎಂಬೊಬ್ಜು ವ್ಯಾಪಾರಿಯು ಕಾಶ್ಮೀರ ನಗರದಲ್ಲಿ ವಾಸಿಸುತ್ತಿದ್ದನು. ತೀರುಂತನಾದ ಈ ವರ್ತಕನಿಗೆ ಮೋಹಿನಿಯೊಬ್ಜು ಲೇ ಮಗಳು. ರೂಪ ಸುಂದರಿಯಾದ ಈ ಮೋಹಿನಿಯು ಓದುಬರಕದಲ್ಲಿ ಅತಿ ನಿಪುಣಳು. ಅವಳು ವಯಸ್ಸಿಗೆ ಬಂದ ಕೂಡಲೇ ತಂದೆಯು ಮುದುವೆ ಮಾಡಿಕೊಟ್ಟಿನು. ಮೋಹಿನಿಯ ಪತಿಯು ಅನುರೂಪ ನೇನೋ ನಿಜ. ಆದರೆ ವಿದ್ಯಾಬುದ್ಧಿ ಯುಳ್ಳವನಲ್ಲ. ಸ್ವಲ್ಪ ಮೂಢನೆಂದರೂ ಸರಿಯೇ. ಇದರಿಂದ ಅವಳಿಗೆ ಸುಖ ದೊರೆಯಲಿಲ್ಲ. ಅವಳು ಚಿಂತೆಯಿಂದ ಕೊರಗಲಾರಂಭಿಸಿದಳು. ದಿನದಿಂದ ದಿನಕ್ಕೆ ಕೃಷ್ಣಾಗುತ್ತ ಬಂದಳು. ಕೊನೆಗೆ ಅದೊಂದು ರೋಗವಾಗಿಯೇ ಪರಿಣಮಿಸಿತು. ಇದನ್ನು ಕಂಡ ಮೋಹಿನಿಯ ಗಂಡನು ಆನೇಕ ವೈದ್ಯರನ್ನು ಕರೆಸಿ ಛೋಷಧೀರಷಚಾರ ನಡೆಸಿದನು. ಮಂತ್ರ, ತಂತ್ರಗಳನ್ನು ವಾಡಿಸಿದನು. ಆದರೆ ಇವುಗಳಿಂದ ಅವಳ ರೋಗವು ಗುಣವಾಗಲಿಲ್ಲ. ಅವಳು ಮೊದಲಿನಂತೆಯೇ ಕೊರಗುತ್ತಿದ್ದಳು. ಕೊನೆಗೆ ಅವಳ ತಂದೆಯಾದ ಗೋವಾಲಸೆಟ್ಟಿಯು ರಾಜವೈದ್ಯನನ್ನು ಕಂಡು ತನ್ನ ಮಗಳನ್ನು ಹೇಗಾದರೂ ಮಾಡಿ ಬದುಕಿಸಬೇಕೆಂದು ಆರಿಕೆ ಮಾಡಿಕೊಂಡನು. ರಾಜವೈದ್ಯನು ಒಪ್ಪಿ ಮೋಹಿನಿಯನ್ನು ಪರೀಕ್ಷಿಸಿದನು. ಅತ್ಯಾಪ್ತಿಕಾಮದಿಂದಲೇ ಅವಳು ಮನೋರೋಗಕ್ಕೆ ತುತ್ತಾಗಿರುವಳೆಂದು ಅವನಿಗೆ ತಿಳಿಯಿತು. ಅದನ್ನು ಪರಿಹರಿಸಲು ಅವನು ಆನೇಕ ದಿವ್ಯ ಛೋಷಧೀರಗಳನ್ನು ಕೊಟ್ಟಿನು. ಕಾಲಕ್ರಮೇಣ ಮೋಹಿನಿಯ ಪರಿಸ್ಥಿತಿಯು ಸುಧಾರಿಸುತ್ತ ಬಂದಿತು. ಅವಳು ಸಂಪೂರ್ಣ ಗುಣ ಹೊಂದಿದ ಮೇಲೆ ಗೋವಾಲಸೆಟ್ಟಿಯು ತನ್ನ ಮಗಳ ರೋಗ ನಿವಾರಣೆ ಮಾಡಿದುದಕ್ಕಾಗಿ ವರ್ತಕನು ಅವಿತಲಾದುಗೊರೆಗಳನ್ನು ಕೊಟ್ಟಿನು. ರಾಜವೈದ್ಯನು ಮೋಹಿನಿಯನ್ನು ಏಕಾಂತಸ್ಥಳಕ್ಕೆ ಕರೆದು, “ನಿನಗೆ ತಗುಲಿದ್ದ ರೋಗವೇನೇಂದು ನೀನು ಬಲ್ಲಿಯಾ?”

ಎಂದು ಕೇಳಿದನು. ಅಗ ಅವಳು ಮುಖ ತಗ್ಗಿಸಿ, “ಅದು ರಹಸ್ಯ ಸಂಗ್ರಹ. ಈಗ ಹೇಳಲಾರೆ. ಸಂದರ್ಭ ದೊರಕೆದಾಗ ನಾನೇ ವಿವರಿಸುತ್ತೇನೆ” ಎಂದು ಹೇಳಿದಳು. ಆ ಮೇಲೆ ಕೆಲವು ದಿವಸಗಳು ಉರುಳಿದ ಬಳಿಕ ಮೋಹಿನಿಯು ಒಂದು ರಾತ್ರಿ ತನ್ನ ದಾಸಿಯನ್ನು ತನ್ನ ಮಂಚದ ಮೇಲೆ ಮಲಗಿಸಿದಳು. ತಾನು ಪುರುಷ ವೇಷ ಧರಿಸಿ ಯಾರಿಗೂ ತಿಳಿಯದಂತೆ ಮನೆಯಿಂದ ಹೊರ ಬಿಡ್ಡ ರಾಜವೈದ್ಯನ ಮನಗೆ ಪ್ರವೇಶಿಸಿದಳು. ಯಾರೋ ಸರದಾರನಿರ ಬೀಕೆಂದು ಭಾವಿಸಿ ಕಾವಲುಗಾರರೂ ಬಾಗಿಲು ತೆರೆದರು. ಮೋಹನದಾಸ ವೈದ್ಯನೂ ಅದೇ ಭಾವನೆಯಿಂದ ಸ್ವಾಗತಿಸಿ ಬಳಗೆ ಕರೆದುಕೊಂಡು ಹೊಡಿದನು. ಅದರೆ ಮೋಹಿನಿಯು ತನ್ನ ನಿಜ ಪರಿಚಯವನ್ನು ತಿಳಿಸಿ, “ವೈದ್ಯನೇ ಹಿಂದೆ ನಾನು ಬಂದಾಗ ನನ್ನನ್ನು ರೋಗದ ಕಾರಣವನ್ನು ಕೇಳಿದ್ದೆಯಲ್ಲ ! ಅದಕ್ಕೆ ಉತ್ತರ ಕೊಡಲು ಈಗ ಬಂದಿದ್ದೇನೆ.” ಎಂದು ಹೇಳಿ ತನ್ನ ಮನೋಭಿಲಾಪಿಯನ್ನು ತಿಳಿಸಿದಳು. ದುಃಖನಿರ್ವಾಸಿ ಸುಖ ಸಂತೋಷವನ್ನು ಒಟ್ಟುಮಾಡಬೀಕೆಂದೂ ಪ್ರಾರ್ಥಿಸಿದಳು.

ಮೋಹಿನಿಯ ಈ ಕಾಮೋನಾಡು ಹಾಗೂ ಕಾಮಚೀಪ್ಪೆ ಕಂಡು ಕೇಳಿದ ಮೋಹನದಾಸನು ಬೆಪ್ಪು ಬೆರಗಾಗಿ ಹೇಳಿದನು. “ಮೋಹಿನೀ ನೀನು ಸತ್ಯಲದ್ವಿ ಜನಿಸಿದವಳು. ವಿದ್ಯಾವಿನಯ ಸಂಪನ್ಮೂಲ. ಮದುವೆಯಾದವಳು. ಹಿಗಿಡ್ಡಿ ಇಂತಹ ದುರ್ದಿಷ್ಟಕ್ಕೆ ಬಳಗಾಗಿರುವುದು ಸರಿಯಲ್ಲ. ಈ ವಿವಯಲಂಪಟೆತನದಿಂದ ಹೇಳುವಿಲ್ಲ. ಕಾಮಾಧಿನವಾದರೆ ಅನೇಕ ದುಃಖಗಳನ್ನು ಅನುಭವಿಸಬೇಕಾಗುತ್ತದೆ. ಈ ಪರಸ್ಪರ ಮೋಹನಿಂದ ಬಡವನು ಪ್ರಾಣವನ್ನೇ ಕಳೆದುಕೊಳ್ಳುತ್ತಾನೆ. ತೀಮಂತರೂ ರಾಜರೂ ತಮ್ಮ ಸಂಪತ್ತನ್ನು ಕಳೆದುಕೊಳ್ಳುವರು. ಕೀರ್ತಿಯೂ ಅವರ ಕ್ಷೇತ್ರದಲ್ಲಿ ಬಿಡುತ್ತದೆ. ಕೆಲವರು ರೋಗದಿಂದ ಬಳಲಿ ತೊಳಲುವರು. ಖಿದ್ದದ ಗಾಯಕೀಯಲೂ ಈ ವಿವಯ ಸುಖದ ಗಾಯ ಕೆಟ್ಟಿದು. ಏಕೆಂದರೆ ಖಿದ್ದದ ಗಾಯವು ಗುಣವಾಗುವುದುಂಟು. ವಿವಯಸುಖದ ಆಶೆಯು ಮಾತ್ರ ಪ್ರಾಣವಿರುವವರಿಗೂ ಇದ್ದೇ ಇರುತ್ತದೆ. ಇಹಪರದಲ್ಲಿ ಇದರಿಂದ ಹಾನಿ ನಿಶ್ಚಯ. ಅದುದರಿಂದ ಇಂಥಿನು ಈ ದುರ್ವಾಸಸನವನ್ನು ಬಿಡು. ನಾನೂ ಹಿಂದೊಮ್ಮೆ ಇದೇ ರೀತಿ ಯುಥರ ಪ್ರಸಂಗಕ್ಕೆ ಬಳಗಾಗಿದ್ದೆ” ಎಂದು ಹೇಳಿದನು,

ಆಗ ಮೋಹಿನಿಯು “ವೈದ್ಯಶ್ರೀಷ್ಟನೇ! ಆ ಪ್ರಸಂಗವೇನೀಂದು ನನಗೆ ಶಿಕ್ಷಣ ಉಪಕಾರ ವಾದಿರಿ” ಎಂದು ಹೇಳಿದಳು. ಮೇರೆಹನದಾಸನು ಜಪ್ತಿ ಇಂತೆಂದನು. “ನಾನು ತರುಣಿದ್ದಾಗಿ ಧರ್ಮಪುರವೆಂಬ ನಗರದಲ್ಲಿ ಸ್ವಲ್ಪ ಕಾಲದ ವರಿಗೆ ವಾಸಿಸುತ್ತಿದ್ದೆ. ಆಗ ಅಲ್ಲಿ ನೀರೆಡ ಒಂದು ರಥೋತ್ಸವಕ್ಕೆ ನನ್ನ ಮಿಶ್ರನೊಡನೆ ಹೋದಿ. ರಸ್ತೆಯ ಪಕ್ಷದಲ್ಲಿ ಕುಳಿತು ನಾನು ಉತ್ಸವವನ್ನು ನೋಡುತ್ತಿದ್ದೆ. ಆದರೆ, ಅಷ್ಟರಲ್ಲಿ ನನ್ನ ಇದಿರನ ಉಪರಿಗೆಯು ಮೇಲೊಬ್ಬಳು ನನ್ನ ದೃಷ್ಟಿಗೆ ಬಿಡ್ಡಳು. ಅವಳು ಅತ್ಯಂತ ಲಾವಣ್ಯವತ್ತಿಯು ದ್ವಂತೆ ನನಗೆ ಕಾಣಿಸಿದಳು. ಸ್ವಲ್ಪ ಹೋತ್ತಿನ ಮೇಲೆ ಅವಳೂ ನನ್ನ ನ್ನು ನೋಡಿದಳು. ಇಬ್ಬರ ಪ್ರೇಮ ದೃಷ್ಟಿಯೂ ಕೂಡಿತು. ಆಗ ಅವಳು ನೇತ್ರ ಸಂಕೇತ ಮಾಡತ್ತೊಡಗಿದಳು. ನನ್ನ ಮಿಶ್ರನು ಬಂದ ಮೇಲೆ ನಾನು ಆ ನಾರೀಮಣಿಯನ್ನೂ ಅವನಿಗೆ ತೋರಿಸಿ ಅವಳಲ್ಲಿ ಅನುರಕ್ತನಾಗಿರುವೆನೀಂದು ನುಡಿದೆನು. ಅವಳು ಸತ್ಯಲ ಸಂಪನ್ಮೂಲಾಗಿ ತೋರುತ್ತಿರುವದರಿಂದ ಅಂತಹ ವಿಷಯದ ಕಡೆ ಮನಸ್ಸನ್ನು ಓಡಲು ಬಿಡಬಾರದೆಂದು ಅವನು ಹೇಳಿದರೂ ನನಗೆ ಸಮಾಧಾನವಾಗಲಿಲ್ಲ. ನಾವಿಬ್ಬರೂ ಆ ಕಟ್ಟಿದದ ಕೆಳಗೆ ಹೋಗಿ ನಿಂತುಕೊಂಡೆವು. ಸ್ವಲ್ಪ ಸಮಯ ಕಳಿದ ಮೇಲೆ ಆ ಲಳನೆಯು ತನ್ನ ಗೆಳತಿಯರೊಂದಿಗೆ ಉಪರಿಗೆಯಂದಿಳಿದು ರಸ್ತೆಗೆ ಬಂದಳು. ನನ್ನ ನ್ನು ಕಂಡು ನೇತ್ರ ಸಂಕೇತ ಮಾಡುತ್ತ ತನ್ನ ಹಿಂದೆ ಬರಬೇಕೆಂದು ಕೈಸನ್ನು ಮಾಡಿದಳು. ಅದರಂತೆ ನಾನು ನನ್ನ ಮಿಶ್ರನೊಂದಿಗೆ ಆನುಸರಿಸಿದೆ. ಆದರೆ ಅನೇಕ ಕಟ್ಟಿದಗಳು ಇದ್ದುದರಿಂದ ಅವರು ಎಲ್ಲಿ ನುಸುಳಿದರೆಂದು ನಮಗೆ ರಿಗೂ ಗೊತ್ತಾಗಲಿಲ್ಲ. ನಾವು ಆತ್ಮತ್ತ ಆಲೀಡಾಡತ್ತೊಡಗಿದವು. ಕತ್ತಲೆಯೂ ಅಯಿತು. ಅಷ್ಟರಲ್ಲಿ ಅಲ್ಲೇ ಇದ್ದ ಗವಳಿಗರವಳು, “ನೀವು ಯಾರು? ನಿಮಗೆ ಯಾರು ಬೇಕು?” ಎಂದು ಪ್ರಶ್ನಿಸಿದಳು. ಆಗ ನಾನು ಇದ್ದ ಸಂಗತಿಯನ್ನು ಹೇಳಿ, “ಅಮಾತ್ತ, ಆ ಚಪಲಾಕ್ಷಿಯು ನನ್ನ ಮನಸ್ಸನ್ನು ಸಂಪೂರ್ಣ ಸೂರ್ಯ ಗೊಂಡಿರುವಳು. ಅವಳನ್ನು ಕಾಣದೆ ಬದುಕಲಾರೆ. ನೀನು ಆವಷಯಕ್ಕೂ ಗೊತ್ತು ಹಚ್ಚಿಕೊಂಟ್ಟಿರೆ ನನ್ನ ಕೈಲಾದ ಉಡುಗೊರಿಯನ್ನು ಹೊಡುತ್ತೇನೆ” ಎಂದು ಹೇಳಿದೆ. ಆ ಗವಳಿಗರವಳ ಮನಸ್ಸು ಕರಗಿತು. “ನಾಳಿ ಮುಂಜಾನೆ ಬನ್ನಿ. ನನ್ನ ಕೈಲಾದ ಯತ್ನ ಮಾಡುತ್ತೇನೆ” ಎಂದುವಜು ಹೇಳಿದಳು.

ಅದರಿಂದ ಸ್ಪೃಹ ಸಮಾಧಾನ ಪಟ್ಟು ಮರಳದೆ. ಅದರೆ ರಾತ್ರಿ ನಾಲಿಗೆಗೆ ಉಂಟವು ರುಚಿಸಲಿಲ್ಲ. ಕಟ್ಟಿಗೆ ನಿದ್ದಿ ಹತ್ತಲಿಲ್ಲ. ರಾತ್ರಿಯಿಡೇ ಆ ಕೊಮುಲಾಂಗಿಯನ್ನೇ ಚಿಂತಿಸುತ್ತಿದ್ದೆ. ಬೆಳಗಾದ ಮೇಲೆ ನಿತ್ಯ ವಿಧಿ ಗಳನ್ನು ತೀರಿಸಿ ದಿವಾಯಲಂಕೃತನಾಗಿ ಮತ್ತೆ ಆ ಗವಳಗರವಳ ಮನಸೆಯ ಕಡೆಗೆ ತೆರಳದೆ. ಅವಳು ನನ್ನನ್ನು ಕಂಡು “ಇನ್ನೂ ಪೂರ್ಣ ಬೆಳಗಾಗಿಲ್ಲ. ಹಾಸಿಗೆಯಿಂದ ಜನರು ಎದ್ದಿಲ್ಲ. ಹಾಗಿರುವಾಗ ನಿನ್ನ ಆ ಶೃಂಗಾರವತಿ ಯನ್ನು ಕಂಡು ಹುಡುಕುವ ಬಗೆ ಹೇಗೆ? ನೀನು ರಾತ್ರಿ ನಿದ್ದಿಯೇ ಮಾಡಿ ದಂತೆ ತೋರುವದಿಲ್ಲ” ಎಂದಳು. ಆಗ ನಾನು “ಅಮ್ಮಾ, ಆ ರಮಣೆಯು ನನ್ನನ್ನು ಗಾಯಗೊಳಿಸಿದ್ದಾರೆ. ಆವಳಾಡನೆ ಸುಖ ಪಡೆಯಬೇ ಇದ್ದರೆ ನಾನು ಬಂದುಕಲಾರೆ. ಆದುದರಿಂದ ನೀನು ಬೇಗನೇ ಭೆಟ್ಟು ಮಾಡಿಸು” ಎಂದು ಹೇಳಿದೆ. ಆಗ ಆ ಗವಳಗರವಳು “ಈ ನಗರದಲ್ಲಿ ಸುಂದರಿಯರಾದ ಅನೇಕ ವೇಶಾಯ ಸ್ತೀಯರಿದ್ದಾರೆ. ಆವರನ್ನು ಕೂಡಿದರೆ ಒಳ್ಳೆಯೇದು. ಅದನ್ನು ಬಿಟ್ಟು ಕುಲೀನೆಯೋರ್ವಳ ಮೇಲೆ ಹೋಹಾಂಥನಾಗಿದ್ದೀರುತ್ತಿಲ್ಲ! ಅವಳ ಆಶಿಯನ್ನು ಬಿಡು. ಆವಳು ಯಾರೆಂದೂ ಗೊತ್ತಿಲ್ಲ. ಅವಳನ್ನು ಹುಡುಕಲು ಸ್ಪೃಹ ಕಾಲ ಬೇಕು” ಎಂದು ನುಡಿದಳು. ಅವಳ ಮಾತು ಕೇಳಿ ನನಗೆ ನಿರಾಶೆಯಾಯಿತು.

ಆದರೆ ಎಪ್ಪು ಪ್ರಯತ್ನಿಸಿದರೂ ಅವಳನ್ನು ಮರೆಯಲಾಗಲಿಲ್ಲ. ದಿನಂಪ್ರತಿ ಅವಳನ್ನೇ ಆರಸುತ್ತ ಆ ನಗರದ ರಸ್ತೆಗಳಲ್ಲಿ ಅಲೆದಾಡಿದೆನು. ಕಡೆಗೊಂದು ದಿನ ಬೇಸರದಿಂದ ದೇವಸ್ಥಾನಕ್ಕೆ ತೆರಳದೆ. ಆಗ ಆ ಮನೋ ಹಂಯು ತನ್ನ ದಾಸಿಯೋಂದಿಗೆ ಕಟ್ಟಿಗೆ ಬಿಡುತ್ತಾರೆ. ನನ್ನ ಆನಂದಕ್ಕೆ ಪಾರವೇ ಇರಲಿಲ್ಲ. ಅವಳೂ ನನ್ನನ್ನು ಕಂಡು ನೇತ್ರಾನಂದ ಸೂಚಿಸಿದಳು. ದೇವತಾದರ್ಶನ ಮುಗಿದ ಮೇಲೆ ಅವಳು ಮನಿಗೆ ಮರಳಿದಾಗ ನಾನೂ ಅವಳ ಬೆನ್ನ ಹಿಂದೆಯೇ ತೆರಳದೆ. ಆವಳು ತನ್ನ ಮನೆ ಸೇರಿದ ಕೂಡಲೇ ಮೆಟ್ಟೆಲಲ್ಲಿ ನಿಂತು ಹೊರಳಿ, ಒಳಗೆ ಬರಕೂಡದೆಂದು ನೇತ್ರ ಸಂಕೀರ್ತದಿಂದ ಎಚ್ಚರಿಸಿದಳು. ನಾನು ದುಃಖದಿಂದ ಮರಳದೆ. ದೇವತಾ ದರ್ಶನಕ್ಕೆ ಅವಳು ಆಗಾಗ ಬಂದು ಹೋಗುತ್ತಿದ್ದಾರೆ ಹಿಂದು ಉಂಟಿಸಿ ಅಲ್ಲೇ ಒಂದು ಮನಸೆಯನ್ನು ಬಾಡಿಗೆ ಹಿಡಿದೆ. ಆ ರಮಣೆಯೂ ದಿನಂಪ್ರತಿ ಎರಡು

ಸಲ ದೇವರ ದರ್ಶನಕ್ಕೆ ಬರತೊಡಗಿದಳು. ಅದರೆ ಅವಕೊಂಡಿಗೆ ದಾಸಿಯು ಇರುತ್ತಿದ್ದು ದರಿಂದ ಮಾತನಾಡಲು ಸನಗಿ ಅವಕಾಶವೇ ಸಿಗಲಿಲ್ಲ. ಕೇವಲ ಅವಳ ದರ್ಶನಲಾಭ ಮಾತ್ರ ಲಭಿಸುತ್ತಿತ್ತು. ಹೀಗೆ ಅನೇಕ ದಿನಗಳು ಉರುಳದವು. ಇಬ್ಬರೂ ಕಾಮವಿಕಾರದಿಂದ ಬಳಲೊಡಗಿದೆವು. ಅವಳೂ ದಿನದಿಂದ ದಿನಕ್ಕೆ ಕೃಶ ಶರೀರಯಾಗತೊಡಗಿದಳು.

ಇದನ್ನು ಕಂಡ ಅವಳ ದಾಸಿಯು “ಅಮಾತ್ರ! ನಿಮಗೆ ಸುಖ ಸಂಪತ್ತು ಯಾವುದರ ಕೊರತೆಯೂ ಇಲ್ಲ. ಹೀಗಿದ್ದರೂ ಇವ್ಯಾ ಕೊರಗುತ್ತಿರುವ ದೇಕೆ?” ಎಂದು ಕೇಳಿದಳು. ದಾಸಿಯ ಮಾತುಗಳನ್ನು ಕೇಳಿದ ಸುಶೀಲೆಯು “ಪ್ರಿಯದಾಸಿಯೇ, ನನ್ನ ಹೃದಯದಲ್ಲಿ ಒಂದು ದುಃಖವು ಹುಡುಗಿದೆ. ಅದನ್ನು ನಿನ್ನ ಮುಂದೆ ತೋಡಿಕೊಳ್ಳಲು ಇವ್ಯಾ ಪಡುತ್ತೇನೆ. ನೀನು ಆ ದುಃಖ ನಿವಾರಣೆ ಮಾಡಲು ಯಶ್ವ ಮಾಡುವೇನೀಂದೂ ಬಲ್ಲೆ. ಅದರೆ ಬೇರೆ ಯಾರೊಡನೆಯೂ ಇದನ್ನು ಹೇಳುವದಿಲ್ಲವೆಂದು ವಚನವನ್ನಿತ್ತಿರೆ ಮಾತ್ರ ತಿಳಿಸುತ್ತೇನೆ” ಎಂದಳು. ದಾಸಿಯು ವಚನವನ್ನು ಕೊಟ್ಟುಮೇಲೆ ಸುಶೀಲೆಯು “ಪ್ರಿಯದಾಸಿಯೇ, ಈ ಉರಿಗೆ ನನ್ನ ಬಾಲ್ಯಮಿತ್ರನೊಬ್ಬನು ಬಂದಿದ್ದಾನೆ. ಅವನನ್ನು ಕಂಡ ಕ್ಷೇತ್ರದಿಂದ ಆವನ ಮೇಲೆ ನನ್ನ ಮನಸ್ಸಾಗಿದೆ. ಅವನೊಡನೆ ನಾನು ಸುಖಪಡುವಂತೆ ನೀನು ನೇರವಾಗು. ನಿನಗೆ ತುಂಬಾ ಉಡುಗೊರಿಗಳನ್ನು ಕೊಡುತ್ತೇನೆ,” ಎಂದು ಹೇಳಿದಳು. ಸುಶೀಲೆಯ ಈ ದುರಾಲೋಚನೆಯನ್ನು ಕೇಳಿ ದಾಸಿಯು “ಅಮಾತ್ರ, ಇದೆಂತಹ ಅವಿಚಾರದ ಮಾತು! ಸ್ವಷ್ಟಿ ದಲ್ಲಾ ಇದಕ್ಕೆ ಅಸಬೇದ. ಈ ವಿಷಯ ನಿನ್ನ ಪತಿಗೆ ತಿಳಿದರೆ ನಿನ್ನ ಪ್ರಾಣ ಹೊಡಂತೆಯೇ ಸರಿ. ನಿನ್ನ ಅಕ್ಷ್ಯ ಕೂಡಾ ಇಂತಹ ದುರ್ವಾಸಾರಕ್ಕೆ ಮನಸೊಳುದರಿಂದಲೇ ಪ್ರಾಣ ಕಳಿದು ಕೊಂಡಳು. ನಿನ್ನ ಮನೆಗೆ ಬಂದು ಚಿನ್ನಾಭರಣ ಮಾಡುತ್ತಿದ್ದ ಅಕ್ಷ್ಯಸಾಲಿಗನನ್ನು ಅವಳು ವೋಹಿಸಿದಳು. ಕೊನೆಗೆ ತನ್ನ ಕೊಳಣಿಯ ಒಂದು ದೊಡ್ಡ ಪೆಟ್ಟಿಗೆಯಲ್ಲಿ ಅವನನ್ನು ಅಡಗಿಸಿಟ್ಟು ರಾತ್ರಿ ಅವನೊಡನೆ ಕ್ರೀಡಿಸುತ್ತಿದ್ದಳು. ಇದನ್ನು ನಿನ್ನ ಭಾವನಿಗೆ ಯಾರು ಹೇಳಿದರೋ ಏನೋ! ಅವನಿಗೆ ಅದರ ಸುಳುವು ಹೊಳವು ಗೊತ್ತಾದುದರಿಂದ ಮನೆಯನ್ನು ಲುಪ್ತ ಹುಡುಕಿಸಿದನು. ಅಕ್ಷ್ಯಸಾಲಿಗನು ಪೆಟ್ಟಿಗೆಯಲ್ಲಿ ಅಡಗಿದ್ದನು. ಆ ಕೂಡಲೇ

ಅವನನ್ನೂ ನಿನ್ನ ಅಕ್ಕನನ್ನೂ ಕೊಂಡು ಮನೆಯ ಹಿಂಬದಿ ಹುದುಗಿಸಿದನು. ತನ್ನ ಹಂಡತಿ ತವರು ಮನೆಗೆ ತೆರಳಲುವಳಿಂದು ಸುದ್ದಿ ಬೀರಿದನು. ಸ್ವಲ್ಪಿ ದಿನಗಳಾದ ಮೇಲೆ, ತವರು ಮನೆಗೆ ತೆರಳದವಳು ಅಲ್ಲೇ ಮರಣ ಹೊಂದಿ ದಳಿಂದು ಸುಡಿದನು. ಅದರಂತೆ ನಿನ್ನ ಗತಿಯೂ ಆದಿತ್ಯ ! ಇನ್ನು ಮುಂದೆ ನನ್ನೊಡನೆ ಇಂತಹ ದುಷ್ಟ ವಿಷಯಗಳನ್ನು ಹೇಳಬೇಡ. ನಿನ್ನ ಗಂಡನಿಗೇ ತಿಳಿಸಬಿಟ್ಟೇನು” ಎಂದಳು.

ಆದರೆ ಅದರಿಂದ ಸುಶೀಲೆಯ ಮೇಲೆ ಯಾವ ಪರಿಣಾಮವೂ ಆಗ ಲಿಲ್ಲ. ದಿನಂಪ್ರತಿ ಅವಳು ದಾಸಿಯನ್ನು ಕಾಡಿಸಿ ಪೀಡಿಸತ್ತೊಡಗಿದಳು. “ನಾನು ಸಾವಿಗೆ ಹೆದರುವದಿಲ್ಲ. ಹೀಗೆಯೇ ಇದ್ದರೆ ನನಗೆ ಹುಣ್ಣು ಹಿಡಿಯುವದರಲ್ಲಿ ಯಾವ ಸಂದೇಹವೂ ಇಲ್ಲ. ಆ ಮೇಲೆ ಕೂಡಾ ಮರಣ ಭಾರದೇ ಇರಲಾರದು. ಆದುವರಿಂದ ಹೇಗಾದರೂ ಮಾಡಿ ಆ ತರುಣ ನೋಡನೆ ರತಿಸುಖವನ್ನು ಹೊಂದುವಂತೆ ಕರುಣಿಸು” ಎಂದು ಬಿನ್ನ ವಿಸಿಕೊಂಡಳು. ಇದರಿಂದ ಆ ದಾಸಿಯ ಮನಸ್ಸು ಕರಗಿತು. ಅವಳು ಒಪ್ಪಿಕೊಂಡಳು. ಸುಶೀಲೆಯು ಆ ದಾಸಿಯೊಂದಿಗೆ ದೇವಸ್ಥಾನಕ್ಕೆ ಬಂದಾಗ ನಾನಿರುವ ಮನೆಯನ್ನೂ ನನ್ನನ್ನೂ ತೋರಿಸಿ ಹೋದಳು. ದಾಸಿಯು ನನ್ನ ಸಮಿಷಪ ಬಂದು “ನಿಮಗೆ ಗೋವಿನ ಹಾಲು ಬೇಕೆಂದು ಹೇಳಿದರು. ಹಾಗಿದ್ದರೆ ನಮ್ಮ ಮನೆಗೆ ಬಂಸ್ತಿರು” ಎಂದು ಸುಡಿದಳು. ಆಗ ನಾನು, “ಅವಾಗ್ಯ, ನೀರು ಕೂಡಿಸದೇ ಇದ್ದ ಹಾಲೆಂದರೆ ನನಗೆ ಇಷ್ಟು” ಎಂದು ಉತ್ತರ ಕೊಟ್ಟು ಅವಳ ಹಿಂದೆಯೇ ಹೊರಟೆ.

ನಾವು ಹೋದಾಗ ಆ ದಾಸಿಯ ಮನೆಯಲ್ಲಿ ನೆರೆಹೊರೆಯ ಆನೇಕ ಮುಂದಿ ಕುಳಿತಿದ್ದರು. ಆದುದರಿಂದ ದಾಸಿಯು ಎಲ್ಲರಿಗೂ ಕೇಳಿಸುವಂತೆ ಅಜರಿಚಿತನಂತೆಯೇ ನನ್ನನ್ನೂ ಮಾತನಾಡಿಸಿದಳು. “ನೀವು ಯಾರು ? ಯಾವ ಉಂಟಿನವರು ? ಇಲ್ಲಿಗೆ ಯಾಾಗ ಬಂದಿರಿ ? ಎಷ್ಟು ದಿನ ಇರುತ್ತಿರಿ ?” ಎಂದು ಕೇಳಿದುದಕ್ಕೆ ನಾನು ಸಮರ್ಪಕ ಉತ್ತರ ಕೊಟ್ಟೇನು. ಆಗ ಅವಳು “ನೀವು ಈ ಉಂಟಿಗೆ ಅಪರಿಚಿತರಿದ್ದಿರಿ. ಇಲ್ಲೇ ಉಟ ವಾಡಿ ಹೋಗಿರಿ” ಎಂದು ಹೇಳಿದಳು. ಇದನ್ನು ಕೇಳಿದ ನೆರೆಹೊರೆಯವರೆಲ್ಲ ರೂಪಿಟಿದ ಕಾಲಕ್ಕೆ ತಾವು ಇರಬಾರದೆಂದು ಹೊರಟು ಹೋದರು. ನಾನು

ಆ ದಾಸಿಯೊಡನೆ “ಅಮಾತ್ರ, ನನಗೆ ಹಸಿನೆಯಾಗಿರುವದೇನೋ ನಿಜ. ನನಗೆ ಇಷ್ಟವಿದ್ದ ಆಹಾರ ಕೊಟ್ಟಿರೆ ಮಾತ್ರ ಉಟ ಮಾಡುತ್ತೇ ಇನೆ. ಉಟಪು ಸಿದ್ಧವಿದೆ ಎಂದೂ ನನಗೂ ಗೊತ್ತಿದೆ. ಆದರೆ ಅದಕ್ಕೆ ಅನುಕೂಲ ಸ್ಥಳ ಮಾತ್ರ ಇಲ್ಲವಲ್ಲ” ಎಂದು ಹೇಳಿದೆ. ನನ್ನ ಮಾತನ್ನು ಗೃಹಿಸಿದ ಆ ದಾಸಿಯು “ಸ್ವಾಮಿ, ನಿಮ್ಮಂತಹ ಸತ್ಯರುಷರು ಇಂತಹ ವಿಷಯ ವಿಚಾರ ಗಳಗೊಳಗಾಗಬಹುದೇ? ಅವಳನ್ನು ಕಂಡ ಕೂಡಲೇ ನಿವು ಮನಸೋತು ಹೋದಿರಿ. ಹಾಗಿರುವಾಗ ಅವಳ ಸಂಗಸುಖ ದೊರಕಿದ ಅವಳ ಪತಿಯು ಎಷ್ಟು ನೋಹಿತನಾಗಿರಲಿಕ್ಕಿಲ್ಲ! ಅವಳನ್ನು ರಕ್ಷಿಸಲಾಗ ಅವನು ಎಚ್ಚರ ವಹಿಸಿದ್ದಾನೆ. ಎಲಾ ದರೂ ಅವನಿಗೆ ಗೊತ್ತಾದರೆ ನಿಮ್ಮ ಪ್ರಾಣಕ್ಕೆ ಖಂಡಿತನಾಗಿಯೂ ಅಪಾಯವಿದೆ. ಈ ದುರಾಶೆಯನ್ನು ಬಿಡಿರಿ” ಎಂದು ಹೇಳಿದಳು.

ದಾಸಿಯ ಈ ಉಪದೇಶವು ಕಣಂಕಲೋರವೆನಿಸಿತು ನನಗೆ. “ನಿನು ಮತ್ತೆ ಮತ್ತೆ ಇಂತಹ ಮಾತುಗಳನ್ನಾಡಬೇಡ. ನನ್ನ ಪಾಣವು ಈ ಕ್ಷಣ ಹೋದರೂ ಚಿಂತಿಯಿಲ್ಲ. ಅವಳಿಗಾಗಿ ಅದನ್ನು ತೊರೆಯಲೂ ಸಿದ್ಧನಿಡ್ದೇನೆ. ಅವಳು ನೇತ್ರಕಟ್ಟಾಕ್ಕಿಂದ ನನ್ನೆಡೆಯನ್ನು ಇಡಿರುವಳು. ಆ ಗಾಯವು ಇನ್ನೂ ಉರಿಯುತ್ತಿದೆ. ಅವಳೊಂದಿಗೆ ಸುಖವನ್ನು ಅನುಭವಿಸಿದರೆ ಮಾತ್ರ ಆ ಕಾಮಾಗ್ನಿಯು ನಂದಿತು. ನಿನು ಹೇಗಾದರೂ ಮಾಡಿ ನಮ್ಮ ಮಿಲನದ ವ್ಯವಸ್ಥೆ ಮಾಡಿ ನಮ್ಮನ್ನು ಸುಖಪಡಿಸು” ಎಂದು ಹೇಳಿದೆ. ಅದನ್ನು ಕೇಳಿ ದಾಸಿಯು “ಸ್ವಾಮಿ, ಜಗತ್ತಿನಲ್ಲಿ ಹೆಣ್ಣು, ಹೊನ್ನು, ಕಾವ್ಯ, ಚಿತ್ರ, ಸಂಗೀತಗಳಿಗೆ ಮನಸೋಲದವರು ಯಾರು? ಪುರುಷರು ಮಾತ್ರವಲ್ಲ ಸ್ತ್ರೀಯರೂ ಮರುಜಾಗುತ್ತಾರೆ. ಆದರೆ ಪರಪರುಷನನ್ನು ಪ್ರೀತಿಸುವುದರಿಂದ ಅಪಾಯವಿದೆ. ಇಬ್ಬರೂ ನಿವು ಪರಸ್ಪರ ಆಸಕ್ತಿರಾಗಿ ದ್ವಿರಿ. ಇದರ ಪರಿಣಾಮವೇನಾದಿತೋ ಹೇಳಲಾರೆ. ನಿವಾದರೂ ಈ ದುರಾಶೆಯನ್ನು ತ್ಯಜಿಸಿದರೆ ಒಳ್ಳೆರು. ಇಲ್ಲವಾದರೆ ಇವಾರಚಂದ ನೆಂಬ ವ್ಯಾಪಾರೀ ಪುತ್ರನಂತೆ ನಿವು ಕೊನೆಗೆ ಮರುಗಬರುದು” ಎಂದು ಹೇಳಿದಳು.

ಆಗ ನಾನು “ದಾಸಿಯೇ, ಆ ಅವೊರಚಂದನ ವಿಚಾರವೇನು?

ಅವನು ಏನು ಮಾಡಿದ? ಪಶ್ಚಾತ್ತಾಪ ಪಡಲು ಕಾರಣವೇನು? ” ಎಂದು ಪ್ರಶ್ನಿಸಿದನು. “ಆದನ್ನು ಕೇಳಲು ಇಷ್ಟವಿದ್ದರೆ ಹೇಳುತ್ತೇನೆ” ಎಂದು ದಾಸಿಯು ಅನೂರಜಂದನ ಕಥೆಯನ್ನು ಹೇಳಿತೊಡಗಿದಳು.

೭. ಅನೂರಜಂದನ ಕಥೆ

ಹಿಂದೆ ಗೋಪಾಲಪುರದಲ್ಲಿ ಒಬ್ಬ ವರ್ತಕನಿದ್ದನು. ಅವನ ಮುಸ್ಸಿನ ಕಾಲಕ್ಕೆ ಒಬ್ಬ ಮಗನು ಜನಿಸಿದನು. ಅವನಿಗೆ ಅನೂರಜಂದನೆಂದು ನಾಮ ಕರಣ ಮಾಡಿದನು. ಯೋಗ್ಯ ವಯಸ್ಸಿನಲ್ಲಿ ವಿದ್ಯೆಯನ್ನು ಕೊಡಿಸಿದನು. ಚಂದನು ವಯಸ್ಸಿಗೆ ಬಂದಾಗ ತಂದೆಯು ಪುರಣಕೊಂಡಿದನು. ಚಂದನು ತಂದೆಯ ಉತ್ತರ ಕ್ರಿಯೆಗಳನ್ನೆಲ್ಲ. ಮಾಡಿದನು. ಆದರೆ ಆ ನಗರದಲ್ಲಿ ವಾಸಿಸಲು ಇಷ್ಟವಡಲ್ಲಿ. ತಂದೆಯು ಕದಡಿಸಿಟ್ಟಿದ್ದ ಪದು ಲಕ್ಷ ರೂಪಾಯಿ ಗಳನ್ನು ಹಿಡಿದುಕೊಂಡು ಕಾಶೀ ಹಟ್ಟಣಕ್ಕೆ ಬಂದು ಆಲೋಂದು ಅಂಗಡಿ ತೆರಿದನು. ವ್ಯಾಪಾರ ವ್ಯವಹಾರದಲ್ಲಿ ಅನುಭವ ಇಲ್ಲದೇ ಇದ್ದುದರಿಂದ ಅವನಿಗೆ ನಷ್ಟವೋದಗತೊಡಗಿತು. ಇದರಿಂದ ನೋಂದ ಚಂದನು ಬಂದು ದಿನ ಪುರದ ಹೇಸರಾದ ವ್ಯಾಪಾರಿಗಳನ್ನು ಕರೆದು ಸಭಿಗೂಡಿಸಿದನು. ವ್ಯಾಪಾರ ದಲ್ಲಿ ತನಗಾದ ಹಾನಿಯನ್ನು ವಿವರಿಸಿ, ತನ್ನ ತಂದೆಯ ಮಿತ್ರರಾದ ಅವರೆ ಲ್ಲರೂ ಅವನಿಗೆ ಆದರ ರಹಸ್ಯ ಹೇಳಿಕೊಡಬೇಕೆಂದೂ ಇಲ್ಲದಿದ್ದರೆ ಸ್ವಂತದ ಉಂಗಿ ತೆರಳುವುದಾಗಿಯೂ ತನ್ನ ದುಃಖವನ್ನು ತೋಡಿಕೊಂಡನು.

ಆಗ ಆ ವ್ಯಾಪಾರಿಗಳೆಲ್ಲ ಚಂದನ ದುರವಸ್ಥಿಯನ್ನು ಕಂಡು ಅನು ತಾಪಪಟ್ಟಿರು. “ನೀನು ಉಂಗಿ ಮರುಳುವುದು ಬೇಡ. ವ್ಯಾಪಾರದಲ್ಲಿ ಒದಗಿದ ನಷ್ಟವನ್ನು ನಾವು ತುಂಬಿ ಕೊಡುತ್ತೇವೆ. ಈಗ ನಿನ್ನಲ್ಲಿದ್ದ ಸಾಮಾನ್ಯ ನುಗಳನ್ನು ನಮ್ಮ ಅಂಗಡಿಗಳಲ್ಲಿ ತಂದಿದು. ಆವು ಮಾರಾಟವಾದಂತೆ ನಿನಗೆ ಹಣ ಕೊಡುತ್ತೇವೆ. ನೀನು ಲೆಕ್ಕಪತ್ರ ಇಟ್ಟುಕೊಂಡಿ. ಮತ್ತು ಮಾರಾಟವಾದಂತೆ ದಿನಂಪ್ರತಿ ಹಣತೆಗೆದುಕೊಂಡು ಹೋಗು” ಎಂದು ಹೇಳಿದರು. ಅದಕ್ಕೆ ಚಂದನು ಒಪ್ಪಿ ಆದರಂತೆ ಮಾಡಿದನು. ದಿನಂಪ್ರತಿ ಆ ವರ್ತಕರ ಅಂಗಡಿಗಳಿಗೆ ತೆರಳಿ ಮಾರಾಟವಾದ ತನ್ನ ವಸ್ತುಗಳ ಹಣವನ್ನು ತೆಗೆದು

కొండు బరుతిద్దను. ఒందు దిన ఆవస్తాందు అంగడియల్లి కుళితి ద్వాగ అత్యంత సుందరియాద తరుణేయాబ్ధిలు ఆ అంగడిగే బందళు. జరద పీతాంబర బేకేందు హేళి ఆదన్ను సోదతైడగిదళు. ఆగ చందనన దృష్టి ఆవళిడిగే హరియితు. అంతక రూపరాశియన్ను హిందేందూ ఆవస్తు సోదిరల్లి. రముణేయు ఆ పీతాంబరద బెలీ యన్న కేళి అదు సావిర రూపాయిగళిందు తిలద మేలే మడచి తన్న దాకియ కైగే కొట్టు తాను హొరటిలు.

ఆగ ఆ అంగడియ మాలకను “నీవు కొండు కొండ సిరేయు నన్న దల్ల. అదర యజమానను అల్లి కుళితిద్వానే. ఆదుదరింద ఈగలే హణకొడబేకు” ఎందు హేళిదను. ఆదన్ను కేళి ఆ తరుణేయు “నాను ఆమ్ము వణవన్ను తందిల్ల. మనేగే తెరలిద మేలే కళసుత్తేనే” ఎందళు. ఆదక్క్య మాలకను ఒప్పలిల్ల. ఆదరింద ఆవళు రేగి ఆ సిరేయన్ను ఎసిదు హొరటిలు. ఇదన్ను సోదుతిద్ద చందను ఆ వత్సకసోదనే, “ఈ నారిముణైయు దొడ్డ మనితనదవళంతి కాణు తిద్వాళి. ఆ సిరేయన్ను ఆవళిగే కొట్టుబిడు. ఆవళు హణ కళసదే ఇరలిక్కిల్ల. డణ కళసదిద్ద రూ చింతిల్ల” ఎందను. ఆదరంతే ఆ వత్స కను మత్తే ఆ స్త్రీయన్ను కరెసి ఆవళిగే ఆ పీతాంబరవన్ను కొట్టును. చందను ఆవళన్ను సోది, “నీవు హణ కళసిదరూ సంతోష. కళసదిద్ద రూ దుఃఖవిల్ల. ఇదు నన్న ఉడుగొరియిందు తిలియిరి” ఎందను. ఆదన్ను కేళి ఆవళు రేగి “ఏను నాను వేళ్ళి యెందు తిలిదెయా? ఇన్న ముందే ఇంతక మాతన్నాడబేడ!” ఎందు ద్వారిసిదళు. మత్తు మనేగే తెరలిద మేలే ఆ సిరేయ హణ వన్ను కళసికొట్టులు. కేలవు దివసగళ మేలే ఆవళు పునః ఆదే అంగడిగే బందు ఎరడు పీతాంబర సిరేయన్ను తెగెదుకొండళు. హోగువాగ చందనన్ను సోది సేత్ర సంకేత మాడి హోదళు.

ఆవించెందను కామాతురనాదను. ఆవళు యారిందు అంగడి నూలకసోడనే కేళిదను. “అవళు మంత్రసూతి. ఆదరి తందే తీరి

ಕೊಂಡು ಅನೇಕ ವರುಷಗಳಾದವು. ಇವಳ ತಾಯಿಯೂ ಇಲ್ಲ. ತೆಂದೆಯ ಅಸ್ತಿಗೆಲ್ಲ ಇವೆಲ್ಲೇ ಹಕ್ಕುದಾರಳು. ತುಂಬಾ ಧ್ವನಿಕಳು” ಎಂದು ಹೇಳಿದನು. ಅವೊರಚಂದನು ಅವಳನ್ನೇ ಸ್ಕೃರಿಸುತ್ತ ರಸ್ತೆಯಲ್ಲಿ ತೆರಳುತ್ತಿದ್ದನು. ಅಷ್ಟರಲ್ಲಿ ಆ ಸುದತಿಯ ದಾಗಿಯು ಬಂದು “ಸ್ವಾವಿಂ, ನನ್ನ ಒಡತಿಯು ದೇವರ ದರ್ಶನಕ್ಕೆ ದೇವಾಲಯಕ್ಕೆ ಬಂದಿದ್ದಾಗಿ. ನಿಮ್ಮನ್ನು ಕರೆದು ಕೊಂಡು ಬರಲು ಹೇಳಿರುವಳು” ಎಂದು ನುಡಿದಳು. ಚಂದನಿಗೆ ಸ್ವರ್ಗವು ಮೂರೀ ಗೇಣಿ ಇದ್ದಂತೆ ಕಂಡಿತು. ಅವನು ಸಂತೋಷದಿಂದ ಆ ದೇವ ಸ್ಥಾನದ ಕಡೆ ಹೊರಟಿನು. ಆ ನಾರೀಮಣಿಯು ಅವನನ್ನು ಆದರದಿಂದ ಕಂಡು “ಸ್ವಾವಿಂ, ಹೊನ್ನೆ ನಾನು ಆಡಿದ ಕರ್ತೀರ ಮಾತುಗಳಾಗಿ ನನ್ನ ಮೇಲೆ ಸಿಟ್ಟಾಗಬಾರದು. ಇಂದು ಸಂಚೆ ನನ್ನ ಮನಿಗೆ ಬನ್ನಿರಿ. ನೀವು ಇಲ್ಲಿ ಮತ್ತೆ ಬಂದರೆ ನನ್ನ ದಾಸಿಯು ಕರೆದುಕೊಂಡು ಬರುವಳು” ಎಂದು ಬಿನ್ನ ವಿಸಿದಳು. ಚಂದನು ಒಪ್ಪಿ ಸಂಜೆ ಮತ್ತೆ ಅದೇ ದೇವಾಲಯಕ್ಕೆ ತೆರಿದಿದನು. ದಾಸಿಯು ಬಂದು ಅವನಿಗೆ ಸ್ತ್ರೀ ವೇಷ ಹಾಕಿ ತನ್ನ ಒಡತಿಯ ಮನಿಗೆ ಕರೆದುಕೊಂಡು ಹೊಡಳು. ರಾತ್ರಿ ಚಂದನು ಆ ನಾರೀಮಣಿಯೊಡನೆ ನಾನಾ ರೀತಿಯ ಸುಖ ಸಂತೋಷದಿಂದ ಕಾಲಕಳೆದನು. ಬೆಳಗಾಗುವ ಹೊದಲೇ ನೂರು ಪರಹಗಳ ಚೀಲನನ್ನು ಆ ನಾರೀಮಣಿಯ ಮಂಚದ ಕೆಳಗೆ ಇಟ್ಟುಬಂದನು.

ಹೀಗೆ ದಿನಂಪ್ರತಿ ಚಂದನು ಆ ನಾರಿಯ ಹೋಹಕ್ಕೆ ಒಳಗಾಗಿ ತನ್ನ ಧನವನ್ನೆಲ್ಲ ಕಳಿದುಕೊಂಡನು. ಕೊನೆಗೆ ಅವನ ಕೈಯಲ್ಲಿ ಕಾಂಡ ಉಳಿಯಲ್ಲಿ. ದುಡ್ಡಿಲ್ಲದೆ ಅವಳ ಮನಿಗೆ ತೆಳೆಲು ಮನಸ್ಸಿಲ್ಲ. ಆದುದರಿಂದ ಕಳವು ಮಾಡಲಾರಂಭಿಸಿದನು. ಒಮ್ಮೆ ಸಿಕ್ಕಿ ಬಿದ್ದು ದರಿಂದ ಆ ಉರಿನ ನಾಯಾದಿಂಥನ ಅಪ್ಪಣಿಯಂತೆ ಅವನ ಎಡಗೈಯನ್ನು ಕಡಿದರು. ಅಷ್ಟರಿಂದಲೂ ಅವನಿಗೆ ವಿವೇಕೋದಯವಾಗಲಿಲ್ಲ. ಅವಳ ಮೇಲಿನ ಹೋಹಹೊಗಲಿಲ್ಲ. ಎಡಗೈ ಇಲ್ಲದುದನ್ನು ಕಂಡು “ಏನಾಯಿತು?” ಎಂದವಳು ಕೇಳಿದಳು. “ಮನೆಯ ಗೋಡೆಯು ಬಿದ್ದು ದರಿಂದ ಕೈ ನುಜ್ಜಿಗೆ ಜ್ಞಾನ ಯಿತು. ವೈದ್ಯರ ಸಲಹೆಯಂತೆ ಅದನ್ನು ಕಡಿಸಿದೆ” ಎಂದು ಸುಳ್ಳಿ ಹೇಳಿ ಅವಳನ್ನು ಸಮಾಧಾನ ಪಡಿಸಿದನು. ಅವಳು ಅದನ್ನು ನಂಬಿ ಅವನನ್ನು

సంతృప్తి సిదభు. ఆ మేలోందు దిన ఆవను హణద చింతెయింద ఆ లూరిన నెదియ దండెయ మేలే అలేదాదుత్తిద్దను. స్వేచ్ఛనొబ్బను హణద చీలవన్ను దడదల్లిట్టు స్వాన మాదుత్తిద్దను. చందను ఆ గంటన్ను హిదిదు ఓడతోడగిదను. ఆగలూ ఆవను సిక్కిచిద్దుదరింద న్యాయసాధనదల్లి బలగ్గేయన్ను కడియలు తీర్మానిసిదరు. చందను బలగ్గేయన్నో కశ్చదుకోందను. మత్తొందు దిన మధ్యరాత్రి ఆవను ఆ నారిమణియ మనేగి కళ్ళదారియింద నుముళలు యత్ని సుత్తిద్దాగ కావలుగారర దృష్టిగి బిద్దను. ఆవరు ఆవనన్ను హిదిదు హోడిదరు. మరుదిన న్యాయసాధనదల్లి ఆవనిగి దేహాంత తీచ్చే విధిసల్పట్టితు. ఆదరంతే నీనూ ఈ సుతీలేయ మేలిన మోక్ష వన్ను బిడు. ఇల్లదిద్దరి చందనంతే పార్ణవక్కే ఎరవాగబీకాదిము” ఎందు హేళిదభు. ఆదన్ను కేళి నాను “దాసియే, నీను హేళువు దేనోఏ నిజవే. ఆదరి, ప్రపంచదల్లి స్త్రీమోకష్ట యారన్నో బిట్టిప్పిల్ల. నెరారు స్త్రీయరోందిగి రతిసుఖవన్ను అనుభవిసిద పురుషరూ సుందరియాద నవయువతియన్ను కండకూడలే మత్తొ కామాతురరాగుత్తారే. హగిరువాగ నన్నుంతక బ్రహ్మచారియ పాదు పట్టేను? నిన్న ఒడతియ మేలే ననగే బహళ ప్రేమవాగిది. నిన్న ఉపదేశదింద నన్ను మేలే ఏనూ పరిణామవాగలిల్ల. నన్ను మేలే కరుణైదోరు. నేరవాగు. ఈ రితి ప్రేమవాక్కే పాత్ర రాదవరిగి సహాయ మాడిదవర ఒందు ఉదాహరణియన్ను హేళు త్తీనే. ఇష్టవిద్దరి కేళు” ఎందేను. ఆగ ఆ దాసియు ఆదన్ను కేళలు బయిసిదుదరింద ఆ కథియన్ను హేళతోడగిది.

ఇ. ప్రభావతియ కథి

కాతీ నగరదల్లి చంద్రవర్షసేంబ ఒబ్బ రాజునిద్దను. ప్రభావతి ఆవన మగళు. ఒందు దిన ఆవళు తన్న సఖియమోందిగి చౌటియ

ಹೊರಗೆ ಸಂಚರಿಸುತ್ತದೆಳ್ಳು. ಆಗ ಒಂದು ಮರದ ಕೆಳಗೆ ಮಲಗಿದ್ದ ಸುಂದರ ನಾದ ಒಬ್ಬ ತರುಣನನ್ನು ಕಂಡು ಹೋಹಿಪರವಶಳಾಗಿ ಮೂರ್ಖಹೋದಳು, ದಾಸಿಯರು [ಗಾಬರಿಯಂದ ಅವಳ ಸೇನೆ ಮಾಡತ್ತೊಡಗಿದರು. ಕೆಲವರು ಅರಮನೆಗೂ ಓಟಿದರು. ಆ ಗದ್ದಲದಿಂದ ಮಲಗಿದ್ದ ತರುಣನು ಎಚ್ಚತ್ತನು. ಪ್ರಭಾವತಿಯು ಅವನ ಕಣ್ಣಗೆ ಬಿದ್ದೆಳ್ಳು. ಅವಳ ರೂಪಾತಿಶಯವನ್ನು ನೋಡಿ ಆ ತರುಣನಾ ಮೂರ್ಖ ಹೋದನು. ರಾಜಪುತ್ರಿಯನ್ನು ಅರಮನೆಗೆ ಕರೆದೊಯ್ದರು. ಆದರೆ ಆ ತರುಣನು ಮಾತ್ರ ಪ್ರಜ್ಞೆ ಇಲ್ಲದೆ ಅಲ್ಲೇ ಬಿಡಿದ್ದನು.

ಅದೇ ಮಾರ್ಗವಾಗಿ ಕಾವಃದೇವ ಮತ್ತು ರಾಮದೇವ ಎಂಬ ಇಬ್ಬರು ಬಾಹ್ಯಣಿರು ತೆರಳುತ್ತಿದ್ದರು. ಆವರು ಮೂರ್ಖಿಗತನಾಗಿ ಬಿದ್ದಿದ್ದ ತರುಣ ನನ್ನು ಕಂಡು ಅವನ ಬಳಿಬಂದರು. ಯಾವಳೋ ಒಬ್ಬ ನಾರಿನುಣಿಯ ಮದನ ಶರಕ್ಕೇ ಗುರಿಯಾಗಿ ಇವನು ಮೂರ್ಖೀ ಹೋಗಿರುವನೆಂದು ಕಾಮ ದೇವನು ಹೇಳಿದನು. ಇಬ್ಬರೂ ಉಪಚಾರ ಮಾಡಿದುದರಿಂದ ಆ ತರುಣನು ಜೀತರಿಸಿಕೊಂಡು ಸುಳಿತನು. ಆ ಮೇಲೆ ಸುತ್ತುಲೂ ದೃಷ್ಟಿ ಬೀರಿ ನಿರಾಶೆಯಿಂದ ಮುಖವನ್ನು ತಗ್ಗಿಸಿದನು. ಆ ಬಾಹ್ಯಣಿರು ಅವನ ಯೋಗ ಕ್ಷೇಮವನ್ನು ವಿಚಾರಿಸಿದರು. ಆಗ ಆ ಯುವಕನು “ಸ್ವಾಮಿ, ನಾನೋಬ್ಬಬಾಹ್ಯಣನ ಮಗನು. ಒಂದು ಕಾರಣದಿಂದ ತುಂಬಾ ವ್ಯಘಿಯಾಗಿದೆ. ಆದರೆ ಅದನ್ನು ನಿಮ್ಮೊಡನೆ ಹೇಳಿ ನನ್ನ ಫಲ ?” ಎಂದನು. ಆಗ ರಾಮ ದೇವನು, “ಮಿತ್ರಾ, ದುಃಖವನ್ನು ಪರರ ಮುಂದೆ ತೋಡಿಕೊಳ್ಳುವುದರಿಂದ ಅದರ ಭಾರ ಕಡಿಮೆಯಾಗುತ್ತದಂತೆ. ನೀನು ಹೇಳಿದರೆ ನನ್ನ ಕೈ ಲಾದ ಮಟ್ಟಿಗೆ ನಾನು ನೀರವಾಗುತ್ತೇನೆ” ಎಂದನು. ಅದನ್ನು ಕೇಳಿ ಬಾಹ್ಯಣ ಸುತನು ರಾಜಪುತ್ರಿಯ ದರ್ಶನದ ಫಟನೆಯನ್ನು ಹೇಳಿ “ಅವಳಲ್ಲಿ ನಾನು ಅನುರಕ್ತನಾಗಿದ್ದೇನೆ. ಅವಳು ನನ್ನ ಹೃದಯದಲ್ಲೇ ದೊಡ್ಡ ಗಾಯ ಮಾಡಿದ್ದಾಗೆ. ಆ ಗಾಯವನ್ನು ಗುಣಪಡಿಸುವ ವೈದ್ಯನನ್ನು ತೋರಿಸುತ್ತೀರಾ ಅಂತಹ ಸ್ತ್ರೀ ರತ್ನವನ್ನು ಹೊಂದಿದರೆ ಜನ್ಮ ಸಾಫಲ್ಯ ಹೊಂದುವುದು. ಘರ್ತು, ಅರ್ಥ, ಮತ್ತು ಕಾಮಗಳಿಗೆ ಸ್ತ್ರೀಯೇ ಮೂಲ. ಸ್ತ್ರೀ ಇಲ್ಲದಿದ್ದರೆ ಈ ವಿಶ್ವವೂ ನಡೆಯಲಾರಮ. ಆದುದರಿಂದ ಅವಳನ್ನು ಹೊಂದಲು ನನಗೆ ನೀರವಾಗಬೇಕು” ಎಂದು ಬಿನ್ನ ವಿಸಿಕೊಂಡನು.

ఆ బృహ్యణరు అదశేషాప్పి తమోందిగె ఆవనన్ను కరిదుకొండు హోదరు. కేలపు దివసగళాద మేలే రామదేవను ఒందు మాత్రయన్న ఆ విప్రసుతనిగి కొట్టును. అదన్న బాయోళగే కూకిశోండ కూడలే ఆవను శోదత వరుషద సుందర నారీమణియాదపు. కానుదేవను ఒందు మాత్రయ ప్రభావదింద ముదుకనంతె కాణిసి దను. ముందే ఆవరివరం రాజస్వానక్కె హోరటిరు. రాజసభిగే ఒంద ఆ వృథ బృహ్యణను రాజనన్న యథోఽశితవాగి ఆక్రియ్దాదిసి, “రాజా, ఇవళు నన్న సోసి. ఉఱిగే కరిదుకొండు హోరటిద్దేఇని. ఆదరి నమ్మ ఉఱల్లి దేవియు జనరన్న సంకార మాడలు తొడగి రువళేందూ జనరు ఉఱు త్యజిసి హోగుత్తిరువరెందూ కేళదే. నన్న మనేయవరం ఆ ఉఱు బిట్టిరఖుదు. ఆదుదఱంద నన్న సోసిగే స్వల్ప ఆశ్రయ నిఱడబేకేందు కోరుత్తేఇని. నాను ఉఱిగే తెరళి పరిస్థితియన్న నోడి బరుత్తేఇని. ఆ మేలే నన్న ఈ ముద్దు సోసియన్న కరిదుకొండు హోగుత్తేఇనే” ఎందను. రాజను ఒప్పి తన్న పుత్రియన్న కరిదు ఈ బృహ్యణన సోసియన్న ఆవళ వల కొట్టును. మత్తు ఆవళన్న ఆత్మాదరదింద కాపాడబేకేందు ఆజ్ఞాపిసిదను.

రాజపుత్రియు బృహ్యణన సోసియోడనే స్నేహదింద ఇరకొడ గిరళు. ఇబ్బరూ ఆత్మంత ప్రేమద గేళతియరాదరు. రాత్రి ఒందే మంచద మేలే ములగలారంభిసిదరు. ఒందు రాత్రి ఇబ్బరూ ఒత్తో తీగి నిద్రాసక్తరాగిద్దాగ రాజసుతెగి కామాతురవాయిమ. ఆవళే కాసిగెయింద ఎద్దు కుళకు చంతిసత్తొడగిదళు. బృహ్యణ సోసియూ ఎద్దు ఆవళ చింతియ కారణవన్న కేళదళు. ఆగ రాజపుత్రియు “సమీ, నాను ఒమ్మ ఉఱిన హోరగి హోదాగ మరద కేళగే మల గిద్ద ఒట్ట తరుణనన్న నోడిదే. ఆవన మేలే నన్న మనస్సు నట్టు హోగిదే. ఏను మాడలి?” ఎందు కొరిగిదళు. ఆగ ఆ బృహ్యణ సోసియు “రాజపుత్రి, ఆదక్కాగి నిను చంతిసబేడ. ఆ తరుణనన్న

ನೀನಿದ್ದಲ್ಲೀ ಈಗ ತೋರಿಸುತ್ತೇನೆ” ಎಂದನು. ಮತ್ತು ಕೂಡಲೇ ತನ್ನ ಬಾಯಿಳಿಗೆ ಇಟ್ಟುಕೊಂಡಿದ್ದ ಮಾತ್ರಿಯನ್ನು ತೆಗೆದನು. ಆಗ ಅವನಿಗೆ ವಿಶ್ವಸುತನ ರೂಪವೇ ಬಂದಿತು. ರಾಜಪುತ್ರಿಯು ಆನಂದಾತಿಶಯದಿಂದ ಅವನನ್ನು ಅಪ್ಪಿಕೊಂಡಳು. ಇಬ್ಬರೂ ಗಾಂಧೇರ್ ಪದ್ಧತಿಯಿಂದ ಮದುವೆ ಯಾಗಿ ಸುಖಸಂತೋಷಪಟ್ಟರು.

ಕೆಲವು ದಿನಸಗಳಾದ ಮೇಲೆ ಆ ರಾಜನ ಮಂತ್ರಿಯ ಮನೆಯಲ್ಲಿ ಒಂದು ಲಗ್ನ ಸಮಾರಂಭವಿದಿದ್ದತು. ರಾಜಪುತ್ರಿಯು ಬ್ರಾಹ್ಮಣನ ಸೌಸೀ ಯೋಂದಿಗೆ ಅಲ್ಲಿಗೆ ತೆರಳಿದಳು. ಬ್ರಾಹ್ಮಣನ ಸೌಸೀಯ ರೂಪಲಾವಣ್ಯವನ್ನು ನೋಡಿ ಮಂತ್ರಿಸುತ್ತಿರುತ್ತಿದ್ದಿಗೆ ಅವಳ ಮೇಲೆ ತುಂಬಾ ಅನುರಾಗಪ್ರಂಟಾಯಿತು. ಅವಳನ್ನು ಮದುವೆಯಾಗಬೇಕೆಂದು ಬಯಸಿದನು. ಆವನ ಈ ಹಂಬಲಿ ಕೆಯು ಮಂತ್ರಿಯ ಕಿವಿಗೂ ಮುಟ್ಟಿತು. ಆವನು ರಾಜನ ಮೂಂದೆ ಅದರ ಪ್ರಸ್ತಾಪ ತೆಗೆದು “ಆ ಹುಡುಗಿಯನ್ನು ನನ್ನ ಮಗನಿಗೆ ಮದುವೆವಾಡಿಸಿ ಕೊಟ್ಟು ಕರುಣಿಸಬೇಕು. ಇಲ್ಲಿದಿದ್ದರೆ ನನ್ನ ಮಗನ ಪ್ರಾಣ ಉಳಿಯುವ ದಿಲ್ಲಿ” ಎಂದನು. ಆಗ ಆ ರಾಜನು “ಅವಳು ಬ್ರಾಹ್ಮಣ ಸ್ತ್ರೀ. ಬ್ರಾಹ್ಮಣನ ಸೌಸೀ. ಆವನು ಇಲ್ಲಿ ಬಿಟ್ಟು ಹೋಗಿರುವನು. ಇನ್ನೊಂದು ದಿನ ಬಂದು ಕೇಳಿದರೆ ನಾನು ಏನು ಉತ್ತರ ಕೂಡಲಿ?” ಎಂದನು. ಮಂತ್ರಿ ಸಿರುವಾಯ ನಾದನು. ಆದರೆ ಆವನ ಮಗನು ಮಾತ್ರ ಆ ಹುಡುಗಿಯ ಚಿಂತೆಯಿಂದ ಕೊರಗಲಾರಂಭಿಸಿದನು. ಆಗ ಎಲ್ಲ ಮಂತ್ರಿಗಳೂ ರಾಜನಿದ್ದಲ್ಲಿ ಬಂದು “ರಾಜ, ಮಂತ್ರಿಸುತನು ಬದುಕುವ ಲಕ್ಷಣವಿಲ್ಲ. ಆವನಿಗೆ ಈ ಬ್ರಾಹ್ಮಣರ ಹುಡುಗಿಯನ್ನು ಮಾಡಿಕೊಟ್ಟಿರೆ ಮಾತ್ರ ಅವನ ಪ್ರಾಣವನ್ನು ರಕ್ಷಿಸಬಹುದು. ಬ್ರಾಹ್ಮಣನು ಅವಳನ್ನು ಬಿಟ್ಟು ಹೋಗಿ ಬಹಳ ಕಾಲವಾಯ್ತು. ಆವನ ಗತಿ ಏನಾಯಿತೋ ಏನೋ! ಒಂದು ವೇళೆ ಅವನು ಬಂದು ಕೇಳಿದರೆ ಆಪಾರ ಹಣವನ್ನು ಕೊಟ್ಟು ಆವನ ಮಗನಿಗೆ ಇನ್ನೊಂದು ಮದುವೆ ಮಾಡಿದ ರಾಯಿತು.” ಎಂದರು.

ಆ ಮೇಲೆ ರಾಜನು ಆ ಬ್ರಾಹ್ಮಣನ ಸೌಸೀಗೆ ನಡೆದ ವೃತ್ತಾಂತವನ್ನೇಲ್ಲ ಅರುಹಿದನು. ಅದನ್ನು ಕೇಳಿ ಅವಳು ಭಯ ಚಕ್ಕಿತಳಾದವಳಂತೆ ನಟಿಸಿ, “ರಾಜನೇ, ನಿನ್ನ ಆಜ್ಞೆಯನ್ನು ಪಾಲಿಸದೆ ಅನಾಫೇಯಾದ ನನಗೆ ಬೇರೆ

ಉಪಾಯವಿಲ್ಲ. ಮದುವೆಗೆ ನಾನು ಸಮೃತಿಸುತ್ತೇನೆ. ಅದರೆ, ಅದರ ಹೊದಲು ಮಂತ್ರಸುತನು ಒಂದು ವರುಷದ ವರೆಗೆ ತೀರ್ಥ ಯಾತ್ರೆ ಮಾಡಿ ಬರಬೇಕೆಂದು ಬಿನ್ನ ವಿಸುತ್ತೇನೆ” ಎಂದಳು. ಅದರಂತೆ ಮಂತ್ರಸುತನು ಮದುವೆಯಾಗಿ ಬ್ರಾಹ್ಮಣನ ಸೋಸೆಯನ್ನು ತನ್ನ ಹೊದಲಿನ ಪತ್ತಿ ಯೋಂದಿಗೆ ಬಿಟ್ಟು ತಾನು ತೀರ್ಥ ಯಾತ್ರೆಗೆ ಹೊರಟು. ಬ್ರಾಹ್ಮಣನ ಸೋಸೆಯು ಮಂತ್ರಸುತನ ಹೊದಲಿನ ಪತ್ತಿಯ ಸ್ನೇಹಗಳಿಡಳು. ಇಬ್ಬರೂ ಒಂದೇ ಹಾಸಿಗೆಯಲ್ಲಿ ಮಲಗುತ್ತದ್ದರು. ಹೀಗಿರಲು ಒಂದು ದಿನ ರಾತ್ರಿ ಆ ಮಂತ್ರ ಸುತನ ಪ್ರಥಮ ಹೆಂಡತಿಗೆ ಕಾಮೇಜ್ಞಿಯಾಯಿತು. ಅದನ್ನು ಪರಿಹರಿಸಿಕೊಳ್ಳುವ ಉಪಾಯಗಾಣದೆ ಹಾಸಿಗೆಯ ಮೇಲೆ ಶಧೋಮುಖದಿಂದ ಕುಳಿತ್ತಳು. ಆಗ ಆ ಬ್ರಾಹ್ಮಣನ ಸೋಸೆಯೂ ಎದ್ದು ತನ್ನ ಗೆಳತಿಯ ದುಃಖವನ್ನು ಕೇಳಿ ತಿಳಿದುಕೊಂಡು “ಗೆಳತೀ, ನಾನು ಕೆಲವು ಮಂತ್ರ ತಂತ್ರಗಳನ್ನೂ ಬಲ್ಲಿ. ಅದರ ಪ್ರಭಾವದಿಂದ ಪುರುಷನಾಗಬಲ್ಲು” ಎಂದಳು. ಮಂತ್ರ ಸೇನಸೆ ಅದನ್ನು ನಂಬಲಿಲ್ಲ. ಅದರೆ ಬ್ರಾಹ್ಮಣನ ಸೋಸೆಯು ತನ್ನ ಬಾಯಲ್ಲಿದ್ದ ಗುಳಿಗೆಯನ್ನು ತೆಗೆದ ಕೂಡಲೇ ಸ್ವತಃ ಪುರುಷ ಸ್ವರೂಪ ಧರಿಸಿದನು. ಇದನ್ನು ಕಂಡು ಮಂತ್ರಿಯ ಸೋಸೆಯು ಸಂತಸಪಟ್ಟು ಆವಶ್ಯೋಂದಿಗೆ ಕಾಮಸುಖ ವನ್ನು ಪಡೆದಳು. ಇದೇ ರೀತಿ ಕಾಲ ಕಳೆಯಿತು. ಒಂದು ವರುಷವಾದ ಮೇಲೆ ಮಂತ್ರಿಸುತನು ತೀರ್ಥ ಯಾತ್ರೆ ಮುಗಿಸಿಕೊಂಡು ಬಂದನು. ಅದನ್ನು ರಿತ ಕೂಡಲೇ ಬ್ರಾಹ್ಮಣನ ಸೋಸೆಯು ಒಂದು ರಾತ್ರಿ ತನ್ನ ಬಾಯಿಳಿಗಿದ್ದ ಮಾತ್ರೀಯನ್ನು ತೆಗೆದು, ಪುರುಷನಾಗಿ ಅಲ್ಲಿಂದ ಹಿಡಿ ಹೋದನು. ನುತ್ತು ರಾಮದೇವನನ್ನು ಕಂಡು ಎಲ್ಲ ವೃತ್ತಾಂತವನ್ನು ತೀಕ್ಷಿಸಿದನು.

ರಾಮದೇವನು ಮತ್ತೆ ಆ ಬ್ರಾಹ್ಮಣ ಪುತ್ರನೋಂದಿಗೆ ಅದೇ ರಾಜನ ಸಭಿಗೆ ಬಂದು “ರಾಜನೇ, ನಾನು ಸ್ವಗ್ರಾಮಕ್ಕೆ ತೆರಳಿ ನನ್ನ ಪುತ್ರನನ್ನು ಕರೆದುಕೊಂಡು ಬಂದಿದ್ದೇನೆ. ನಿನ್ನಲ್ಲಿ ಬಿಟ್ಟು ಹೋದ ನನ್ನ ಸೋಸೆಯನ್ನು ಈಗ ಕಳಿಸಿಕೊಡು” ಎಂದು ಆ ವೃದ್ಧ ಬ್ರಾಹ್ಮಣನು ಕೇಳಿದನು. ಅದನ್ನು ಕೇಳಿ ರಾಜನು ದಿಗ್ಭಾರತನಾದನು ಮತ್ತು ನಡೆವ ಸಂಗಳಿಗಳನ್ನೇಲ್ಲ ಆರುಹಿ ತನ್ನ ಅಸರಾಧವನ್ನು ಕ್ಷಮಿಸಬೇಕೆಂದು ಪಾತ್ರಧಿಸಿದನು. ಬ್ರಾಹ್ಮಣನು ಕೋತ್ತೋದ್ದೇಕದಿಂದ, “ರಾಜಾ, ಮಗ ಮತ್ತು ಸೋಸೆಮರ ಸುಖಕ್ಕೆ ನೀನು

ಕೆಲ್ಲು ಹಾಕಿದೆ. ವೃದ್ಘಾತ್ಯದಲ್ಲಿ ನನಗೆ ಈ ಚಿಂತೆಯನ್ನು ತಂದುಹಾಕಿದೆ. ನಿನಗೆ ನಾನು ಶಾಪ ಕೊಡುವದೇಸರಿ. ಅಮೇಲೆ ನಿನ್ನ ಈ ಸಚೆಯಲ್ಲೇ ತಲೆ ಒಡೆದುಕೊಂಡು ಪಾರ್ಣಿಸಿಗುತ್ತೇನೆ. ಇದು ನಿನಗೆ ಇಷ್ಟವಿಲ್ಲದಿದ್ದರೆ ನಿನ್ನ ಮಗಳನ್ನು ನನ್ನ ಮಗನಿಗೆ ಮದುವೆ ಮಾಡಿಕೊಡು' ಎಂದು ಹೇಳಿದನು. ರಾಜನು ಉಪಾಯವಿಲ್ಲದೆ ತನ್ನ ಮಗಳನ್ನು ಆ ವಿಪ್ರಸುತ್ತನಿಗೆ ಕೊಟ್ಟು ಮದುವೆ ಮಾಡಿದನು. ಇದರಿಂದ ಅವರಿರ್ವರ ಆಶಯೂ ಫಲಿಸಿತು. ರಾಮ ದೇವನಂತ ನಿನಾದರೂ ನನಗೆ ನೀರವಾಗಿ ನಿನ್ನ ವಡತಿಯೋಡನೆ ಕೊಡುವಂತೆ ಅನುಗ್ರಹಿಸು"

ನನ್ನ ಈ ಮಾತುಗಳನ್ನು ಕೇಳಿ ದಾಸಿಯು ಪ್ರಣಃ ಸಿಟ್ಟಿಗೆದ್ದಳು. ತನ್ನ ವಡತಿಯ ಯಜವಾನ್ನನಿಗೆ ಈ ಸಂಗತಿಯನ್ನು ತಿಳಿಸುತ್ತೇನೆಂದು ಕೋಪಿಸಿದಳು. ಆದರೆ ನಾನು ದೈಸ್ಯದಿಂದ ಬೇಡಿಕೊಂಡುದದರಿಂದ ಕೊನೆಗೆ ಅವಳ ಮನಸ್ಸು ಕರಗಿತು. ತನಗೆ ಕೊಡುತ್ತೇನೆಂದು ಉಡುಗೊರೆಯನ್ನು ವೋದಲೇ ಕೊಟ್ಟಿರೆ ಯಶ್ವಿಸುವದಾಗಿಯೂ ನುಡಿದಳು. ತನ್ನ ಒಡತಿಯನ್ನು ತನ್ನ ಮನಗೇ ಕರಿದುಕೊಂಡು ಬರುವದಾಗಿ ಹೇಳಿದಳು ಮತ್ತು ತನ್ನ ಒಡತಿಯ ಮನಗೆ ತೆರಳಿ ಬರಲು ಒತ್ತಾಯ ಮಾಡಿದಳು. ಆದರೆ ನನ್ನ ಒಡತಿಯು "ಪ್ರಿಯ ದಾಸಿಯೇ, ನಾನು ಹೊಟ್ಟಿ ನೋವಿನಿಂದ ಬಳಲುತ್ತಿದ್ದೇನೆಂದು ನನ್ನ ಪತಿಗೆ ಹೇಳಿದ್ದೆ. ಆದುದರಿಂದ ನಿನು ನನ್ನ ಆ ಪ್ರಿಯತಮನಿಗೆ ಸ್ತ್ರೀ ವೇಷವನ್ನು ತೊಡಿಸಿ, ಬೈವಧ ಕೊಡುವ ಸ್ತ್ರೀ ಎಂದು ಹೇಳಿ ಕರಿದು ಕೊಂಡು ಬಾ" ಎಂದಳು. ಆದರಂತೆ ದಾಸಿಯು ನನ್ನ ಒಳಗೆ ಬಂದು ನನಗೆ ಸ್ತ್ರೀ ವೇಷವನ್ನು ತೊಡಿಸಿದಳು. ಬೈವಧ ಕೊಡುವ ಸ್ತ್ರೀ ಎಂದು ಹೇಳಿದುದರಿಂದ ಮನ ಕಾವಲುಗಾರನಿಗೂ ಸಂಶಯ ಉಂಟಾಗಲಿಲ್ಲ. ನಾನು ಒಳಗೆ ಹೋಣ ಕೂಡಲೇ ದಾಸಿಯು ಹೊರಟ್ಟಿ ಹೋದಳು. ಇಬ್ಬರೂ ಅತ್ಯಂತ ಕಾಮಾತುರರಿದ್ದು ದರಿಂದ ದರ್ಶನಲಾಭವಾದೊಡನೆಯೇ ಅಲಿಂಗಿಸಿ ಮುದ್ದಾಡಿದೆವು. ರತ್ನಕ್ರಿಂಡಾಸಕ್ತರಾದೆವು. ಆದರೆ ಕೋಣಯು ಬಾಗಿಲನ್ನು ಹಾಕಲು ಮರಿತಿದ್ದೆವು. ಸ್ವಲ್ಪ ಹೊತ್ತಿನ ಮೇಲೆ ಆ ಸುತ್ತಿಲೆಯ ಪತಿಯು ಬರುವ ಕಾಲಸಪ್ವಳವು ಕೇಳಿಸಿತು. ಆ ಕೂಡಲೇ ನನ್ನ ಕೈಕಾಲು ಗಳಿಲ್ಲ ತಣ್ಣಾಗಾದುವು. ನಾನು ಎದ್ದು ನನ್ನ ಸೀರೆ ಕುಬಸಗಳನ್ನೆಲ್ಲ ಸರಿ

ಮಾಡುತ್ತ ಮಂಚದ ಒಂದು ಬದಿಯಲ್ಲಿ ತಲೆ ತಗ್ಗಿಸುತ್ತೇ ಈಳತೆ. ಅವು ರಲ್ಲಿ ಸುಶೀಲೆಯ ಪತಿಯು ಬಂದು ಬಾಗಿಲಿನ ಬಳಿ ನಿಂತು “ಈಗ ಹೊಟ್ಟಿ ನೋವು ಹೇಗಿದಿ?” ಎಂದು ಕೇಳಿದನು. ಸುಶೀಲೆಯು “ಈಗ ಸ್ವಲ್ಪ ಕಡಿಮೆಯಾಗಿದೆ. ಈ ಸ್ತ್ರೀಯ ಜೀವಧೈವ ಪರಿಣಾಮಕಾರಿಯಾಗಿದೆ. ಇವಳು ಬಹಳ ಪ್ರಸಿದ್ಧಭಾದ ವೈದ್ಯಳು” ಎಂದೇ. ಅವಳ ಪತಿಯು ಈ ಮಾತುಗಳನ್ನು ನಂಬಿ “ನಿಮ್ಮ ಉರು ಯಾವುದು? ಹೇಸರೀನು?” ಎಂದು ಕೇಳಿದನು. ನನ್ನ ಎದೆ ತಲ್ಲಿನಿತ್ತ. ಏಕೆಂದರೆ ನಾನು ಉತ್ತರ ಕೊಟ್ಟರೆ ದನಿಯ ಮೇಲಿನಿಂದ ಆವಸಿಗೆ ಪುರುಷನ ಗುರುತು ಹತ್ತುತ್ತಿತ್ತು. ಆದುದರಿಂದ ಉತ್ತರ ಕೊಡವೆ ಪ್ರಾನಃ ತಲೆ ತಗ್ಗಿಸಿ ಕುಳತೆ. ಆಗ ಸುಶೀಲೆಯಲ್ಲೂ ತನ್ನ ಪತಿಯನ್ನು ದ್ವೈ ಶ್ರೀಸಿ “ಇವಳು ಪುರುಷರನ್ನು ನೋಡುವದಿಲ್ಲ. ಮಾತನಾಡುವ ದಿಲ್ಲ” ಎಂದೇ. ಆದನ್ನು ಕೇಳಿ ಅವಳ ಗಂಡನು ಅಲ್ಲಿಂದ ಹೊರಟು ಹೊಡನು. ಸುಶೀಲೆಯ ಪ್ರಸಂಗಾವಧಾನದಿಂದ ನನ್ನ ಪಾರಣ ಉಳಿಯಿತು. ಆ ರಾತ್ರಿ ರತ್ನವಿಲಾಸದಲ್ಲಿ ಕಾಲ ಕಳಿದೆವು. ಬೆಳಗಾದ ಮೇಲೆ ನಾನು ಹೊರಟು ಬಂದೆ. ಆ ಮೇಲೆ ದಿನಂಪ್ರತಿ ನಾವಿಬ್ಬರೂ ಸುರತ ಸುಖವನ್ನು ಆನುಭವಿಸುತ್ತೇ ಬಂದಿವು.

ಒಂದು ದಿನ ನಾನು ಸ್ತ್ರೀವೇಷ ಧರಿಸಿ ಮತ್ತೆ ಆ ದಾಸಿಯ ಮನಸಿಗೆ ತೆರಳಿದೆ. ಸ್ವಲ್ಪ ಹೊತ್ತಿನ ಮೇಲೆ ಸುಶೀಲೆಯು ತನ್ನ ದಾಸಿಯೊಂದಿಗೆ ಅಲ್ಲಿಗೆ ಬಂದಳು. ನನ್ನನ್ನು ಕಂಡ ಕೂಡಲೇ “ನನ್ನನ್ನು ನಿಮ್ಮೊಂದಿಗೆ ಕರೆದೊಯ್ದಾರಿ. ಇಲ್ಲಿ ಇರಲು ನನಗೆ ಇಷ್ಟವಿಲ್ಲ” ಎಂದು ಅಂಗಲಾಚಿ ಚೇಡಿ ಕೊಂಡಳು. ಅವಳ ಈ ಮಾತನ್ನು ಕೇಳಿ ನಾನು ಭ್ರಾಂತನಾದೆ. ಏಕೆಂದರೆ ಅವಳು ಧನಿಕಳು. ನಾನು ಬಡವನು. ಅವಳಿಗೆ ಉಚಿತವಾದ ಅನ್ನ ವಸ್ತು ಆಭರಣಗಳನ್ನು ಕೊಡಲೂ ಸಮರ್ಥನಿಲ್ಲ. ಅಲ್ಲದೆ ಅವಳು ನನ್ನೊಂದಿಗೆ ಅನವರತವೂ ಉಳಿಯನಳಿಂದ ನಂಬುವ ಬಗೆ ಹೇಗೆ? ಅವಳ ಗಂಡನು ಹುಡುಕಿಸಿ ನನ್ನನ್ನು ಕೊಲ್ಲಿಸುವುದೂ ನಿಶ್ಚಯ. ಆದುದರಿಂದ ನನ್ನ ಭಯ ವನ್ನು ಅವಳ ಮುಂದೆ ನಿವೇದಿಸಿ “ಬಡವನಾದ ನನ್ನೊಂದಿಗೆ ನೀವು ಬಂದರೆ, ಗೋವಾಲದಾಸನ ಪತ್ನಿಯಂತೆ ವಶ್ವತ್ತಾನ್ನದರ್ಭೇಕಾಡಿತ್ತು” ಎಂದು ಹೇಳಿದೆ.

ಮೋಹಿನೀ, ಆಗ ಆ ಸುಶೀಲೆಯು ಗೋಪಾಲದಾಸನ ಪತ್ತಿಯ ಕಥೆಯನ್ನು ಕೇಳಲು ಆತುರಭಾದುದರಿಂದ ಅದನ್ನು ಹೇಳಲಾರಂಭಿಸಿದೆ.

ಉ. ಗೋಪಾಲದಾಸನ ಪತ್ತಿಯ ಕಥೆ

ಹೇವಾವತಿ ಪಟ್ಟಣದಲ್ಲಿ ಗೋಪಾಲದಾಸನೆಂಬ ಒಬ್ಬ ಸಾವುಕಾರ ನಿಧನು. ಅವನು ಮುದುಕ. ಆದರೆ ಅವನ ಹೆಂಡತಿ ತರುಣಿ. ಅಲ್ಲದೆ ಒಳ್ಳೇ ರೂಪವಂತಿಯಾಗಿದ್ದಳು. ವೃಧ್ಧ ಪತಿಯಿಂದ ಸುಖ ಕಾಣದೆ ಅವಳು ದುರ್ಬಾಗ್ರರ್ ಹಿಡಿದಿದ್ದಳು. ಸ್ವಲ್ಪ ಕಾಲ ಕಳೆದ ಬಳಿಕ ಅವನೊಡನೆ ಓಡಿ ಹೋಗಲು ನಿಧರಿಸಿ ಮನೆಯಲ್ಲಿದ್ದ ತನ್ನ ಚಿನ್ನಾಭರಣ ಹಾಗೂ ವಸ್ತು ವಡವೆಗಳನ್ನು ಕಟ್ಟಿ ಹೊರಟಿಳು. ಇಬ್ಬರೂ ರಾತ್ರಿ ಆ ನಗರದಿಂದ ಪ್ರಯಾಣ ಬೆಳೆಸಿದರು. ಬೆಳ್ಗಾಗಲು ಇನ್ನು ಸ್ವಲ್ಪ ಸಮಯವಿದ್ದಿತು. ಆವ್ಯಾರಲ್ಲಿ ವಾಗ್ರ ಮಧ್ಯ ಒಂದು ನದಿ ಬಂತು. ಆ ನದಿಯನ್ನು ಕಂಡು ಅವಳ ಉಪಪತ್ತಿಯು “ನದಿಯಲ್ಲಿ ನೀರು ಬಹಳವಿದೆ. ಈ ಸಾಮಾನುಗಳನ್ನೂ ನಿನ್ನ ನ್ನೂ ಒಮ್ಮೆಯೇ ಕರೆದುಕೊಂಡು ದಾಟಲಾರೆ. ಆದುದರಿಂದ ಹೊಡಲು ನಿನ್ನ ಮೈಮೇಲಿದ್ದ ಚಿನ್ನಾಭರಣಗಳನ್ನೂ ಈ ಇನ್ನಿತರ ಸಾಮಾನುಗಳನ್ನೂ ನಿನ್ನ ಸೀರೆಯಲ್ಲಿ ಗಂಟು ಕಟ್ಟಿಕೊಡು. ಅದನ್ನು ಈಚೆ ದಂಡೆಯಲ್ಲಿಟ್ಟು ಮತ್ತೆ ಬಂದು ನಿನ್ನ ನ್ನೂ ಹೊಳೆದಾಟಿಸುತ್ತೇನೆ. ಇನ್ನೂ ಕತ್ತಲೆ ಇದೆ. ಆದುದರಿಂದ ನಿನ್ನ ಸೀರೆಯಲ್ಲದೆ ನಗ್ನ ಇಂಗಿದ್ದರೆ ತೊಂದರೆಯಿಲ್ಲ” ಎಂದು ಹೇಳಿದನು.

ಗೋಪಾಲದಾಸನ ಪತ್ತಿಯು ಅದರಂತೆ ತಾನು ಉಟ್ಟೆಕೊಂಡಿದ ಸೀರೆಯನ್ನು ಬಿಟ್ಟಿ ಚಿನ್ನಾಭರಣಗಳನ್ನೆಲ್ಲ ಗಂಟು ಕಟ್ಟಿ ಅವನ ಕೈಗೆ ಕೊಟ್ಟಿಳು. ಅವನು ಅದನ್ನು ಹೊತ್ತುಕೊಂಡು ಹೊಳೆದಾಟಿದನು ಅವಳು ನಗ್ನ ಇಂಗಿ ಈಚೆ ದಂಡೆಯಲ್ಲಿ ನಿಂತಳು. ಎಷ್ಟು ಹೊತ್ತು ಕಳೆದರೂ ಅವಳ ಉಪಪತ್ತಿಯು ಬರಲಿಲ್ಲ. ಅವನು ಹೊಳೆದಾಟ ಈಚೆ ಬರಲೂ ಇಲ್ಲ. ಚಿನ್ನಾಭರಣಗಳ ಗಂಟು ದೊರಿತು ಅವನು ಈಚೆ ದಂಡೆ ಸೇರಿದ ಮೇಲೆ ಅವನ ಮನಸ್ಸು ಬದಲಾಗುತ್ತಿತು. ಇನ್ನು ಈ ಸ್ತೀಯನ್ನು ಕೊರಳಿಗೆ ಕಟ್ಟಿ ಕೊಂಡರೆ ನೆಟ್ಟಿಗಾಗಲಾರದು. ಏಕೆಂದರೆ ಇವಳು ದೊಡ್ಡ ಮನೆತನದವಳು.

ಅವಳನ್ನು ಸಾಕಿ ಸಲಹಾಪ್ರದೂ ಕರಿನ. ಅವಳು ಚಿನ್ನಾನ್ನಿಭರಣಗಳನ್ನು ತಂದಿರುವುದರಿಂದ ಅವಳ ಗೊಡನು ಹುದುಕಿಸದೇ ಇರಲಾರ. ನನ್ನ ಪತ್ತಿಯಾದರೆ ಮತ್ತೆ ನನ್ನನ್ನು ಕೊಲ್ಲಿದೇ ಬಿಡಲಿಕ್ಕಿಲ್ಲ. ಆದುದರಿಂದ ಅವಳ ಪಾಲಿಗೆ ಅವಳನ್ನು ಬಿಟ್ಟು ನಾನು ನನ್ನ ದಾರಿ ಹಿಡಿಯುವುದೇ ಲೇಸು” ಎಂದು ಯೋಚಿಸಿ ಹೊರಟು ಹೋದನು.

ಗೋವಾಲದಾಸನ ಪತ್ತಿಯು ಆಶಾದೃಷ್ಟಿಯಿಂದಲೇ ನಿಂತುಕೊಂಡಿದ್ದಳು. ಬೆಳಕು ಹರಿಯಿತು. ಅಷ್ಟುರಲ್ಲಿ ಮಾಂಸದ ತುಂಡಿಂದನನ್ನು ಕಚ್ಚಿಕೊಂಡು ಒಂದು ನರಿಯು ಆ ದಾರಿಯಾಗಿ ಬಂದಿತು. ಹೊಳೆ ಬದಿಯಲ್ಲಿದ್ದ ಒಂದು ದೊಡ್ಡ ವೊನನ್ನು ಕಂಡು ಆದನ್ನು ತಿನ್ನು ಬೇಕೆಂದು ಆದಕ್ಕೆ ಆಶೆಯಾಯಿತು. ಆದು ಬಾಯಿಯಲ್ಲಿದ್ದ ಮಾಂಸದ ತುಂಡನ್ನು ಸ್ವಲ್ಪ ದೂರದಲ್ಲಿಟ್ಟು ಆ ವೊನನ್ನು ಒಡಿಯಲು ಬಾಯಿ ಹಾಕಿತು. ಆದರೆ ಆ ವೊನು ಫಕ್ಕನೇ ನೀರಿನೊಳಗೆ ಮುಳುಗಿ ಪಾರಾಗಿ ಹೋಯಿತು. ಇತ್ತು ಹದ್ದಿ ಮಾಂಸದ ತುಂಡನ್ನು ಕಚ್ಚಿಕೊಂಡು ಹಾರಿಹೋಯ್ತು. ನರಿಯ ಈ ಅವಸ್ಥೆಯನ್ನು ಕಂಡ ಗೋವಾಲದಾಸನ ಪತ್ತಿಯು “ಆಹಾ, ಆಶಿಯಾಸಿ ಗತಿಗಿಡಿಸಿತು” ಎಂದು ನುಡಿದಳು. ಆಗ ಆ ನರಿಯು “ಹಾದು. ಮಾಂಸವನ್ನು ಕಳಿದುಕೊಂಡೆ ನಿಜ. ಇನ್ನೂ ಆದನ್ನು ದೊರಕಿಸಬಲ್ಲ. ಆದರೆ ನಿನ್ನ ಗತಿಯೇ ನಾಯಿತು ನೋಡು. ಕಾನೂತಿರಳಾಗಿ ಪತಿಯನ್ನು ತ್ಯಜಿಸಿ ಉಪವಶಿಯ ಹಿಂದೆ ಓಡಿ ಬಂದೆಯಿಬ್ಬ ! ಈಗ ಅವನೂ ಓಡಿ ಹೋದನು. ನಿನ್ನ ಆಶೆಯೂ ಈಡೀರಲಿಲ್ಲ. ಹೀಗಿರುವಾಗ ನನಗೇ ಹೇಳುತ್ತಿದ್ದೀರುಲ್ಲ !” ಎಂದು ಆಣಕಿಸಿ ಹೋಯಿತು.

ನರಿಯ ಮಾತುಗಳನ್ನು ಕೇಳಿ ಅವಳು ದುಃಖಿತಾದಳು. ತಲೆಗೂದಲುಗಳನ್ನೆಲ್ಲ ಕೆದರಿಕೊಂಡು ನೋಡುವವರಿಗೆ ಹುಟ್ಟಿ ಎಂದು ಕಾಣುವಂತೆ ನಟಿಸಿಕೊಂಡು ಮತ್ತೆ ಓಡಿ ಬಂದಳು. ನಗ್ನಿಜಾಗಿದ್ದ ಆವಳ ಸ್ವಿತಯನ್ನು ಕಂಡು ಯಾರೋ ಪುಣ್ಯತ್ವರು ಒಂದು ಹರುಕು ಸೀರೆಯನ್ನು ಕೊಟ್ಟಿರು. ಆದನ್ನು ತೊಟ್ಟುಕೊಂಡು ಗುರುತು ಪರಿಚಯದವರ ಮನೆಗೆ ಹೋದಳು. ಅಲ್ಲಿ ನಡೆದ ಸಂಗತಿಯನ್ನೆಲ್ಲ ತಿಳಿಸಿದಳು. ಅವರು ಕರುಣದೊರಿ ಗೋವಾಲದಾಸನನ್ನು ಕರಿಸಿ, ಮತ್ತೆ ಪತಿಪತ್ತಿಯರನ್ನು ಕೂಡಿಸಿದರು. ಆ ಗೋವಾಲ

ದಾಸನ ಪಶ್ಚಿಯಂತೆ ನೀನೂ ನನ್ನ ಹಿಂದೆ ಓಡಿ ಬರಬೇಡ. ಅವಳ ಗತಿಯೇ ನಿನಗೂ ಒದಗಿತ್ತು.”

ಸುಶೀಲೆಯು ನನ್ನ ಮಾತನ್ನು ಆಲಿಸಲಿಲ್ಲ. ದುಸುದದಿಂದ ಅಲ್ಲಿಂದ ಎದ್ದು ಹೋದಳು. ಆ ದಿನ ಮತ್ತೆ ನಾನು ರಾತ್ರಿ ಸ್ತೋತ್ರ ವೇಷ ಧರಿಸಿ ಅವಳ ಮನೆಗೆ ತೆರಳಿದೆ. ಅಂದು ಅವಳು ಪಿಶೀಷ ಕಾಮಾತುರಳಾಗಿದ್ದ ಹೋ ಏನೋ! ನನ್ನನ್ನು ಆತ್ಮಾದರದಿಂದ ಸ್ವಾಗತಿಸಿ ಉಪಚರಿಸಿದಳು. ಅಕ್ಕೆ, ತುಳಸಿ ಮತ್ತು ಗಂಗೋದಕಗಳನ್ನು ನನ್ನ ಮುಂದೆ ಇಟ್ಟು, “ನನ್ನನ್ನು ನೀವು ಸ್ವೀಕರಿಸಿ ಕರೆದುಕೊಂಡು ಹೋಗುತ್ತೀರೋ ಇಲ್ಲವೋ? ಇವುಗಳನ್ನು ಮುಟ್ಟಿ ನುಡಿಯಿರಿ” ಎಂದು ಕೇಳಿದಳು. ಆಗ ನಾನು ತುಂಬಾ ವಾಯಕುಲ ನಾದರೂ ಮನಸ್ಸನ್ನು ಬಿಗಿ ಹಿಡಿದು “ಈ ಕೆಲಸವನ್ನು ನಾನು ಮಾಡಲಾರೆ” ಎಂದು ಹೇಳಿದೆನು. ಆಗ ಅವಳು ಆದರಿಂದಲೂ ವಿನ್ಯಾಸಿಸಿದ ಒಂದು ಖಡ್ಗವನ್ನು ತೆಗೆದು ತನ್ನ ಆತ್ಮಹತ್ಯೆ ಮಾಡಿಕೊಳ್ಳಲೆತ್ತಿ ಹಿಡಿದಳು. ಆದರೆ ಅವಳು ಖಡ್ಗವನ್ನು ಒರೆಯಂದ ಹಿಡಿದ ಕೂಡಲೇ ನಾನು ಫಕ್ಕನೇ ಅವಳ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡೆನು. ಆಗ ಅವಳು ಅಳತೊಡಗಿದಳು. ಅವಳ ರೋದನ ಕೇಳಿ ಯಾರಾದರೂ ನೇರಿಹೊರಿಯವರು ಬಂದರೇನು ಗತಿ ಎಂದು ಮತಿಗಾಣದೆ ನಾನು ಕಂಗಾಲಾದೆ. ಏನು ಮಾಡಲೂ ತೋಚದೆ ಅವಳ ಇದಿರೇ ಪಾರ್ಣತೆಗೆದುಕೊಳ್ಳಲು ನಿಶ್ಚಯಿಸಿ ಅದೇ ಖಡ್ಗವನ್ನು ತೆಗೆದುಕೊಂಡೆ.

ಆಗ ಆ ಸುಶೀಲೆಯು ನನ್ನ ಕೈಯನ್ನು ಬಿಗಿಯಾಗಿ ಹಿಡಿದು, “ನೀವು ಪಾರ್ಣವನ್ನೇ ಕೆ ತೆಗೆದುಕೊಳ್ಳುತ್ತೀರಿ?” ಎಂದು ಕೇಳಿದಳು. “ಇಲ್ಲದ್ದರೆ ನನ್ನ ಮಾನಹಾನಿ ಆಗುತ್ತದೆ. ಮಾನ ಕಳೆದುಕೊಳ್ಳುವುದಕ್ಕೆಂತ ಪಾರ್ಣ ಕಳೆದುಕೊಳ್ಳುವುದೂ ಲೇಸು” ಎಂದೆನು. ಆಗ ಆ ಶೃಂಗಾರವತಿಯು “ಸುಖ ಲಭಿಸಿದರೂ ಆದರ ಸದುಪಯೋಗ ಮಾಡಿಕೊಳ್ಳುವ ಭಾಗ್ಯ ನಿಮಗಿಲ್ಲ. ನಾನೇನು ಮಾಡಲಿ? ಇಂದು ರಾತ್ರಿ ಇಲ್ಲೇ ಇರಿ. ಮುಂದೆ ನೋಡೋಣ. ಈ ಮದನ ಬಾಧೆಗೆ ಗುರಿಯಾಗಿ ಪತಿಪ್ರತ್ರದಾಸಿ ಹಾಗೂ ಉಪಪತಿಯೊಂದಿಗೆ ತಾನೂ ಪಾರ್ಣನಿಗಿದ ಸರದಾರರ ಪಶ್ಚಿಯ ಗತಿಯೇ ನನಗೂ ಒದಗುವುದ ರಲ್ಲಿ ಯಾನ ಸಂದೇಹವೂ ಇಲ್ಲ” ಎಂದು ನುಡಿದಳು. “ಅವಳ ಕಥೆಯೇನು?

ಹೇಳು” ಎಂದು ನಾನು ಕೇಳಿದೆ. “ಆಗಲಿ” ಎಂದವರು ಉತ್ತರವಿತ್ತುಳು. ಮೋಹಿಸಿ ಅವರು ರಾತ್ರಿ ತನಗೆ ತೃಪ್ತಿಯಾಗುವ ವರಿಗೆ ಕಾಮಕ್ರೋಡಿಗಳಲ್ಲಿ ಆಸಕ್ತಿಭಾದಳು. ಮತ್ತು ಆ ಮೇಲೆ ಆ ತರುಣಿಯ ಕಢಿಯನ್ನು ಹೀಗೆ ಹೇಳಿದಳು.

ಜಿ. ಸರದಾರನ ಹೆಂಡತಿಯ ಕಢಿ

ಪೈರಣವೆಂಬ ನಗರದಲ್ಲಿ ಒಬ್ಬ ಸರದಾರನು ವಾಸವಾಗಿದ್ದನು. ಅವನು ತಾರುಣ್ಯಕ್ಕೆ ಕಾಲಿಟ್ಟಾಗ ಅವನ ತಂಡೆ ತಾಯಿ ದೈವಾಧಿನರಾದರು. ಅವರು ಗಳಿಸಿದ ಆಸ್ತಿ ಪಾಸ್ತಿಗಳನ್ನೆಲ್ಲ ಅವನು ಹಾಳು ಮಾಡಿದನು. ಕೊನೆಕೊನೆಗೆ ಅವನಿಗೆ ತಾನು ಮಾಡಿದ ದುಷ್ಪತ್ಯಗಳು ಮನಸ್ಸನ್ನು ಚುಚ್ಚಿದವು ಮತ್ತು ಇನ್ನು ಮುಂದೆ ಆ ರೀತಿ ಮಾಡದೆ ಉದ್ದೇಶೀಗ ದೊರಕಿಸಿ ಜೀವನ ನಿರ್ವಾಹ ಸಾಗಿಸಬೇಕೆಂದು ನಿರ್ಧರಿಸಿದನು. ಅದರಂತೆ ತನ್ನ ಹೆಂಡತಿಗೆ ಹೇಳಿ “ನಾನು ಉದ್ದೇಶೀಗ ಹುಡುಕುವುದಕ್ಕಾಗಿ ಪರಸ್ಪರ ಇಕ್ಕೆ ತೆರಳುತ್ತೇನೆ. ನೀನು ಮಗನನ್ನು ಜಾಗ್ರತೆಯಿಂದ ಕಾಪಾಡಿಕೊಂಡಿರು” ಎಂದು ಹೇಳಿ ಪ್ರಯಾಣ ಮಾಡಿದನು.

ಪತಿಯು ಪರದೇಶಕ್ಕೆ ತೆರಳಿ ಬಹಳ ದಿನಗಳಾದುವು. ಅವಳಿಗೆ ಕಾಮವನ್ನು ತಡೆಯಲಾಗಲಿಲ್ಲ. ನೆರಿಮನೆಯಲ್ಲಿದ್ದ ಒಬ್ಬ ತರುಣನನ್ನೇ ಮೋಹಿಸಿದಳು. ಅವನೂ ಅವಳ ಮೋಹಜಾಲಮೋಳಿಗೆ ಸಿಲುಕಿದನು. ಇಬ್ಬರೂ ಸುಖ ಸಂಪೂರ್ಣದಿಂದ ಕಾಲ ಕಳಿಯತೊಡಗಿದರು. ಒಂದು ದಿನ ಅವಳ ಮಗನು ಆಟವಾಡಿ ಮನಿಗೆ ಬಂದಾಗ ಅವರು ಆ ತರುಣನೊಡನೆ ರತ್ನಾಸಕ್ತಿಭಾಗಿದ್ದಳು. ಇದನ್ನು ಕಂಡ ಅವಳ ಮಗನು ರೀಗಿ “ಆಮ್ಮಾ, ನೀನು ಈ ಮಾಡುವುದು ಸರಿಯಲ್ಲ. ನಾನು ಆಪ್ತನೊಡನೆ ಹೇಳಿದೇ ಬಿಡಿಲಾರೆ” ಎಂದನು. ಮಗನ ಮಾತನ್ನು ಕೇಳಿ ತಾಯಿಯು ಬೆದರಿದಳು. ಸರದಾರನು ಮನಿಗೆ ಮರಳಿದ ಮೇಲೆ ತನ್ನ ಹಾಗೂ ತನ್ನ ಉಪಪತಿಯಾದ ಆ ತರುಣನ ಪಾಣಿಗಳು ಉಲಿಯಲಾರವು ಎಂದು ಅವಳಿಗೆ ಮನದಟ್ಟವಾಯಿತು. ಆದುದರಿಂದ ಪತಿಗೆ ಈ ಸುದ್ದಿ ಶಿಳಯದಂತೆ ಆ ತನ್ನ ಮಗನನ್ನೇ

ಕೊಲ್ಲಿಸಿ ಬಿಡಬೇಕೆಂದು ಅವಳು ಯೋಚಿಸಿದಳು. ಮತ್ತು ಕೊಲ್ಲಲು ಆ ತರುಣಿಗಿ ತಿಳಿಸಿದಳು. ಅವನು ಕೂಡಾ ಹಿಂದುಮುಂದು ನೋಡದೆ ಆ ಹುಡುಗನ ಕುತ್ತಿಗೆ ಹಿಚುಕಲೆತ್ತಿ ಸಿದನು. “ತಂದೆಯ ಮುಂದೆ ಹೇಳುವುದಿಲ್ಲ. ನನ್ನ ನ್ನು ಕೊಲ್ಲಬೇಡು” ಎಂದು ಆ ಮಗುವು ಪರಿಪರಿಯಾಗಿ ಬೇಡಿ ಕೊಂಡರೂ ಅವರಿನರಿಗೂ ದಯ ಹುಟ್ಟಿಲಿಲ್ಲ. ಹುಡುಗನನ್ನು ಕೊಂಡು ಮನೆಯ ನೆಲಮಾಳಿಗೆಯಲ್ಲಿ ಚೆಲ್ಲಿದರು.

ಸ್ವಲ್ಪ ಹೊತ್ತಿನ ಮೇಲೆ ಆವರ ಮನೆಯ ದಾಸಿಯು ಬಂದಳು. ಮನೆಯಲ್ಲಿ ಹುಡುಗನಿಲ್ಲದಿದ್ದುದನ್ನು ಕಂಡು ಗಾಬರಿಯಾಗಿ ಕೇಳಿದಳು. ಸರದಾರನ ಹೆಂಡತಿ ಕೊಟ್ಟಿ ಖತ್ತರದಿಂದ ಆವಳಿಗೆ ಸಮಾಧಾನವಾಗಲಿಲ್ಲ. ಅಲ್ಲಲ್ಲಿ ಹುಡುಕಿದಳು. ಕೊನೆಗೆ ನೆಲಮಾಳಿಗೆಯಲ್ಲಿ ಆ ಹುಡುಗನ ಕಳೇ ಬರವನ್ನು ಕಂಡಳು. ಸರದಾರನ ಹೆಂಡತಿಗೆ ಇದು ತಿಳಿದ ಕಾಡಲೇ ಅವಳು ಇನ್ನು ಷ್ಟ್ರೀ ಭಯಭೇತಳಾದಳು. ಆ ದಾಸಿ ನೆರೆನುನೇ ಹಾಗೂ ಇನ್ನಿತರಿಗೂ ಶನ್ನ ಗಂಡನಿಗೂ ತಿಳಿಸುವ ಸಂಭವನಿದೆಯೆಂದು ಅವಳ ಭೀತಿ. ಅದುದರಿಂದ ಆ ದಾಸಿಯನ್ನು ಕೊಲ್ಲುವಂತೆ ಆ ತರುಣಿಗಿ ತಿಳಿಸಿದಳು. ಅದರಂತೆ ಇವನು ಆ ದಾಸಿಯನ್ನು ಕೊಂಡು ಅದೇ ನೆಲಮನೆಗೆಸಿದನು. ಅದರೆ ದುರದ್ರಷ್ಟಿದಿಂದ ಆದೇ ದಿನ ರಾತ್ರಿ ಪರದೇಶಕ್ಕೆ ತೆರಳದ್ದು ಅವಳ ಪತಿ ಮರಳಿದನು. ಬಂದವನೇ “ಹುಡುಗನೆಲ್ಲಿ?” ಎಂದು ಕೇಳಿದನು. ಆಗ ಅವಳು “ನಿನ್ನ ನನ್ನ ತಮ್ಮನು ಬಂದು ಅವನನ್ನು ಕರೆದೂಯ್ದು. ಅವನೊಂದಿಗೆ ದಾಸಿಯೂ ಹೋಗಿದ್ದಾಳೆ. ಏಕೆಂಟು ದಿವಸಗಳೊಳಗೆ ಹಿಂತಿರುಗುವರು”, ಎಂದಳು. ಅವಳ ಗಂಡನು ಆ ಮಾತನ್ನು ನಂಬಿದನು.

ಆ ಮೇಲೆ ಸರದಾರನ ಹೆಂಡತಿಯು ಅಡಿಗೆ ಮಾಡತ್ತೊಡಗಿದಳು. ಆಗ ಮತ್ತೊಂದು ದುರಾಲೋಚನೆ ಅವಳಿಗೆ ಹೊಕ್ಕಿಯಿತು. ಈಗ ಒಂದು ನೆವ ಹೇಳಿ ಗಂಡನ ಕೈಯಿಂದ ಪಾರಾದೆ. ಅದರೆ ಏಕೆಂಟು ದಿವಸಗಳ ಮೇಲೆ ಮತ್ತೆ ಹುಡುಗನೆಲ್ಲಿ ಎಂದು ಅವನು ಕೇಳಿದ ಇರಲಾರ. ಅವನಿಗೆ ಸಂಶಯವೂ ಬಾರದೇ ಇರಲಾರದು. ಒಂದು ವೇళೆ ನೆಲಮನೆಗೆ ಅವನು ಪ್ರವೇಶಿಸಿದರೆ ಆ ಶವಗಳೂ ಅವನ ದೃಷ್ಟಿಗೆ ಬೀಳುವದರಲ್ಲಿ ಸಂದೇಹವಿಲ್ಲ. ಹಾಗಾದರೆ ನನ್ನ ಪ್ರಾಣಕ್ಕೆ ಅಪಾವಿಯದೆ. ಅದುದರಿಂದ ಅದರ ನೋಡಲೇ

ನನ್ನ ಪತಿಯನ್ನು ಕೊಲ್ಲಿದೆ ಅನ್ಯಥಾ ಗತಿಯಲ್ಲ ಎಂದವಳು ಹೋಚಿಸಿದಳು. ಮತ್ತು ಅನ್ನದೊಂದಿಗೆ ವಿಷವನ್ನು ಬೆರಿಸಿದಳು. ಉಂಟ ಮಾಡಿದ ಕೂಡಲೇ ಸರದಾರನಿಗೆ ಸಂಕಟವಾಯಿತು. “ನೀರು, ಸೀರು” ಎಂದು ಕೂಗಿದನು. ಆಗ ಅವಳು “ಮನೆಯಲ್ಲಿ ನೀರಿಲ್ಲ. ಈಗ ನಡಿಗೆ ತೆರಳಿ ತರುತ್ತೇನೇ” ಎಂದು ಹೇಳಿ ಹೊರಟು ಹೋದಳು ಮತ್ತು ತನ್ನ ಸ್ತ್ರೀತಿಪಾತ್ರನಾದ ತರುಣನ ಮನೆಗೆ ತೆರಳಿ ಅವನೊಡನೆ ಸುಖ ಸಮಾಗಮ ಮಾಡತೊಡಗಿದಳು.

ಸರದಾರನು ಸಂಕಟವನ್ನು ಸಹಿಸಲಾರದೆ ಮನೆಯ ಹೊರಗೆ ಬಂದನು. ಆಗ ನೆಲಮನೆಯಿಂದ ದುವಾರಸನೆ ಅವನ ಮೂಗಿಗೆ ಬಡಿಯಿತು. ಆದೇನೆಂದು ಕುತ್ತಾಹಲದಿಂದ ಅಲ್ಲಿಗೆ ತೆರಳಿ ನೋಡಿದನು. ಆಗ ತನ್ನ ಮಗ ಹಾಗೂ ದಾಸಿಯ ಶವಗಳ ಗುರುತು ಹತ್ತಿತು ಅವನಿಗೆ. ಅವನ್ನು ಕಂಡ ಕೂಡಲೇ ಅವನು ಎದೆ ಬಡಿದುಕೊಂಡು ಅಳಳಾರಂಭಿಸಿದನು. ಅಷ್ಟರಲ್ಲಿ ತಿಂದ ವಿಷವು ತಲೆಗೇರಿ ಅವನು ಅಲ್ಲೇ ಸತ್ಯಾಬಿದ್ಧನು. ಬೆಳ್ಗಾದ ಮೇಲೆ ಅವನ ಹೆಂಡತಿಯು ಮನೆಗೆ ಬಂದಳು. ತನ್ನ ಪತಿಯು ನೆಲ ಮಾಳಿಗೆಯ ಬಾಗಿಲಿನ ಬಳಿ ಬಿದ್ದು ಅವಳಿಗೆ ತೋರಿತು. ಇದು ಉಳಿದವರಿಗೆ ಗೊತ್ತಾಗದೇ ಇರಲಿಕ್ಕಿಲ್ಲ. ಇದರಿಂದ ಮಾನಹಾನಿಯಾಗುವುದು ಸಿಕ್ಕಿಯವೆಂದು ಅವಳು ಅರಿತು. ತನ್ನ ಮಾನವನ್ನು ರಕ್ಷಿಸಿಕೊಳ್ಳಲುಪ್ರದ ಕೈಗ್ನಿಸ್ತೂ ಅವಳು ಬಂದು ಉಪಾಯ ಹಾಡಿದಳು. “ರಾತ್ರಿ ಕಳ್ಳರು ಮನೆಗೆ ಬಂದು ನನ್ನ ಕುಟುಂಬದ ಎಲ್ಲ ಜನರನ್ನು ಕೊಂಡರು” ಎಂದು ಅಳತೊಡಿದಳು. ಆಗ ನೆರೆಹೊರೆಯ ಜನರು ಓಡಿಬಂಚಿದ್ದು. ನೆಲಮಾಳಿಗೆ ಯಲ್ಲಿ ಬಿದ್ದ ಶವಗಳನ್ನು ನೋಡಿ ಆಳಾಡಿದ ಮಾತು ಸಿಜವೆಂಡೇ ನಂಬಿದರು. “ಸ್ತ್ರೀತಿಪಾತ್ರನಾದ ಪತಿ ಮತ್ತು ಸುತರನ್ನು ಕಳೆದುಕೊಂಡು ನಾನು ಹೇಗೆ ಬದುಕಲಿ? ನಾನು ಪತಿಯೊಡನೆ ಸಹಗಮನ ಮಾಡುತ್ತೇನೇ” ಎಂದು ಹಲುಬಿದಳು. ಎಲ್ಲರೂ ಅವಳ ಪತಿ ಮತ್ತು ಪುತ್ರಪ್ರೇಮ ಕಂಡು ಹೋಗಳಿದರು.

ಪತಿಯ ಚಿತೆಯನ್ನು ಸಿದ್ಧಗೊಳಿಸಿದರು. ಬಂದೆಡೆ ಮಗನ ಚಿತೆ. ಸಹಗಮನ ಮಾಡುವುದಕ್ಕಾಗಿ ಅವಳೂ ಸಿದ್ಧಳಾಗಿ ಬಂದಿದ್ದಳು ಇದನ್ನು ನೋಡಲು ಸಾವಿರಾರು ಜನರು ನೆರೆದಿದ್ದರು. ಅವಳ ಉಪಪತಿಯಾದ ಆ

ತರುಣನೂ ಬಂದಿದ್ದು. ಅವನನ್ನು ನೇತ್ರಸಂಕೇತದಿಂದ ಅವಳು ಹತ್ತಿರ ಕರೆದಳು. ಅವನು ಚಿತ್ತಿಯ ಬಳಿಗೆ ಬಂದ ಕೊಡಲೇ ಅವಳು ಅವನನ್ನು ಆಲಿಂಗಿಸಿ ಮುದ್ದಾಡಿದಳು. “ನಿನ್ನ ಪ್ರೇಮಕಾಮಿ ಈಗ ಷಾದು ಜನರು ಬಿಲಯಾಗಬೇಕಾಗಿದೆ” ಎಂದು ಹೇಳಿ ಅವನನ್ನೂ ಆ ಚಿತ್ತಿಗೆ ನೂಕಿದಳು. ಮತ್ತು ಅವನೋಂದಿಗೆ ತಾನೂ ಚಿತ್ತಿಗೆ ಹಾರಿದಳು. ಆ ಸರದಾರನ ಹೆಂಡತಿ ಯಂತೆ ಈಗ ನಾನೂ ಯೋಚಿಸುತ್ತಿದ್ದೇನೆ. ನನ್ನನ್ನು ಕರೆದುಕೊಂಡು ಹೋಗು. ಇಬ್ಬರೂ ಯಾವುದಾದರೊಂದು ದೇಶದಲ್ಲಿ ಸುಖವಾಗಿರೋಣ. ಇಲ್ಲದಿದ್ದರೆ ಸರದಾರನ ಹೆಂಡತಿಯಂತೆ ನಾನೂ ಮಾಡದೆ ಬಿಡಲಾರೆ.”

ಸುಶೀಲೆ ಈ ರೀತಿ ಆಡಿದುವನ್ನು ಕೇಳಿ ನಾನು ಚಿಂತಾಪರನಾಡೆ. ಆ ಮೇಲೆ ಸ್ವಲ್ಪ ಧೈಯರ ತಂದುಕೊಂಡು “ಉಗ್ರಸೇನನೆಂಬ ರಾಜವುತ್ತನೆ ಕಥೀಯಾ ಇದೇ ರೀತಿಯಾಗಿದೆ” ಎಂದು ಹೇಳಿದೆ. ಆಗ ಅವಳು ಆ ಕಥೀಯನ್ನು ತನಗೆ ಹೇಳುವಂತೆ ಒತ್ತಾಯ ಮಾಡಿದಳು. ಮೋಹಿನೀ, ನಿನಗೆ ಕೇಳಲು ಕುತ್ತಾಹಲವಿದ್ದರೆ ಅದನ್ನು ಹೇಳುತ್ತೇನೆ.”

ಮೋಹಿನಿಯು ಅದನ್ನು ಕೇಳಲು ಬಯಸಿದರಿಂದ ಮೋಹನ ದಾಸನು ಇಂತೆಂದನು

೪. ಉಗ್ರಸೇನನ ಕಥೆ

ಹಿಂದೆ ವಿದಭಾದಲ್ಲಿ ಶಾರಸೇನನೆಂಬ ರಾಜನೊಬ್ಬನಿದ್ದನು. ವೃದ್ಧಾಗ್ನಿ ಪ್ರದಲ್ಲಿ ಅವನಿಗೊಂದು ಪುತ್ರಸಂತಾನವಾಯಿತು. ಮಗನಿಗೆ ಉಗ್ರಸೇನನೆಂದು ಹೆಸರಿಟ್ಟಿನು. ಉಗ್ರಸೇನನಿಗೆ ವೈದ್ಯಕೀಯ ಶಾಸ್ತ್ರದಲ್ಲಿ ಪ್ರೀತಿ ಹುಟ್ಟಿತು. ಅದರಲ್ಲಿ ಅವನು ಪಾರಂಗತನಾದನು. ಆ ಮೇಲೆ ದೇಶ ಸಂಚಾರ ಮಾಡಬೇಕೆಂಬ ಅಭಿಲಾಷೆ ಅವನ್ನಿಗುಂಟಾಯಿತು. ತಂದೆ ತೀರ್ಥ ಹೋದ ಮೇಲೆ ದೇಶ ಸಂಚಾರ ಮಾಡಲಾಗುವುದಿಲ್ಲವೆಂದೂ ಅವನು ಯೋಚಿಸಿದನು. ಆದುದರಿಂದ ಅದರ ಮೋದಲೇ ತನ್ನ ಆಶೀಯನ್ನು ಈಡೇರಿಸಿಕೊಳ್ಳಲು ಅವನ ಅಪೇಕ್ಷೆ ಅದರಂತೆ ಅವನು ತನ್ನ ತಂದೆಯನ್ನು ಕಂಡು ತನ್ನ ಇಟ್ಟಿಯನ್ನು ತಿಳಿಸಿದನು. ತಂದೆಯು ಮೋದಲು ಆ ವಿಚಾರಕ್ಕೆ ಸಮೃತಿಸಲಿಲ್ಲ. ಆದರೆ

ಯಾವ ರೀತಿಯಂದಲೂ ಮಗನ ಮನೋರ್ಥಿಕಾರವನ್ನು ಬದಲಿಸಲು ಅಗಲೇ ಇಲ್ಲ. ಇದನ್ನು ರಿತ ರಾಜನು ಮಗನ ದೇಶಸಂಚಾರಕ್ಕೆ ಒಪ್ಪಿಗೆ ಯನ್ನು ಕೊಟ್ಟು, ತನ್ನ ಸಂಗಡ ಅವಾರ ದ್ರವ್ಯವನ್ನು ಸೈನಿಕರನ್ನು ಒಯ್ಯಿ ವುದು ಚಿತ್ತವೆಂದನು. ಸೈನ್ಯವನ್ನು ಕರೆದೂಯ್ದರೆ ಬೇಗನೇ ಹಿಂತಿರುಗಲು ಅಸಾಧ್ಯವಾದಿತೆಂದು ರಾಜಪುತ್ರನು ಅದಕ್ಕೆ ಸಮೃತಿಸಲಿಲ್ಲ. ದ್ರವ್ಯವನ್ನು ಹಿಡಿದುಕೊಂಡು ಉತ್ತಮವಾದ ಶ್ರೀತಾಶ್ವವನ್ನೇ ರಿ ಅವನು ಪ್ರಯಾಣ ಬೆಳೆಸಿದನು.

ಆದರೆ ದ್ರವ್ಯವು ಅವನ ಮನಸ್ಸಿಗೆ ದೊಡ್ಡ ಭಾರವಾಗಿ ಪರಿಣಮಿಸಿತು. ಯಾರಾದರೂ ಕಳ್ಳಿಕಾಕರು ಬಂದು ಅದನ್ನು ಅಪಕರಿಸಬಹುದೆಂದೂ ಸಂಶಯ ಪಟ್ಟಿನು. ಅಂತಹ ವಿಪತ್ತಿನ್ನು ನಿವಾರಿಸಲೋಸುಗ ತನ್ನೆಲ್ಲ ದ್ರವ್ಯವನ್ನು ಕೊಟ್ಟು ಎರಡು ವಸ್ತುಗಳನ್ನು ಕೊಂಡುಕೊಂಡನು. ಅದರಿಂದ ಅವನ ಮನಸ್ಸು ಹಗುರವಾಯಿತು. ಆ ಮೇಲೆ ನಿಶ್ಚಿಂತೆಯಿಂದ ಅನೇಕ ಪೇಟೆ ಪಟ್ಟಣಗಳನ್ನು ಕಂಡನು. ಕೊನೆಗೆ ಬಂದು ದೊಡ್ಡ ಸಗರಕ್ಕೆ ಬಂದು ಧರ್ಮಶಾಸಯಲ್ಲಿ ಇಲ್ಲಿದುಕೊಂಡನು. ಆದರೆ ದೇಹಾಯಾಸದಿಂದ ಬೇಗನೇ ನಿದ್ದೆ ಬರಲಿಲ್ಲ. ಅಷ್ಟರಲ್ಲಿ ಮಧ್ಯರಾತ್ರಿ ವೇತ್ಯೇಯೊಬ್ಬಳು ಸಾಲಂಕೃತೆಳಾಗಿ ತನ್ನ ಒಡಿಯನ ಮನಸ್ಸಿಗೆ ತೆರಳುತ್ತಿದ್ದಳು. ಉಗ್ರಸೇನನು ಅವಳನ್ನು ನೋಡಿದನು. ಆಗ ಅವನು ಕಾಮಾತುರನಾಗಿ ಅವಳಿಂದನೆ ಸುಖ ಹೊಂದಲು ಬಯಸಿದನು. ಆದರೆ ವೇತ್ಯೇಯೊಡನೆ ಮಾತನಾಡಲು ಅವಕಾಶವೇ ಸಿಗಲಿಲ್ಲ. ಅವಳು ಬೇಗನೇ ತನ್ನ ಯಜಮಾನನ ಮನಸ್ಸಿಗೆ ತೆರಳಿದಳು. ಆದರೆ ಅವನು ಆ ದಿನ ಅಲ್ಲಿರಲಿಲ್ಲ. ಆದುದರಿಂದ ಬೇಗನೇ ಹಿಂತಿರುಗಿದಳು.

ಹಿಂತಿರುಗಿ ಬರುತ್ತಿರುವಾಗ ಉಗ್ರಸೇನನು ಅವಳನ್ನು ನೋಡಿ ತಾನಿ ದ್ವಾರಿಗೆ ಕರೆದನು. ಅವಳು ಬಂದು ಅವನ ಸಾಂದರ್ಭಾತಿಶಯದಿಂದ ಬೆರಾದಳು. “ಸಾಮಾಜಿಕ, ಇಲ್ಲಿ ಬಹಳ ಚಳಿ. ನೀವು ನನ್ನ ಮನಸ್ಸಿಗೆ ಬನ್ನಿ ರಿ” ಎಂದು ಅವಳು ಆಮಂತ್ರಿಸಿದಳು. ಕಾಮಬಾಧೇಯಿಂದ ಬಳಲುತ್ತಿದ್ದ ರಾಜಪುತ್ರನು ಅವಳ ಮರುಳು ಮಾತಿಗೆ ಮರುಳಾಗಿ ಅಶ್ವರೂಢನಾಗಿ ಅವಳ ಬೆನ್ನ ಹಿಂದೆಯೇ ಹೊರಟನು. ಅವಳ ಮನಯಲ್ಲಿಯೇ ಕೆಲವು ದಿವಸಗಳ ವರಿಗೆ ಉಳಿವನು, ಅವನಲ್ಲಿದ್ದ ಎಲ್ಲ ದ್ರವ್ಯವನ್ನು ಅವಳ ಅಪಹರಿಸಿದಳು.

ಆದರೆ ರತ್ನ ಗಳಿರಡು ಮಾತ್ರ ಅವಳ ಕಣ್ಣಿಗೆ ಬಿಡ್ಡಿರಲಿಲ್ಲ. ಒಂದು ದಿನ ಉಗ್ರಸೇನನು ಮಲಗಿದ್ದಾಗ ಆ ವೇಶ್ಯೆಯು ಅವನ ಕಾಲುಗಳನ್ನು ಒತ್ತುತ್ತೆ ಕುಳಿತ್ತದ್ದಳು. ಮೆಲ್ಲಿಗೆ ಅವಳು ಕೈಗಳನ್ನು ತೊಡೆಯ ವರಿಗೂ ನೀಡಿದಳು. ಆಗ ಅವಳ ಕೈಗೆ ಬಿರುಸಾದ ಸ್ಟ್ರಾಂಡು ಸ್ವರ್ವವಾಯಿತು. ಅದೇನೇಂದು ಅವಳಿಗೆ ಗೊತ್ತಾಗಲಿಲ್ಲ. ತಿಳಿವ ಕುತ್ತಾಹಲ ಹೆಚ್ಚಾಯಿತು. ಆದುದರಿಂದ ಮರುದಿನ ರಾಜಪುತ್ರನನ್ನೇ ಕೇಳಿದಳು. “ನಿಮ್ಮ ತೊಡೆಗಳು ಸುಕುಮಾರ ವಾಗಿವೆ. ಆದರೆ ಅಲ್ಲಿ ಬಿರುಸಾದ ವಸ್ತುವೇನೋ ಕೈಗೆ ತಾಗಿತ್ತಲ್ಲ! ಅದೇನು?” ಎಂದು ಪ್ರಶ್ನಿಸಿದಳು. ಉಗ್ರಸೇನನು ರತ್ನ ಗಳ ವಿಷಯವನ್ನು ತಿಳಿಸಿದನು.

ವೇಶ್ಯೆಗೆ ಆದರ ಮೇಲೆ ಆಶೀಯಾಯಿತು. “ನಾನು ಒಂದು ವಾಗುತ್ತಿ ಮಾಡಬೇಕೆಂದು ಬಹಳ ವರುಷಗಳಿಂದ ಯೋಚಿಸುತ್ತಾ ಇದೆ. ಆದರೆ ದುರದೃಷ್ಟಿಂದ ಆದಕ್ಕೆ ಸರಿಯಾದ ರತ್ನವೇ ಸಿಕ್ಕಿರಲಿಲ್ಲ. ಈಗ ನನ್ನ ಭಾಗ್ಯದ ಕದ ತೆರಿಯಿತು. ಒಂದು ರತ್ನವನ್ನು ಕೊಟ್ಟರೆ ಮೂಗುತ್ತಿ ಮಾಡಿ ಸುತ್ತೇನೇ” ಎಂದು ನುಡಿದಳು. ಆಗ ಉಗ್ರಸೇನನು ತುಸು ಯೋಚಿಸಿ, ರತ್ನವನ್ನು ಇವಳು ಅವಹಿಸಲೇತ್ತಿ ಸುತ್ತಿದ್ದಾ ಶೀಂದು ತಿಳಿದನು. “ನಾಳೆ ವೈದ್ಯರಲ್ಲಿ ತೆರಳಿ ತೊಡೆ ಕೊಯಿ ರತ್ನವನ್ನು ಕೊಡುತ್ತೇನೇ” ಎಂದು ಹೇಳಿ ಆಗ ಅವಳನ್ನು ಸಮುಧಾಯಿಸಿದನು. ಮರುದಿನ ವೈದ್ಯರಲ್ಲಿಗೆ ಹೊರಟ್ಟವನು ಬೀಗನೇ ತನ್ನ ಕುದುರೆಯನ್ನೊಽದಿಸುತ್ತು ಆ ನಗರದಿಂದ ಹೊರಟ್ಟ ಹೊದನು. ಆದರೆ ಆ ವೇಶ್ಯೆಯು ಅವನ ಹಿಂದೆ ತನ್ನ ತಂದೆಯನ್ನು ಕಳಿಸಿದಳು. ಉಗ್ರಸೇನನು ಕುದುರೆ ಹತ್ತಿ ಓಡಿದುದನ್ನು ಕಂಡು ಅವನೂ ಕುದುರೆ ಏರಿ ಅವನನ್ನು ಹಿಂಬಾಲಿಸಿದನು.

ಉಗ್ರಸೇನನು ಆನೇಕ ನಗರಗಳನ್ನು ದಾಟಿ ಹೊದನು. ರತ್ನಗಳು ಹೊರತು ಬೇರೆ ಹಣವೇ ಕೈಯಲ್ಲಿ ಉಳಿಯಲಿಲ್ಲ. ಆದುದರಿಂದ ಸ್ವಲ್ಪ ಹಣ ಸಂಪಾದಿಸಬೇಕೆಂಬ ಉದ್ದೇಶದಿಂದ ಆ ಉರಿನ ದೊರೆಯಿದ್ದಲ್ಲಿಗೆ ತೆರಳಿ ಒಂದು ಉದ್ದೇಶವನ್ನು ದೊರಕಿಸಿಕೊಂಡನು. ಇದನ್ನು ವೇಶ್ಯೆಯ ತಂದೆಯು ತಿಳಿಸಿದನು. ಆ ಮೇಲೆ ಮುಂದೇನು ಘಾಡಬೇಕೆಂದು ಅವರು ಯೋಚಿಸಿದರು. ಒಂದು ದಿನ ಅವನು ತನ್ನ

మగళన్న కరిదుకొండు ఆ రాజనిద్దల్లిగే బందను. “రాజు, నన్న అళయను సిస్టల్లిద్దానే. ప్రీతియ వత్తియున్న ఆగలి బందిద్దానే. ఆవళు ప్రాణవస్తే సీగువుదాగి హేళిరువళు. ఆదుదరింద ఇచ్చి రస్తు కూడిసి పుణ్య కట్టికోళ్లు” ఎందు ప్రాధీసిదను. ఆగ రాజను కరుణచోరి మత్తే ఉగ్రసేననన్న ఆ వేళ్లేయోందిగి కంఱిసి కొట్టును. ఆవనన్న కండకూడలే ఆ వేళ్లేయు “స్వామి, నిమ్మన్న కండమేలి నాను వేళ్లు ష్టృతియన్న బిట్టుదేసే. సీవే నన్న పతియిందు కనును మనసినల్లియూ భావిసికోండిద్దేసే. హీగి రువాగ సీవు నన్నన్న ఆగలి బందిరల్ల! వైచ్ఛనల్లి తెరల్లత్తేసేందు హేళి బందవరు హింతిరుగలే ఇల్ల. నిమ్మ విరక్షదింద ననగి దిచ్చు గాణదాగిదే. ఆదక్కాగి సీవు ఇరువ లారు యావుదేందు తోధిస తోడగిదే. కోనేగాదరం సీవు దోరకిదిరల్! నన్న భాగ్యక్కే బేరే ఎణయిల్ల” ఎందు హేళిదళు.

వేళ్లేయ ఈ మాతుగళన్న కేళ ఉగ్రసేనను యోజనీఁజా దను. తన్నల్లిరువ రత్నగళన్న ఆపకరిసువ ఖడ్డేతదిందలే ఇవళు ఈ రీతి కపట ప్రేమవస్తు బిరుత్తిరువళిందు మనగండను. ఆదరి ఆవళ క్షేయింద డాగె ఫశ్చనే పారుగువంతయూ ఇరలల్ల. ఖపాయ దింద జారి హోగబేకేందు ఆవను ఒయిసిదను. ఆదుదరింద ఆవ ళన్న సంత్యేసి ఇరలు ఆవళిగి బందు దొడ్డ మనేయన్న కూడిసి దను. ఆగాగ ఆవళ మనిగి హోగి బరుత్తిద్దను. బందు దిన ఆవను మంత్రియ మగనోడనే భోజన మాడిదను. ఇచ్చిరూ ఆ మేలి యథేచ్చువాగి మద్యతాన మాడిదరు. ఉగ్రసేననిగి ప్రజ్ఞ కూడా తప్పితు. ఆగ ఆ మంత్రిసుతను ఆవనన్న ఆ వేళ్లేయ మనిగి కంఱిసికొట్టును. ఉగ్రసేనను మద్యపానదింద ఎచ్చురప్పిరువదన్న కండ ఆ వేళ్లేయు తండెయన్న కరిదు, “పేటిగి తెరళ విషవన్న తన్నిరి. రత్నగళన్న ఆపకరిసలు ఇదే సుసందభ్య” ఎందళు. ఆదరి అష్టరల్లి ఉగ్రసేననిగి ఎచ్చురవాయితు. ఆగ ఆ వేళ్లేయు

ಉಗ್ರಸೇನನ ಕೈಕಾಲುಗಳನ್ನು ಹಗ್ಗಿದಿಂದ ಬಿಗಿಸಿದಳು. ತಂದೆಯ ಕಡೆ ಹೋರಳಿ “ಆಪ್ಪೆ, ನೀನೀಗ ಎರಡು ಕುದುರೆಗಳನ್ನು ತೆಗೆದುಕೊಂಡು ಬಾ. ನಾವು ಇವನನ್ನು ಕೊಂಡು, ಇವನ ರತ್ನಗಳನ್ನು ಆಪಹರಿಸಿ ಬೆಳಗಾಗುವದ ರೊಳಗೆ ಈ ನಗರವನ್ನು ತ್ಯಜಿಸಿ ಹೋಗೋಣ” ಎಂದು ನುಡಿದಳು.

ಅವಳ ಮಾತುಗಳನ್ನು ಕೇಳಿ ಉಗ್ರಸೇನನು ದುಃಖಪಟ್ಟನು. “ನನ್ನ ರತ್ನಗಳನ್ನು ಕೊಡುತ್ತೀನೆ. ನೀನು ವಾಣಿದಾನ ಮಾಡು” ಎಂದು ಪರಿ ಪರಿಯಾಗಿ ಹೇಳಿಕೊಂಡನು. ಆದರೂ ಅವಳಿಗೆ ಎಳ್ಳಷ್ಟು ದಯೆ ಬರಲಿಲ್ಲ. ಆಗ ಉಗ್ರಸೇನನು “ಸ್ತ್ರಿಯತಮೆ, ನಾನು ರಾಜಕುಮಾರನು. ಈಗ ನೀನು ನನ್ನ ಜೀವ ಉಳಿಸಿದರೆ ಈ ಎರಡು ರತ್ನಗಳೇಕೆ, ಆನಂತ ರತ್ನಗಳನ್ನು ಕೊಡುತ್ತೀನೆ. ಇವೆರಡರ ಆಶಿಗಾಗಿ ಅಂತಹ ಸಂದರ್ಭವನ್ನು ಕಳೆದು ಕೊಳ್ಳಬೇಡ. ಹಾಲು ಕೊಡುವ ಆದು ಇದ್ದರೆ ಯಾವಾಗಲೂ ಹಾಲು ದೊರೆತೀತು. ಕೊಂಡರೆ ಹಾಲು ಬಂದಿತೇ ಹೇಗೆ? ಆತ್ಮರಾದವರ ರಕ್ಷಣೆ ಮಾಡುವುದು ಧರ್ಮವಾಗಿದೆ. ನಿನ್ನಂತಹೀ ಇದ್ದ ಸ್ತ್ರೀಯೊಬ್ಲಳಿ ವಾಣಿದಾನ ಮಾಡಿದ ಉದಾಹರಣೆ ಇದೆ” ಎಂದು ಹೇಳಿದನು. ಆಗ ಆ ವೇತ್ಯಿಯು “ಆ ಉದಾಹರಣೆ ಯಾವುದು? ಬೇಗನೆ ಹೇಳಿ. ಆ ಮೇಲೆ ನಿನ್ನನ್ನು ಕೊಲ್ಲುತ್ತೀನೆ” ಎಂದು ಹೇಳಿದಳು.

೨. ಗುಮಾಸ್ತನ ಹೆಂಡತಿಯ ಕಥೆ

ಕಾಂತಿ ನಗರದಲ್ಲಿ ಇಂದ್ರನೆಂಬ ಒಬ್ಬ ವ್ಯಾಪಾರಿಯಿದ್ದನು. ರವಾನಾಧನು ಅವನ ಗುಮಾಸ್ತ. ಈ ರಮಾನಾಧನು ತರುಣ. ಅಲ್ಲದೆ, ಸುಂದರ ನಾದ ಯುವಕ. ಗುಮಾಸ್ತನಾಗಿದ್ದಾಗ ದಕ್ಷತೆಯಿಂದ ಕೆಲಸ ಮಾಡಿದ. ಅದರಿಂದ ಆ ವ್ಯಾಪಾರಿಗೆ ಅವನ ಮೇಲೆ ವಿಶ್ವಾಸವುಂಟಾಯಿತು. ತನೇನ್ನ ಡನೆ ಪಾಲು ವ್ಯಾಪಾರಮಾಡಲು ಅವಕಾಶವನ್ನಿತ್ತನು. ಮತ್ತು ಆ ರೀತಿಯ ಹುಂಡಿ ವ್ಯಾಪಾರದಿಂದ ತುಂಬಾ ಹಣ ಸಂಪಾದಿಸಿದನು. ಆದರೆ ರಮಾನಾಧನು ಮುದುವೆ ಮಾಡಿಕೊಂಡಿರಲಿಲ್ಲ. ಸ್ತ್ರೀಯರು ಸಚ್ಚರಿತ್ರರಲ್ಲ ಎಂದನನ ಭಾವನೆ. ಆದರೆ ಸ್ವಲ್ಪ ಕಾಲ ಕಳೆದ ಮೇಲೆ ಕಾಮೇಷ್ಠಿಯನ್ನು ಸಹಿಸುವು

ದಾಗಲಿಲ್ಲ. ಆದುದರಿಂದ ಮನುವೆಯಾದನು.

ಅವನ ಹೆಂಡತಿ ಲಾವಣ್ಯವತಿ. ಅವಳನ್ನು ಕಂಡರೆ ಯಾರಾದರೂ ಇನ್ನಿತರರು ವೋಹಿಸಿಯಾರು ಎಂದು ರಮಾನಾಥನ ಸಂಶಯ. ಅಲ್ಲದೆ ಸ್ತೀ ಬುದ್ಧಿ ಚಂಚಲವಾಗಿರುವುದರಿಂದ ಅವಳೂ ಇಷ್ಟಬಂದಂತೆ ವರ್ತಿಸಬಹುದೆಂದು ಬಗೆದ. ಆದುದರಿಂದ, ಸಿಜ್ಞಸವಾದ ಒಂದು ಅರಣ್ಯದಲ್ಲಿ ಒಂದು ಮನೆಯನ್ನು ಕಟ್ಟಿಸಿದನು. ಮತ್ತು ಅಲ್ಲಿ ತನ್ನ ಹೆಂಡತಿಯನ್ನು ಇರಿಸಿದನು. ದಿನಂಪ್ರತಿ ಸಂಜೀ ಆ ಮನೆಗೆ ತೆರಳುತ್ತಿದ್ದನು. ಮತ್ತು ಮುಂಜಾನೆ ಹೇಟಿಗೆ ಬರುತ್ತಿದ್ದನು. ಹೆಂಡತಿಯ ಸೇವೆಗಾಗಿ ಇಬ್ಬರು ದಾಸಿಯರನ್ನೂ ಗೊತ್ತುಪಡಿಸಿದನು.

ಹೀಗೆ ಬಹಳ ಸಮಯ ಕಳೆಯಿತು. ಆ ಮೇಲೊಮೈ ವ್ಯಾಪಾರದ ದೇಸೆಯಿಂದ ಅವನು ವಿದೇಶಕ್ಕೆ ಪ್ರಯಾಣ ಬೆಳೆಸಬೇಕಾಗಿ ಬಂದಿತು. ತಾನು ಇಲ್ಲದೇ ಇದ್ದಾಗ ಅವಳು ಮನೆಬಿಟ್ಟು ಹೊರಗೆ ಹೋಗಬಾರದೆಂದು ವಿಧಿಸಿದನು. ಮತ್ತು ತಾನು ನಿಶ್ಚಯಿತನಾಗಿ ಹೊರಟು ಹೋದನು. ಅವನು ಹೊರಟು ಹೋದ ಮೇಲೆ ಅವನ ಹೆಂಡತಿಯು ಮುಂಜಾನೆ ಗಳಿಸವಾರಿಗೆ ಹೋಗಲಾರಂಭಿಸಿದಳು. ಒಂದು ದಿನ ಅದೇ ಅರಣ್ಯಕ್ಕೆ ಬೇಟಿಗೆ ಬಂದಿದ್ದ ರಾಜಕುಮಾರನನ್ನು ಅವಳು ಕಂಡಳು. ಅವನ ರೂಪನೊಂದರ್ಯ ವನ್ನು ನೋಡಿ ಅವಳು ತುಂಬಾ ವೋಹಿತಳಾದಳು. ಅವನನ್ನು ತನ್ನ ಮನೆಗೆ ಕರೆದುಕೊಂಡು ಹೋದಳು. ಮತ್ತು ರಾಜಕುಮಾರನೋಡನೆ ರತಿ ಸುಖವನ್ನು ಪಡೆಯತೋಡಿದಳು. ರಾಜಪುತ್ರನು ತನ್ನ ಶಯ್ಯೆ ಮಂದಿರಕ್ಕೆ ಬರಲು ಅನುಕೂಲನಾಗುಂತೆ ಒಂದು ಗುಪ್ತ ದಾರಿಯನ್ನು ಕೊಡಾ ಮಾಡಿಸಿದಳು. ಆ ರಾಜಕುಮಾರನನ್ನು ಅವಳು ಹೆಚ್ಚಾಗಿ ಸ್ತೀತಿಸತೋಡಿದಳು. ಗಂಡನ ಮೇಲೆ ಬಹಳ ತಾತ್ಪರ್ಯ ಹುಟ್ಟಿತು. ಒಂದು ದಿನ ಅವಳು ತನ್ನ ಆ ಉಪಪತಿಯೋಡನೆ “ಸ್ವಾಮಿ, ಇದೇ ರೀತಿ ನಾವು ಎಪ್ಪು ದಿನಗಳ ವರಿಗೆ ಇರಬೇಕೋ ತಿಳಿಯಲಾರದು. ನೀನು ನನ್ನ ಪತಿಯನ್ನು ಕೊಂಡರೆ ನಾವು ಇಷ್ಟಬಂದ ಕಡೆ ತೆರಳಿ ಸುಖವಾಗಿ ಜೀವಿಸಬಲ್ಲಿವು” ಎಂದಳು.

ರಾಜಕುಮಾರನಿಗೆ ಈ ಮಾತು ರುಚಿಸಲಿಲ್ಲ. “ಅವನು ನಿನ್ನ ಪತಿ. ನಿನ್ನನ್ನು ಇಷ್ಟರ ವರಿಗೆ ಸಾಕಿ ಸಲಹಿರುವನು. ಈಗ ಅವನನ್ನು ಕೊಳ್ಳಲುವುದು

ಉಚಿತವಲ್ಲ. ಅಲ್ಲದೆ ಆದು ಮಹಾಪಾಪ” ಎಂದು ಪರಿಪರಿಯಾಗಿ ಬೋಧಿಸಿದನು. ಆದರೂ ಅವಳ ಮನಸ್ಸು ಬದಲಾಗಲಿಲ್ಲ. ಹಿಗಿರುತ್ತಿರಲು ಒಂದು ದಿನ ಅವಳ ಪತಿ ವಿದೇಶದಿಂದ ಮರಳಿದನು. ವಿಶೇಷ ದೇಹಾಯಾಸವಾಗಿದು ದರಿಂದ ಮಲಗಿದ ಕೂಡಲೇ ಅವನಿಗೆ ಗಾಡವಾದ ನಿದ್ದೆ ಬಂದಿತು. ರಾತ್ರಿ ಅವಳ ಉಪಪತ್ತಿಯಾದ ರಾಜಕುಮಾರನು ಬಂದನು. ಅವನನ್ನು ಕಂಡ ಕೂಡಲೇ ಈ ದುಷ್ಪಿಯು ಒಂದು ಖಡ್ಗನನ್ನು ಅವನ ಕೈಯಲ್ಲಿತ್ತು ತನ್ನ ಪತಿ ಮಲಗಿದ್ದ ಸ್ಥಳಕ್ಕೆ ಕರೆದುಕೊಂಡು ಬಂದಳು. ಆದರೆ ಅವನನ್ನು ಕೊಲ್ಲಲು ರಾಜಕುಮಾರನು ಒಪ್ಪಲಿಲ್ಲ. ಆಗ ಅವಳು ತಾನೇ ಆ ಖಡ್ಗನನ್ನು ತೆಗೆದುಕೊಂಡು ತನ್ನ ಪತಿಯ ತಲೆಯನ್ನು ಕಡಿದಳು. ಆ ಫೋರ್ಸ್ ದೃಶ್ಯವನ್ನು ಕಂಡ ರಾಜಕುಮಾರನಿಗೆ ತುಂಬಾ ಸಂಕಟವಾಯಿತು. ಅವಳ ಮೇಲೆ ಶಿರಸ್ಯಾರ ಹುಟ್ಟಿತು. “ನಿನ್ನನ್ನು ಸಾಕಿ ಸಲಹಿದ ಪತಿಯನ್ನೇ ನೀನು ಕೊಂಡೆಗೆದೆ. ಅವನು ನಿರಪರಾಧಿ ನಾನು ಅವನಂತಿ ನಿನಗೆ ಹಿತವನ್ನೂ ಮಾಡಿಲ್ಲ. ನಿನ್ನ ಪತಿಯನ್ನೇ ಕೊಂಡವಳು ನನ್ನನ್ನು ಏನು ಮಾಡುತ್ತೀರೋ ಎನ್ನೋ! ಆದುದರಿಂದ ನಿನ್ನಾಡನೆ ನಾನು ಇರಲಾರೆ” ಎಂದು ಹೇಳಿ ಅವನು ಹೊರಟು ಹೊಡನು.

ಆಗ ಅವಳು ಕಂಗೆಟ್ಟಳು. ದುಃಖದಿಂದ ಅವಳ ತಲೆಯೇ ಕೆಟ್ಟಿತು. ಶರಣ್ಯದಲ್ಲಿ ಜಿವನ ನಡೆಸುವುದೂ ಕಷ್ಟವಾಯಿತು. ಕೊನೆಗೆ ಹುಟ್ಟಿಯಂತೆ ಕಾಡಿನಲ್ಲಿ ಅಲೆದಾಡತೊಡಗಿದಳು. ಹಾಗೆ ತಿರುಗುತ್ತಿದ್ದಾಗ ಒಂದು ಹುಜು ಸರಿಯು ಅವಳ ಕಾಲನ್ನು ಕಷ್ಟಿತು. ಅವಳಿಗೂ ಹುಜ್ಜು ಹಿಡಿಯಿತು. ಮೈ ಮೇಲಿನ ಬಟ್ಟಿಬರಿಗಳನ್ನೆಲ್ಲ ತೆಗೆದೆಸಿದು ನಗ್ನಾಗಾ ವನದಲ್ಲಿ ಸಂಚರಿಸ ತೊಡಗಿದಳು. ಹಿಗಿರಲು ಆದೇ ಅರಣ್ಯಕ್ಕೆ ಮತ್ತೊಬ್ಬ ರಾಜಕುಮಾರನು ಬೀಟಿಗೆ ಬಂದಿದ್ದನು. ಅವನು ಈ ಹುಟ್ಟಿಯನ್ನು ಕಂಡು ಅವಳ ರೂಪಕ್ಕೆ ಸೋತು ತನ್ನ ನಗರಕ್ಕೆ ಕರೆದುಕೊಂಡು ಹೊಡನು. ಯಾವ ಯಾವ ಜೀವಧವನ್ನು ಮಾಡಿಸಿದರೂ ಅವಳ ರೋಗವು ಗುಣವಾಗಲಿಲ್ಲ. ಹುಟ್ಟಿಯಾದ ಅವಳು ಅನೇಕರನ್ನು ಕಷ್ಟಿದಳು. ಮತ್ತು ಕಾಲಾನುಭಾಗದಲ್ಲಿ ಅವರಿಗೂ ಹುಜ್ಜು ಹಿಡಿಯಿತು. ಇದು ರಾಜನಿಗೆ ತಿಳಿದ ಕೂಡಲೇ ಅವನು ಅವರೆಲ್ಲ ಬೀನ್ನು ಹಿತಿಸಿ ಶಿರಟ್ಟೀದನ ಮಾಡಿಸಿದನು.

ಹೀಗೆ ನೀನು ನನ್ನನ್ನು ಕೊಲ್ಲಬೇಡ. ನನ್ನನ್ನು ಕೊಂಡರೆ ಅಲ್ಲಿಗೇ ಮುಗಿಯಲಿಲ್ಲ. ಪರಮಾತ್ಮನು ಮತ್ತೊಬ್ಬಿಂದ ನಿನ್ನನ್ನು ಕೊಲ್ಲಿಸದೇ ಬಿಡಲಾರನು. ಆದುದರಿಂದ ಈ ದುಷ್ಪರ್ಶಕ್ಕೆ ಎಷಟಬೇಡ. ಮಾನವ ಜನ್ಮ ಎಲ್ಲಕ್ಕೂ ತಲೂ ದೋಡ್ಡದು. ನಿನಗೆ ಬೇಕಾದ ವಸ್ತು ಒಡವೆಗಳನ್ನು ನಾನು ಕೊಡುತ್ತೇನೇ” ಎಂದನು. ಆದರೆ ಆ ವೇಶ್ಯಿಗೆ ಉಗ್ರಸೇನನ ಮೇಲೆ ದಯ ಬರಲಿಲ್ಲ. ಆಗ ಅವಳು “ಆಗ ನಿನ್ನನ್ನು ನಾನು ಕೊಲ್ಲಿದೆ ಬಿಟ್ಟರೆ ಆ ಮೇಲೆ ನೀನು ನನ್ನ ಹೇಳಿ ಮುಯ್ಯಿ ತೀರಿಸಲಿಕ್ಕೆಲ್ಲವೇ? ಆದುದರಿಂದ ನಿನ್ನನ್ನು ಬಿಡಲಾರೆ” ಎಂದಳು. ಆದನ್ನು ಕೇಳಿ ಉಗ್ರಸೇನನು “ನಾರೀಮಣಿಯೇ, ಸ್ತ್ರೀ ಹತ್ಯಾ ದೋಷವು ಬಹಳ ಕೆಟ್ಟಿದು. ಸತ್ಯಲ ಪ್ರಸೂತನಾದ ನಾನು ಅಂತಹ ದುಷ್ಪರ್ಶವನ್ನು ಮಾಡಲಾರೆ. ಪ್ರತಿಜ್ಞೆ ಮಾಡಬೇಕೆಂದು ನೀನು ಹೇಳಿದರೆ ಅದನ್ನು ಮಾಡಲು ಸಿದ್ಧನಿಡ್ಡೇನೇ. ನಾನಿಮ್ಮು ಹೇಳಿದರೂ ನಿನ್ನ ಮನಸ್ಸು ಕರಗಡೇ ಇದ್ದರೆ ಧರ್ಮದಾಸನ ಪತ್ತಿಯಂತೆ ನೀನು ಕೊನೆಗೆ ಪಶ್ಚಾತ್ತಾಪವಹಬೇಕಾದಿತು” ಎಂದು ಹೇಳಿದನು. ಆಗ ಆ ವೇಶ್ಯಿಯು ಆ ಕಥೆಯನ್ನು ಕೇಳಲು ಇಷ್ಟಿಸಿದುದರಿಂದ ಉಗ್ರಸೇನನು ಹೇಳುತ್ತಾನೆ.

ಲ. ಧರ್ಮದಾಸನ ಪತ್ತಿಯ ಕಥೆ

ಪ್ರಾಚೀನ ಕಾಲದಲ್ಲಿ ರತ್ನಾವಳಿ ಪಟ್ಟಣದಲ್ಲಿ ಧರ್ಮದಾಸನೆಂಬ ವ್ಯಾಪಾರಿಯೊಬ್ಬನಿದ್ದನು. ಆವನ ಹೆಂಡತಿ ಸಚ್ಚಿರತ್ರಳಿಲ್ಲ. ಯಾವಾಗಲೂ ಪರೆಪುರುಷರೊಡನೆ ಭೋಗಿಸುತ್ತಿದ್ದಳು. ತತ್ವರಿಣಾಮವಾಗಿ ಅವಳಿಗೆ ಮಕ್ಕಳೇ ಆಗಲಿಲ್ಲ. ಮಕ್ಕಳಾಗಬೇಕೆಂದು ಧರ್ಮದಾಸನ ಆಗಿ. ಆದುದ ರಿಂದ ಆವನು ಅನೇಕ ತೀರ್ಥಕ್ಕೆತ್ರಾಂತನ್ನು ಸಂದರ್ಶಿಸಿದನು. ಆದರೂ ಪರಿಣಾಮವಾಗಲಿಲ್ಲ. ಅದರಿಂದ ಆವನಿಗೆ ತುಂಬಾ ವ್ಯಾಸನವಾಯಿತು. ಒಂದು ದಿನ ಆವನು ಈ ರೀತಿ ಚಿಂತಾಕ್ರಾಂತನಾಗಿ ಕುಳಿತಿದ್ದಾಗ ಆವನ ಹೆಂಡತಿಯು ಬಂದು “ಇಲ್ಲಿಂದ ಹನ್ನೆರಡು ಮೈಲು ದೂರದಲ್ಲಿರುವ ಶರಣಾದಲ್ಲಿ ಒಂದು ದೇವಿಯ ಗುಡಿಯಿದೆ. ಆ ದೇವಿಯ ದರ್ಶನ ಮಾಡಿ ಬಂದರೆ ಮಕ್ಕಳಾಗುತ್ತವೆಂದು ಹಿರಿಯರು ಹೇಳುತ್ತಿದ್ದಾರೆ. ಅದರಂತೆ ಹರಕೆಹೊತ್ತು

ಅನೇಕ ಸ್ತುಯರಿಗೆ ಪುತ್ರ ಸಂತಾನವಾಗಿದೆ” ಎಂದು ಹೇಳಿದಳು. ಈ ಮಾತಿಗೆ ಧರ್ಮಧಾಸನು ಒಪ್ಪಿದನು.

ಆ ಕೂಡಲೇ ಅವನ ಹೆಂಡತಿಯು ತನ್ನ ಸ್ತುಯತಮನ ಮನೆಗೆ ಹೊಗಿ “ನಾವು ಇವ್ವರಲ್ಲೇ ದೇವಿ ದರ್ಶನಕ್ಕೆ ಹೋಡುತ್ತೇವೆ. ಅದು ಕಾಡು ದಾರಿ. ನೀನು ಬಂದು ನನ್ನ ಗಂಡನನ್ನು ಕೊಲ್ಲಿ. ನಾನು ಬರು ವಾಗ ಇದ್ದ ಎಲ್ಲ ಚಿನ್ನಾ ಭರಣಗಳನ್ನು ತೊಟ್ಟುಕೊಂಡು ಬರುತ್ತೇನೆ. ಆ ಮೇಲೆ ನಾನು ನಿನ್ನೊಂದನ್ನು ಹೊರಟು ಬರುತ್ತೇನೆ. ಯಾವ ಪರಸ್ಪರ ಜಕ್ಕು ದರೂ ತೆರಳಿ ನಾವು ಸುಖದಿಂದ ಇರೋಣ” ಎಂದು ಹೇಳಿದಳು. ಅವನು ಅದಕ್ಕೆ ಒಪ್ಪಿದನು. ಅದರಿಂದ ಅವಳಿಗೆ ತುಂಬಾ ಸಂತೋಷವಾಯಿತು. ಮನೆಗೆ ತಿರುಗುವ್ಯಯಾಣಕ್ಕೆ ಬೇಕಾದ ಸಿದ್ಧ ಶೈಗಳನ್ನು ಮಾಡಿಕೊಡಿದಳು. ತನ್ನಲ್ಲಿದ್ದ ಎಲ್ಲ ಬೆಳ್ಳಿ ಬಂಗಾರಗಳನ್ನೇಲ್ಲ ಹಿಡಿದುಕೊಂಡಳು. ಬಿಸಿಲಿಗೆ ನಡೆದು ಅವಳಿಗೆ ಆಭಾಸವಿಲ್ಲ. ಅಲ್ಲದೆ ಅದು ಕಾಡುದಾರಿ. ದಾರಿಯೂ ಕೊರಕಲು. ಮುಳ್ಳು ಕಲ್ಲುಗಳು ಬಿದ್ದಿದ್ದವು. ಅದುದರಿಂದ ಅಲ್ಲಲ್ಲಿ ಅವಳು ತುಳಿದು ಬಿಡುತ್ತಿದ್ದಳು. ಒಮ್ಮೆ ಬಾಯಾರಿಕೆ ಆಗುತ್ತದೆಂದಳು. ಧರ್ಮದಾಸನು ಅವಳನ್ನು ಒಂದಿಡೆ ಕುಳಿರಿಸಿ ತಾನು ನೀರನ್ನು ಹುಡುಕುತ್ತಾ ಹೋದನು ಮತ್ತು ನೀರನ್ನು ತಂದು ಅವಳಿಗೆ ಕುಡಿಯಲು ಕೊಟ್ಟಿನು. ಮಧ್ಯಹೃದಾದ ಕೂಡಲೇ ಇಬ್ಬರೂ ಫಲಾಹಾರ ಮಾಡಿದರು. ಆ ಮೇಲೆ ಮತ್ತೆ ಅವಳಿಗೆ ಬಾಯಾರಿಕೆಯಾಯಿತು: ಆ ನದಿಯ ಕಡೆಗೆ ಪತಿಯದ್ದು ಕರೆದುಕೊಂಡು ಹೋದಳು. ಅವನು ನದಿಯಲ್ಲಿ ಬಗ್ಗೆ ಬೋಗಸ್ಸಿಗಳಿಂದ ನೀರನ್ನು ಕುಡಿಯ ತೊಡಿಗಾಗ ಅವಳು ಹಿಂದಿನಿಂದ ಬಂದು ನಾಡಿದಳು. ಧರ್ಮದಾಸನು ಪ್ರವಾಹದಲ್ಲಿ ಬಿದ್ದಿಬಿಟ್ಟಿನು. ಈಸುತ್ತ ದಡಕ್ಕೆ ಬರಲು ಯಶ್ವಿಸಿದಾಗ ಅವಳು ಅಲ್ಲೇ ಇದ್ದ ಕಲ್ಲುಗಳಿಂದ ಅವನನ್ನು ಹೊಡಿದಳು. ಅವನು ನೀರಲ್ಲಿ ಮುಳ್ಳಿ ಪ್ರಾಣ ತೊರೆದನು.

ಅವ್ವರಲ್ಲಿ ಅವಳ ಉಪಪತಿಯು ಅಲ್ಲಿಗೆ ಬಂದನು. ಅವಳು ಅತ್ಯಂತ ಸಂತೋಷದಿಂದ ಅವನ ಬೆಂಬತ್ತಿದಳು. ಇಬ್ಬರೂ ನಗುತ್ತ ನಲಿಯತ್ತ ಮುಂದೆ ಮುಂದೆ ಹೋಗುತ್ತಿದ್ದರು. ಸ್ವಲ್ಪ ಹೋತ್ತಾದಾಗ ಅವಳ ಅಣ್ಣನು ಇದಿರಾದನು. ಅವಳ ನಡೆ ನುಡಿ ಕಂಡು ಅವನಿಗೆ ಸಂದೇಹ ಹುಟ್ಟಿತು.

పతియి సుద్ధి కేళిదాగ ఉత్తర కొడలూ అవలందాగ ఆగలిల్ల. ఆగ ఆవను రేగి జబ్బరన్ను మరకై కట్టి హోడియలారంభిసిదను. నోవన్ను సహిసలారదె జబ్బరూ ఇద్ద సంగతియన్న బిచ్చిదరు. ఆ కథి కేళి ఆవను ఇన్నుష్టు రేగి ఆవరిబ్బరన్ను కొందను.”

ఆదరంతె ప్రియే, సీను కూడా ఈగ నన్నన్న కొందరే నిన్న పారణక్కు గండాంతరవిదే. బెళగాద మేలే నన్నన్న హుడుకిసువరు. నన్నన్న మంత్రసుతనే ఇల్లి కథిసిద. ఆదుదరిందనిన్న మేలేయే సంశయబరుత్తదే. నిన్నన్న ఆవరు కొల్లదే బిడలారరు. ఆ కారణదింద నన్నన్న బిడు” ఎందను. ఉగ్రసేనన ఈ పార్ణభ్యోయన్న కేళి ఆ మే శ్యేయు” ననగి మంత్రసుతన హేదరికేయిల్ల. నిన్నంతక ఆనేక తీమం తరాద తరుణరన్న నాను కొందిద్దే ఇనే. నన్నన్న యారూ ఏనూ మాడిల్ల” ఎందళు. ఆగ ఉగ్రసేనను “సిన్న హృదయదల్లి దయియుంటాగు వంతె ఇన్నొందు కథియన్న హేళుత్తేఇనే. ఆదన్న కేళి కరుణయాద రే జీవదాన మాడు. ఇల్లదిద్ద రే కొందు బిడు” ఎందు హేళిదను. ఆవళు ఒప్పిదుదరింద ఆవను హేళతోడగిదను.

చ. సోమతేఖిరన కథి

ప్రాణిన కాలదల్లి మహాబలి ఎంబ నగరదల్లి సోమతేఖిర నేంబ ఆరసనిద్దను. ఆవనిగి బేటియెందరే బహళ ప్రితి. యావాగలూ తన్న మిత్రరన్న, స్నేహికరన్న కట్టికొండు బేటియాడలు తెరళుతిద్దను. ఆదరంతె ఒందు బిన్ ఆవను తన్న పరివారదొందిగి ఫోరవాద ఒందు కాడిగి తెరళిదను. అల్లీ కేలవు దినగళ వరిగి రాజ పురవారదవరు డేరియన్న హోడిదరు. బేటియాడుత్త ఒందు దిన ఆ రాజను తన్న సంగడిగరన్న బట్టు బహుదూర హోదను. ఆవనిగూ ఇన్ని తరలిగూ సంబంధవే ఉళయలిల్ల. రాజను ముండే ముండే హోదను. కొనిగి మధ్యాహ్నవాయితు. చిసిలిన తాపవూ

ಬಹಳವಾಯಿತು. ಅವನಿಗೆ ಬಾಯಾರಿಕೆಯನ್ನು ಸಹಿಸಲಾಗಲಿಲ್ಲ. ಬೇಟಿ ಯಾಡುವುದನ್ನು ಬಟ್ಟು ನೀರನ್ನು ಹುಡುಕಲು ತೊಡಗಿದನು.

ಸ್ವಲ್ಪ ದೂರದಲ್ಲಿ ನೀರು ತೊರೆಯಾಗಿ ಹರಿಯುತ್ತಿದ್ದು ದು ಕಂಡಿತು. ಅದರ ಒಳಿಯಲ್ಲಿ ಒಂದು ವಟವ್ಯಕ್ತವೂ ಇದ್ದಿತು. ಶೇಖರನು ಆ ವಟವ್ಯಕ್ತದ ಎಲೆಗಳನ್ನೇ ಕಿತ್ತು ದೊನ್ನೆ ಮಾಡಿ ಅದರಿಂದ ನೀರನ್ನು ತುಂಬಿ ಕುಡಿಯಲು ಬಾಯಿಗೆ ಎತ್ತಿದೆ. ಅಪ್ಪರಲ್ಲಿ ಫಕ್ಕನೇ ಅವನು ಸಾಕಿದ್ದ ಅವನ ಹೆಗಲ ಮೇಲೆ ಕುಳಿತ್ತಿದ್ದ ಸಾಳ್ಳು ಪಕ್ಕಿಯು ಹಾರಿ ರೆಕ್ಕೆಯಿಂದ ಬಡಿದು ಆ ದೊನ್ನೆಯನ್ನು ಕೆಳಗೆ ಉರುಳಿಸಿತು. ಅದನ್ನು ಕಂಡ ರಾಜನಿಗೆ ಬಹಳ ಕೋಪ ಹೇರಿತು. ಅವನು ಆ ಪಕ್ಕಿಯನ್ನು ಬ್ಯಾದಿಸು. ಮತ್ತು ಪುನಃ ಆ ದೊನ್ನೆಯಿಂದ ನೀರನ್ನು ತುಂಬಿ ಕುಡಿಯುವುದರಲ್ಲಿದ್ದೆನು. ಆಗ ಆ ಪಕ್ಕಿಯು ಪುನಃ ಬಾಣದಂತೆ ಹಾರಿ ಬಂದು ಆ ದೊನ್ನೆಯನ್ನು ಕೆಡವಿತು. ಶೇಖರನಿಗೆ ಸಿಟ್ಟಿನ್ನು ತಡೆಯುವುದಾಗಲಿಲ್ಲ. ಆ ಪಕ್ಕಿಯನ್ನು ಬಂದು ಕಲ್ಲಿಗೆ ಬಡಿದು ಕೊಂಡನು.

ಮೂರನೇ ಸಲ ಮತ್ತೆ ಶೇಖರನು ದೊನ್ನೆಯನ್ನು ತೆಗೆದು ನೀರನ್ನು ತುಂಬಿಸಿದನು. ಆದರೆ, ಆಪಕ್ಕಿಯು ಎರಡು ಸಲವೂ ದೊನ್ನೆಯನ್ನು ಉರುಳಿಸಿತೇಕೆ ಎಂದು ಅವನು ವಿಚಾರ ಮಾಡತೊಡಗಿದನು. ದೊನ್ನೆಯನ್ನು ನೀರಿಗೆ ಮುಳುಗಿಸುತ್ತಿದ್ದಾಗ ಆತ್ಮತ್ತತೆ ತಲೆ ಎತ್ತಿನೋಡಿದನು. ಆಗ ಸ್ವಲ್ಪ ದೂರದಲ್ಲಿ ದೊಡ್ಡ ಹಾವೊಂದು ಬಿದ್ದು ದು ಕಾಣಿಸಿತು. ಅದರ ತಲೆ ನೀರಿನ ತೊರೆಯ ಬಳಿ ಇದ್ದಿತು. ಅದರ ಬಾಯಿಂದ ನೊರೆಯು ನೀರಿನ ಮೇಲೆ ಬೀಳುತ್ತಿತ್ತು. ನೀರಿನ ಸೆಲೆ ಬಹಳ ಸಣ್ಣದು. ಅದುದರಿಂದ ಆ ನೀರೆಲ್ಲ ವಿಷ ಮಯವಾಗಿದ್ದಿತು. ಶೇಖರನು ಆದನ್ನು ಕುಡಿಯುತ್ತಿದ್ದರೆ ನಿಶ್ಚಯಂ ಗಿಯೂ ಬದುಕಿ ಉಳಿಯುತ್ತಿದ್ದಿಲ್ಲ. ಇದನ್ನು ಆರಿತ ಆ ರಾಜನಿಗೆ ಜ್ಞಾನ ನೇಡಿಯಾಯಿತು. ಸಾಳ್ಳುಪಕ್ಕಿಯು ತನ್ನ ಪ್ರಾಣವನ್ನು ಉಳಿಸಿತೆಂದೂ ಅವನು ತಿಳಿದನು. ಅವಿಚಾರದಿಂದ ಆ ಪಕ್ಕಿಯನ್ನು ಕೊಂಡುದಕ್ಕಾಗಿಯೂ ಅವನು ಹರಿತಪಿಸಿದನು ಆ ಪಕ್ಕಿಯ ಕಳೇಬರವನ್ನು ಎತ್ತಿಕೊಂಡು ಅದರ ಗುಣಗಾನ ಮಾಡುತ್ತ ಕಣ್ಣೀರು ಸುರಿಸಿದನು. ಆದರೆ ಆ ಪಕ್ಕಿಯ ಪ್ರಾಣವು ಬಂದಿತೇ? ಅದರಂತೆ ಸ್ವರ್ಯೇ ನೀನೂ ನನ್ನನ್ನು ಕೊಳ್ಳಬೇಡ. ಕೊಂಡಮೇಲೆ

ನಿನಗೂ ಪಶ್ಚಾತ್ತಾಪವಾದಿತು. ನನ್ನನ್ನ ಬಿಡು ನನ್ನ ಕೈಕಾಲಂಗಳಿಗೆ ತೊಡಿಸಿದ ಹಗ್ಗಿಗಳನ್ನು ಬಿಟ್ಟು. ದೇವರು ನಿನ್ನನ್ನ ಸದಾ ಕಾವಾಡುತ್ತಾನೆ. ಎಂದನು. ಆದರೆ ಆ ವೇಶ್ಯೀಗೆ ದಯೆಯುಂಟಾಗಲಿಲ್ಲ.

ಎಂದು ಮೋಹನದಾಸನು ಮೋಹಿನಿಗೆ ಹೇಳುತ್ತಿರುವಾಗಲೇ ರಾತ್ರಿಯ ಮೂರುಪ್ರತಿರುಗಳು ಕಳಿದುವು. ಅದನ್ನು ಕಂಡ ಮೋಹನದಾಸನು “ಮೋಹಿನಿ, ಬೆಳಗಾಗಲು ಇನ್ನು ಬಹಳ ತಡವಿಲ್ಲ. ನೀನು ಈಡಲೇ ನಿನ್ನ ಮನೆಗೆ ಹೊರಟು ಹೊಗು. ನಿನ್ನ ಕಾವಾಸನೆಯನ್ನು ಬಿಡು. ಸ್ವಂತ ಪುರುಷನೊಡನೆ ಬೇಕಾದ ಸುಖ ಸಂತೋಷವನ್ನು ಪಡೆ” ಎಂದು ಹೇಳಿದನು ಅದನ್ನು ಕೇಳಿ ಮೋಹಿನಿಯು “ವೈದ್ಯನೇ, ಈ ರಾತ್ರಿಯಲ್ಲಿ ನಾನು ಹೇಗೆ ಹೊಗಲಿ? ಯಾರಾದರೂ ತಡೆದರೆ ನನ್ನ ನಿಜಸ್ವರೂಪವು ಅವರಿಗೆ ಗೊತ್ತಾಗದೇ ಇರಲಾರದು. ಅವರಿಂದ ನನ್ನ ಜೀವಕ್ಕೂ ಅಪಾಯವಿದೆ. ಅದುದರಿಂದ ನೀನು ಬಂದು ನನ್ನನ್ನು ಮನೆಯ ವರಿಗೆ ಮುಟ್ಟಿಸು” ಎಂದಳು. ಅದರಂತೆ ಮೋಹನದಾಸನು ಅವಳನ್ನು ಅವಳ ಮನೆಯ ವರಿಗೆ ಮುಟ್ಟಿಸಿ ನಿಶ್ಚಯಿಂದ ಹಿಂತೆರಿಳಿದನು.

ಆದರೆ ಮರುದಿನ ಮಧ್ಯರಾತ್ರಿ ಮತ್ತೆ ಮೋಹಿನಿಯು ಪುರುಷ ವೇಷ ಧರಿಸಿ ಮೋಹನದಾಸನ ಮನೆಗೆ ಬಂದು ಅವನನ್ನು ಎಬ್ಬಿಸಿದಳು. ಅವಳನ್ನು ಪುನಃ ಕಂಡಕೂಡಲೇ ಅವನ ಎದೆ ಘನಕ್ಕೆಂದಿತು. “ಮೋಹಿನಿ ನಿಜೀನಾನು ನಿನ್ನನ್ನು ಮನೆಗೆ ಮುಟ್ಟಿಸಿ ಬಂದಿದೆ. ನಿನ್ನ ದುಷ್ಪ ಕಾಮವಾಸನೆಯನ್ನು ಶ್ಯಾಜಿಸು ಎಂದು ನಾನಾ ಪರಿಯಾಗಿ ಬೋಧಿಸಿದೆ. ಆದರೆ ನಿನ್ನ ಮೇಲೆ ಯಾವ ಪರಿಣಾಮವೂ ಅದಂತೆ ಇಲ್ಲವಲ್ಲ! ನೀನು ಮತ್ತೊಂದಿಂದಿದೆ?” ಎಂದು ಹೌಹಾರಿ ಕೇಳಿದನು.

ಮೋಹಿನಿಯು “ವೈದ್ಯನೇ, ನೀನು ಹೇಳಿದ ಕಥೆಯು ಪೂರ್ವವಾಗಲಿಲ್ಲ. ವೇಶ್ಯೀಯಿಂದ ಬಂಧಿತನಾದ ಆ ಉಗ್ರ ಸೇನನ ಗತಿಯೇನಾಯಿತು? ಅದರಂತೆ ತನ್ನನ್ನು ತೊರೆದು ಹೊಗ ಬೇಡಿರೆಂದು ನಿಮ್ಮನ್ನು ಬಲಾತ್ಮರಿ ಆದ ಆ ಸುಶೀಲೆ ಏನಾದಳು? ಅವಳ ಕೈಯಿಂದ ನೀವು ಹೇಗೆ ಪಾರಾಗಿ ಬಂದಿರಿ? ಇನ್ನೆಲ್ಲವನ್ನು ತಿಳಿಯಲು ಕುತ್ತಾಹಲಭಾಗಿದ್ದೇನೆ.” ಎಂದಳು.

ಆಗ ವೈದ್ಯನಾದ ಮೋಹನದಾಸನು ಹೇಳಿತೊಡಗಿದನು. ಮೋಹಿನಿ

ನಾನು ಸುಶೀಲಿಗೆ ಉಗ್ರಸೇನನ ಕಥೆಯನ್ನು ಹೇಳುತ್ತಿದ್ದೆನಷ್ಟೇ. ಆ ಉಗ್ರಸೇನನು ವೇಶ್ಯೆಯಿಂದ ಪಾರಾಗಲು ಅವಳಿಗೆ ನಾನಾ ಕಥೆಗಳನ್ನು ಹೇಳಿದರೂ ಅವಳ ಮನಸ್ಸು ಕರಗಲಿಲ್ಲ. ಕೊನೆಗೆ ಅವನು ಇನ್ನೊಂದು ಕಥೆಯನ್ನು ಹೇಳತ್ತೊಡಗಿದನು. ವೇಶ್ಯೆಯು ಅದನ್ನು ಕೇಳತ್ತೊಡಗಿದ್ದಿಂದು ನಾನು ಸುಶೀಲಿಗೆ ಹೇಳಿದೆ.

೧೦. ನಂಬಿಗೆಯ ನಾಯಿಯ ಕಥೆ

ವಿಜಯಪುರದಲ್ಲಿ ಧನದಾಸನೆಂಬ ಒಬ್ಬ ವ್ಯಾಪಾರಿಯಿದ್ದನು. ವ್ಯಾಪಾರದಲ್ಲಿ ಅವನಿಗೆ ಒಮ್ಮೆದೊಡ್ಡ ನಷ್ಟವಾಯಿತು. ಆತನ ಇದ್ದ ಆಸ್ತಿ ಪಾಸ್ತಿ ಸಂಪತ್ತು ಎಲ್ಲವೂ ಕೈಬಿಟ್ಟಿತು. ಅವನು ತೀರ ಬಡತನಕ್ಕೆ ಇದನು. ಉಟ್ಟ ಮಾಡುವದೂ ಕಷ್ಟವಾಗಿ ಹರಿಣಮಿಸಿತು. ಸಂಪಾದನೆಯ ದಾರಿಯೇ ಅವನಿಗೆ ತೋರಲಿಲ್ಲ. ಅವನ ಒಳಿಯಲ್ಲಿ ಒಂದು ನಂಬಿಗೆಯ ನಾಯಿ ಮಾತ್ರ ಇತ್ತು. ಒಂದು ದಿನ ಅವನು ಆ ನಾಯಿಯನ್ನು ಕರೆದುಕೊಂಡು ಗೋಪಿನಾಥನೆಂಬ ತನ್ನ ಮಿತ್ರನ ಮನೆಗೆ ಹೋದನು. ಅವನ ಮಿತ್ರನು ಅವನನ್ನು ಆದರದಿಂದ ಸಾಫ್ತಿಗಳಿಸಿ ಉಪಚರಿಸಿದನು. ಧನದಾಸನು ಯೋಗ ಕ್ಷೇಮ ಮಾತನಾಡುತ್ತ ಕೊನೆಗೆ “ಈಗ ನಾನು ತುಂಬಾ ಆರ್ಥಿಕ ದುಸ್ತಿ ತಿಗೆ ಒಳಗಾಗಿದ್ದೇನೆ. ಈ ನಾಯಿಯನ್ನು ಸೀನು ನಿನ್ನ ಹತ್ತಿರ ಇಟ್ಟುಕೊ. ಈಗ ನನಗೆ ಆದರ ಬಡಲು ಒಂದು ಸಾವಿರ ರೂಪಾಯಿ ಸಾಲಕೊಡು. ಆ ಹಣವನ್ನು ಸಲ್ಲಿಸಿ ನಾನು ನನ್ನ ಈ ಪ್ರೀತಿಯ ನಾಯಿಯನ್ನು ಕರೆದ್ದೀರ್ಯಾತ್ಮೀನೆ” ಎಂದನು. ಅದಕ್ಕೆ ಗೋಪಿನಾಥನು ಒಪ್ಪಿ ಅವನಿಗೆ ಒಂದು ಸಾವಿರ ರೂಪಾಯಿಗಳನ್ನು ಕೊಟ್ಟನು. ಮತ್ತು ಆ ನಾಯಿ ಅಲ್ಲೇ ಇರಹತ್ತಿತು.

ಗೋಪಿನಾಥನು ವ್ಯಾಪಾರಕ್ಕಾಗಿ ಒಮ್ಮೆ ವಿದೇಶಕ್ಕೆ ಹೋಗುವ ಅವಶ್ಯಕತೆ ಬಿತ್ತು. ಆಗ ಅವನು ತನ್ನ ಧರ್ಮಪತ್ನಿಯನ್ನು ಕರೆದು “ಸೀನು ಎಲ್ಲಿಯೂ ಹೋಗಬೇಡ. ಈ ನಾಯಿಯನ್ನು ಬಹಳ ಪ್ರೀತಿಯಿಂದ ರಕ್ಷಿಸು” ಎಂದನು. ಅವಳು ಅದಕ್ಕೆ ಒಪ್ಪಿದಳಿ. ವಿದೇಶಕ್ಕೆ ತೆರ

ಉದ ಗೋಪಿನಾಥನು ಒಡೆಳ ಸಮಯದ ಪರಿಗೆ ಹಿಂತಿರುಗಲಿಲ್ಲ. ಅವನು ಹಂಡತಿಗೆ ಕಾಮಬಾಧೀಯನ್ನು ತಡಿಯುವದಾಗಲಿಲ್ಲ. ಕೊನೆಗೆ ಅವಳು ಪರಪರುಷನೊಡನೆ ಸಖ್ಯ ಬೆಳೆಸಿದಳು. ದಿನಂಪ್ರತಿ ಅವನನ್ನು ತನ್ನ ಮನೆಗೆ ಕರೆದುಕೊಂಡು ಬರುತ್ತಿದ್ದಳು ಮತ್ತು ಅವನೊಡನೆ ರತ್ನಸುಖನ್ನು ಪಡೆಯುತ್ತಿದ್ದಳು. ಇದನ್ನು ಆ ನಾಯಿ ನೋಡುತ್ತಿತ್ತು ಮತ್ತು ಅವಳ ವರ್ತನೆ ಅದಕ್ಕೆ ಸರಿಬರುತ್ತಿರಲಿಲ್ಲವೋ ಏನೋ! ಅವನು ಮನೆಗೆ ಬಂದಕೊಡಲೇ ಅದು ಬೊಗಳುತ್ತಿತ್ತು. ವ್ಯೂಹೇಲೆ ಹಾರುವವರಂತೆ ಬರುತ್ತಿತ್ತು. ಒಂದು ದಿನ ಅವನ ಎದೆಯ ಮೇಲೆ ಹಾರಿ ಕುತ್ತಿಗೆಯನ್ನೇ ಕಡಿಯಿತು. ಅವನು ಪಾಣ ತೊರೆದನು.

ಇದರಿಂದ ಅವಳಿಗೆ ಹಿಟ್ಟು ಬಂದಿತು. ಅವಳು ಆ ನಾಯಿಯನ್ನು ಚನ್ನಾಗಿ ಹೊಡಿದಳು. ಸತ್ತೆ ತನ್ನ ಉಪಪತಿಯನ್ನು ಮನೆಯ ಹಿತ್ತಿಲಲ್ಲಿ ಹುಗಿಸಿದಳು. ಆ ನಾಯಿ ಮನೆಗೆ ಬಂದರೆ ಹೊಡಿಯಿರ ಎಂದು ಆಳುಗಳಿಗೆ ತಿಳಿಸಿದಳು. ಅದಕ್ಕೆ ಆಹಾರವನ್ನೂ ಹಾಕಲಿಲ್ಲ. ಹೀಗಾಗಿ ಅದು ಹಗಲು ಅವರ ಕಣ್ಣಿಗೆ ಬೀಳುತ್ತಿರಲಿಲ್ಲ. ರಾತ್ರಿ ಮಾತ್ರ ಬುದು ಆ ಮನೆಯನ್ನು ಶಾಯುತ್ತಿತ್ತು. ಹೀಗೆ ಸ್ವಲ್ಪ ಕಾಲ ಕಳೆದ ಮೇಲೆ ಗೋಪಿನಾಥನು ಮನೆಗೆ ಬಂದನು ನಾಯಿಯು ದಾರಿಯಲ್ಲೇ ಅವನನ್ನು ಭಿಟ್ಟಿಯಾಯಿತು. ಅದು ನಿತ್ಯಾಂವಾಗಿತ್ತು. ಅದರ ಹೀನಸ್ಥಿತಿಯನ್ನು ಕಂಡು ಗೋಪಿನಾಥ ನಿಗೆ ಬಹಳ ಕಳವಳವಾಯಿತು. ಮನೆಗೆ ಬಂದವನೇ ನಾಯಿಯು ಹಾಗಾಗೆಲು ಕಾರಣವೇನೆಂದು ಹೇಳಿದನು. ಆಗ ಅವಳು “ನೀವು ಹೊಡಂದಿ ನಿಂದ ಈ ನಾಯಿಯು ಸುನೆಯಲ್ಲೇ ಇರಲಿಲ್ಲ. ಈ ಹೊತ್ತೇ ಮನೆಗೆ ಬಂದಿದೆ. ಸೆರಿಮನೆಗಳನ್ನೆಲ್ಲ ಹೊಕ್ಕು ತನ್ನ ಆಹಾರಗಳನ್ನು ತಿನ್ನುತ್ತಿತ್ತು. ಸಿಕ್ಕವರಸ್ಸು ಕಚ್ಚುತ್ತಿತ್ತು. ಎಲ್ಲರೂ ಅದರ ಬಗ್ಗೆ ಸಿಂಘಾಗಿದ್ದರು ಮತ್ತು ದಿನಂಪ್ರತಿ ನನ್ನಲ್ಲಿ ಬಂದು ದೂರು ಹೇಳುತ್ತಿದ್ದರು. ಅದು ಒಳ್ಳೆಯ ನಾಯಿಯಲ್ಲ” ಎಂದಳು.

ಅದನ್ನು ಕೇಳಿದ ಆ ನಾಯಿಯು ಯಜಮಾನನ ಧೋತರವನ್ನು ಹಿಡಿದು ಎಳೆಯ ತೊಡಗಿತು. ಅವನು ಅದು ಎಳೆದಂತೆ ಹೋದನು. ನಾಯಿಯು ಹಿತ್ತಲ ಬದಿಗೆ ತೆರಳಿ ಅಲ್ಲಿ ಕಾಲುಗಳಿಂದ ಮಣಿನ್ನು ಕೆರೆಯ

ಹೊಡಗಿತು. ಯಜಮಾನನು ಸಂದೇಹದಿಂದ ಅಲ್ಲಿ ಮಣಿನ್ನು ಆಗೆಸಿದನು. ಆಗ ಕೊಳೆತ ಶವವು ಆವನ ಕಟ್ಟಿಗೆ ಬಿಡ್ಡಿತು. ಆದರಿಂದ ಆವನ ಶಂತಯವು ಬಲಿಯಿತು. ಆವನು ತನ್ನ ಆಳಗಳನ್ನೂ ಹೆಂಡತಿಯನ್ನೂ ಹೊಡಿಯ ಹೊಡಿಗಿದನು. ಆವರು ನೋವನ್ನು ಸಹಿಸಲಾರದೆ ಷಿದ್ದಿ ಸಂಗತಿಯನ್ನು ಒಪ್ಪಿಕೊಂಡರು. ಆದರಿಂದ ಆ ವಾಯಾಪಾರಿಯು ರೇಗಿ ತನ್ನ ಹೆಂಡತಿಯನ್ನು ಕೊಲ್ಲಿಸಿದನು ಮತ್ತು ಆ ನಾಯಿ ಮೇಲೆ ಬಹಳ ಮುಮತೀಯುಂಟಾಯಿತು. ನಾಯಿಯ ಯಜಮಾನನ ಸಾಲ ಮುಟ್ಟಿತು ಎಂದು ಹೇಳಿ ಒಂದು ಚೀಟಿಯನ್ನು ಬರಿದು ಆದರ ಕೊರಳಗೆ ಕಟ್ಟಿ “ಇನ್ನು ನೀನು ನಿನ್ನ ಮನೆಗೆ ಹೋಗು” ಎಂದು ಹೇಳಿದನು. ಅದು ಸಂತೋಷದಿಂದ ತನ್ನ ಮನೆಯ ದಾರಿ ಹಿಡಿಯಿತು.

ಆದರೆ ಆದೇ ದಿನ ಆದರ ಯಜಮಾನನಾದ ಘನದಾಸನು ಸಾಲದ ಹಣವನ್ನು ಹಿಡಿದುಕೊಂಡು ತನ್ನ ಮಿಶ್ರನಾದ ಗೋಪಿನಾಥನ ಮನೆಗೆ ಬರುತ್ತಿದನು. ದಾರಿಯಲ್ಲಿ ತನ್ನ ನಾಯಿಯನ್ನು ಕಂಡು ಆವನಿಗೆ ಸಿಟ್ಟು ಬಂದಿಕು. ಸಾಲದ ಹಣವನ್ನು ತಿಳಿಸದೆ ಬಂದುದರಿಂದ ಆವನ ಕೋಪವನ್ನು ಹೇಳಲಭವಲ್ಲ. ನಾಯಿ ತನ್ನ ಮಾನವನ್ನು ಕಳೆಯಿತು ಎಂದು ಕೋಪ್ತೋದ್ದೇಕದಿಂದ ಒಂದು ಕಲ್ಲನ್ನು ಎತ್ತಿ ಆದರ ತೆಲೆಯ ಮೇಲೆ ಎಸೆದು ತೊಂದನು. ಆಗ ಆದರ ಕೊರಳಲ್ಲಿ ಕಟ್ಟಿದ್ದ ಚೀಟಿಯು ಆವನ ದೃಷ್ಟಿಗೆ ಬಿಡ್ಡಿತು. ಆದನ್ನು ಬಿಕ್ಕಿ ನೋಡಲು ಆವನಿಗೆ ನಾಯಿ ಬಂದ ನಿಜಕಾರಣವು ತಿಳಿಯಿತು. ತಾನು ಮಾಡಿದ ಅನ್ಯಾಯವನ್ನು ಕಂಡು ಆವನು ದುಃಖಿಸಿಹೊಡಿಗಿದನು.

ಅದೇ ರೀತಿ ನೀನಾದರೂ ಈಗ ನನ್ನನ್ನು ಕೊಂಡರೆ ಮುಂದೆ ಹಶ್ವಾಶ್ವಾಸ ಪಡದೆ ಇರುವವಳಿ. ಆದರೆ ನಾನು ಸತ್ತೆ ಮೇಲೆ ದುಃಖಿಸಿ ಫಲಿಲ್ಲ. ಅದುದರಿಂದ ಈಗಲೇ ಸುಮತಿಯಾಳ್ಳವಳಾಗು ಮತ್ತು ನನ್ನನ್ನು ನೀನು ಕೊಲ್ಲಬೇಡ. ಕೃಪೆದೋರು” ಎಂದನು. ಆದರೂ ಆ ವೇಶ್ಯೆಯ ಶ್ವಾಸದು ಕರಗಲಿಲ್ಲ. ಆದನ್ನು ಕಂಡು ಉಗ್ರಸೇನನು ಆವಳಗೆ ಗಿಳಿಯ ಕಥೆಯನ್ನು ಹೇಳಿದನು.

೧೧. ಗಿಳಿಯು ಕಡೆ

ಪ್ರಾಚೀನ ಕಾಲದಲ್ಲಿ ರಾಜಿಗಿರಿ ನಗರದಲ್ಲಿ ಭೂಪಾಲನೇಂಬ ಹೊರೆಯಿ ದ್ವಾರಾ ನಿರ್ಮಿತ ಮಾತುಗಳನ್ನು ಪ್ರಸ್ತಾಪಿಸಿದ್ದನು. ಅವನು ಒಂದು ಶ್ರೀಷ್ಟ ಗಿಳಿಯನ್ನು ಸಾಕಿದ್ದನು. ಅದು ಕಲಿಸಿದ ಮಾತುಗಳನ್ನು ಪ್ರಸ್ತಾಪಿಸಿದ್ದ ಅಲ್ಲ, ಇನ್ನಿತರ ಮಾತುಗಳನ್ನು ಅಡುತ್ತಿರುತ್ತು. ಸ್ವರ್ಪಾಲ ಕಲ್ಪಿತ ಕಥೆಗಳನ್ನು ಹೇಳುತ್ತಿರುತ್ತು. ಅದರ ಬಾಯಿಂದ ಕಥೆಗಳನ್ನು ಕೇಳುವುದೆಂದರೆ ರಾಜನಿಗೆ ಬಹಳ ಇಷ್ಟ. ಯಾವಾಗಲೂ ಮನಹಿಗೆ ಬೇಸರವನಿಸಿದಾಗ ಅದೇ ಗಿಳಿಯು ಸರಸವಾದ ಕತೆಗಳನ್ನು ಹೇಳಿ ಅವನ ಮನಸ್ಸನ್ನು ಸಂತೋಷಗೊಳಿಸುತ್ತಿರುತ್ತು.

ಹೀಗಿರುತ್ತಿರಲು, ಒಂದು ದಿನ ಗಿಳಿಗಳ ಒಂದು ದೊಡ್ಡ ಬಳಗೆ ಅರ ಮನೆಯ ಉದ್ಯಾನವನದಲ್ಲಿ ಬಂದಿಳಿದುವು. ಮರಗಳು ಅರಮನೆಗೆ ತೀರ ಸಮಿಪವಿದ್ದವು. ಕೆಲವು ರೆಂಬಿಗಳು ಅರಮನೆಯ ಕೊರ್ಕೆಗಳ ಗೊಡಿಗಳ ವರಿಗೂ ನೀಡಿದ್ದವು. ಅದುದರಿಂದ ರಾಜಿಗಳಿಗೆ ಆ ಕಾಡುಗಳಿಂದನೇ ಮಾತನಾಡಲು ಸಾಧ್ಯವಾಯ್ತು. ತಾವು ಒಂದು ರಾಜ್ಯಕ್ಕೆ ಪ್ರಯಾಣ ಬೆಳಿಸುತ್ತಿದ್ದೇನೆಂದೂ ಅಲ್ಲಿ ದೊಡ್ಡ ಮುದುನೆ ಸಮಾರಂಭ ನಡೆಯುತ್ತಿದೆ ಯೆಂದೂ ಈವು ಹೇಳಿದವು ಮತ್ತು ರಾಜಿಗಳೂ ಬರಲು ಅಮುಂತ್ರಣ ಕೊಟ್ಟವು. ಅದನ್ನು ಕೇಳಿ ಈ ರಾಜಿಗಳೂ ಆ ಮುದುವೇಗೆ ತೆರಳಲು ಆಸಿ ಯಾರುತ್ತು. ಅದುದರಿಂದ ಅದು ಆದಿನ ಆತಿ ಸುರಸವಾದ ಒಂದು ಕಥೆಯನ್ನು ರಾಜನಿಗೆ ಬರೆದು, ತನ್ನ ಮನೋಭಿಲಾವೆಯನ್ನು ತಿಳಿತು. ಆ ಮೇಲೆ ಅದು ಎರಡು ತಿಂಗಳಿಗಳ ರಜೆಯನ್ನು ಪಡೆದುಕೊಂಡು ಆ ಗಿಳಿಗಳಿಂದಿಗೆ ಬೇರೆ ರಾಜ್ಯಕ್ಕೆ ಹಾರಿಹೊಯಿತು.

ಆ ರಾಜ್ಯದಿಂದ ಮರಳ ಬಂದಾಗ ಆ ರಾಜಿಗಳಿಯು ರಾಜನಿಗಾಗಿ ಒಂದು ಶ್ರೀಷ್ಟವಾದ ಮಾವಿನಹಣ್ಣಿನ್ನು ತಂದಿತು. “ಮಹಾರಾಜ, ಅತಿ ಕವ್ಯದಿಂದ ಇದನ್ನು ನಾನು ತಂದಿದ್ದೇನೆ. ಇದನ್ನು ತಿಂದರೆ ದಿವ್ಯದೇಹಿಗಳಾಗುತ್ತಾರೆ. ದೇಹದ ರೋಗಗಳೆಲ್ಲ ನಿವಾರಣೆ ಹೊಂದುವನು. ಇದರಮ್ಮೆ ರುಚಿಕರವಾದ ಹಣ್ಣು ಇನ್ನೊಂದಿಲ್ಲ” ಎಂದಿತು. ಕಾಜನು ಇದ

ಕೊನ್ನಿಂದ ಅದನ್ನು ತೆಗೆದುಕೊಂಡು ಹೋದನು. ಮತ್ತು ಒಂದು ಕಿಡಿಕಿಯ ಬಳಿ ಇಟ್ಟನು. ಅದನ್ನು ತಿನ್ನಲು ಮರಿತನು. ರಾತ್ರಿ ಗೋದೆಯ ಮೇಲೆ ಸುಳಿಯುತ್ತಿದ್ದ ಒಂದು ವಿಷಹಾನು ಆ ಹಣ್ಣನ್ನು ಕಚ್ಚಿತು. ಆದರೆ ಯಾರೂ ಅದನ್ನು ನೋಡಲಿಲ್ಲ.

ಮುಂಜಾನೆ ರಾಜನಿಗೆ ಆ ದಣ್ಣಿನ ನೀನಷಾಯಿತು. ಅವನು ಅದನ್ನು ತರಿಸಿ ಕೊಯ್ದಿನನು. ತಾನು ತಿನ್ನುವ ಮೊದಲು ಒಂದು ತುಂಡನ್ನು ಸೇವಕನಿಗೆ ಕೊಟ್ಟಿನು. ಆವನು ಅದನ್ನು ತಿಂದ ಕೂಡಲೇ ವಿಷವೇರಿ ಮರಣ ಹೊಂದಿದೆ. ಇದನ್ನು ಕಂಡ ಉರಸನಿಗೆ ಕೊಪವುಕ್ಕಿತು. ಆ ವಿಷದ ಹಣ್ಣನ್ನು ತಂದ ಗಳಿಯ ಮೇಲೆ ಆದು ಹಾಯಿಸಿತು. ತನ್ನನ್ನು ಕೊಲ್ಲುವ ಉದ್ದೇಶದಿಂದಲೇ ಈ ಗಳಿ ಅದನ್ನು ತಂದಿರಬೇಕೆಂದು ಅವನು ಉಂಟಿಸಿದನು. ಅಂತಹ ಗಳಿಗೆ ಶಿಕ್ಕಿ ಕೂಡಬೇಕಿರುತ್ತದ್ದಲ್ಲವೆಂದು ಭಾವಿಸಿ ಅದನ್ನು ನೆಲಕ್ಕೆ ಅಪ್ಪಣಿಸಿ ಕೊಂಡನು. ಆ ಹಣ್ಣನ್ನು ಒಂದು ತಗ್ಗಿನಲ್ಲಿ ಹುಗಿಸಿದನು.

ಮಳಿಗಾಲ ಒಂದ ಕೂಡಲೇ ಆ ವಾವಿನ ಹಣ್ಣಿನಲ್ಲಿದ್ದ ಬೀಜವು ಮೊಳಕೆ ಒಡೆಯಿತು. ಸಣ್ಣ ಸಸಿ ದುಟ್ಟಿತು. ವರುಷಗಳು ಕಳೆದಂತೆ ಗಿಡವು ದೊಡ್ಡದಾಗುತ್ತ ಬಂದಿತು. ಕೆಲವು ವರುಷಗಳಾದ ಮೇಲೆ ಆದು ಫಲ ಬಿಟ್ಟಿತು. ಅದರೆ ಆದು ವಿಷವುಕ್ಕವೆಂದು ಎಲ್ಲರ ಭಾವನೆ. ಆದುದರಿಂದ ಯಾರೂ ಅದರ ಫಲವನ್ನು ಕೊಯ್ದು ತಿನ್ನಿತ್ತಿದ್ದಲ್ಲ. ಅದರ ಸವಿಷ ತೆರಳಲ್ಪಾ ಹೆದರುತ್ತಿದ್ದರು. ಅದರ ಹಣ್ಣನ್ನು ತಿಂದರೆ ತಕ್ಷಣ ಮರಣ ಹೊಂದು ವುದಾಗಿಯೂ ಜನರು ನಂಬಿದ್ದರು.

ಒಂದು ದಿನ ಜೀವದ ಮೇಲೆ ಬೇಸರೆ ಒಂದ ವೃಧ್ಧ ಅಗಸನೊಬ್ಬನು ಆ ಮರದಡಿ ಬಂದನು. ತಂಡೆ ಮುಕ್ಕಳ ಜಗತ್ತಿಂದ ಒವನಿಗೆ ಜೀವದ ಮೇಲೆ ಜಿಗುಷ್ಟೆ ಹುಟ್ಟಿತು. ಹೇಗಾದರೂ ಮಾಡಿ ಪ್ರಾಣ ನೀಗಬೇಕೆಂದು ಅವನು ಬಯಸಿದನು. ಆದುದರಿಂದ ಆ ಮರದ ಫಲವನ್ನು ಕೊಯ್ದು ತಿಂದನು. ಆದರೆ ಅವನು ಸಾಯಿಲಿಲ್ಲ. ಅವನ ದೇಹದಲ್ಲಿದ್ದ ಅನೇಕ ರೋಗಗಳು ಪರಿಹಾರವಾದವು ಇದರಿಂದ ಸಂತೋಷವೊಂಡ ಆವನು ಮನಿಗೆ ಓಡಿ ಒಂದು ಈ ಸುಧಿಯನ್ನು ಮಕ್ಕಳಿಗೆ ತಿಳಿಸಿದನು. ಅವರೂ ಬಂದು

ಒಂದೊಂದು ಫಲವನ್ನು ತಿಂದರು ಅವರೂ ದಿವ್ಯದೇಹಧಾರಿಗಳಾದರು. ಈ ವಿಚಿತ್ರವಾದ ಸುದ್ದಿ ರಾಜನ ಕೆವಿಗೂ ಮುಟ್ಟಿತು.

ಆಗ ಆ ಭೂಪಾಲ ರಾಜನ್ನಾಗೆ ಹಣ್ಣಿಗೆ ಗಳಿನ್ನು ತರಿಸಿದನು. ಒಂದನ್ನು ತನ್ನ ಸೇವಕನಿಗೆ ತಿನ್ನಲು ಕೊಟ್ಟಿನು. ಅದನ್ನು ತಿಂದ ಕೂಡಲೇ ಆ ವೃದ್ಧನು ದಿವ್ಯದೇಹಧಾರಿಯಾದನು. ಆಗ ಆ ರಾಜನಿಗೆ ತಾನು ಕೊಂಡ ಗಳಿಯ ಸೃಷ್ಟಿಯಾಯಿತು. ನಿರಪರಾಧಿಯಾದ ಆ ಗಳಿಯನ್ನು ಕೊಂಡ ಸೆಲ್ಲಾ ಎಂದವನು ಹಂಬಲಿಸಿದನು.

ಇದನ್ನು ಹೇಳಿ ಉಗ್ರಸೇನನು “ಅದರಂತೆ ನೀನೂ ಈಗ ನನ್ನನ್ನು ಕೊಲ್ಲಬೇಡು. ಜೀವವನ್ನು ರಕ್ಷಿಸು” ಎಂದನು. ಆದರೆ ಆ ವೇಶ್ಯೀಯ ಕಲ್ಲುಹೃದಯ ಕರಗಲಿಲ್ಲ. ಆವಳು “ಉಗ್ರಸೇನ ನಾನು ವಾರಾಂಗನೇ. ದಯೆ ದಾಷ್ಟಿಣ್ಯವಿಲ್ಲದೆ ಪುರುಷರ ಧನಕನಕ ಕೊನೆಗೆ ಪಾರ್ಜಿವನ್ನೇ ಹೀರು ವವಳು. ಆದುದರಿಂದ ನಿನ್ನ ಮೇಲೆ ಹೇಗೆ ದಯಯುಂಟಾದಿತು ಹೇಳು” ಎಂದು ನುಡಿದಳು. ಉಗ್ರಸೇನನು ಅದರಿಂದಲೂ ಅಧಿರಸಾಗದೆ “ಹಾಗಾ ದರೆ ಮಾಣಿಕಚಂದನ ಕಥೆ ಹೇಳುತ್ತೇನೆ. ಕೇಳು. ಆ ಮೇಲಾದರೂ ದಯು ದೋರಿದರೆ ನನ್ನನ್ನು ಕೊಲ್ಲಿದೆ ಬಿಟ್ಟು ಬಿಡು” ಎಂದನು.

೧೨. ಮಾಣಿಕಚಂದನ ಕಥೆ

ಹೀಂದೆ ಪಾಟಲೀಪುರದಲ್ಲಿ ವಿಕ್ರಮನೆಂಬ ರಾಜನಿದ್ದನು. ಅವನ ಮಗನು. ಈ ರಾಜಪುತ್ರನಿಗೆ ನಗರದ ಶ್ರೀಮಂತನೋಭ್ಯನ ಪುತ್ರನಾದ ಹರಾಣಿಚಂದನೆನ್ನಾಡನೆ ಅಶ್ಯಂತ ಸ್ವೀಕರಿಸಿದ್ದಿತು. ಬಾಲ್ಯದಿಂದಲೂ ಅವರಿಭ್ಯರು ಗೆಳೈಯಿದ್ದು. ಆದುದರಿಂದ ಇಬ್ಬರೂ ನಿಕಟದ ಮಿತ್ರರಾಗಿದ್ದರು. ಹೀಗಿರುತ್ತಿರುವ ವಿಕ್ರಮನು ಕಾಲವಾದನು. ಅದಿಶ್ಯನಿಗೆ ಪಟ್ಟವು ದೊರೆಯಿತು. ಆ ಹೇಳೆ ಕೆಲವು ವರುಷಗಳ ಮೇಲೆ ಪ್ರಧಾನ ಮಂತ್ರಿಯೂ ತೀರಿಕೊಂಡನು. ಮುಖ್ಯ ಮಂತ್ರಿಯ ಮಗನಿಗೆ ಆ ಸಾಫ್ಟನಸಲ್ಲಬೇಕೆಂಬ ನಿಯಮವಿತ್ತು. ಆದರೆ ಆ ಮುಖ್ಯ ಮಂತ್ರಿಯ ಮಗನು ಆಮ್ಮೆ ಯೋಗ್ಯತೆಯಿಳ್ಳವನಾಗಿದ್ದಿರಲಿಲ್ಲ. ಬೇರೊಭ್ಯ ಪ್ರಧಾನ ಮಂತ್ರಿಯನ್ನು ಸೇಮಿಸಿಕೊಳ್ಳದೆ ಗತ್ಯಂತತವಿರತಿಲ್ಲ.

ಅಗ ಅದಿತ್ಯನು ತನ್ನ ವಿಶ್ವನಾದ ಮಾಣಿಕಚಂದನನ್ನು ಕರೆಸಿ, “ಮಿತಾರ, ನಾವಿನರೂ ಬಾಲ್ಯ ಸ್ವೇಹಿತರು. ಅದುದರಿಂದ ನಿನ್ನನ್ನು ಪ್ರಧಾನ ಮಂತ್ರಿಯನ್ನಾಗಿ ನೇಮಿಸಬೇಕೆಂಬ ವಿಚಾರ ಬಂದಿದೆ. ನೀನೂ ನಾನೂ ಒಟ್ಟಿಗಿ ದ್ವಾಂತೆಯೇ ಆಯಿತು. ಇಬ್ಬರೂ ಕೂಡಿ ದೇಶವನ್ನು ಆಳೋಣ” ಎಂದು ನುಡಿದನು.

ಆದರೆ ಮಾಣಿಕಚಂದನಿಗೆ ಅದು ಇಷ್ಟವಿರಲಿಲ್ಲ. ಅವನು “ಸಾಪ್ತಿಂ, ನನಗೆ ರಾಜ್ಯವಾಳುವ ಅನುಭವವಿಲ್ಲ. ವಾಯಾವಾರವೇ ನನ್ನ ಕುಲಕಸುಬು. ಇದರಲ್ಲಿ ನನಗೆ ಲಾಭವೂ ದೊರೆಯುತ್ತಿದೆ. ಸುಖಸಂತೋಷದಿಂದ ಇದ್ದೇನೇ. ಈಗ ಈ ಅಧಿಕಾರವನ್ನು ವಹಿಸಲು ನಿಷ್ಪತ್ತಿಳ್ಳಿದ್ದೀರಿ. ಆದರೆ ಅದು ಅತಿ ಕರಿನ ಕೆಲಸ. ಕೆಲಸದಲ್ಲಿ ನನ್ನಿಂದ ಏನಾದರೂ ತಪ್ಪಾದರೆ ನೀವು ಕೊಷಿಸಿಕೊಳ್ಳಬಹುದು. ನನ್ನ ಪರಾಣಕ್ಕೂ ಗಂಡಾಂತರ ಬಂದಿತು” ಎಂದನು. ಅದನ್ನು ಕೇಳಿ ಅದಿತ್ಯನು “ಮಿತಾರ, ನೀನು ಇದಕ್ಕಾಗಿ ಚಿಂತಿ ಮಾಡಬೇಡ. ನಾನು ಬುದ್ಧಿವಂತರನ್ನೇ ಅಧಿಕಾರಿಗಳನ್ನಾಗಿ ನೇಮಿಸಿ ಕೊಂಡಿದ್ದೇನೇ. ಈಗ ನೀನೂ ಬಂದು ನೇರವಾದರೆ ಸಂತೋಷವಾಗುತ್ತದೆ” ಎಂದನು.

ಆರಸನ ಒತ್ತಾಯಕ್ಕೆ ಒಳಗಾಗಿ ಮಾಣಿಕಚಂದನು ಅವಾತ್ಯನಾದನು. ಘರ್ಜಿದಿಂದ ರಾಜ್ಯವಾಲನೆ ಮಾಡತೊಡಗಿದನು. ಅದರಿಂದ ಆರಸನಿಗೆ ಬಹಳ ಸಂತೋಷವಾಯಿತು. ಆದರೆ ಆ ಸಾಧಾನದಲ್ಲಿದ್ದ ಇನ್ನಿತರ ಅಧಿಕಾರಿಗಳಿಗೆ ಮಾಣಿಕಚಂದನ ಹೇಳಿ ಆಸೂಯೆಯುಂಟಾಯಿತು. ಅದು ಕೊನೆಗೆ ದ್ವೈಷಕ್ಕೂ ಆವಕಾಶ ಕೊಟ್ಟಿತು. ಸರದಾರರೆಲ್ಲರೂ ಬಂದೆಡೆ ಗುಪ್ತ ಸಭೆ ಕೂಡಿಸ ಅವನನ್ನು ರಾಜ್ಯದಿಂದ ಓಡಿಸಲು ಇಲ್ಲವೇ ಕೊಲ್ಲಲು ಕಂಚಿಕೆ ಹೂಡಿದರು. ಮತ್ತು ಒಂದು ದಿನ ರಾಜನಿಗೆ ಅತಿ ಸುಂದರಿಯಾದ ತರುಣಿಯ ಚಿತ್ರವೊಂದನ್ನು ತೋರಿಸಿದರು. ಅವಳು ಸಿಂಹಳದ ರಾಜವುತ್ತಿಯೆಂದೂ ರಾಜನಿಗೆ ಯೋಗ್ಯಾಳಾದ ರಾಣಿಯಾಗುವುದರಲ್ಲಿ ಸಂದೇಹವಲ್ಲವೆಂದೂ ತಿಳಿಸಿದರು.

ರಾಜನು ಒಪ್ಪಿ ಸಭೆಯಲ್ಲಿ ಈ ಪ್ರಸ್ತಾಪವನ್ನು ತೆಗೆದನು. ಸಿಂಹಳ ದ್ವೀಪಕ್ಕೆ ತೆರಳಿ ಕಣ್ಣೆಯನ್ನು ನಿಶ್ಚಯಿಸಿಕೊಂಡು ಬಂದವರಿಗೆ ಆವಾರ

ಉಡುಗೊರೆಗಳನ್ನು ಕೊಡುವುದಾಗಿ ನುಡಿದನು. ಆದರೆ ಈ ರಾಜಕಾರ್ಯವನ್ನು ಮಾಡಲು ಒಬ್ಬರೂ ಮುಂದೆ ಬರಲಿಲ್ಲ. ಏಕೆಂದರೆ ಸಿಂಹಳಕ್ಕೆ ಕನಾಡ್‌ ಯಾಗಿ ತೆರಳಿದವರು ಒಬ್ಬರೂ ಮರಳುವಂತಿರಲಿಲ್ಲ. ಬಂದವರನ್ನು ಅಂತೇ ಪುರಕ್ಕೆ ಕಳಿಸುತ್ತಿದ್ದರು. ರಾಜಪುತ್ರಿಯು ಅವರನ್ನು ಸ್ವಾಗತಿಸಿ ಒಂದು ಎಲೆ ಅಡಿಕೆಯ ಡಬ್ಬಿಯನ್ನು ಅವರ ಮುಂದೆ ಇಡುತ್ತಿದ್ದಾರು. ಆದರಂತೆ ಅವರು ಎಲೆ ಅಡಿಕೆ ಡಬ್ಬಿಯ ಮುಚ್ಚಳ ತೆಗೆದ ಕೂಡಲೇ ಉದರೋಳಿಗಿನಿಂದ ವಿಷದ ಗಾಳಿ ಬಿಸಿ ಅವರ ಕಣ್ಣಗಳು ಕುರುಡಾಗುತ್ತಿದ್ದವು. ಆ ಕಾರಣ ದಿಂದ ಒಬ್ಬರೂ ಮುಂದೆ ಬರಲಿಲ್ಲ. ಇದನ್ನು ಕಂಡ ರಾಜನಿಗೆ ಚಿಂತೆಯಾಯಿತು. ಆಗ ಮಾಣಿಕಚಂದನನ್ನು ಕಳಿಸಿ ಕೊಡಿಬೇಕೆಂದು ಅನೇಕರು ರಾಜನಿಗೆ ಬೋಧಿಸಿದುದರಿಂದ ಅವನು ಆ ಕಾರ್ಯವನ್ನು ಅವನಿಗೇ ಬಸ್ತಿಸಿದನು. ಈ ಕಾರ್ಯದಲ್ಲಿ ತನಗೆ ಪ್ರಾಣಾಪತ್ತು ಸಿಕ್ಕಿಯವೆಂದು ಪ್ರಧಾನ ಮಂತ್ರಿಗೆ ತಿಳಿಯಿದೇ ಇರಲಿಲ್ಲ. ಆದರೂ ರಾಜಾಜ್ಞಿಯನ್ನು ವಿಂದಿಗಳಾಗದೇ ಅವನು ಸಿಂಹಳ ದ್ವೀಪಕ್ಕೆ ಹೊರಟು ಹೋದನು.

ಸಿಂಹಳದ ರಾಜನನ್ನು ಕಂಡು ಆವನಿಗೆ ಅಮೂಲ್ಯವಾದ ಉಡುಗೊರೆ ಅರ್ಪಿಸಿದನು. ಬಂದ ಕಾರಣವೇನೇಂದು ರಾಜನು ಕೇಳಲು “ಆದು ತಮಗೆ ತಿಳಿಯದ ವಿಷಯವಲ್ಲ” ಎಂದು ಉತ್ತರವಿತ್ತನು. ಅವನು ಕನಾಡ್‌ ಯಾಗಿಯೇ ಬಂದಿಗೆನೇಂದು ರಾಜನು ಅರಿತು ಮರುದಿನ ರಾಜಪುತ್ರಿಯ ಭಿಟ್ಟಿ ಮಾಡಿಸುತ್ತೇನೇಂದು ಅಪ್ಪಣಿಕೊಟ್ಟಿನು. ಮಾಣಿಕಚಂದನು ಹೊರಟು ಹೋದ ಮೇಲೆ ರಾಜನು ತನ್ನ ಮಗಳಿದಲ್ಲಿ ತೆರಳಿ “ಮಗಳೇ, ಪಾಟಲಿ ಪುರದ ರಾಜನ ಅಮಾತ್ಯನು ನಮ್ಮ ಆ ಸಾಫಿನಕ್ಕೆ ಬಂದಿದಾದ್ದನೆ. ಆ ರಾಜನು ತರುಣನು. ವಿದ್ಯಾವಿನಯ ಸಂಪನ್ಮೂಲನು. ಇಂಥ ಸಂಬಂಧವು ನಮಗೆ ದುರ್ಭವಾಗಿದೆ. ಆದುದರಿಂದ ನಿನು ವಿನೇಕದಿಂದ ವತ್ತಿಸು” ಎಂದು ನುಡಿದನು. ಆ ರಾಜಪುತ್ರಿಯು ತಂದೆಯ ಮಾತ್ರನ್ನು ಆಲಿಸಿ, “ತಂದೆಯೇ ಆ ಮಂತ್ರಿಯನ್ನು ನಾನಿದ್ದಲ್ಲಿಗೆ ಕಳಿಸಿಕೊಡು” ಎಂದು ಹೇಳಿದಳು.

ಆದರಂತೆ ಮರುದಿನ ಮಾಣಿಕಚಂದನು ರಾಜಪುತ್ರಿಯ ಭವ್ಯವಾದ ಅಂತೇ ಪುರಕ್ಕೆ ಹೋದನು. ಅವಳು ಅವನನ್ನು ಸ್ವೀಹದಿಂದ ಸ್ವಾಗತಿಸಿ, ಉಚಿತ ಆಸನದಲ್ಲಿ ಕುಳ್ಳಿರಿಸಿದಳು. ಯೋಗಕ್ಕೇಮವನ್ನು ವಿಚಾರಿಸಿದಳು,

ಆ ಮೇಲೆ ವೀಳ್ಯದೆಲೆಯ ಡಬ್ಬಿಯನ್ನು ಅವನ ಮುಂದೆ ತಂದಿರಿಸಿ ತಾಂಬೂ ಲವನ್ನು ಹಾಕಿಕೊಳ್ಳಬೇಕೆಂದಳು ಆಗ ಮಾಡಿಕಚೆಂದನು “ರಾಜಪುತ್ರ, ನಾನು ಬಂದ ಕೆಲಸವಾಗಿಲ್ಲ. ಅದು ಮುಗಿದ ಮೇಲೆಯೇ ತಾಂಬೂಲವನ್ನು ತಿಗೆದುಕೊಳ್ಳುತ್ತೇನೆ. ಹಾಗೆ ನನ್ನ ರಾಜನ ಮುಂದೆ ಪ್ರತಿಜ್ಞೆ ಕೂಡಾ ಮಾಡಿದ್ದೇನೆ” ಎಂದನು ಅದನ್ನು ಕೇಳಿ ಆ ರಾಜಸುತ್ತಿಗೆ ಬಹಳ ಸಂತೋಃ ಷವಾಯಿತು. ಅವನನ್ನು ಆದರಿಸಿ ಕಳಿಸಿಕೊಟ್ಟಳು. ಮಾಡಿಕಚೆಂದನು ಸುರಕ್ಷಿತವಾಗಿ ಮರಳಿದುದನ್ನು ಕಂಡು ಎಲ್ಲರೂ ಆಶ್ಚರ್ಯಜಕ್ತಿರಾದರು.

ರಾಜಪುತ್ರಿಯು ತನ್ನ ತಂದೆಯ ಅಪ್ಪಣಿಯನ್ನು ಪಡೆದು ಕಾವಲು ಗಾರರು ಹಾಗೂ ದಾಸಿಯರೊಂದಿಗೆ ಮಾಡಿಕಚೆಂದನೆಂಬುಡನೆ ಪಾಟಲೀ ಪುತ್ರಕ್ಕೆ ಹೊರಟಿಳು. ಆದಿತ ರಾಜನನ್ನು ನೋಡಿ ಕೊನೆಗೆ ಮದುವೆಗೆ ಸಮ್ಮತಿಸಿದಳು. ಅವರೀವರ ವಿವಾಹವೂ ಸಂಭ್ರಮದಿಂದ ನೇರವೇರಿತು. ರಾಜನು ಅಮಾತ್ಯನಾದ ಮಾಡಿಕಚೆಂದನಿಗೆ ಆಮಿತ ಉಡುಗೊರಿಗಳನ್ನು ಕೊಟ್ಟಿನು. ಇದರಿಂದ ರಾಜಸಾಧನದ ಸರದಾರರಿಗೆ ಇನ್ನು ಷ್ಟ್ಯಾಕ್ ಕೋಪವಾಯಿತು. ಹೇಗಾದರೂ ಮಾಡಿ ಅಮಾತ್ಯನನ್ನು ಕೊಲ್ಲಿಸಬೇಕೆಂದು ನಿರ್ಧರಿಸಿದರು. ಆ ಮೇಲೆ ರಾಜನ ಅಂಗರಕ್ಷಕನೊಬ್ಬನ ವಿಶ್ವಾಸ ಪಡೆಯಲೇತ್ತಿ ಸಿದರು. ಅವನಿಗೆ ಅವಾರವಾದ ದ್ರವ್ಯವನ್ನು ಕೊಟ್ಟಿರು: ಅವನು ಅವರ ಬಲಿಗೆ ಬಿದ್ದ ಮೇಲೆ “ಮಾಡಿಕಚೆಂದನಿಗೂ ರಾಜಪತ್ರಿಗೂ ಆಕ್ರಮ ಸಂಬಂಧಿದೆಯೆಂದು ನಿನ್ನನು ಸುದ್ದಿ ಹರಡು. ಅದು ರಾಜನ ಕಿವಿಗೂ ಮುಟ್ಟಿಲ್ಲ” ಎಂದು ತಿಳಿಸಿದರು.

ದುಷ್ಪರು ಹೇಳಿಕೊಟ್ಟ ಮಾತುಗಳನ್ನು ಆ ಅಂಗರಕ್ಷಕನು ಸಮಯ ಸಾಧಿಸಿ ರಾಜನಿಗೆ ಕೇಳಿಸುವಂತೆ ನುಡಿದನು. ಅದರಿಂದ ರಾಜನಿಗೆ ವಿಶೇಷ ಕೋಪ ಬಂದಿತು. ಒಂದು ದಿನ ರಾಜನು ಮಾಡಿಕಚೆಂದನೆಂಬುಡನೆ ಏಕಾಂತದಲ್ಲಿದ್ದಾಗ “ಮಂತ್ರಿ, ತನ್ನ ಒಡೆಯನ ಪತ್ತಿ ಯೋಜನೆ ಅನೀತಿ ಸಂಬಂಧ ವಿಟ್ಟುಕೊಂಡವನಿಗೆ ಯಾವ ಶ್ರೀಯನ್ನು ವಿಧಿಸಬೇಕು?” ಎಂದು ಕೇಳಿದನು. ಅದಕ್ಕೆ ಆ ಅಮಾತ್ಯನು “ಸಾಮಾನ್ಯ, ಅವನಿಗೆ ಮರಣ ಶಿಕ್ಷೆಯೇ ಯೋಗ್ಯವಾದುಮು” ಎಂದುತ್ತರವಿತ್ತನು. ಅದನ್ನು ಕೇಳಿದ ಕೂಡಬೇರೆ ರಾಜನು ತನ್ನ ಕರಾರಿಯಿಂದ ಮಾಡಿಕಚೆಂದವನ್ನು ಇರಿದನ್ನು ಆಮಾತ್ಯನು

ನೇತಕ್ಕೆ ಬಿಡ್ಡನು. ಅಗ ಅವನು ಯೋರಿಯನ್ನು ತ್ವಿ “ಪ್ರಭು, ತಮಗೆ ನನ್ನ ಮೇಲೆ ಈ ಸಂಶಯ ಹುಟ್ಟಿದುದಕ್ಕಾಗಿ ದುಃಖವಾಗುತ್ತದೆ. ಯಾರು ಈ ವಿಷವನ್ನು ತಮ್ಮ ತಲೆಯಲ್ಲಿ ತುಂಬಿದರೋ ನಾನರಿಯೆ. ಅಗಲ, ನಾನು ಶಾಯಲು ಹೆದರುವದಲ್ಲ. ಮನುಷ್ಯಿನಿಗೆ ಮರಣ ಕಟ್ಟಿಟ್ಟದೆ. ಅಲ್ಲದೆ ರಾಜರ್ ಕೈಯಿಂದ ಮರಣ ಹೊಂದುವ ಭಾಗ್ಯ ಬಂದುದೂ ಒಳ್ಳಿಯಡೆಂದು ಆಯಿತು. ಆದರೆ ಶಾಯುವ ಕಾಲಕ್ಕೆ ನನ್ನ ಮೇಲೆ ಈ ಒಂದು ಆವಾದ ಬಂದಿತಲ್ಲ ಎಂದು ವ್ಯಾಸನ ಪಡುತ್ತೇನೆ. ಆದುದರಿಂದ ಯಾರು ನಿಮಗೆ ಈ ಸುಧಿಯನ್ನು ಹೇಳಿದರೋ ಆವರನ್ನು ಕರೆಸಿ ಯೋಗ್ಯ ವಿಚಾರಣೆ ನಡೆಸಿರಿ. ಆಗ ನಿಮಗೆ ಸತ್ಯವು ವೇದ್ಯವಾಗುವದು” ಎಂದು ಹೇಳಿ ಮರಣ ಹೇಳಬೇಕು ದಿನು.

ಆ ಕೂಡಲೇ ರಾಜನು ಅಂಗರಕ್ಷಕನನ್ನು ಕರೆದು ನಿಜಾಕಾರಿಯನ್ನು ತಿಳಿಸಲು ಆಜ್ಞಾ ಪಿಸಿದನು. ಆಗ ಸರದಾರರು ಹೂಡಿದ ಒಳಂಬಳಿ ಬಯ ಲಾಯಿತು. ಮಾಡಿಕಂಡನು. ನಿರಪರಾಧಿಯೆಂದು ರಾಜನಿಗೆ ಗೂತ್ತಾಯಿತು. ತನ್ನ ಮಿತ್ರನ ಗುಣಗಳನ್ನು ನೆನನುತ್ತ ಅವನು ದುಃಖಿಸ ತೊಡಗಿದನು.

ಈ ರೀತಿ ಉಗ್ರಸೇನನು ವೇಶ್ಯಯ ಮುಂದೆ ನುಡಿಕು “ನನ್ನ ಹ್ಯಾಕೊಲಿಬೆಂಕ್” ಎಂದು. ಆದರೆ ಅವಳು ತನ್ನ ನಿಶ್ಚಯವನ್ನು ಬದಲಿಸಲಿಲ್ಲ. ಉಗ್ರಸೇನನನ್ನು ಕಡೆಯಲು ಸಿದ್ಧಾಂತದಳು. ಅಷ್ಟರಲ್ಲಿ ಹೊರಗೆ ಮಂತ್ರ ಸುತನ ವಾತು ಕೇಳಿಸಿತು. ಅವಳು ಗಾಬರಿಯಾದಳು. ವ್ಯು ಬೆವರಿತು. ತಂಟಿಗಳು ಒಣಿದುವು. ಆಗ ಅವಳು “ಸಾಮಾನ್ಯ, ನನ್ನ ಜೀವವನ್ನು ಉಳಿಸುವುದಾರಿ ವಚನ ಕೊಡಿರಿ. ಇಲ್ಲದಿದ್ದರೆ ನಿಮ್ಮನ್ನು ಕೊಂಡು ನಾನೂ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ” ಎಂದು. ಆಗ ಉಗ್ರಸೇನನು “ನಿನ್ನ ಮೇಲೆ ಪ್ರೇನುಮಾಸಕ್ತಾಗಿದ್ದೇನೆ. ನಿನ್ನ ಪಾಣವನ್ನು ತೆಗೆವ ವಿಚಾರ ನೆಲ್ಲಿಲ್ಲ” ಎಂದನು. ವೇಶ್ಯಯು. ಕೂಡಲೇ ಅವನ ಕೈ ಕಾಲುಗಳಿಗೆ ಕಟ್ಟಿದ್ದ ಹೆಗ್ಗಗಳನ್ನು ಬಿಚ್ಚಿದಳು. ಉಗ್ರಸೇನನು ನಗುತ್ತ ಕುಳಿದನ್ನು. ಮಂತ್ರಿಸುತ್ತನ್ನು. ಆತ್ಮಾದರದಿಂದ ಸಾಮಾನ್ಯಿಸಿದನು. ಹೀಗೆ ಕೆಲವು ದಿವಸಗಳಾವ ಒಳಕಾಡುಷ್ಟಿಯಾದ ವೇಶ್ಯಯನ್ನು ವಿಷದಿಂದ ಕೆಳಿಲ್ಲಿಸಿದನ್ನು”.

ಮೋಹಿನೀ, ಸುತ್ತಿಲೇಗೂ ನಾನು ಈ ಕಥೆಯನ್ನು ಹೇಳಿ “ನೀನಾ ದರ್ಶ ವಿವೇಕ ತಂದುಕೊಂಡು. ನನ್ನನ್ನು ಪೀಡಿಸದೆ ಬಿಡು. ನನ್ನನ್ನು ಕೊಂದರೆ ನಿನಗೂ ಸುಖ ದೊರೆಯಲಾರದು. ನಿನಗೆ ಕೊನೆಗೆ ಪಶ್ಚಾತ್ತಾಪ ವಾಗಬಹುದು. ನಿನ್ನ ಮನಸ್ಸೇ ನಿನ್ನನ್ನು ಚುಚ್ಚಬಹುದು. ಜನರು ನಿನ್ನನ್ನು ನಿಂದಿಸದೇ ಇರಲಾರರು. ನಿನ್ನನ್ನು ನಾನು ಕರೆದುಕೊಂಡು ಹೋಗಲಾರೆ. ನಿನ್ನನ್ನು ತೃಪ್ತಿಗೊಳಿಸುವ ಶ್ರೀಮಂತಿಕೆ ನನ್ನಲ್ಲಿಲ್ಲ. ಕಾವಾ ತುರರಾಗಿ ಅನಂತ ಕಷ್ಟಗಳಿಗೂಳಿಗಾದ ಇಂದ್ರ, ವಿಶ್ವಾಮಿತ್ರ, ನಾರದ, ರಾವಣ, ವಾಲಿ, ಕೀಚಕ, ಕಾರ್ತ್ವವಿರಾಘಜುರ್ ಮೋದಲಾದವರ ಗತಿ ಏನಾಯಿತೆಂದು ನೋಡು” ಎಂದು ನುಡಿದೆನು. ಅದರಿಂದಲೂ ಅವಳ ಮುಖ್ಯದಿಂದ ಅಳಿಯಲಿಲ್ಲ. ಆಗ ನಾನು ಒಬ್ಬ ತಪಸ್ವಿಯ ಕಥೆಯನ್ನು ಹೇಳಿದೆ. ಕೇಳು—

೧೫. ತಪಸ್ವಿರು ಕಥೆ

ವ್ಯಾಜೀನ ಕಾಲದಲ್ಲಿ ಭಾರತಿ ಎಂಬ ಹೆಸರಿನ ಮುಷಿಯೊಬ್ಬನಿದ್ದನು. ಅವನು ಸೂರ್ಯೇಪಾಸಕ. ಅದರಲ್ಲಿ ಸಿದ್ಧಿಯನ್ನು ಪಡೆದಿದ್ದನು. ಆ ವಿದ್ಯೆಯ ಬಲದಿಂದ ಅವನು ರೋಗಗಳನ್ನು ಗುಣಪಡಿಸುತ್ತಿದ್ದನು. ದೊಡ್ಡ ದೊಡ್ಡ ವೈದ್ಯರಿಂದ ನಿರಾಶಿ ಹೊಂದಿದ ರೋಗಿಗಳು ಅವನಲ್ಲಿ ಬರುತ್ತಿದ್ದರು.

ಧರಣಿಪಾಲನೆಂಬ ಅರಸನಿಗೂ ಈ ಸುದ್ದಿ ಮುಟ್ಟಿತು. ಅವನಿಗೆ ಪಾಂಡುವಣಿದ ರೋಗದಿಂದ ಬಳಲುತ್ತಿದ್ದ ಮಗಳೊಬ್ಬಳಿದ್ದಳು. ಒಂದು ದಿನ ಅವಳನ್ನು ಈ ಭಾರತೀ ಮುಷಿಯ ಆಶ್ರಮಕ್ಕೆ ಕರೆದುಕೊಂಡು ಬಂದರು. ಅವನು ನನುಕಿನಲ್ಲಿ ನದಿಗೆ ಸ್ವಾನಕ್ಕೆ ಹೋಗುತ್ತಿದ್ದನು. ಆದು ದರಿಂದ ರಾಜಪುತ್ರಿಯನ್ನು ದಾರಿಯಲ್ಲಿ ಮಲಗಿಸಿ ಹೊರಟು ಹೋದರು. ಶೂರಾ ಬೆಳಗಾಗುವ ವೋದಲೇ ಭಾರತಿ ಮುಷಿಯು ಹೊರಟಿನು. ಕಾಲಿಗೆ ಆ ಸ್ತ್ರೀಶರೀರವು ತಗುಲಿತು. ಅವನು ಆಶ್ಚರ್ಯಭರಿತನಾದನು. ಕೆಳಗೆ ಬಗ್ಗೆ ಅವಳ ದೇಹದ ಮೇಲೆಲ್ಲ ಕೈಯಾಗ್ಗಿಸಿದನು. ಆಗ ಅವನ ಕೈಗೆ ರಾಜಪುತ್ರಿಯ ಕುಚ ಪ್ರಶ್ನವಾಯಿತು. ಆ ಕೂಡಲೇ ಮುಷಿಗೆ ಕಾಮನಿಕಾರ

ಪುಂಟಾಯಿತು. ಅದನ್ನು ಪರಿಹರಿಸಿಕೊಳ್ಳಲೂ ಅವನು ನಿಧರಿಸಿದನು. ಸುತ್ತು ಮುತ್ತಲೂ ಯಾರೂ ಜನರೂ ಇರಲಿಲ್ಲ. ಅವನು ಬಲಾತ್ಮಾರ ಮಾಡತೋಡಿದುದನ್ನು ಕಂಡ ರಾಜಪುತ್ರಿಯು “ಮಷಿಯೇ, ನಾನಿನ್ನೂ ಸಣ್ಣ ವಳ್ಳ. ಪುರುಷ ಸಂಪರ್ಕವಿಲ್ಲದವಳು. ರೋಗಗ್ರಸ್ ಖಾಗಿಯೂ ಇದೇನೇ ಆದುದರಿಂದ ಈಗ ನನ್ನ ಮೇಲೆ ಬಲಾತ್ಮಾರ ಮಾಡಬೇಡ. ಮೊದಲು ನನ್ನ ರೋಗವನ್ನು ಗುಣಮಾಡು. ಆ ಮೇಲೆ ನಿನ್ನನ್ನು ನಾನೇ ಮದುವೆಯಾಗುತ್ತೇನೇ” ಎಂದು ನುಡಿದಳು.

ಅದರೆ ಆ ವಿವೇಕದ ಮಾತು ಮಷಿಗೆ ರುಚಿಸಲಿಲ್ಲ. ಅವನು ಕಾಮೋದ್ರೇಕನಾಗಿದ್ದು ದರಿಂದ ಅದೋಂದನ್ನೂ ಕೇಳಲಿಲ್ಲ. ತನ್ನನ್ನು ತೃಪ್ತಿ ಪಡಿಸಿ ದರೆ ಮಾತ್ರ ರೋಗವನ್ನು ಗುಣಪಡಿಸುವುದಾಗಿ ಹೇಳಿದನು. ಅವಳು ಒಪ್ಪಿದುದರಿಂದ ಅವಳಿಂದ ರತ್ನಾಸಕ್ತನಾದನು. ರತ್ನಲೀಲೆ ಮುಗಿದ ಮೇಲೆ ನದಿಗೆ ತೆರಳಿ ಸ್ವಾನೆ ಮಾಡಿದನು. ಆ ಮೇಲೆ ಆ ರಾಜಕುಮಾರಿಯಿದ್ದಲ್ಲಿ ಬಂದು ಕುಳತು ಅವಳ ರೋಗ ನಿವಾರಣೆ ಮಾಡಲು ಯತ್ನಿಸಿದನು. ಅದರೆ ಅವನಿನ್ನು ಯತ್ನಿಸಿದರೂ ಅದು ಸಫಲವಾಗಲಿಲ್ಲ. ಇದರಿಂದ ಅವನಿಗೆ ಹೆದರಿಕೆಯಾಯಿತು. ಲೋಕಾಪವಾದ ಬರುವುದೆಂದು ಹೆದರಿದ. ಅವಕೇರ್ರಿ ಬರುವುದು ನಿಶ್ಚಯವನೆಂದೂ ಯೋಚಿಸಿದ. ಕೊನೆಗೆ ಅವಳನ್ನು ಒಯ್ಯಿನದೀ ದಂಡೆಯಲ್ಲಿದ್ದ ಒಂದು ಹೊಂಡದಲ್ಲಿ ಅವಳನ್ನು ಹಾಕಿ ಮೇಲೆ ಉಸುಕು ಮುಚ್ಚಿದನು.

ರಾಜಪುತ್ರಿಯ ದಾಸಿಯರು ಸ್ವಲ್ಪ ಹೊತ್ತಿನ ಮೇಲೆ ಭಾರತಿ ಮಷಿಯ ಆಶ್ರಮಕ್ಕೆ ಬಂದರು. ಅದರೆ ಆಲ್ಲಿ ರಾಜಪುತ್ರಿ ಇರಲಿಲ್ಲ. ಅದರಿಂದ ಗಾಬರಿಯಾದರು. ಎಲ್ಲ ಕಡೆಗಳಲ್ಲೂ ಅವಳನ್ನು ಹುಡುಕಿದರು. ಮಳಲಿನಲ್ಲಿ ಕಾಲ ಹೆಣ್ಣಿಗಳು ಕಾಣಿಸಿದುದರಿಂದ ಆಲ್ಲಿ ತೆರಳಿ ಉಸುಕನ್ನು ಆಗಿದರು. ಆಗ ಆ ರಾಜಪುತ್ರಿಯನ್ನು ಕಂಡು ತಬ್ಬಿಬಾಧಿದರು. ಅವಳನ್ನು ಹೊರತೆಗೆದು ಉಪಕಾರ ಮಾಡಿದರು. ಪ್ರಾಣವಿನ್ನೂ ಹೋಗಿರಲಿಲ್ಲ. ಸ್ವಲ್ಪ ಹೊತ್ತಿನ ಮೇಲೆ ಅವಳಿಗೆ ಪ್ರಜ್ಞೆ ಬಂದಿತು. ಆಗ ಅವಳು ಸನ್ನೇಯಿಂದಲೇ ಮಷಿಯ ಕಡೆ ಕೈ ತೋರಿಸಿದಳು. ಅವಳನ್ನು ಈ ದುರವಸ್ತಿಗೆ ಕಡುಮಾಡಿದವನು ಅವನೇ ಎಂದು ಎಲ್ಲರೂ ತಿಳಿದುಕೊಂಡರು, ರಾಜ

ಈಗೂ ಈ ಮುದ್ದಿಯನ್ನು ತಿಳಿಸಿದರು. ಕೂಡಲೇ ಸೈನಿಕರು ಬಂದು ಅವನನ್ನು ಬಂಧಿಸಿ ಗಲ್ಲಿಗೆರಿಸಿದರು.

ಸುಶೀಲೆ, ಅದರಂತೆ ನೀನೂ ಕಾಮಾತುರಭಾಗಿ ಇನ್ನಾಯಕ್ಕೆಕೊಂಡಿದೆ. ಹಿಂದೆ ಅನಿತಿ ಪ್ರವೃತ್ತಿರಾದ ಸ್ತೋ ಪುರುಷರನ್ನು ರಾಜರು ನಾನಾ ರೀತಿಯಾಗಿ ಜಿತ್ತುಹಿಂಸಿಗೆ ಗುರಿಪಡಿಸುತ್ತಿದ್ದರು. ಇಲ್ಲದಿದ್ದರೂ ಈ ಕಾಮೋದ್ದೀಕರಿಂದ ಸ್ವತಃ ಸ್ತೋ ಪುರುಷರಿಗೇ ಹಾನಿಯಿದೆ. ಅವರ ದ್ರವ್ಯ, ಯಾವನ, ಕೀರ್ತಿಗಳೆಲ್ಲವೂ ನಾಶವಾಗುತ್ತವೆ. ಮನಸ್ಸನ್ನು ವಿನೇಕರಿಂದ ಬಿಗಳಿಡಿರಬೇಕು. ಇದಕ್ಕೆ ತಪ್ಪಬಾರದು. ನಾನು ಇಷ್ಟರವರಿಗೆ ಅನೇಕ ಕಥೆಗಳನ್ನು ಹೇಳಿದೆ. ಇನ್ನೂ ದರೂ ಧರ್ಮಬ್ರಾಧಿಯಿಂದ ವತ್ತಿಸು. ಮನಿಯನ್ನು ಶೈಚಿಸಬೇಡು” ಎಂದು ಹೇಳಿದೆನು. ಆದರೆ ನನ್ನ ಮಾತುಗಳೆಲ್ಲ ಬೋಗರ್ವಲ್ ಮೇಲೆ ಹೊಯ್ದ ನೀರಿನಂತೆಯೇ ಆಯಿತು. “ವೈದ್ಯಶ್ರೀಷ್ಟನೇ, ನಾನಿನ್ನ ಮನೆಯಲ್ಲಿ ಇರುವವರ್ಳಿ. ನನ್ನನ್ನು ಎಲ್ಲಾ ದರೂ ಕರಿದು ಹೊಂದು ಹೋಗಿರಿ. ನಾಳಿ ಸಂಚೆ ನಾನು ಪುರುಷವೇಷ ಧರಿಸಿ ಅಂಬಾಭವಾನಿ ದೇವಸ್ಥಾನದ ಹತ್ತಿರ ಬರುತ್ತೇನೆ. ಅಲ್ಲಿ ಎರಡು ಕುನುರೆಗಳನ್ನು ನಿಲ್ಲಿಸುತ್ತೇನೆ. ಇಬ್ಬರೂ ಈದುರೆಗಳನ್ನೇ ರಿಂ ಬೆಳಗಾಗುವುದರೊಳಗೆ ಶೋಭನ ಪುರಕ್ಕೆ ಹೋಗೋಗೋಳ” ಎಂದು ನುಡಿದಳು. ನಾನು ಅದಕ್ಕೆಷ್ಟಪ್ಪಲೇಬೇಕಾಯಿತು ಮತ್ತು ಮರುದಿನ ರಾತ್ರಿ ಇಬ್ಬರೂ ಈದುರೆ ಏರಿ ಶೋಭನಪುರಕ್ಕೆ ಹೋದೆವು. ಅಲ್ಲಿ ನನ್ನ ಮಿತ್ರನ ಮನೆಯಲ್ಲಿ ಸುಶೀಲೆಯನ್ನು ಇಟ್ಟೇ.

ಸುಶೀಲೆಯು ಓಡಿ ಹೋದ ಸುದ್ದಿ ಎಲ್ಲ ಕಡೆಗಳಿಗೂ ವ್ಯಾಪಿಸಿತು. ಅವಳ ಪತಿಗೆ ನನ್ನ ಮೇಲೆಯೇ ಸಂದೇಹ. ಅವಳ ಚಿನ್ನಾಭರಣಗಳನ್ನು ನಾನು ಅಪಹರಿಸಿರುವೆನೆಂದು ರಾಜನಲ್ಲಿ ದೂರು ಕೊಟ್ಟೇನು. ಮತ್ತು ಸೈನಿಕರು ಬಂದು ಮನೆಯನ್ನೆಲ್ಲ ಹುಡುಕಿದರು. ಆದರೆ ಅವರಿಗೆ ಏನೂ ಸಿಗಲಿಲ್ಲ. ನಾನು ಸುಶೀಲೆಯನ್ನೂ ಅಲ್ಲೇ ಇಂಸಿ ಕಾರ್ಯ ನಿರ್ವಹಿಸಿ ಬೇರೊಂದು ನಗರಕ್ಕೆ ಹೋದೆನು. ಅಲ್ಲಿಗೆ ತೆರಳಿದ ಕೆಲವು ದಿವಸಗಳ ಮೇಲೆ ಶೋಭನ ಪುರದ ಮಿತ್ರನು ನನಗೊಂದು ಪಶ್ವವನ್ನು ಬರಿದು ಕಳಿಸಿದನು. ಸುಶೀಲೆಯು ದುರ್ಘಾಗ್ರಹ ಪ್ರವೃತ್ತಿಭಾಗಿರುವಳಿಂದ ಅದರಲ್ಲಿ ಬರೆದಿತ್ತು. ಅದನ್ನು ಓಡಿ ಸೈಕ್ಕಿಡಿ ನಷಗೆ ಬಹಳ ವ್ಯಾಸನವಾಯಿತು. ನಾನು ಮತ್ತೆ ಶೋಭನಪುರಕ್ಕೆ

ಬಂದವನು ಸುಶೀಲೆಯ ಮನೆಯ ಬಳಿಯೇ ಅಡಗಿನಿಂತೆ. ರಾತ್ರಿ ಅವಳ ವಿಟಪುರುಷನು ಮನೆಯೊಳಗೆ ಪ್ರವೇಶಿಸುವುದು ನನ್ನ ದೃಷ್ಟಿಗೂ ಚಿತ್ತ. ಸ್ವಲ್ಪ ಹೊತ್ತಿನ ಮೇಲೆ ನಾನು ಮನೆಯ ಬಾಗಿಲು ದೂಡಿದೆ. ನನ್ನ ಧನಿ ಕೇಳಿದ ಕೂಡಲೇ ಆವಳು ತುಂಬಾ ಗಾಬರಿಯಾದಳು. ಬಾಗಿಲು ತೆರೆಯಲು ಸ್ವಲ್ಪ ಮೇಲೆಯೂ ಹಿಡಿಯಿತು. ಬಾಗಿಲು ತೆರೆದ ಮೇಲೆ ನನ್ನ ನನ್ನ ಕಂಡೊಡನೆಯೇ ಬಹಳ ಮೃದು ಮಧುರವಾಗಿ ಮಾತನಾಡಿಸಿದಳು.

ಆದರೆ ನನಗೆ ಅದೋಂಡೂ ಬೇಕಾಗಿರಲಿಲ್ಲ. ಮನೆಯನ್ನೇಲ್ಲ ಮುದುಕಿದೆ. ಆಗ ಮಂಚದ ಮೇಲೆ ಮತ್ತೊಬ್ಬಳು ಶ್ರೀ ಕುಳಿತಿದ್ದುದು ನನ್ನ ಕಣ್ಣಿಗೆ ಚಿತ್ತ. “ಅವಳು ಯಾರು?” ಎಂದು ಕೇಳಿದೆ. ಆಗ ಸುಶೀಲೆಯು “ನೀವು ಹೋದ ಮೇಲೆ ನನಗೆ ಜೀಸದವಾಗುತ್ತು. ರಾತ್ರಿ ನಿದ್ದೆಯೂ ಬರುತ್ತಿರಲಿಲ್ಲ. ಆದಕ್ಕೆ ನೇರಮನೆಯಾಕೆಯನ್ನು ಕರೆದುಕೊಂಡು ಬರಿತಿದ್ದೇನೆ” ಎಂದಳು. ನನಗೆ ಆ ಮಾತಿನ ಮೇಲೆ ವಿಶ್ವಾಸವುಂಟಾಗಲಿಲ್ಲ. ಕೂಡಲೇ ಆ ನೇರಮನೆಯಾಕೆಯ ಸೀರೆಯನ್ನು ಹಿಡಿದು ಎಳೆಯತೊಡಗಿದೆ. ಸುಶೀಲೆಯ ಹೋರೆಯಲ್ಲಿ ವಿವರಣವಾಯಿತು. ಆಗ ನಾನು “ಇನ್ನು ನೀನು ನನ್ನ ನನ್ನ ನಂಬಬೇಡ. ನಿನ್ನ ಇಷ್ಟವಿದ್ದಂತೆ ನೀನು ಇರು” ಎಂದು ಹೇಳಿ ಹೋರಟು ಬಂದೆನು. ಸುಶೀಲೆಯು ಅದೇ ವಿಟಪುರುಷನೊಡನೆ ವಾಸಿಸತೊಡಗಿದಳು. ಆವನು ಆವಳ ಮೇಲೆ ಬಹಳ ವೈಮಾಸಕ್ತನಾದವನ್ನಂತೆ ನಟಿಸಿದನು. ಆವಳು ನಂಬಿದಳು. ಕಾಲಕ್ರಮೇಣ ಆವಳಲ್ಲಿದ್ದ ಎಲ್ಲ ಚಿನ್ನಾ ಭರಣಗಳನ್ನು ಆವನು ಅವರಿಸಿದನು. ಆವಳ ಜೀವನ ನಿವಾಹಕವೂ ನಡಿಯದಂತೆ ಆಯಿತು. ಉಪಾಯವಿಲ್ಲದೆ ಆವಳು ಮೇಶ್ಯವೃತ್ತಿಗಿಳಿದಳು. ಸ್ವಲ್ಪ ಕಾಲ ದಲ್ಲಿ ರೋಗಗಳ ಬಾಧೆಗಳಿಂದ ಬಳಲತೊಡಗಿದಳು. ವೃಣಗಳಿಂದ ಆವಳ ಹೋರೆ ಹಾಗೂ ಅಂಗಾಂಗಗಳಲ್ಲವೂ ಕಳೆಗಟ್ಟು ಹೋದುವು.

ಕೆಲವು ಕಾಲ ಕಳೆದ ಬಳಿಕ ಶೋಭನವುರಕ್ಕೆ ನಾನು ತೆರಳಿದಾಗ ನನ್ನ ಮಿಶ್ರನು ಈ ಸಂಗತಿಯನ್ನೇಲ್ಲ ಹೇಳಿದನು. ಆವಳ ಕಢಿ ಕೇಳಿ ನನಗೆ ಬಹಳ ದುಃಖವಾಯಿತು. ನಾನು ಆವಳದ್ದಲ್ಲಿ ತೆರಳಿ ಮಾತನಾಡಿಸಿದೆ. ನನ್ನ ನನ್ನ ಕಂಡಕೂಡಲೇ ಆವಳ ಕಣ್ಣಗಳಿಂದ ನೀರು ಧಾರಾಕಾರವಾಗಿ ಸುರಿಯತೊಡಗಿತು. “ವೈದ್ಯವರನೇ, ನನಗೆ ಈ ಬದುಕಿನಲ್ಲಿ ಯಾವ

ಆಶಿಯೂ ಇಲ್ಲ. ಬೇಗನೇ ಮರಣ ಬಂದರೆ ಒಳ್ಳೆದು. ಬರುವುದಿಲ್ಲವಲ್ಲ ! ಅಂತಹ ಒಂದು ಬೈಷಧವನ್ನು ಕೊಡುತ್ತಿದ್ದರೆ ಬಹಳ ಉಪಕಾರವಾಗುತ್ತದ್ದು. ಎಂದು ನುಡಿದಳು. ಅದನ್ನು ಕೇಳಿದ ಮೇಲೆ ನನಗೆ ಇನ್ನು ಪ್ರವರಿತಾವವಾಯಿತು. ನಾನು ಸಮಾಧಾನದ ನಾಲ್ಕು ಮಾತುಗಳನ್ನು ಹೇಳಿದೆ. ಅವಳ ವೆಚ್ಚೆ ಕ್ಕೆಂದು ಸ್ವಲ್ಪ ಹಣವನ್ನೂ ಕೊಟ್ಟಿ ಆದರೆ ರೋಗವು ಬಂತು ಅವಳು ಬೇಗನೇ ಮರಣ ಹೊಂದಿದಳು.

ವೋಹಿನೀ, ನಿನಾದರೂ ಆ ಸುಶೀಲೆಯಂತೆ ಸತ್ಯಲದವಳು. ನಿನೂ ಅವಳಂತೆ ದುಬುರ್ದಿಗೊಳಗಾಗಬೇಡ. ಅದರಿಂದ ಕೊನೆಗೆ ತನಮನಧನಗಳಿಲ್ಲ ನಾಶವಾಗುತ್ತವೆ. ನಾನೂ ಆ ಮೋಹ ಜಾಲದಲ್ಲಿ ಸಿಕ್ಕು ನಾನಾ ದುಃಖ ದುಮೂನಿಗಳಿಗೊಳಗಾಗಿದ್ದೆ. ಕೊನೆಗೆ ದೇವರ ದಯಿಯಿಂದಲೇ ಅದರಿಂದ ಪಾರಾದೆ. ಪಶುಪತಿಗಳು ಕೂಡಾ ಆನ್ಯ ಜಂತುಗಳೊಡನೆ ಸಂಸರ್ಗ ಮಾಡುವುದಿಲ್ಲ” ಎಂದು ನಾನು ಹೇಳಿದೆ. ನನ್ನ ಹಿತೋಪದೇಶ ದಿಂದ ವೋಹಿನಿಯ ಮೇಲೆ ಪರಿಣಾಮವಾದಂತೆ ತೋರುತ್ತದೆ. ಅವಳು “ವೈದ್ಯನೀ, ನಿನು ಹೇಳಿದ ಕಥಗಳಿಂದ ನನ್ನ ಅಜ್ಞಾನವು ತೊಲಗಿತು. ಶ್ರೀಯರು ವಿದ್ಯಾವಿಹೀನರಾಗಿರುವುದರಿಂದಲೇ ಅವರು ಬೇಗನೇ ದುರ್ಭಾರಕೆನ್ನಾಗುತ್ತಾರೆ. ವಿದ್ಯಾವಂತರಾದರೆ ಸುಬುದ್ಧಿಯಿಂದ ತಮ್ಮನ್ನು ತಾವು ತಿದಿಕೊಳ್ಳಲಾಗುತ್ತದೆ. ಆದರೆ ಈ ಕಾಮವು ಅಸ್ವಭಾವಿಕವಲ್ಲ. ಶ್ರೀಪುರುಷರೆಲ್ಲರೂ ಅದರ ಬಲಿಗೆ ಬೀಳುತ್ತಾರೆ. ವಿಶ್ವಾಮಿತ್ರನಂತಹ ಇನ್ನಿಯನ್ನೂ ಅದು ಬಾಧಿಸಿತು. ಪುರುಷರಿಗಂತಲೂ ಶ್ರೀಯರಿಗೆ ಅದು ಹೆಚ್ಚಾಗಿದೆ. ಈ ವಿಷಯದಲ್ಲಿ ನನಗೊಂದು ಕಥೆ ಗೊತ್ತಿದೆ. ಎಂದು ಹೇಳಿದಳು. ಮತ್ತು ಅದನ್ನು ವಿವರಿಸತೋಡಿದಳು.

೧೪. ವಯೋವೃದ್ಧರ ಕಥೆ

ಕಾಶ್ಮೀರ ನಗರದಲ್ಲಿ ಶ್ರವಿಕ್ರಮನೆಂಬ ಒಬ್ಬ ಅರಸನಿದ್ದನು. ರಾಶ್ರಿ ಕಾಲದಲ್ಲಿ ಅವನು ವೇಷಪಲ್ಲಟ ಮಾಡಿಕೊಂಡು ನಗರವನ್ನು ಸುತ್ತುತ್ತಿದ್ದನು. ಪ್ರಜೆಗಳು ಯಾವ ರೀತಿ ಬಾಳ ಬದುಕುತ್ತಿದಾರೆಂದು ಅವನು

ನೋಡಲೇಶ್ವಿ ಸುತ್ತಿದ್ದನು. ಒಂದು ದಿನ ಅವನು ಹಾಗೆ ಸಂಚರಿಸುತ್ತಿದ್ದಾಗ ಒಂದು ಮನೆಯಲ್ಲಿ ಅಂಗಳದಲ್ಲೀ ವಯೋವೃದ್ಧರಾದ ಇಬ್ಬರು ರತ್ನಾಸಕ್ತ ರಾಗಿದ್ದುದು ಅವನ ದೃಷ್ಟಿಗೆ ಬಿಡ್ಡಿತು. ಕೆಡಿಕೆಯ ಬಾಗಿಲುಗಳನ್ನು ಅವರು ಹಾಕಿಕೊಂಡಿದ್ದಿಲ್ಲ. ವಿಕ್ರಮನು ಅದನ್ನು ನೋಡಿ ಮನೆಯ ಗುರುತು ಹಿಡಿದು ಹೊರಟ್ಟಿ ಹೋದನು. ಮರುದಿನ ಚಾರರನ್ನು ಕಳಿಸಿ ಆ ಮುದುಕ ಮತ್ತು ಮುದುಕಿಯನ್ನು ಅರಮನೆಗೆ ಕರೆಸಿದನು. ಅದರ ಕಾರಣವನ್ನು ಚಾರರು ಅವರಿಗೆ ತಿಳಿಸಿದರು. ಆಗ ಆ ವಯೋವೃದ್ಧರಿಬ್ಬರೂ ಕಂಗಟ್ಟಿರು. ಏನು ಮಾಡಬೇಕೆಂಬುದೇ ತೋಚದಾಯಿತು. ಚೊನೆಗೆ ವಿಚಾರ ಮಾಡಿ ಮುದುಕನು ಕೈಯೊಳಗೆ ಸ್ವಲ್ಪ ಆಕ್ಷಯನ್ನು ಹಿಡಿದುಕೊಂಡನು. ಮುದು ಕಿಯು ಕೈಯಲ್ಲಿ ಸ್ವಲ್ಪ ಬಾದಿಯನ್ನು ಹಿಡಿದುಕೊಂಡಳು. ಆ ಮೇಲೆ ಅವರು ಅರಮನೆಗೆ ತೆರಳಿದರು.

ಅವರನ್ನು ಕಂಡಕೂಡಲೇ ಶ್ರೀವಿಕ್ರಮ ರಾಜನು “ನೀವಿಬ್ಬರೂ ಇಬ್ಬರಿಗೊಬ್ಬರು ಏನು ಸಂಬಂಧ ?” ಎಂದು ಕೇಳಿದನು ಆಗ ಅವರು “ಗಂಡಹೆಂಡತಿ” ಎಂದು ಉತ್ತರ ಕೊಟ್ಟಿರು ಆಗ ಆ ರಾಜನು “ನೀವಿಷ್ಟ್ವ ವಯೋವೃದ್ಧರಾದರೂ ವಿಷಯಾಭಿಲಾಷೆಯು ತೀರಿಲ್ಲವೇ ?” ಎಂದು ಪ್ರಶ್ನಿಸಿದನು. ಆಗ ಆ ಮುದುಕನು ತನ್ನ ಕೈಯೊಳಗಿದ್ದ ಆಕ್ಷಯನ್ನು ಅಲ್ಲಿ ಸುರಿಸಿದನು. ಮುದುಕಿಯು ಬಾದಿಯನ್ನು ಸುರಿಸಿದಳು. ಅದರ ಆಧರವೇನೇಂದು ರಾಜನಿಗೆ ಹೊಳೆಯಲಿಲ್ಲ. ಆಗ ಆ ಮುದುಕನು “ಮಹಾರಾಜ, ನನಗೆ ದಿನಂ ಪ್ರತಿ ಸ್ವಲ್ಪ ಆಕ್ಷಯ ಬೇಕಾಗಿರುತ್ತದೆ. ಈ ಆಕ್ಷಯನ್ನು ತಿನ್ನುವ ವರೆಗೆ ಕಾಮವಾಸನೆಯುಂಟೇ ಉಂಟು. ಅದನ್ನು ನಿವಾರಿಸಿಕೊಳ್ಳಲೇ ಬೇಕಾಗುತ್ತದೆ. ಆಕ್ಷಯ ತಿನ್ನುವುದು ನಿಂತಾಗ ವಿಷಯವಾಸನೆ ತೊಲಗುತ್ತದೆ” ಎಂದುತ್ತರವಿತ್ತನು. ಆ ಮೇಲೆ ಆ ವೃದ್ಧಿಯು “ಮಹಾಪ್ರಭು, ಸ್ವರಣ, ದರ್ಶನ ಹಾಗೂ ಸ್ವರ್ವಗಳಿಂದ ಪುರುಷರಿಗೆ ಕಾಮಾತುರಪುಂಟಾಗುವದು. ಆದರೆ ಸ್ತ್ರೀಯರಿಗೆ ಹಾಗಲ್ಲ. ಯಾವಾಗಲೂ ಇದ್ದೇ ಇರುತ್ತದೆ. ಶರೀರವು ಭಸ್ಯನಾಗಿ ಹೋದ ಮೇಲೆಯೇ ಆದು ನಿಲ್ಲಿತ್ತದೆ” ಎಂದಳು. ಆ ದಂಪತಿಗಳ ಉತ್ತರವನ್ನು ಕೇಳಿ ಶ್ರೀವಿಕ್ರಮನು ಸಂತೋಷಭರಿತನಾದನು ಮತ್ತು ಅವರನ್ನು ಆದರಿಸಿ ಕಳಿಸಿಕೊಟ್ಟಿನು. ಅದರಂತೆ ವೈದ್ಯವರನೇ, ನಾನೂ ಮನುಷ್ಯ ಜೀವ.

ಶರೀರವಿರುವ ವರೆಗೆ ಆ ಕಾಮಬಾಧೆಯು ತಪ್ಪಿದ್ದಲ್ಲ. ಉಪದೇಶದಿಂದ ಅದು ಪರಿಹಾರವಾಗಲಾರದು. ಆದರೆ ಅಂತಹ ದಿವ್ಯ ಬೈಷಣವೇನಾದರೂ ಇದ್ದರೆ ಅದನ್ನು ಕೊಡಿರಿ. ಅದನ್ನು ಸೇವಿಸುತ್ತೇನೆ.”

ಆಗ ಹೋಹನದಾಸನು “ವೋಹಿನೀ, ಸ್ತ್ರೀಯರಿಗೆ ಕಾಮವಾಸ ನೆಯು ವಿಶೇಷವದೆಯೆಂದು ಹೇಳಿದೆಯಲ್ಲ. ಆದರೆ ಅವರಲ್ಲಿ ಲಜ್ಜೆಯೂ ಇದೆಯಲ್ಲ! ಮಾನ ಎಂಬುದು ಎಲ್ಲರಿಗೂ ದೊಡ್ಡದು. ಹಿಂದೆ ತನ್ನ ಹೆಂಡತಿ ನೀತಿಭ್ರಂಷಣಾಗಿರುವಳೆಂದು ಯಾರೋ ಹೇಳಿದುದನ್ನು ಕೇಳಿದಾ ಶ್ವಣವೇ ಶ್ರೀವಿಕ್ರಮ ರಾಜನು ತನ್ನ ಹೆಂಡತಿಯ ಪ್ರಾಣಹರಣ ಮಾಡಿದನು. ಆದುದರಿಂದ ನೀನೂ ಲಜ್ಜೆಯನ್ನು ಬಿಡಬೇಡ” ಎಂದನು. ಆಗ ಹೋಹಿ ನಿಯು ವಿಕ್ರಮನ ಹೆಂಡತಿಯ ಕಥೆಯನ್ನು ಕೇಳಲು ಆತುರಪಟ್ಟಳು.

೮೫. ವಿಕ್ರಮನ ಹೆಂಡತಿಯ ಕಥೆ

ಪೂರ್ವಕಾಲದಲ್ಲಿ ಮಾಯಾ ನಗರದಲ್ಲಿ ಅಚಿತಸೇನನೆಂಬ ರಾಜನಿದ್ದನು. ಅವನಿಗೆ ಅನೇಕ ಪತ್ತಿಯರೂ ಮಕ್ಕಳೂ ಇದ್ದರು. ಅಚಿತ ಸೇನನು ಮರಣಹೊಂದಿದ ಮೇಲೆ ಹಿರಿಮಗನು ಪಟ್ಟಕ್ಕೆ ಬಂದನು. ಆದರೆ ಅವನು ಧರ್ಮದಿಂದ ರಾಜ್ಯವಾಳಲಿಲ್ಲ. ಇದನ್ನು ಕಂಡ ಎರಡನೇ ತಮ್ಮನಾದ ಶ್ರೀವಿಕ್ರಮನು ರಾಜನನ್ನು ಕೊಲ್ಲಿಸಿ ತಾನೇ ರಾಜನಾದನು. ಅವನ ಆಳಕೆಯಲ್ಲಿ ರಾಜ್ಯವು ಪ್ರಗತಿಯನ್ನು ಹೊಂದಲಾರಂಭಿಸಿತು.

ಒಂದು ದಿನ ಶ್ರೀವಿಕ್ರಮನು ತನ್ನ ಪಟ್ಟದ ರಾಣಿಯಾದ ಕಮಲೆಯೊಡನೆ ಭೋಜನ ಮಾಡುತ್ತಿದ್ದನು. ಆಗ ಮಕ್ಕಳ್ಯದ ಅಡಿಗೆಯನ್ನು ಮಾಡಿದ್ದರು. ಆದರೆ ರಾಣಿಯು ಆ ಮತ್ತ್ಯವನ್ನು ಮುಟ್ಟಿಲಿಲ್ಲ. ಅದನ್ನು ತಿಂದರೆ ಪರಪುರುಷ ಸಂಗದೀಷವು ಬರುತ್ತದೆಂದು ಸುಧಿದಳು. ಅದನ್ನು ಕೇಳಿ ಆ ಮತ್ತ್ಯವು ಗಹಗಹಿಸಿ ನಕ್ಕಿತು. ಅದನ್ನು ಕಂಡ ರಾಜನು ಆಶ್ಚರ್ಯಚಕ್ತಿತನಾದನು. ಮಂತ್ರವಾದಿಗಳನ್ನೂ, ಜ್ಯೋತಿಷ್ಯರನ್ನು ಕರೆಸಿ ಅದರ ಆರ್ಥವೇನೆಂದು ವ್ಯತ್ಸ್ಥಿಸಿದನು. ಆದರೆ ಯಾರಿಂದಲೂ ಹೇಳಲಾಗಲಿಲ್ಲ. ಆ ಮೇಲೆ ರಾಜನು ತನ್ನ ಕುಲಪುರೋಹಿತರನ್ನು ಕರೆಸಿ ಕೇಳಿದನು.

ಅದಕ್ಕೆ ಅರ್ಥ ಹೇಳಿದ್ದರೆ ಅವರ ಬ್ರಾಹ್ಮಕ್ಕೆ ಗಂಡಾಂಶರ ತಪ್ಪಿದ್ದಲ್ಲ ಎಂದು ಬೆದರಿಕೆ ಹಾಕಿದನು. ಕೆಲವು ದಿನಗಳ ಸಮಯಾವಕಾಶವನ್ನು ಕೊಟ್ಟು ಲೆಂತ್ರರ ಹೇಳುವುದಾಗಿ ಕುಲಪ್ರರೋಹಿತನು ನುಡಿದನು.

ಪುರೋಹಿತನು ಮನೀಗೆ ಬಂದು ಚಿಂತಿಯಿಂದ ಮಲಗಿದನು. ಅನ್ನ ಆಹಾರಗಳ ಮೇಲಿನ ಆಸೆಯನ್ನು ಒಟ್ಟಿನು. ಅವನ ದುರವಸ್ಥೆ ಕಂಡು ಅವನ ಮಗಳಾದ ಭಾಲಪಂಡಿತೆಯು ದುಃಖಿತಳಾದಳು. ತಂದೆಯನ್ನು ನಾನಾ ರಿತಿಯಾಗಿ ಸಮಧಾಯಿಸಲ್ಪಿತ್ತಿ ಸಿದಳು. ಆಗ ಅವನು ರಾಜಸ್ಥಾನದಲ್ಲಿ ನಡೆದ ಸಂಗತಿಯನ್ನು ಮಗಳಿಗೆ ತಿಳಿಸಿದನು. ಆಗ ಆ ಭಾಲಪಂಡಿತೆಯು ಬಹುಭಿನ್ನಾದಳು. “ತಂದೆಯೇ, ರಾಜನ ಮೈತ್ರಿ. ಜೂಜಾಗಾ ಶರ ಸತ್ಯವಾಕ್ಯ, ಸರ್ವ ಮತ್ತು ವ್ಯಾಘ್ರಗಳ ಕ್ಷಮೆ, ಸ್ತ್ರೀಯರ ಕಾಮ ಶಾಂತಿ, ಸಪುಂಷಕನಲ್ಲಿ ಹೈರ್ಯ, ಮಧ್ಯಪಾಯಿಯಲ್ಲಿ ಪರಮಾರ್ಥ ವಿಚಾರ, ಕಾಗೆಯಲ್ಲಿ ಪವಿತ್ರ ಬುದ್ಧಿ, ನದಿಯಲ್ಲಿ ಕೃಪೆ ಆಶಿಸುವದು ತಪ್ಪಿ. ಆದರೂ ಮನುಷ್ಯನಿಗೆ ದೇವರು ಮತಿ ಕೊಟ್ಟಿರುವದರಿಂದ ಎಲ್ಲರನ್ನೂ ವಶಪಡಿಸಿಕೊಳ್ಳಲು ಶಕ್ಯವಿದೆ. ನೀನು ರಾಜನಿದ್ದಲ್ಲಿಗೆ ತೆರಳಿ “ನನ್ನ ಮಗಳು ಯೋಗ್ಯ ಲುತ್ತರ ಹೇಳುವಳು” ಎಂದು ಹೇಳು” ಎಂದಳು.

ಮರುದಿನ ಈ ಭಾಲಪಂಡಿತೆಯು ರಾಜಸಭೀಗೆ ತೆರಳಿದಳು. ಅವಳು “ಮಹಾರಾಜ, ಮತ್ತುವು ನಕ್ಕುದು ಅಥವಾ ಆಪಹಾಸ್ಯ ಮಾಡಿದು ಸೋಜಿಗೆದ ಸಂಗತಿಯೇ ಸರಿ. ಇಪ್ಪರವರಿಗೆ ಇಂಥ ವಿಚಾರವನ್ನು ಯಾಂತೂ ಕಂಡಿಲ್ಲ; ಕೇಳಿಲ್ಲ. ಇದು ತೀರಿ ಆಸಂಮುಜಸನಾಗಿದೆ. ಇದು ಮಹಾರಾಜ ರಿಗೆ ತಿಳಿಯದ ವಿಷಯನೇನಲ್ಲ. ಆದರೂ ಸಂಶಯವುಂಟಾಗಿಲುವದರಿಂದ ಅದನ್ನು ನಿವಾರಿಸಲು ನಾನೇಂದು ಉದಾಹರಣೆಯನ್ನು ಹೇಳುತ್ತೀನೇ” ಎಂದಳು. ರಾಜನು ಒಪ್ಪಿದುದರಿಂದ ಆ ಭಾಲಪಂಡಿತೆಯು ಸುಂದರಸೇನನ ಕಥೆಯನ್ನು ಹೇಳಿದಳು.

೧೬. ಸುಂದರಸೇನನ ಕಥೆ

ಪುರಾಣಕಾಲದಲ್ಲಿ ಸುಂದರಸೇನನೇಂಬ ರಾಜನು ಅಮರಣತ ರಾಜ್ಯ

ದಲ್ಲಿರುತ್ತಿದ್ದನು. ಒಮ್ಮೆ ಶತ್ರುಗಳು ಅವನ ರಾಜ್ಯಕ್ಕೆ ಮುತ್ತಿಗೆ ಹಾಕಿದರು. ಸುಂದರಸೇನನು ತನ್ನ ಪರಿವಾರ ಹಾಗೂ ಸೈನಿಕರೊಂದಿಗೆ ಆಭೇದ್ಯವಾದ ಒಂದು ಕೋಟಿಯಲ್ಲಿ ಆಶ್ರಯಪಡಿದನು. ಕೋಟಿಗೆ ಆಹಾರ ಸಾಮಗ್ರಿಗಳು ತೆರಳದಂತೆ ವೈರಿಗಳು ಯಶ್ವಿ ಸಿದರು. ಆದರೆ ಕೋಟಿಯೊಳಗೇ ಆನೇಕ ವರುಷಗಳಿಗೆ ಸಾಕಾಗುವವ್ಯಾ ಆಹಾರವಿದ್ದು ದರಿಂದ ಸುಂದರಸೇನನು ಅಂಜಲಿಲ್ಲ. ಹೀಗೆ ಇದು ವರುಷಗಳ ವರಿಗೂ ಯುದ್ಧ ಸಾಗಿತು.

ಆದರೆ ಮುಂದಿನ ವರುಷ ಮಳೆಯೇ ಬರಲಿಲ್ಲ. ಆದರೆ ಮುಂದಿನ ವರುಷವೂ ಹಾಗೆಯೇ ಆಯಿತು. ಕೋಟಿಯಲ್ಲಿ ನೀರಿನ ಆಭಾವ ಉಂಟಾಯಿತು. ಆಗ ಸುಂದರಸೇನನು ತನ್ನಲ್ಲಿ ಸರದಾರನನ್ನು ಕರೆದು ಮಂತ್ರಾಲೋಚನೆ ಮಾಡಿದನು. ಕೆಲವರು ಸಂಧಾನಮಾಡಿಕೊಳ್ಳುತ್ತಾರೆ ಎವೆಂದರು. ಕೆಲವರು ಯುದ್ಧ ಸಕ್ತರಾಗಿಯೇ ಇಡ್ಡಿರು. ಶರಣಾಗತರಾಗುವುದೇ ಉಚಿತ ವೆಂದು ಕೆಲವರಿಗೆ ತೋರಿತು. ತಂತನ್ನ ಸ್ವಭಾವಕ್ಕನುಗುಣವಾದ ಆಭಿಪ್ರಾಯವನ್ನು ಅವರು ಕೊಟ್ಟಿರು. ಸುಂದರಸೇನನಿಗೆ ಆ ಉತ್ತರಗಳಿಂದ ತೃಪ್ತಿಯಾಗಲಿಲ್ಲ. ಆವನು ಅಲ್ಲಿಂದ ಅಂತಃಪುರಕ್ಕೆ ತೆರಳಿ ತನ್ನ ರಾಣಿಯನ್ನು ಕಂಡನು.

ರಾಣಿಯು ಎಲ್ಲ ಸಂಗತಿಗಳನ್ನು ತಿಳಿದುಕೊಂಡಳು. “ಮಹಾರಾಜ, ನಿಮ್ಮ ಕವ್ಯಪು ನನ್ನ ಕವ್ಯ. ನಿಮ್ಮ ಅಪಕ್ರಿಯೆ ನನ್ನ ಅಪಕ್ರಿಯೆಯೇ ಸರಿ. ಅಬಲೆಯಾದ ನನ್ನೀಂದ ಈ ಪ್ರಶ್ನೆಯನ್ನು ಬಿಡಿಸಲಾದಿತೇ? ಆದರೂ ಒಂದು ದಿನದ ಅವಕಾಶವನ್ನು ಕೊಡಿರಿ. ವಿಚಾರ ಮಾಡಿ ನನ್ನ ಆಭಿಪ್ರಾಯವನ್ನು ಅರಿಕೆ ಮಾಡುತ್ತೇನೆ” ಎಂದಳು. ರಾಜನು ಒಸ್ತಿ ಹೊರಟು ಬಂದನು. ಆ ಮೇಲೆ ರಾಣಿಯು ಒಂದು ಗುಪ್ತ ಪತ್ರವನ್ನು ಬರೆದು ನಂಬಿಗಣ ಖಾದ ತನ್ನ ದಾಸಿಯ ಕೈಯಲ್ಲಿ ಆದನ್ನು ಕೊಟ್ಟು ವೈರಿ ರಾಜನ ಡೇರಿಗೆ ಕಳಿಸಿದಳು. “ನಾವು ಇನ್ನೂ ಅನೇಕ ವರುಷಗಳ ವರಿಗೆ ಯುದ್ಧ ಮಾಡಬಲ್ಲವು. ಅವ್ಯಾಕಾಳಕ್ಕಿಂತ ಸಂಗ್ರಹ ನಮ್ಮುಲಿದೆ. ಆದರೆ ನೀರಿನ ಆಭಾವದಿಂದ ನಮಗೆ ತೊಂದರೆಯಾಗಿದೆ. ನೀರು ತರಿಸಿಕೊಳ್ಳಲು ನೀವು ಅವಕಾಶ ಕೊಡಬೇಕು. ಧೇರ್ಯ ಯುದ್ಧ ಮಾಡಲು ಮನಸ್ಸಿದ್ದರೆ ಹಾಗೆ ಮಾಡಬೇಕು” ಎಂದು ರಾಣಿಯು ಬರೆದಿದ್ದಳು. ಆದಕ್ಕೆ ಆ ರಾಜನು “ನೀವು ನೀರಿನ ಆಭಾವದಿಂದ

ಕಷ್ಟಕೊನ್ನಿಂದಿಗಾಗಿರುವುದು ನಮಗೆ ಗೊತ್ತಿದೆ. ಆದರೆ ಇದು ದೈವಾಧಿನ. ಮಳೆ ಬಂದರೆ ನಿಮಗೇ ಜಯ ದೊರೆಯಲೂ ಬಹುದು” ಎಂದು ಬರೆದು ಕಳಿಸಿದನು.

ರಾಣಿಯು ಈ ಪತ್ರ ಹಾಗೂ ಅದಕ್ಕೆ ಬಂದ ಉತ್ತರವನ್ನು ಸುಂದರ ಸೇನನಿಗೆ ತೋರಿಸಿ “ಮಹಾರಾಜ, ದೈವಿಜ್ಞ ಇದ್ದರೆ ಇಂದೇ ಮಳೆ ಬಂದಿದ್ದು. ನಾವು ಅವನನ್ನೇ ಪ್ರಾರ್ಥಿಸಬೇಕು. ಅವನಿಗೆ ದಯಬಾರಿದ್ದಿರೆ ಶರಣಾಗತರಾಗುವುದು ಲೇಸು. ವೈರಿಗಳು ನಮ್ಮನ್ನು ದಯಯಿಂದ ನಡೆಸಿ ಕೊಂಡಾರು” ಎಂದು ಹೇಳಿದಳು. ಆದನ್ನು ಕೇಳಿ ರಾಜನು ದೇವರ ಪ್ರಾರ್ಥನೆ ನಡೆಸಿದನು. ಅಂದೇ ರಾತ್ರಿ ವಿಶೇಷ ಜಡಿ ಮಳೆ ಬಿತ್ತು. ಆದೇ ಸಂದರ್ಭ ನೋಡಿ ಸುಂದರಸೇನನ ಸ್ವೇಂದ್ರಿಕರು ಉತ್ತಾಪಭರಿತರಾಗಿ ಯುದ್ಧ ವನಾ೦ಧಿಸಿದರು. ವೈರಿಗಳು ಓಡಿ ಹೋದರು”

ಮಹಾರಾಜ, ಆದರಂತೆ ನಿನು ಕೇಳಿದ ಪ್ರಶ್ನೆಗೆ ನಾನು ಏನು ಉತ್ತರವನ್ನು ಹೇಳಲಿ. ನಿನೇ ಆದನ್ನು ಬಲ್ಲವರೊಡನೆ ಕೇಳಿದರೆ ಯೋಗ್ಯ ಉತ್ತರಕೊಟ್ಟಿರು. ಆದರೂ..... ಈ ತೋರ್ಕೆವೋಂದನ್ನು ಹೇಳುತ್ತೇನೆ. ನಿನ್ನ ಪ್ರಶ್ನೆಗೆ ಅದೇ ಉತ್ತರ” ಎಂದಳು. ಬಾಲಪಂಡಿತೆಯಾಡಿದ ಆ ತೋರ್ಕೆದ ಅರ್ಥ ರಾಜನಿಗಾಗಲಿಲ್ಲ. ಆಗ ಆವನು “ಅದರ ಅರ್ಥವನ್ನು ಹೇಳಿದರೆ ಸುಮತಿಯ ಪತ್ತಿಯಂತೆ ನಿನೂ ಕೊನೆಗೆ ಪಶ್ಚಾತ್ತಾಪಪಡಬೇಕಾದೀತು” ಎಂದಳು. ಆದನ್ನು ಕೇಳಲು ರಾಜನು ಬಯಸಿದರಿಂದ ಬಾಲು ಪಂಡಿತೆಯು ಹೇಳಲಾರಂಭಿಸಿದಳು. “ಮೋಹಿನೀ ಕೇಳು ಆದನ್ನು ಹೇಳುತ್ತೇನೆ” ಎಂದು ಮೋಹನದಾಸನು ಮತ್ತೆ ಆದನ್ನು ಆರಂಭಿಸಿದನು.

೧೨. ಸುಮತಿಯ ಪತ್ತಿಯ ಕಥೆ

ಪೂರ್ವಕಾಲದಲ್ಲಿ ಕಾಶ್ಮೀರ ಸರ್ಗರದಲ್ಲಿ ಸುಮತಿ ಎಂಬೊಬ್ಬ ವ್ಯಾಪಾರಿಯಿದ್ದನು. ಮೊದಲು ಅವನು ಬಹಳ ಧನಿಕನಾಗಿದ್ದನು. ಆದರೆ ದುರದೃಷ್ಟಿಂದ ವ್ಯಾಪಾರದಲ್ಲಿ ಅವನಿಗೆ ಬಹಳ ನಷ್ಟವೊದಗಿತು. ಬಡತನ ಬಂದಿತು. ಯಾರೂ ಅವನನ್ನು ಮಾತನಾಡಿಸಲಿಲ್ಲ. ಕಾಡಿಗೆ ಹೋಗಿ ಕಟ್ಟಿಗೆ

ಕಡಿದು ತಂದು ಮಾರಾಟ ಮಾಡಿ ಅವನು ಜೀವನನಿರ್ವಹಣನ್ನು ಸಾರಿಸ ಹೇಳಾಗಿ ಬಂದಿತು.

ಒಂದು ದಿನ ಅವನು ಕಾಡಿನಲ್ಲಿ ಆಲೆಯುತ್ತಿದ್ದಾಗಿ ಒಂದು ದೇವಸ್ಥಾನ ಗೋಚರಿಸಿತು. ಆಶ್ಚರ್ಯದಿಂದ ಒಳಹೊಕ್ಕು ನೋಡಿದ. ಆಗ ಆಲ್ಲಿ ಮರದಿಂದ ಕೆತ್ತಿದ ಒಂದು ಗಜಾನನ ಮೂರ್ತಿ ಇದ್ದಿತು. ಅದನ್ನೇ ಇತ್ತು ಒಡಿದರೆ ಎರಡು ಮೂರು ದಿನಗಳ ವರಿಗೆ ಕಟ್ಟಿಗೆರೂಗುತ್ತದೆ ಎಂದವನು ಭಾವಿಸಿದನು. ಆ ರೀತಿ ನಿರ್ಧರಿಸಿ ಕೊಡಲಿಯನ್ನೇ ತ್ವಿದನು, ಅಪ್ಪರಲ್ಲಿ ಆ ಗಜಾನನ ಮೂರ್ತಿಯು “ಸುಮತಿ, ನೀನು ನನ್ನನ್ನು ಕಡಿಯಬೇಡ. ನೀನು ದಿನಂಪ್ರತಿ ಇಲ್ಲಿಗೆ ಬಾ. ನಿನಗೆ ಈದು ಭಕ್ತ್ಯಾಗಳನ್ನು ಕೊಡುತ್ತೇನೆ. ಆದನ್ನು ತಿಂದು ನೀನೂ ನಿನ್ನ ಹೆಂಡತಿಯೂ ಸುಖದಿಂದಿರಿ. ಆದರೆ ಈ ಸಂಗತಿಯನ್ನು ಯಾರಿಗೂ ಹೇಳಬೇಡ” ಎಂದಿತು.

ಸುಮತಿಯು ಆದಕ್ಕಾಪ್ಪಿ ಪ್ರತಿದಿನ ಕಟ್ಟಿಗೆ ಕಡಿನ ನೆವದಿಂದ ಕಾಡಿಗೆ ಹೋಗುತ್ತಿದ್ದನು. ಬರುವಾಗ ಭಕ್ತ್ಯಾಗಳನ್ನು ತರುತ್ತಿದ್ದನು. ಗಂಡ ಹೆಂಡತಿ ಸುಖವಾಗಿದ್ದರು. ಹೀಗಿರಲು ಒಂದು ದಿನ ಆ ವ್ಯಾಪಾರಿಯ ಹೆಂಡತಿಯು ಒಂದು ಭಕ್ತ್ಯಾವನ್ನು ನೇರಿಸುನ್ನೆಯ ತನ್ನ ಗೆಳತಿಗೆ ಕೊಟ್ಟಳು.

ದನ್ನು ತುಪ್ಪದಿಂದಲೇ ತಯಾರಿಸಲಾಗಿತ್ತು. ಕಟ್ಟಿಗೆ ಕಡಿದು ಮಾರಾಟ ಮಾಡಿ ಜೀವಿಸುವವರು ಇಂತಹ ಭಕ್ತ್ಯಾಗಳನ್ನು ತಿನ್ನುತ್ತಿರುವುದನ್ನು ನೋಡಿ ಆ ನೇರಮಾನಿಸುವಳಿಗೆ ಆಶ್ಚರ್ಯವಾಯಿತು. ತನ್ನ ಗೆಳತಿಯೊಡನೆ ಕೊಡಾ ಕಿಣಕ ಕಿಣಕ ಮಾತನಾಡಿಸಿದಳು. ಆಗ ಸುಮತಿಯ ಹೆಂಡತಿಯು “ನನ್ನ ಯಜಮಾನರು ದಿನಂಪ್ರತಿ ಆದನ್ನು ತರುತ್ತಾರೆ” ಎಂದಳು. “ಎಲ್ಲಿಂದ? ಯಾರು ಕೊಡುತ್ತಾರೆ?” ಎಂದು ಅವಳು ಕೇಳಲು ತನಗೆ ಗೊತ್ತಿಲ್ಲ ಎಂದು ತ್ತರವಿತ್ತಳು “ಆದನ್ನು ಹೇಳಿದ್ದರೆ ಇನ್ನು ಮುಂದೆ ನನ್ನ ಸ್ನೇಹ ಉಳಿಯ ಲಾರದು” ಎಂದು ಆ ಗೆಳತಿ ಮುನಿಸು ತೋರಿದಳು ಆದರಿಂದ ಸುಮತಿಯ ಹೆಂಡತಿಯು ಗಂಡನನ್ನು ಕಾಡಿ ಬೇಡಿ ತಿಳಿದುಕೊಂಡಳು. ಮತ್ತು ಮರು ದಿನ ಇದ್ದ ಸಂಗತಿಯನ್ನು ತನ್ನ ಗೆಳತಿಗೆ ತಿಳಿಸಿದಳು.

ಆಗ ಆ ಗೆಳತಿಯು ತನ್ನ ಗಂಡನನ್ನು ಕರೆದು “ನೀವು ಯಾಕಾಗು ಶ್ವಾಸಿತಿ? ನೋಡಿದಿರಾ ಆ ಸುಮತಿಯನ್ನು ಅವಧಿಗೆ ಗಜಾನನೇ ಒಳಿದಿ

ದಾಣಿನೇ. ದಿನಂಪ್ರತಿ ಕಾಡಿನ ಗಜಾನನು ಭಕ್ತಿಗಳನ್ನು ಕೊಡುತ್ತಿದ್ದಾನೆಂತೆ. ನೀವೂ ಹೋಗಿ ತಿಳಿದುಕೊಂಡು ಬಸ್ಸಿ' ಎಂದು ಜರೀದಳು. ಅದರಂತೆ, ಅವನು ಮರುದಿನ ಗುಹ್ಯವಾಗಿ ಸುಮತಿಯನ್ನು ಹಿಂಬಾಲಿಸಿದನು. ಆ ದಿನ ಗಜಾನನು ಸುಮತಿಯನ್ನು ಕಂಡು ಕೆಡಿಕೆಡಿಯಾಗಿ "ಮೂರಾ, ಯಾರಿಗೂ ಹೇಳಬೇಡ ಎಂದರೆ ನಿನ್ನ ಹೆಂಡತಿಗೆ ಹೇಳಿದೆಯಲ್ಲ! ಇನ್ನು ನೀನು ಒಯ್ದು ಭಕ್ತಿಯನ್ನು ನಿನ್ನ ನೇರಿಮನೆಯವಿಗೇ ಕೊಡು. ನೀನಾಗಲೀ ನಿನ್ನ ಹೆಂಡತಿಯಾಗಲೀ ಒಂದು ತುಂಡನ್ನೂ ತಿನ್ನ ಕೊಡು. ತಿಂದರೆ ನೀವು ತಕ್ಷಣ ಮರಣ ಹೊಂದುವುದೇ ಸರಿ" ಎಂದನು. ಇದನ್ನು ಕೇಳಿದ ಸುಮತಿಯ ಹೆಂಡತಿ ಪಶ್ಚಾತ್ತಾಪ ಪಟ್ಟಿಳು.

"ಮಹಾಬಾಜ, ಅದರಂತೆ ಆ ಮತ್ತುವು ನಕ್ಷುಧುದೇಕೆಂದು ಕೇಳಿದರೆ ತಿಳಿದ ಮೇಲೆ ನಿನಗೂ ಪಶ್ಚಾತ್ತಾಪವಾದಿತು. ಹಿಂದೆ ವಿಪ್ರಸುತನೂ ಹೀಗೆಯೇ ಅನುತಾಪ ಪಟ್ಟಿ" ಎಂದಳು. ರಾಜನು ಆ ಕಥೆಯನ್ನು ಕೇಳಲು ಇಷ್ಟಪಟ್ಟಿದುದರಿಂದ ಬಾಲಪಂಡಿತೆಯು ಅದನ್ನು ಹೇಳಿದಳು.

೧೮. ವಿಪ್ರಸುತನ ಕಥೆ

ಪ್ರಾಚೀನ ಕಾಲದಲ್ಲಿ ವಿದ್ಯಾ ನಗರದಲ್ಲಿ ಒಬ್ಬ ಬಡ ಬ್ರಹ್ಮಣ ನಿದ್ದನು. ದೇರಾಂತರಕ್ಕೆ ತೆರಳಿ ಅನುತ ಹಣನನ್ನು ಗಳಿಸಬೇಕೆಂದು ಅವನು ನಿರ್ಧರಿಸಿ ಮನೆಯಿಂದ ಹೊರಟು ಹೊದನು. ಉರಿಂದ ಉರಿಗೆ ಅಲೆಯುತ್ತ ಅನೇಕ ತೀರ್ಥಕ್ಕೇತ್ರಗಳನ್ನು ಸಂಚರಿಸುತ್ತ ಅವನು ಉದ್ಯೋಗ ವನ್ನು ಹುಡುಕ ತೊಡಗಿದನು. ಎಲ್ಲಿಯೂ ಅವನಿಗೆ ಸರಿಯಾದ ಉದ್ಯೋಗ ಸಿಗಲಿಲ್ಲ. ಒಂದು ದಿನ ರಾತ್ರಿ ಅವನಿಗೆ ಮಲಗಿಕೊಳ್ಳಲು ಕೊಡಾ ಎಲ್ಲಿಯೂ ಸ್ಥಳ ಸಿಗಲಿಲ್ಲ. ಒಂದು ಸೃಶಾನದಲ್ಲಿ ಅವನು ಆಶ್ರಯ ಪಡೆಯಬೇಕಾಗಿ ಬಂದಿತು.

ಆಗ ಅಲ್ಲಿಂದ ಸಿದ್ಧಪುರುಷನು ಕುಳಿತಿದ್ದನು. ಈ ಬಡಬ್ರಹ್ಮಣನು ಅವನನ್ನು ಕಂಡು ಅವನಿಗೆ ನಮಸ್ಕಾರ ಮಾಡಿದನು. ಸಿದ್ಧಪುರುಷನು ಕೇಳಿದ ಪ್ರಶ್ನೆಗಳಿಗೆ ಯೋಗ್ಯ ಉತ್ತರ ಕೊಟ್ಟಿನು. ಬ್ರಹ್ಮಣನ ಸ್ಥಿತಿ

ಕಂಡು ಕೇಳಿ ಆ ಸಿದ್ಧಪುರುಷನಿಗೆ ಕರುತ್ತೆ ಹುಟ್ಟಿತು. ಅವನು ತನ್ನ ಬಳಿಯಲ್ಲಿದ್ದ ವಿಭೂತಿಯನ್ನು ಅವನ ಕೈಗೆ ಕೊಟ್ಟು, “ನಿನಗೆ ಕಷ್ಟ ಬಂದಾಗ ನೀನು ಸಂಧಾಯ ವಂದನೆಗಳನ್ನು ಮಾಡಿ, ರುಚಿಯಾಗಿ ಈ ವಿಭೂತಿಯನ್ನು ಮುಟ್ಟಿದರೆ, ಇದು ಚಿನ್ನದ ನಾಣ್ಯಗಳು ಸಿಗುತ್ತವೆ. ಆದರೆ ಬೇರೆ ಯಾರಿಗೂ ಇದನ್ನು ಕೊಡಬಾರದು. ಕೊಟ್ಟರೆ ಮತ್ತೆ ನಿನಗೂ ಅದರ ಫಲ ದೋರಿಯಲಾರದು” ಎಂದು ಹೇಳಿ ಹರಸಿ ಕಳಿಸಿದನು. ಬಾರ್ಹಕೃಣನು ಸಂತೋಷಪಟ್ಟನು. ಆ ವಿಭೂತಿಯನ್ನು ಜಾಗ್ರತ್ತೆಯಿಂದ ಕಾಪಾಡಿಕೊಂಡು ಅನೇಕ ನಗರಗಳನ್ನು ಆಲೆದಾಡಿದನು. ಕೊನೆಗೆ ಕನಕಾವತಿ ಎಂಬ ನಗರಕ್ಕೆ ಬಂದನು. ಅಲ್ಲಿ ಒಬ್ಬ ವೇಶ್ಯೆಯನ್ನು ಕಂಡು ನೋಡಿತನಾದನು. ತನ್ನಲ್ಲಿದ್ದ ಸಂಪತ್ತನ್ನೇಲ್ಲ ಅವಳಿಗೆ ಕೊಟ್ಟು ಅವಳೊಡನೆ ಸುಖದಿಂದ ಇರುತ್ತಿದ್ದಿಗಿದನು.

ಕಾಲಕ್ರಮೇಣ ಆ ವೇಶ್ಯೆಗೆ ಬಾರ್ಹಕೃಣನ ಉದ್ಯೋಗವೇನೆಂದು ತಿಳಿಯದೇ ಯೋಚನೆಗೆ ಬಿದ್ದಳು. ಕೆಲಸವೇನೂ ಇಲ್ಲ. ಆದರೂ ಚಿನ್ನದ ವೋಹರುಗಳನ್ನೇ ಕೊಡುತ್ತಿದ್ದಾನ್ನಲ್ಲ! ಇದರ ಆರ್ಥಿಕವೇನೆಂದು ಅವಳಿಗೆ ತಿಳಿಯಲ್ಲ. ಆದುದರಿಂದ ಅವನನ್ನು ಪರಿಪರಿಯಾಗಿ ಬಲಿಸಿಕೊಂಡು ಆದರ ರಹಸ್ಯವನ್ನು ಕೇಳಿ ತಿಳಿದುಕೊಂಡಳು. ಆ ಮೇಲೆ ಆ ವಿಭೂತಿಯನ್ನು ತನಗೆ ಕೊಡಬೇಕೆಂದೂ ಬೇಡಿಕೊಂಡಳು. ಆಗ ಅವನು ಎಷ್ಟು ಸಮಧಾಯಿಸಿದರೂ ಅವಳು ಕೇಳಲಿಲ್ಲ. ಆದರ ಫಲ ಮತ್ತೆ ಯಾರಿಗೂ ದೋರಿಯುವದಿಲ್ಲ ಎಂದು ಅವನು ಹೇಳಿದರೂ ಅವಳು ನಂಬಲಿಲ್ಲ. ಕೊಡಿದ್ದರೆ ಬಾರ್ಹಕೃಣನ ಸ್ನೇಹಸಂಗವನ್ನೇ ಬಿಡುವುದಾಗಿ ಪಣತೊಟ್ಟಳು. ಆಗ ಅವನು ನಿರುಪಾಯನಾಗಿ ಕೊಟ್ಟನು. ಅವಳು ಸ್ವರ್ತಿಸಿದಾಗ ಚಿನ್ನದ ಮೌಹರುಗಳು ಹೊರಡಲಿಲ್ಲ. ಆ ಮೇಲೆ ಅವನು ಮುಟ್ಟಿದರೂ ನಿಷ್ಫಲವಾಯಿತು. ಇದನ್ನು ತಿಳಿದು ಖತ್ತಿಗೊಂಡ ಆ ವೇಶ್ಯೆಯು ಇನ್ನು ಈ ಬಾರ್ಹಕೃಣನ ಸ್ನೇಹದಲ್ಲಿನೂ ಅರ್ಥವಿಲ್ಲವೆಂದು ಬಗೆದು ಹೊರಗೆ ಹಾಕಿದಳು. ಆ ಬಾರ್ಹಕೃಣನು ಕೊನೆಗೆ ಪಶ್ಚಾತ್ತಾಪ ಪಟ್ಟು.

ಹಾಗೆಯೇ ನಾನು ಆ ಶೈಲ್ಲೋಕದ ಅರ್ಥವಾ ಮತ್ತೊಮ್ಮೆ ನಕ್ಕೆ ವಿಚಾರ ವನ್ನು ಗ್ರಹಿಸಿ ಆದರ ಅರ್ಥವನ್ನು ಹೇಳಿದರೆ ನಿಮಗೆ ಪಶ್ಚಾತ್ತಾಪವಾದಿತು”

ಎಂದಳು ರಾಜನು ಆದರ ಅರ್ಥ ಹೇಳಲೀಬೇಕೆಂದು ಒತ್ತಾಯ ಪಡಿಸಿದನು. ಆಗ ಅವಳು “ಮಹಾರಾಜ, ನಿನ್ನ ಸಚಿವನಾದ ಚಂದ್ರಹಾಸನನ್ನು ನೀನು ದೇಶಾಂತರಕ್ಕ ಹೊರಿಯಲ್ಲ ! ಆದರ ಕಾರಣವೇನು ?” ಎಂದು ಕೇಳಿದಳು. ಆಗ ರಾಜನು “ಅವನು ರಾಜಸಂಭಿಗೆ ಬಂದಕೂಡಲೇ ವಿನೋದಕಥಾಲಪರಿಯನ್ನೆ ಬ್ರಿಸುತ್ತಿದ್ದನು. ಆಗ ಅವನು ಮುಖಿದಿಂದ ಪುಷ್ಟಿಗಳು ಉದುರುತ್ತಿದ್ದವು. ಈ ಸೋಜಿಗವನ್ನು ನೋಡಬೇಕೆಂಬ ಕುತೂಹಲದಿಂದ ಕಳಿಂಗದ ದೊರೆ ನನ್ನ ಆಸ್ಥಾನಕ್ಕೆ ಬಂದ. ಅದರೆ ಆಗ ಅವನು ಹಾಸ್ಯಮಾಡದೇ ನಗದೇ ತೆಪ್ಪಿಗೆ ಕುಳಿತ್ತ” ಎಂದನು. ಆಗ ಆ ಸಚಿವಸುತ್ತೆಯು “ಚಂದ್ರಹಾಸನು ಏಕೆ ನಗಲಿಲ್ಲ ?” ಎಂದು ಕೇಳಿದಳು. ರಾಜನು ತನಗೆ ತಿಳಿದಿಲ್ಲವೆಂದನು. ಅವನನ್ನು ಕರೆಸಿ ಕೇಳಿದರೆ ತಾನು ಹೇಳಿದ ಶೈಲ್ಲೀಕದ ಹಾಗೂ ಮತ್ತೊಮ್ಮೆ ನಕ್ಕೆ ಅರ್ಥವು ರಾಜನಿಗೆ ಗೊತ್ತಾಗುವುದೆಂದು ಬಾಲಪಂಡಿತೆಯು ತಿಳಿಸಿದಳು.

ಆ ಕೂಡಲೇ ರಾಜನು ಚಂದ್ರಹಾಸನನ್ನು ಕರೆಸಲು ಕುಮರೆ ಸವಾರರನ್ನು ಆಟಿದನು. ಚಂದ್ರಹಾಸನು ಮರಳಿದ ಬಳಕ ಏಕಾಂತ ಅರಮನೆಯಲ್ಲಿ ರಾಜನು ರಾಣಿ ಹಾಗೂ ಬಾಲಪಂಡಿತೆಯೊಡನೆ ಕುಳಿತು ಮಾತನಾಡತೊಡಗಿದನು. ರಾಜನು “ಚಂದ್ರಹಾಸ, ಆ ದಿನ ನೀನು ಕಳಿಂಗದ ದೊರೆ ಬಂದಾಗ ನಗಲಿಲ್ಲ. ಏಕೆ ?” ಎಂದು ಪ್ರಶ್ನಿಸಿದನು. ಅದಕ್ಕೆ ಚಂದ್ರಹಾಸನು “ಮಹಾರಾಜ, ಆದರ ಹಿಂದಿನ ದಿನ ನನ್ನ ದೆಂಡತಿಯು ಇದ್ದ ವಸ್ತ್ರಭರಣಗಳನ್ನೇಲ್ಲ ಕಟ್ಟಿಕೊಂಡು ಅಡಿಗಿಯವನೊಡನೆ ಓಡಿಹೊಗಿದ್ದಳು. ನನ್ನ ಮನಿ ದಾಸಿ ಮೂಲಕ ನನಗೆ ಅದು ತಿಳಿಯಿತು. ಅದುದರಿಂದ ನಾನು ಆದಿವಸ ಹಾಸ್ಯ ಮಾಡಲಿಲ್ಲ. ದುಃಖಿದಿಂದ ಹೊನವಾಗಿ ಕುಳಿತ್ತ” ಎಂದು ನುಡಿದನು. ಈ ಕಥೆಯನ್ನು ಕೇಳಿದ ರಾಣಿಯು ಗಹಗಹಿಸಿ ನಕ್ಕಳು. ಆಗ ರಾಜನು ಆಲ್ಲೇ ಇದ್ದ ಒಂದು ಪುಷ್ಟಿದಿಂದ ಅವಳ ಕೆನ್ನೆಗೆ ಹೊಡಿದನು. ಅವಳು ಮೂರ್ಖ ಹೋದವಳಂತಿ ಬಿದುಬಿಟ್ಟಳು. ರಾಜನೇ ಆವಳ ಉಪಜಾರ ಮಾಡಿದನು. ಅದನ್ನು ಕಂಡ ಚಂದ್ರಹಾಸನು ನಕ್ಕನು ಮತ್ತು ಅವನ ಮುಖಿದಿಂದ ಹೊಗಳು ಉದುರಿದುವು. ರಾಜನಿಗೆ ಕೊಪವುಕ್ಕೇರಿತು. “ರಾಣಿಯು ಮೂರ್ಖಹೋಗಿ ಬಿದ್ದಿರುವಾಗ ಯಾರಾದರೂ ನಗುವುದುಂಟೇ ?

ನಗಲು ಕಾರಣವೇನು ?” ಎಂದು ಹೇಳಿದನು.

ಆಗ ಚಂದ್ರಹಾಸನು “ಮಹಾರಾಜ, ತಾವು ಒಂದು ಪ್ರಪಂಚದಿಂದ ಹೊಡಿದಾಕ್ಷಣ ರಾಣಿಯವರು ಮೂರ್ಖಿ ಹೋದರು. ಆದರೆ ಅಶ್ವವಾಲಕನು ಭಡಿಯಿಂದ ಹೊಡಿದರೂ ಏನೂ ಆಗಲಿಲ್ಲ. ಇದನ್ನು ಕಂಡು ನಗುಬಂದಿತು” ಎಂದನು. ಆಗ ರಾಜನು ಚಂದ್ರಹಾಸನನ್ನು ದೂರಕ್ಕೆ ಕರೆಯ ಪ್ರತ್ಯೇಸಲು “ರಾಣಿಯ ಬೆನ್ನುನ್ನು ನೋಡಿದರೆ ಗೋತ್ತಾಗುವುದು” ಎಂದು ಅರಿಕೆ ಮಾಡಿ ಕೊಂಡನು. ರಾಜನು ರಾಣಿಯ ಕಂಚುಕವನ್ನು ಬಿಂಬಿ ನೋಡಲು ಬೆನ್ನು ಮೇಲೆ ಬಾಸುಂಡಿಗಳು ಕಾಣಿಸಿದ್ದಾರು. ಕೂಡಲೇ ಅವಳ ವಾತಿವ್ರತ್ಯದ ಬಗ್ಗೆ ರಾಜನು ಸಂಶಯ ಪಟ್ಟಿನು. ಮತ್ತೊಮ್ಮೆ ನಕ್ಕುದುದಾದರೂ ಇದಕ್ಕೇ ಮತ್ತು ಬಾಲಪಂಡಿತೆಯು ಆಡಿದ ಶೈಲ್ಯ ಇಕದ ಅರ್ಥವಾದರೂ ಅದೇ ಎಂದು ಚಂದ್ರಹಾಸನು ಹೇಳಿದನು. ಕೂಡಲೇ ರಾಜನು ಅವಳ ಶಿರಚ್ಛೇದನ ಮಾಡಿಸಿದನು.

ಆಗ ಮೋಹಿನಿಯು “ವೈದ್ಯನೇ, ಆ ಮೇಲೆ ತ್ರಿವಿಕ್ರಮನು ಏನು ಮಾಡಿದನು ?” ಎಂದು ಹೃತ್ಯಿಸಿದಳು. ಮೋಹನದಾಸನು, “ಮೋಹಿನೇ, ತ್ರಿವಿಕ್ರಮನು ಆ ಮೇಲೆ ರಾಜಸಭೆಯನ್ನು ಕೂಡಿಸಿ, ತನಗೆ ಸ್ತ್ರೀ ಸೀತಿ ಚಿರತ್ಯೆಯನ್ನು ಅರುಹಬೇಕೆಂದು ಆಜ್ಞಾ ಪಿಸಿದನು. ಆಗ ಯಾರಿಗೂ ಮಾತ್ರ ನಾಡಲು ಧ್ವನಿ ಬರಲಿಲ್ಲ. ವೈದ್ಯನಾದ ಮಂತ್ರಯೋಬ್ಧಿನು ಮಾತ್ರ ಎದ್ದು ನಿಂತು “ಮಹಾರಾಜ, ಅದನ್ನು ವಿವರಿಸಲು ಮನುಷ್ಯರಿಗೆ ಆಸಾಧ್ಯವಾಗಿದೆ” ಎಂದು ಸುಡಿದನು. ಆದರೆ ದಾಸಿಯೋಬ್ಧಿಳು ಎದ್ದು ನಿಂತು “ಮಹಾರಾಜ, ಈ ನಗರದಲ್ಲಿ ರಂಗಾವತಿ ಎಂಬ ಹೆಸರಿನ ಬಬ್ಧಿಳು ಸ್ತ್ರೀ ಇರುವಳು. ಅವಳು ಹೇಳಬಲ್ಲಳು” ಎಂದು ಇರಿಕೆ ನೂಡಿಕೊಂಡಳು. ಆಗ ತ್ರಿವಿಕ್ರಮನು ವೇಷವನ್ನು ಪಲ್ಲಟ ಮಾಡಿಕೊಂಡು ರಂಗಾವತಿಯ ಮನಿಗೆ ತೆರಳಿದನು ಮತ್ತು ಆಲ್ಲಿಗೆ ತೆರಳಿದ ಮೇಲೆ ತನ್ನ ಗುರುತನ್ನೂ ತಾನು ಬಂದ ಕಾರಣವನ್ನೂ ತಿಳಿಸಿದನು. ಅದನ್ನು ಹೇಳಿ ರಂಗಾವತಿಯು “ಮಹಾರಾಜ, ಸ್ತ್ರೀ ಸೀತಿ ಚರಿತ್ರವನ್ನು ತಿಳಿಯುವುದು ಸುಲಭವಲ್ಲ” ಎಂದಳು. ಮಹಾರಾಜನು ತಿಳಿದು ಕೊಳ್ಳಬೇಕೆಂದು ಬಯಸಿದರಿಂದ ಅವಳು ಅಪ್ರಾಜಿಯ ಕಥೆಯನ್ನು ಹೇಳಿದರು.

೧೯. ಅಪ್ಪಾಜಿಯ ಕಥೆ

ಪೂರ್ವ ಕಾಲದಲ್ಲಿ ಅನೆಂತಪುರದಲ್ಲಿ ಅಪ್ಪಾಜಿ ಎಂಬೊಬ್ಬ ಸರದಾರ ನಿಧ್ಯನು. ಯುದ್ಧದಲ್ಲಿ ಭಾಗವಹಿಸಿದುದರಿಂದ ಅನೇಕ ವರುಷಗಳ ವರೆಗೆ ಅವನು ವಿದೇಶಗಳಲ್ಲೇ ವಾಸಿಸಬೇಕಾಯಿತು. ಆ ಕಾಲಕ್ಕೆ ಅವನ ಹೆಂಡ ತಿಯು ದುರ್ವಾಗ್ರಹಕ್ಕೆ ಇಳಿದಳು. ಕಂಡ ಕಂಡವರನ್ನು ಮೋಹಿಸಿ ತನ್ನ ಕಾಮಾತುರವನ್ನು ಪರಿಹರಿಸಿಕೊಳ್ಳುತ್ತಿದ್ದಳು. ಹೀಗಿರುತ್ತಿರಲು ಆ ಸರದಾರನು ಉಂಟಿರುಗಿದನು. ಅವನ ಹೆಂಡತಿಗೆ ಅದು ಇಷ್ಟವಾಗಲ್ಲ. ಅದರ ಅದನ್ನು ಹೊರಗೆ ತೋರಿಸದೆ ಬಹಳ ಆದರ ಮಾಡತೋಡಿದಳು. ಕಪಟವನ್ನು ರಿಯದ ಅಪ್ಪಾಜಿ ತನ್ನ ಹೆಂಡತಿರು ಗುಣಶೀಲಗಳಿಗೆ ಮನಸೋತ್ತಮ ಹೊದನು.

ಒಮ್ಮೆ ಅವನ ಹೆಂಡತಿಯು ಅವನ ಕೈಯಲ್ಲಿ ಒಂದು ಹಸಿ ಒಲೆಯನ್ನು ಕೊಟ್ಟು ಇದನ್ನು ಮಾರಿ ಬಾ ಎಂದು ಕಳಿಸಿದಳು. ಅವನು ಅದನ್ನು ಹೊತ್ತುಕೊಂಡು ದೂರದ ಪೇಟಿಗೆ ತೆರಳಿದನು. ಆದರೆ ಯಂತೂ ಅದನ್ನು ತಿಗೆದುಕೊಳ್ಳಲಿಲ್ಲ. ಅಲ್ಲಿಂದ ಮತ್ತೊಂದು ಉಂಟಿಗೆ ತೆರಳಿದನು. ಹೀಗೆ ಏಳಿಂಟು ದಿನಗಳು ಕಳೆದವು. ಒಂದು ಸಲ ಅವನು ಮರದ ಕೆಳಗೆ ಮೂರು ಕಲ್ಲುಗಳನ್ನು ಇಟ್ಟು ಆನ್ನ ಬೇಯಿಸುತ್ತಿದ್ದನು. ಆ ದಾರಿಯಾಗಿ ಮೂರು ಜನ ತರುಣಿಯರು ಅದನ್ನು ಕಂಡು ಗಹಗಹಿಸಿ ನಕ್ಕರು. ತನ್ನಲ್ಲಿ ಉತ್ತಮ ವಾದ ಒಲೆಯಿದ್ದರೂ ಕೂಡಾ ಅದನ್ನು ಬದಿಗಿಟ್ಟು ಕಲ್ಲುಗಳ ಒಲೆಮಾಡಿ ಅಡಿಗೆ ಮಾಡುವುದನ್ನು ನೋಡಿ ಅವರಿಗೆ ಆಳ್ಳುರ್ಯಾವಾಗುತ್ತಿತ್ತು. ಅಪ್ಪಾಜಿಯು ಅವರಿಗೆ ತನ್ನ ಹೆಂಡತಿಯ ವಿವರವನ್ನೆಲ್ಲ ಹೇಳಿದನು. ಆಗ ಅವಳು ಪತಿತಿ ಎಂದು ಆ ಮೂರೂ ಯುವತಿಯರಿಗೆ ಹೊಳೆಯಿತು ಮತ್ತು ಇವನು ಬುದ್ಧಿಗೇಡಿ ಎಂದೂ ತಿಳಿಯಿತು. ಅವನಿಗೆ ಶ್ರೀ ಚರಿತ್ರವನ್ನು ಕಲಿಸಬೇಕು. ಅಂದರೆ ತನ್ನ ಹೆಂಡತಿ ಮಾಡುವ ದುಷ್ಪತ್ಯಗಳಿಲ್ಲ ಗೂತ್ತಾಗುತ್ತದೆ ಎಂದವರು ನಿರ್ಧರಿಸಿ ತಂತಮೌಳಗೆ ಮಾತನಾಡಿಕೊಂಡರು. ಆ ಮೇಲೆ ಒಬ್ಬಳು ಅವನ ಸಮಾಪ ಬಂದು “ನಾಳಿ ನಮ್ಮಲ್ಲಿ ಬ್ರಾಹ್ಮಣರಿಗೆ

ಅನ್ನ ಸಂತರ್ಪಣೆಯನ್ನು ಏರ್ಪಡಿಸಿದೆ. ನೀನು ಬ್ರಾಹ್ಮಣ ವೇಷ ಹಾಕಿ ಕೊಂಡು ಉಟಕ್ಕೆ ಬಾ. ನಿನಗೆ ಶ್ರೀನೀತಿ ಚರಿತ್ರೆಯನ್ನು ಕಲಿಸುತ್ತೇನೇ” ಎಂದು ಹೋರಟು ಹೋದಳು.

ಅಪ್ಪಾಜಿಯು ಮರುದಿನ ಉಟಕ್ಕೆ ಹೋದನು. ಅವನು ಮನೆಗೆ ಬಂದುದನ್ನು ಕಂಡ ಆ ತರುಣೆಯು ಸನ್ನೆಯಿಂದ ಅಟ್ಟಕ್ಕೆ ಬರಲು ಹೇಳಿದಳು. ತನ್ನ ದಾಸಿಯನ್ನು ಅಟ್ಟಿದ ಬಾಗಿಲಿನಲ್ಲಿ ಕುಳಿರಿಸಿದಳು. ಮತ್ತು ಅಪ್ಪಾಜಿಯೊಂದಿಗೆ ಮಂಚದಲ್ಲಿ ಮಲಗಿ ತೈಸಿತ್ತಾಗುವ ವರಿಗೂ ಕಾಮ ಸುಖವನ್ನು ಆನುಭವಿಸಿ ಕಳಿಸಿದಳು. ಸಂಚೆ ಆ ಎಲ್ಲ ಗೆಳತಿಯರಿಗೂ ಕೂಡಿದರು ಮತ್ತು ತಾನು ತೋರಿಸಿದ ಶ್ರೀನೀತಿ ಚರಿತ್ರನನ್ನು ಒಬ್ಬಳು ತಿಳಿಸಿದಳು. ಆದರೆ ಆನ್ನೋನೂ ಮಹತ್ವವಿಲ್ಲವೆಂದು ಮತ್ತೊಂದು ಬ್ಬಳು ಸುಧಿದಳು. ತಾನು ಇದಕ್ಕಿಂತ ಆಗಾಧ ಕಾರ್ಯವನ್ನು ತೋರಿಸುತ್ತೇನೆಂದು ಹೇಳಿ ಅಪ್ಪಾಜಿ ಇದ್ದಲ್ಲಿಗೆ ತೆರಳಿದಳು. “ಬೈರಾಗಿ ವೇಷದಿಂದ ನೀನು ನಾಳೆ ನಮ್ಮ ಮನೆಗೆ ಬಾ” ಎಂದು ಕರೆದು ಅವಳು ತನ್ನ ಮನೆಗೆ ಹೋದಳು. ಅಪ್ಪಾಜಿಯು ಬೈರಾಗಿ ವೇಷದಿಂದ ಬಂದ ಕೂಡಲೇ ಮನೆಯೊಳಗೆ ಕರೆದುಕೊಂಡು, ಹೋಗಿ ಮಂಚದ ಕೆಳಗೆ ಆಡಗಿ ಕುಳಿತುಕೊಳ್ಳಲು ಹೇಳಿದಳು. ರಾತ್ರಿ ಉಟವಾದ ಮೇಲೆ ಅವಳ ಪತಿಯು ಬಂದು ಮಲಗಿಕೊಂಡನು. ಅವನ ಹೆಂಡತಿ ಕಾಲುಗಳನ್ನು ಒತ್ತತೊಡಗಿದಳು. ಅವನು ಹೊಟ್ಟಿ ಮೇಲೆ ಮಲಗಿಕೊಂಡು ಬೆನ್ನುತ್ತಿರುತ್ತಾನೆ ಎಂದು ಹೇಳಿದನು. ಆಗ ಅವಳು ಅವನ ಬೆನ್ನು ಮೇಲೆ ತಾನೂ ಬೆನ್ನು ಹಾಕಿ ಮಲಗಿದಳು. ಮಂಚದ ಅಡಿ ಕುಳಿತಿದ್ದ ಅಪ್ಪಾಜಿಯನ್ನು ಕಾಲಿನಿಂದ ತುಳಿದು ಕರೆದಳು. ಅವನು ಬಂದು ಶ್ರೀಡಾಸಕ್ರಾನಾದನು. ಬೆನ್ನಿನ ಮೇಲೆ ಏಕಿಷ್ಟು ಭಾರ ಹಾಕುತ್ತಿದ್ದೀ ಎಂದು ಅವಳ ಪತಿ ಕೇಳಲು “ಬೆನ್ನು ಬಹಳ ತುರಿಸುತ್ತಿದೆ. ಅದಕ್ಕೆ ನಿಮ್ಮ ಬೆನ್ನುನ್ನು ತಿಕ್ಕುತ್ತಿದ್ದೇನೇ” ಎಂದು ಅವಳು ಸುಧಿದಳು. ರತ್ನಶ್ರೀಡೆ ಮುಗಿದ ಮೇಲೆ ಅಪ್ಪಾಜಿಯನ್ನು ಹೂರಗೆ ಕಳಿಸಿ ತಾನು ತೆಪ್ಪಿಗೆ ಮಲಗಿಕೊಂಡಳು.

ಮರು ದಿನ ಸಂಚೆ ಆ ಗೆಳತಿಯರು ತೋರಿಟಿದಲ್ಲಿ ಕೂಡಿದಾಗ ಎರಡನೇ ತರುಣೆಯು ತಾನು ಮಾಡಿದ ಸಾಹಸವನ್ನು ನಣ್ಣಿಸಿದಳು. ಆದಕ್ಕಿಂತಲೂ ಆಗಾಧ ಕಾರ್ಯ ಮಾಡುತ್ತೇನೆಂದು ಪಣ ತೋಟು ಮೂರನೇಯವಳು

ఆప్యాజియు హత్తిర చోదళు. రాత్రి తన్న మనియు తోటక్కే బందు నిష్టితవాద ఒందు మరద మేలేరి కులితుఁఁశ్శబేచెందు హేళిదళు. అదే రాత్రి ఆ తరుణియు సేకేయు నీవదింద తోటదల్లి తన్న హాసిగే యన్న హాసిదళు. పతియన్న కరెదుకొండు అల్లే బందళు. స్ఫురి హోతాత్తాద మేలే పతియన్న ద్వేశిసి “ఆ మావిన మరద మేలోందు హట్టిద. ఆదు బకళ సవ. అదన్న కొయ్య కొట్టరే బకళ సంతోషవాగుత్తడి” ఎందు నుడిదళు. ఆవళ పతియు ఆ మాతన్న నంబి ఆ మావిన మరవన్నే ఏరిదను. ఆగ ఆవళు ఆప్యాజియున్న కరెదురతిక్రియైయాడ తోడిగిదళు. మరవన్నే ఏరిద పతిగే ఆదు కండికు. ఆగ ఆవను రేగి కేళగిళియు తోడిగిదను. ఆవను ఇళియువదరోళగే ఆప్యాజియు ఆల్లింద హోరటు హోగిద్ద ను. “నాను మరవేరిదాగ పరపురుషనోడనే భీఎగిసుతిద్దియా ?” ఎందు పతియు కేళలు “స్ప్యామిలా, నాను పరపురుషనన్న కనసినల్లియూ నేనసువవజల్ల. నిష్ట ఇష్టరవరిగే మరవన్నే ఏరిదవరల్ల. ఆదుదరింద తలే తిరుగిరబేసు. నాను ఈగ మరహత్తి సోఁడుత్తేనే ?” ఎందు హేళి తాను మరవేరిదళు. ఆ మేలే ఆవళు “స్ప్యామి, నిష్ట ఇంతక ఆన్యాయవన్ను మాడబహుదే ? నాను మరవేరిద కూడలే పరిగ్రియన్న కరెదుకొందు రత్యాసక్తరాగబహుదే ? ఆవళు యారు ?” ఎందు కేళిదళు. ఆగ ఆవళ పతియు ఆళ్ళర్యపట్టు “ననగే తోఁరిదంతియే నినగూ కాడితు. ఇదు దెద్దగళ కాటపిద్దంతి తోఁరు త్తడి. ఇల్లి మలగికొళ్ళవపుచు బేడ. మనిగే తెరళోణి” ఎందను. ఆ మేలే ఆవను హాసిగేయన్న మనేయోళగొయ్య రు.

ఆ మేలే ఆ మషివరూ బందు ఆప్యాజియున్న కండు “నావు నినగే శ్రీచెర్తియన్న తోఁరిసిదివు. నిన్న హెండతియూ ఇదరంతే ఇదాళి. నిన్నన్న ఈ నీవదింద ఇత్త కళిసి శ్శాత్త సుఖమత్తాగి దాళి” ఎందళు. అదన్న కేళి ఆప్యాజిగే రోవ బందితు. ఆదే దినే ఉఱిగే మరళిదను. హెండతియోందిగే బకళ ప్రేమవన్న నట

ಸುತ್ತಾ ಇರತ್ತೊಡಗಿದನು. ದಿನಂಪ್ರತಿ ಅವಳು ನಡೆಸುತ್ತಿರುವ ದುಷ್ಪಮಂಗಳಿಲ್ಲ ಅವನಿಗೆ ಗೊತ್ತಾಗೆತ್ತೊಡಗಿತ್ತು. ಅವನು ಅವಳನ್ನು ಶಿಕ್ಷಿಸಿ, ತ್ಯಜಿಸಿ ಬೇರೊಬ್ಬಳನ್ನು ಮದುವೆಯಾಗಿ ಸುಖದಿಂದ ಇರತ್ತೊಡಗಿದನು.

ಮಹಾರಾಜ, ಹೀಗೆ ಸ್ತ್ರೀನಿತಿಚರಿತ್ರಪಿದೆ. ಹೊರಗೆ ಬಹಳ ಸುಭಗೆಯ ರಂತೆ ಅನೇಕರು ತೋರಿಸಿಕೊಳ್ಳುತ್ತಾರೆ. ಅದರೆ ಒಳಗಿಂದೊಳಗೆ ಅವರು ಮಾಡುವ ದುಷ್ಪತಿಗಳು ಒಂದೆರಡಲ್ಲ. ಅದನ್ನು ತಿಳಿದುಕೊಳ್ಳಲೇಶ್ತಿ ಸುವದೇ ಚೀಡ” ಎಂದಳು. ಅದರೆ ರಾಜನಿಗೆ ಅದರಿಂದ ಸಮಾಧಾನವಾಗಲಿಲ್ಲ. ಆದುದರಿಂದ ರಂಗಾವತಿಯು ಇನ್ನೊಂದು ಉದಾಹರಣೆ ಕೊಟ್ಟಳು.

೧೦. ರಾಘವನ ಕಥೆ

ಪಾರಿಚೀನ ಕಾಲದಲ್ಲಿ ಇಂದ್ರಗಡದಲ್ಲಿ ಒಬ್ಬ ಸರದಾರನಿದ್ದನು. ಅವನಿಗೆ ರಾಘವನೆಂಬ ಒಬ್ಬ ಮಗನಿದ್ದನು. ತಂದೆಯು ತೀರಿಕೊಂಡ ಬಳಿಕ ರಾಘವನು ಈ ಸರದಾರನ ಕೆಲಸಕ್ಕೆ ಹೋಗಲಿಲ್ಲ. ಕೆಲಸ ಮಾಡಲೂ ಅವನಿಗೆ ಮನಸ್ಸಿದ್ದಿಲ್ಲ. ತಿಂದುರಡು ತಿರುಗುವುದರಲ್ಲೇ ಅವನ ಆಸಕ್ತಿ. “ಕೂತುಂಬವನಿಗೆ ಕುಡಿಕೆ ಹಣ ಸಾಲದು” ಎಂಬ ಗಾದೆಯಂತೆ ಮೈಗಳ್ಳ ನಾದ ರಾಘವನು ತಂಡೆ ಕೂಡಿಸಿಟ್ಟಿದ್ದ ದ್ರವ್ಯಗಳನ್ನೆಲ್ಲ ಮುಗಿಸಿದನು. ಹೇಳಲಾರದ ಬಡತನಕ್ಕೂ ಇಳಿದನು. ಮೈಮೇಲೆ ಬಟ್ಟೆ ಬರಿ ಹಾಕಿಕೊಳ್ಳಲೂ ಅವನಿಗೆ ದುಡ್ಡಿರಲಿಲ್ಲ. ಅಗಸರವರಿಂದ ಬಾಡಿಗೆಗೆ ಬಟ್ಟೆ ಬರಿ ತೆಗೆದ್ದ ಕೊಂಡು ಅವಳನ್ನೇ ಧರಿಸಿ ಅತ್ಯಿತ್ತ ಅಲೆದಾಡುತ್ತಿದ್ದನು.

ಒಂದು ದಿನ ಅವನು ರಸ್ತೆಯಲ್ಲಿ ಹೋಗುತ್ತಿದ್ದಾಗ ಇದಿನ ಮನೆಯ ಉಪ್ಪರಿಗೆಯಲ್ಲಿ ಲಾವಣ್ಯವತಿಯಾದ ತರುಣೀಯಾಬ್ಜಳನ್ನು ಕಂಡನು. ಅವಳು ಒಬ್ಬ ರತ್ನ ವಾಪಾರಿಯ ಎರಡನೇ ಹಂಡತಿಯಾಗಿದ್ದಳು. ಅವಳನ್ನು ಕಂಡಕೂಡಲೇ ರಾಘವನು ಮೋಹವಾಶಕ್ಕೆ ಸಿಲುಕಿದನು. ಅವಳನ್ನು ಎನ್ನು ಕಂಡರೂ ತೃಪ್ತಿಯಿಲ್ಲ. ಅವಳನ್ನು ಬಿಟ್ಟು ಹೋಗಲು ಇವ್ವೆವಿಲ್ಲ. ರಸ್ತೆಯ ಬದಿಯಲ್ಲಿ ನಿಂತ ಅವಳನ್ನೇ ಸೋಡತೊಡಗಿದನು. ಅವಳಿಂದ ಸುಖ ಪಡೆಯದ ಬಾಳು ವ್ಯಧ ಎಂದಂದುಕೊಂಡು ತನ್ನ ಬಡತನವನ್ನೇ

ಹಳಿದುಕೊಂಡನು. ಅಪ್ಪರಲ್ಲಿ ಆ ರಮಣೀಯ ದೃಷ್ಟಿಯಾ ಅವನ ಮೇಲೆ ಬಿದ್ದಿತು. ಅವನ ರೂಪ ಮತ್ತು ಯೋವನಗಳನ್ನು ಕಂಡು ಅವನ ಮನಸ್ಸನ್ನು ವಿನ್ಯಾಸಿಸಿಕೊಂಡು ತನ್ನ ಸುತ್ತಿರುವನೆಂದೂ ಅವಳಿಗೆ ಖಚಿತವಾಯಿತು. ಅದುದರಿಂದ ಅವಳು ತನ್ನ ದಾಸಿಯನ್ನು ಕಳಿಸಿ ಅವನನ್ನು ಕರೆಸಿದಳು.

ರಾಘವನು ಬಂದ ಕೂಡಲೇ ಅವಳು ಅವನನ್ನು ಕೈಹಿಡಿದು ಕುಳ್ಳಿರಿಸಿದಳು. ಅವನನ್ನು ನಾನಾ ರೀತಿಯ ಉಪಚಾರಗಳಿಂದ ಒಲಿಸಿ, ಕದವಿಕ್ಕೆ ಕೊಂಡು ಆಗಲೇ ರತ್ನಸುಖವನ್ನು ಪಡೆದಳು. ಅವನು ಹೊರಡುವಾಗ ಆ ನಾರೀನುಣಿಯು ಇದು ನಾಣ್ಯಗಳನ್ನು ಅವನ ಕೈಯಲ್ಲಿತ್ತು ಪ್ರತಿದಿನವೂ ಅದೇ ಸಮಯಕ್ಕೆ ಬಂದು ತನ್ನ ಮನೋಭಿಲಾಷಯನ್ನು ಪೂರ್ತಿಗೊಳಿಸಬೇಕೆಂದು ತಿಳಿಸಿದಳು ರಾಘವನು ಸಂತೋಷದಿಂದ ಒಪ್ಪಿಕೊಂಡು ಹೊರಬಿದ್ದನು. ಆ ಮೇಲೆ ಆ ನಾಣ್ಯಗಳನ್ನು ಚಿಲ್ಲರೆ ವಾಡಿಸಬೇಕೆಂದು ಒಬ್ಬ ವ್ಯಾಪಾರಿಯ ಅಂಗಡಿಗೆ ಹೋದನು. ಕರ್ಕಿ ಧರ್ಕಿ ಸಂಯೋಗದಿಂದ ಅದು ಅವಳ ಪತಿಯ ಆಗಡಿಯೇ ಆಗಿತ್ತು. ರಾಘವನು ನಾಣ್ಯದ ಮೋಹರು ಗಳನ್ನು ಕೊಟ್ಟಿ ಕೂಡಲೇ ಆದು ತಾನು ತನ್ನ ಹೆಂಡತಿಗೆ ಕೊಟ್ಟಿದ್ದ ಮೊಹರುಗಳೆಂದು ಆ ವ್ಯಾಪಾರಿಗೆ ತಿಳಿದು ಬಂದಿತು. ಆಗ ಆ ವ್ಯಾಪಾರಿಯು ರಾಘವನನ್ನು ಏಕಾಂತ ಸ್ಥಳಕ್ಕೆ ಕರೆದು ಆ ನಾಣ್ಯಗಳು ಹೇಗೆ ದೊರಿತುವು ಎಂದು ಪ್ರಶ್ನಿಸಿದನು. ರಾಘವನು ತನ್ನ ಪ್ರೇಮರಹಸ್ಯವನ್ನೆಲ್ಲ ಆ ವ್ಯಾಪಾರಿಯ ಮುಂದೆ ಹೇಳಿದನು. ತನ್ನ ಹೆಂಡತಿಯು ಈ ರೀತಿ ನೀತಿಗಳಿಂದು ಅವಣಿಗೆ ತಿಳಿದರೂ ಅವನು ತನ್ನ ಕೊಪವನ್ನು ಹೊರಗೆ ಪ್ರದರ್ಶಿಸಲಿಲ್ಲ. ಅವನ ಪ್ರೇರ್ಯಸಿಯನ್ನು ತನಗೊಮ್ಮೆ ತೋರಿಸಬೇಕೆಂದು ಮಾತ್ರ ಅರಿಕೆ ಮಾಡಿಕೊಂಡನು. ಆಗ ರಾಘವನು “ನಾಳೆ ನಾನು ಇದೇ ಸಮಯಕ್ಕೆ ಅವಳ ಮನಸೆಗೆ ತೆರಳುತ್ತೇನೆ. ನೀನು ಬಾ. ಅವಳ ದರ್ಶನ ಮಾಡಿಸುತ್ತೇನೆ” ಎಂದನು.

ಅದರಂತೆ ಮೂರನೇ ದಿನ ರಾಘವನು ದಿನ್ಯವಸ್ತುಗಳನ್ನು ಧರಿಸಿ ಆ ವ್ಯಾಪಾರಿಯ ಬಳಿಗೆ ಬಂದು ಅವನನ್ನು ಕರೆದುಕೊಂಡು ತನ್ನ ಸಖಿಯ ಮನಸೆಗೆ ಹೊರಬಿಸು. ಅವರು ಸ್ವಲ್ಪ ದೂರ ಹೇಳಿಸುವಷ್ಟರಲ್ಲಿ ಒಬ್ಬ ಸಿಪಾ

ಯಿಯು ಬಂದು ರಾಜರು ಬರಹೇಳುತ್ತಾರೆಂದು ನುಡಿದನು. ವ್ಯಾಪಾರಿಯು ರಾಘವನನ್ನು ತನ್ನ ಅಂಗಡಿಯಲ್ಲಿ ಕುಳಿರಿಸಿ ತಾನು ಆರಮ್ನನೇಗೆ ಹೋದನು. ರಾಘವನು ಸ್ವಲ್ಪಿ ಹೊತ್ತಿನ ವರೆಗೆ ಕುಳಿತು ಕೊನೆಗೆ ಬೇಸರದಿಂದ ಅಲ್ಲಿಂದೆದು ತನ್ನ ಪ್ರೀತಿ ಪಾತ್ರಳಾದವಳ ಮನಿಗೆ ಹೋದನು. ಅವಳು ಅವನನ್ನು ಆದರದಿಂದ ಸ್ವಾಗತಿಸಿದಳು. ಇಬ್ಬರೂ ಪ್ರೇಮಚೆಷ್ಟೆಗಳನ್ನು ಮಾಡುತ್ತ ರತ್ನಾಸಕ್ತರಾದರು. ಅವುರಲ್ಲಿ ಆ ವ್ಯಾಪಾರಿಯು ಬಂದು ಬಾಗಿಲು ಬಡಿದನು. ಅವನ ಹೆಂಡತಿಯೂ ರಾಘವನೂ ಗಾಬರಿಯಾದರು. ಪಾರಾಗಿ ಹೋಗುವ ಮಾರ್ಗವೇ ಇರಲಿಲ್ಲ. ಆಗ ಅವಳು ಹಾಸಿಗೆಯೊಂದಿಗೆ ಅವನನ್ನು ಸುತ್ತಿ ಕೋಣೆಯ ಮೂಲೆಯಾಳಿಟ್ಟಿಲ್ಲ. ಮತ್ತು ಬಾಗಿಲನ್ನು ತೆರೆದಳು. ವ್ಯಾಪಾರಿಯು ಮನೆಯಲ್ಲಿ ಹುಡುಕಿ ರಾಘವನನ್ನು ಕಾಣದೆ ತನ್ನ ಅಂಗಡಿಗೆ ಮರಳಿದನು. ಅವನು ತೆರಳಿದ ಮೇಲೆ ಅವಳು ಹಾಸಿಗೆಯನ್ನು ಬಿಡಿಸಿ ರಾಘವನೊಂದಿಗೆ ಮತ್ತೆ ಕ್ರೀಡಾಸಕ್ತಳಾದಳು. ಅವನಿಗೆ ಆ ದಿನ ಹತ್ತು ನೊಹರು ನಾಣ್ಯಗಳನ್ನು ಕೊಟ್ಟು ಕಳಿಸಿದಳು. ರಾಘವನು ಮತ್ತೊಂದು ವ್ಯಾಪಾರಿಯ ಅಂಗಡಿಗೆ ಬಂದು “ಸ್ನೇಹಿತನೇ, ನೀನು ಈ ದಿನ ಬಾರದೇ ಇದ್ದು ದುಃಖೀದಾಯಿತು” ಎಂದು ಹೇಳಿ ನಡೆದ ಸಂಗತಿಯನ್ನೆಲ್ಲ ಹೇಳಿದನು. ವ್ಯಾಪಾರಿಗೆ ದುಃಖವಾಯಿತು. ಆದರೆ ಅವನು ಅದನ್ನು ಹೊರಗೆ ತೋರ್ಪಿಸಿದೆ ಆ ಹತ್ತು ನೊಹರುಗಳ ಚಿಲ್ಲರೆ ಕೊಟ್ಟು ಮರುದಿನ ತನ್ನನ್ನು ಕರೆದುಕೊಂಡು ಹೋಗಬೇಕೆಂದು ನುಡಿದನು.

ಎರಡನೇ ದಿನಪ್ರಾ ಆ ರತ್ನ ವ್ಯಾಪಾರಿಯು ರಾಘವನೊಂದಿಗೆ ಹೊರಿ ಟಾಗ ಮತ್ತೊಂಬ್ಬಿರು ಶ್ರೀಮಂತರು ಕರಿಕಳಿಸಿದರು. ರಾಘವನೊಂಬ್ಬನೇ ಆ ಇಂದು ನದನೆಯ ಮನಿಗೆ ಬಂದು ಸರಸಲ್ಲಾ ಪದ್ದಳುದ್ವಕ್ತಾದನು. ಅವುರಲ್ಲಿ ಅವಳ ಪತಿಯು ಬಂದು ಬಾಗಿಲು ಬಡಿದನು. ಅವನ ಹೆಂಡತಿಯು ರಾಘವನನ್ನು ಧಾನ್ಯದ ಕಣಜದಲ್ಲಿ ಬಚ್ಚಿಟ್ಟಿಲ್ಲ. ವ್ಯಾಪಾರಿಯು ಬಂದವನೇ ಕರಾರಿಯಿಂದ ಹಾಸಿಗೆಯನ್ನು ಚುಚ್ಚಿದನು. ಅತ್ತಿತ್ತ ತಿವಿದನು. ಎಲ್ಲಿಯೂ ಅವನು ಕಾಣಸಿಗಲಿಲ್ಲ. ಆಗ ಕೋಪೋದ್ದೇಕದಿಂದ ಸಿಕ್ಕ ಸಿಕ್ಕ ಸಾಮಾನು ಗಳನ್ನೆಲ್ಲ ನೆಲಕ್ಕೆ ಒಗೆಯ ತೋಡಗಿದನು. ಇದನ್ನು ಕಂಡ ಅವಳು ಅವನನ್ನು ನಾನಾ ರೀತಿಯಾಗಿ ಸಮಧಾಯಿಸಿದಳು. ಯಾರೋ ನೀಜರು ತನ್ನ ಬಗ್ಗೆ

ಇಲ್ಲದ ದೂರುಗಳನ್ನು ಹೇಳಿರಬೇಕೆಂದು ನುಡಿದಳು. ಪರರ ಮಾತನ್ನು ನಂಬಿ ಆ ರೀತಿ ವರ್ತಿಸಬಾರದೆಂದೂ ಹೇಳಿದಳು. ವ್ಯಾಪಾರಿಯ ಸಿಟು, ಇಲ್ಲಿಯಿತು. ಇಬ್ಬರೂ ಹರಬೆ ಹೊಡಿಯುತ್ತ ಕುಳಿತರು, ಅವನು ಹೊರಟ್ಟು ಹೋದ ಮೇಲೆ ಇಂದು ವದನೆಯು ರಾಘವನನ್ನು ಕಣಜದಿಂದ ಮೇಲಕ್ಕೆ ತ್ವಿದಳು. ಆ ಮೇಲೆ ಇಬ್ಬರೂ ತಮಗೆ ತೃಪ್ತಿಯಾಗುವ ವರೆಗೂ ರತಿ ಸುಖ ವನ್ನು ಅನುಭವಿಸಿದರು. ಅವನು ಹೊರಟಾಗ ಇಂದು ವದನೆಯು ಇಪ್ಪತ್ತು ಹೊಹರುಗಳನ್ನು ಕೊಟ್ಟು ಕಳಿಸಿದಳು. ರಾಘವನು ವ್ಯಾಪಾರಿಯಿದ್ದಲ್ಲಿಗೆ ಬಂದು ನಡೆದ ಸಂಗತಿಯನ್ನು ತಿಳಿಸಿದನು. “ನಿನ್ನೊಂದಿಗೆ ಬರಬೇಕೆಂದರೆ ಏನಾದರೊಂದು ವಿಷ್ಣುವು ಬಂದೇ ಬರುತ್ತದೆ. ಆದರೆ ನಾಳೆ ಎಲ್ಲ ಕೆಲಸ ವನ್ನು ಬದಿಗಿಟ್ಟು ಬರುತ್ತೇನೇ” ಎಂದನು.

ಮೂರನೇ ದಿನ ರಾಘವನು ಬಂದು ವ್ಯಾಪಾರಿಯನ್ನು ಕರೆದನು. “ಕೆಲಸವಿರುವುದರಿಂದ ಬರಲಾರೆ. ನೀನೇ ಹೋಗುವಾಗು” ಎಂದು ಅವನನ್ನು ಕಳಿಸಿದನು. ಅವನು ಹೋದ ಮೇಲೆ ತಾನು ಮನೆಗೆ ತೆರಳಿ ಕದತ್ತಿದನು. ಅವನ ಹೆಂಡತಿಯು ರಾಘವನನ್ನು ಬಂದು ಪೆಟ್ಟಿಗೆಯಲ್ಲಿ ಕುಳಿರಿಸಿ ಕೀಲಿ ಹಾಕಿದಳು. ವ್ಯಾಪಾರಿಯು ಬಂದವನು ಹಾಸಿಗೆ, ಕಣಜ ಹಾಗೂ ಎಲ್ಲ ಕಡೆಗಳಲ್ಲಾ ಹುಡುಕಿದನು. ಆದರೆ ಅವನು ಎಲ್ಲಾ ಕಾಣಿಗಲಿಲ್ಲ. ಎಲ್ಲೋ ಅಡಗಿರಬೇಕೆಂದು ಅವನಿಗನ್ನು ಸಿತು. ಮನೆಗೆ ಬೆಂಕಿ ಹಚ್ಚಿದರೆ ಒಳಗಿಂದೊಳಗೇ ಸುಟ್ಟು ಹೋಗುತ್ತಾನೆಂದೂ ಕಲ್ಪಿಸಿದನು. ಅಮೂಲ್ಯವನ್ನು ವಸ್ತು ವಸ್ತು ಬಂದವೆಗಳಳ್ಳ ಪೆಟ್ಟಿಗೆಗಳನ್ನೇಲ್ಲ ಹೊರಗೆ ಇರಿಸಿದನು. ಆ ಮೇಲೆ ಬೆಂಕಿಕೊಟ್ಟಿನು. ಅವನ ಹೆಂಡತಿಯು ಸೇವಕರ ಕೂಡ ರಾಘವನು ಕುಳಿತದ್ದಿ ಪೆಟ್ಟಿಗೆಯನ್ನು ಹೊರಗೆ ಕಳಿಸಿದ್ದಳು. ಕತ್ತಲೆಯಲ್ಲಿ ಅದರ ಕೀಲಿತೆಗೆದು ಅವನನ್ನು ದೂರ ಕರೆದುಕೊಂಡೊಯ್ದು ಅವನೊಂದಿಗೆ ಕಾಮಸುಖ ಪಟ್ಟಿ ಅವನಿಗೆ ನಲ್ಲಿತ್ತು ನಾಣ್ಯಗಳನ್ನು ಕೊಟ್ಟು ಕಳಿಸಿದಳು. ರಾಘವನು ಮರುದಿನ ವ್ಯಾಪಾರಿಯ ಅಂಗಡಿಗೆ ಬಂದು ನಡೆದುದೆಲ್ಲವನ್ನು ತಿಳಿಸಿ ಅವನಿಂದ ಚಿಲ್ಲರೆ ನಾಣ್ಯ ಪಡೆದು ಹೋದನು.

ಆಗ ಆ ವ್ಯಾಪಾರಿಯು ಚಿಂತಾಮನ್ಯನಾದನು. ಸ್ತ್ರೀಯರು ದುಷ್ಪರ್ಕ್ಷಿತಿ ಇದುದನ್ನು ಕಂಡುಹಿಡಿಯುವುದೂ ಕಷ್ಟ. ಕಂಡುಹಿಡಿಯದೆ ಶಿಕ್ಷಿಸಿದರೆ

ಜನರು ಬಿಡಲಿಕ್ಕಿಲ್ಲ. ಮನಸ್ಸು ಶಾಂತಿಯಂದಿಲ್ಲ ಎಂದವನು ಯೋಚಿಸಿ ಅವಳನ್ನು ತವರುಮನಸೆಗೆ ಕಳಿಸಿಕೊಟ್ಟಿನು. ಅವಳು ತೆರಳಿದ ಕೆಲವು ವಾರಗಳಾದ ಮೇಲೆ ಮಾನಸಿಗೊಂದು ಪತ್ರ ಬರೆದು ಅವಳ ದುರ್ಫದಶಿಯನ್ನೆಲ್ಲ ವಿವರಿಸಿದನು. ಆ ಪತ್ರವನ್ನು ಓದಿದ ತಾಯಿತಂದೆ ರೇಗದರು. ಆದರೆ ತಾನು ಅಂತಹ ಯಾವ ಕೆಟ್ಟಕೆಲಸವನ್ನೂ ಮಾಡಿಲ್ಲ ಎಂದವಳು ಹೇಳಿದಳು. ಯಾರೋ ದುರಾತ್ಮರ ಚಾಡಿ ಮಾತುಗಳಿಗೊಳಗಾಗಿ ಗಂಡನು ಈ ರೀತಿಯ ಅಭಿಪ್ರಾಯಕ್ಕೆ ಬಂದಿರುವನೆಂದೂ ಸುಧಿದಳು. ಅವರು ಆದ ರಂತೆಯೇ ಅವನಿಗೆ ಪತ್ರ ಬರೆದರು. ವ್ಯಾಪಾರಿಯು ಉಪಾಯವಿಲ್ಲದೆ ರಾಘವನನ್ನು ಸಂಗಡ ಕರೆದುಕೊಂಡು ಆವಳ ತವರುಮನಸೆಗೆ ತೆರಳಿದನು. ತನ್ನ ಹೆಂಡತಿ ಮಾಡಿದ ದುರಾಚಾರವೆಲ್ಲ ಇವನಿಗೆ ಗೊತ್ತಿದೆಯೆಂದೂ ಇನ್ನನ್ನು ಕೇಳಿದರೆ ಎಲ್ಲ ಬಹಿರಂಗವಾಗುವದೆಂದೂ ಸುಧಿದನು. ಆಗ ರಾಘವನು ತನ್ನ ಅನುಭವವೆಲ್ಲವನ್ನೂ ವಿವರಿಸತ್ತೊಡಗಿದನು. ಅಷ್ಟರಲ್ಲಿ ವ್ಯಾಪಾರಿಯ ಹೆಂಡತಿಯು ಕಿಡಕಿಯ ಒಳಗೆಂದ ನಿಂತು ಕಣ್ಣನ್ನೇ ಮಾಡಿದಳು. ತನ್ನ ಸ್ತ್ರೀತಿಗೆ ಪಾತ್ರಳಾದ ಸ್ತ್ರೀ ಆ ವ್ಯಾಪಾರಿಯ ಹೆಂಡತಿಯೆಂದು ಆಗ ಆ ರಾಘವನಿಗೆ ಹೊಳೆಯಿತು. ಆದುದರಿಂದ ಅವನು ಕಢಿ ಹೇಳುತ್ತೇ “ಇದೆಲ್ಲ ನನ್ನ ಕನಸುಗಳು. ನಿಜಸಂಗತಿಗಳಲ್ಲ” ಎಂದು ಹೇಳಿದನು. ವ್ಯಾಪಾರಿಯ ಹೆಂಡತಿಯು ಮಾಡಿದ ದುರಾಚಾರಕ್ಕೆ ಆಧಾರ ದೊರೆಯಲ್ಲಿ. ವ್ಯಾಪಾರಿಯು ಹೆಂಡತಿಯನ್ನು ಉರಿಗೆ ಕರೆದುಕೊಂಡು ಬಂದನು. ಆದರೆ ಅವನಿಗೆ ಜೀವನ ಸಹಿಸದಾಯಿತು. ತನ್ನ ಹೆಂಡತಿಗೆ ವಿಷ ಕೊಟ್ಟು ತಾನೂ ವಿಷ ತಿಂದು ಪ್ರಾಣ ನೀಗಿದನು.

ಮಹಾರಾಜ, ವ್ಯಾಪಾರಿಯು ಎಪ್ಪು ಪ್ರಯತ್ನಿಸಿದರೂ ತನ್ನ ಹೆಂಡತಿಯು ಮಾಡಿದ ಅನೀತಿಯನ್ನು ಕಂಡುಹಿಡಿಯಲಾಗಲ್ಲಿ. ಸ್ತ್ರೀ ನೀತಿ ಚರಿತ್ರೆ ಹೀಗೆ ಆಗಾಧವಾಗಿದೆ. ಆದನ್ನು ತಿಳಿಯಲೆತ್ತಿ ಸಲೇ ಬಾರದು’ ಎಂದಳು. ಆಗ ಶ್ರೀವಿಕ್ರಮನು ಬಂದುದು ಬರಲಿ. ಇನ್ನೂ ತಿಳಿದುಕೊಳ್ಳಬೇಕೆಂಬ ಆಶೆಯು ಬಲವಾಗಿದೆ ಎಂದು ಸುಧಿದುದರಿಂದ ಮರುದಿನ ರಾತ್ರಿ ತನ್ನ ಮನಸೆಗೆ ಬರಬೇಕೆಂದು ಹೇಳಿ ಕಳಿಸಿದಳು.

೭೧. ಗ್ರಾಮಾಧಿಕಾರಿಯ ಕಥೆ

ಪೂರ್ವಕಾಲದಲ್ಲಿ ಕಾಶ್ಮೀರ್ ನಗರದಲ್ಲಿ ನಾರಾಯಣನೇಂಬ ಗ್ರಾಮಾಧಿಕಾರಿ ಇದ್ದನು. ಅವನಿಗೆ ತನ್ನ ಗ್ರಾಮದಲ್ಲಿ ವಾಸಿಸಲು ಬೇಸರ ಬಂತು. ಅದುದರಿಂದ ಒಂದು ದಿನ ಅವನು ತನ್ನ ಗ್ರಾಮವನ್ನು ತ್ಯಜಿಸಿ, ಅಶ್ವಪುರದ ಅರಸನಲ್ಲಿ ತೆರಳಿದನು. ಆ ಅರಸನು ನಾರಾಯಣನನ್ನು ತನ್ನ ಸೈನ್ಯದಲ್ಲಿ ಸಿಪಾಯಿಯಾಗಿ ನೇರುಪಕ ಮಾಡಿಕೊಂಡನು. ಅವಕಾಶ ದೊರೆತಾಗಲೀಲ್ ನಾರಾಯಣನು ಆಲ್ಪಸ್ಪಲ್ಪ ವಿದ್ಯಾಭ್ಯಾಸ ಮಾಡಿದನು. ಆ ಮೇಲೆ ಸ್ಪೂಲ್ಪ ಕಾಲ ಕಳೆದ ಬಳಿಕ ಆ ರಾಜನ ಅನುಮತಿ ಪಡೆದು ಪುನಃ ತನ್ನ ಗ್ರಾಮಕ್ಕೆ ಬಂದು ವಾಸಿಸತೋಡಿದನು.

ಅವನ ಹೆಂಡತಿಯು ಚಪಲ ಸ್ಪಭಾವದವರು. ಪರದೇಶಕ್ಕೆ ತೆರಳಿ ಯಾವ ಯಾವ ವಿದ್ಯೆಯನ್ನು ಕಲಿತುಕೊಂಡು ಬಂದಿರುವೆ ಎಂದು ಪದೇ ಪದೇ ಕೇಳಿತೋಡಿದಳು. ಆಗ ಅವನು ನಿಮ್ರಲ ಮನಸ್ಸಿನಿಂದ ತಾನು ಅರಿತ ವಿದ್ಯೆಗಳನ್ನೇಲ್ಲ ತಿಳಿಸಿದನು. ಆದರೆ ಅದರಿಂದ ತೃಪ್ತಿಯಾಗಲಿಲ್ಲ. “ನೀನು ಸ್ತ್ರೀ ನೀತಿ ಚರಿತ್ರೆಯನ್ನು ಕಲಿಯಲಿಲ್ಲ!” ಎಂದು ಹಂಗಿಸಿದಳು. ಆಗ ಅವನಿಗೆ ವ್ಯಾಸನವಾಯಿತು. ಕೈಯಲ್ಲಿ ಸ್ಪೂಲ್ಪ ಹಣವನ್ನು ಹಿಡಿಮು ಕೊಂಡು ಅವನು ಮತ್ತೆ ವಿದೇಶಕ್ಕೆ ಹೋರಟನು.

ದಾರಿಯಲ್ಲಿ ನಾರಾಯಣನು ಒಂದು ಮನೆಯಲ್ಲಿ ಇಳಿದನು. ಆ ಮನೆಯ ಒಕ್ಕೆಲಗಿತ್ತಿ ಅವನಿಗೆ ಉಟ್ಟ ಉಪಚಾರ ಮಾಡಿಸಿದಳು. ಅವನು ಎಲ್ಲಿ ಹೋಗುವವನು, ಏನು ಕೆಲಸ ಎಂದೆಲ್ಲ ಪ್ರಶ್ನಿಸಿದಳು. ಸ್ತ್ರೀ ನೀತಿ ಚರಿತ್ರೆಯನ್ನು ತಿಳಿದುಕೊಳ್ಳಲು ಹೋರಟಿರುವೆನೆಂದು ಅವನು ಉತ್ತರ ಕೊಟ್ಟನು. ತಾನೇ ಕಲಿಸುವೆನೆಂದು ಆ ತರುಣೀಯು ಹೇಳಿದುದರಿಂದ ನಾರಾಯಣನು ತಾನು ತಂದಿದ್ದ ದ್ರವ್ಯದಲ್ಲಿ ಅರ್ಥವನ್ನು ಅವಳಿಗೆ ಕೊಟ್ಟು ಬಿಟ್ಟನು. ಆ ಮೇಲೆ ನಾಲ್ಕುರು ದಿನಗಳಾದರೂ ಅವಳು ಅವನಿಗೆ ಏನನ್ನೂ ಕಲಿಸಲಿಲ್ಲ. ಅವನು ಕೇಳಲು ತನಗೆ ಗೊತ್ತಿಲ್ಲ ಎಂದಳು. ಅವನು ರೆಗಿ ಉರಿನ ಕೊತವಾಲನಲ್ಲಿ ತೆರಳಿ ದೂರು ಕೊಟ್ಟನು. ಕೆಡುಕ್ಕವಾಲಫ್ಷ್ಮ ಒಬ್ಬ

ಆಳನ್ನು ಕೆಲಸಿ ಅವಳನ್ನು ಕರಿಸಿದನು. ಅವಳು ಬಹಳ ಸುಂದರಿಯಾಗಿ ದ್ವಾರು. ಮುಗುಳು ನಗುತ್ತಲೇ ಬಂದಳು. ಕೊತವಾಲನನ್ನು ಕಂಡ ಕೂಡಲೇ ಒಂದು ಕೈಬೆರಳನ್ನು ತೋರಿಸಿ ಕಣ್ಣನ್ನೇ ಮಾಡಿದಳು. ಕೊತವಾಲನು ಸ್ತ್ರೀಮೋಹಿತನಾದನು ಮತ್ತು ಅವಳು ದೃಷ್ಟಿ ತೆಗೆದುಕೊಂಡು ದಕ್ಕೆ ಪುರಾವೆಗಳಲ್ಲವೆಂದು ಬಿಟ್ಟಬಿಟ್ಟಿನು. ಆ ಮೇಲೆ ನಾರಾಯಣನು ಮಂತ್ರಿ ಇದ್ದಲಿಗೆ ತೆರಳಿದನು. ಅವನೂ ಆ ಹುಡಿಗೆಯನ್ನು ಕರಿಸಿದನು. ಅವಳು ಮಂತ್ರಿಗೆ ಎರಡು ಬೆರಳು ತೋರಿಸಿ ನೇತ್ರಸಂಕೇತ ಮಾಡಿದಳು. ಅವನೂ ಬಿಟ್ಟಬಿಟ್ಟಿನು. ರಾಜನಲ್ಲಿಗೆ ದೂರು ಹೋಯ್ತು. ರಾಜನಿಗೆ ಅವಳು ಮೂರು ಬೆರಳು ತೋರಿಸಿ ಕಣ್ಣನ್ನೇ ಮಾಡಿದಳು. ನಾರಾಯಣನು ನಿರಾಶೆಯಿಂದ ಹಿಂತಿರುಗಿದನು. ತನ್ನ ಸಾಮಾನುಗಳನ್ನೇಲ್ಲ ಕಟ್ಟಿ ಹೊರಡಲು ಸಿದ್ದಿ ತೆನಡೆಸಿದನು.

ಆಗ ಆ ಒಕ್ಕುಲಗಿತ್ತಿಯು “ಈ ದಿನ ರಾತ್ರಿ ಇದ್ದು ಹೋಗಿರಿ” ಎಂದು ಒತ್ತಾಯ ಮಾಡಿದಳು. ರಾತ್ರಿ ಅವನಿಗೆ ಸ್ತ್ರೀ ನೀತಿ ಚರಿತ್ರೆಯನ್ನು ತೋರಿಸುವುದಾಗಿಯೂ ನುಡಿದಳು. ನಾರಾಯಣನು ಅವಳ ಹೇಳಿಕೆಯಂತೆ ಯಾರಿಗೂ ಕಾಣಿಸದಂತೆ ಒಂದು ಮೂಲೆಯಲ್ಲಿ ಅಡಗಿ ಕುಳಿತನು. ಅಷ್ಟರಲ್ಲಿ ರಾತ್ರಿ ಒಂದು ಪ್ರಹರವಾದುದರಿಂದ ಕೊತವಾಲನು ಬಂದು ಬಾಗಿಲು ಬಡಿದನು. ಒಕ್ಕುಲಗಿತ್ತಿಯು ಬಾಗಿಲು ತೆರಿದು ಅವನನ್ನು ಸಾಪ್ತಗತಿಸಿ ಮಾನ ಮರ್ಯಾದೆ ಮಾಡಿದಳು. ಇಬ್ಬರೂ ಮಂಚದಲ್ಲಿ ಕುಳಿತು ಶೃಂಗಾರ ಚೀಷ್ಟೆಗಳನ್ನು ಮಾಡುತ್ತ ತಾಂಬಾಲ ಸವಿಯತೋಡಿದರು. ಅಷ್ಟರಲ್ಲಿ ಎರಡನೇ ಪ್ರಹರವಾದುರಿಂದ ಮಂತ್ರಿಯು ಬಂದು ಬಾಗಿಲು ಬಡಿದನು. ಆಗ ಕೊತವಾಲನು ಭಯದಿಂದ ನಡುಗಲು ಒಕ್ಕುಲಗಿತ್ತಿಯು ಅವನಿಗೆ ಘ್ರೇಧ್ಯ ಹೇಳಿದಳು. ಅವನ ಜರಿ ರುನಾಲು, ಅಂಗಿ, ಧೋತರಗಳೆಲ್ಲವನ್ನೂ ಕಳಿದು ಕತ್ತಲೆಯಲ್ಲಿ ಅವನನ್ನು ನಿಲ್ಲಿಸಿ ಅವನ ತಲೆಯ ಮೇಲೆ ಒಂದು ದೀಪನನ್ನು ಟ್ಪಿಳು.

ಮಂತ್ರಿಯು ಬಂದು ಅವಕೊಡನೆ ಪ್ರೇಮಚೇಷ್ಟೆ ಮಾಡುತ್ತಿದ್ದಾಗ ರಾಜನು ಬಂದು ಬಾಗಿಲು ಬಡಿದನು. ಒಕ್ಕುಲಗಿತ್ತಿಯು ಮಂತ್ರಿಯ ಮುತ್ತಿನ ಸರ, ಹಾರ, ಬಟ್ಟಿಬರಿಗಳನ್ನು ತೆಗೆದು ಅವನಿಗೆ ಸೀರೆ ಉಡಿಸಿ

ಒಂದೆಡೆ ಜೋಳ ಬೀಸಲು ಹಣ್ಣಿದಳು. ರಾಜನೊಂದಿಗೆ ಅವಳು ಸರಸ ಸಲ್ಲಾ ಪ ಮಾಡುತ್ತಿದ್ದಾಗ ಅವಳ ಗಂಡನೇ ಬಂದನು. ಆಗ ಅವಳು ರಾಜನ ಬಚ್ಚೆ ಬರೆಗಳನ್ನೆಲ್ಲ ತೆಗೆದುಕೊಂಡು ಅವನಿಗೂ ಒಂದು ಸೀರೆ ಉಡಿಸಿ ಜೋಳ ಬೀಸಲು ಕಳಿಸಿದಳು. ರಾಜನು ಬೀಸಲಿಕ್ಕೆ ಬಂದಾಗ ಆಲ್ಲಿದ್ದ ಮಂತ್ರಿಯನ್ನು ಕಂಡು ಸ್ತ್ರೀ ಎಂದೇ ಭಾವಿಸಿ ಪ್ರೇಮ ಮಾಡತೊಡಗಿದನು. ಇಬ್ಬರೂ ಜಗತ್ಕ್ಕೇ ನಿಂತರು. ಬಡಿದಾಟದಲ್ಲಿ ದೀಪ ತಲೆಯ ಮೇಲೆ ಹೊತ್ತು ನಿಂತಿದ್ದ ನನ ಮೇಲೆ ಬಿದ್ದರು. ಅವನ ತಲೆಯ ಮೇಲಿನ ದೀಪ ಉರುಳಿ ರಾಜನ ಕೈ ಮೈ ಸುಪ್ಪಿತು. ಅವನು ಪ್ರಾಣವನ್ನು ತೊರೆದನು. ಉಳಿದವರು ಓಡಿಹೋದರು. ಒಕ್ಕಲಗಿತ್ತಿಯು ರಾಜನ ಶವವನ್ನು ಎಳಿದು ಹೊರಗೆಸಿದಳು ಮತ್ತು ನಾರಾಯಣನನ್ನು ಕರೆದು “ಸ್ತ್ರೀ ನೀತಿ ಚರಿತ್ರೆ ಯನ್ನು ಚೆನ್ನಾಗಿ ನೋಡಿದೆಯಾ? ಇದನ್ನು ನಿನ್ನ ಹೆಂಡತಿಯೂ ಬಲ್ಲಳು. ನೀನಿಲ್ಲದೇ ಇದ್ದಾಗ ಅವಳು ಪರಪುರುಷರೊಡನೆ ವಿಹರಿಸುವಂತೆ ತೋರು ತ್ತದೇ” ಎಂದಳು. ನಾರಾಯಣನು ಆ ಕೂಡಲೇ ಆಲ್ಲಿಂದ ತನ್ನ ಮನೆಗೆ ಬಂದನು. ತನ್ನ ಹೆಂಡತಿಯ ದುರಾಚಾರಗಳನ್ನೆಲ್ಲ ಸೂಕ್ಷ್ಮವಾಗಿ ನಿರೀಕ್ಷಿಸಿ ತೊಡಗಿದನು. ಅದು ಅವಳಿಗೂ ಗೊತ್ತಾಯಿತು. ಅದುದರಿಂದ ಅವಳೇ ಅವನನ್ನು ವಿಷವಿಕ್ಕೆ ಕೊಂಡಳು.

ಮಹಾರಾಜ, ಸ್ತ್ರೀ ನೀತಿ ಚರಿತ್ರದ ವಿಷಯದಲ್ಲಿ ಎಲ್ಲರೂ ಜಾಗರೂಕ ರಾಗಿರಬೇಕು” ಎಂದಳು. ರಾಜನಿಗೆ ಇನ್ನೂ ಕೇಳಬೇಕೆಂಬ ಆಸೆ. ಆದು ದರಿಂದ ಮರುದಿನ ರಾತ್ರಿ ಬರಬೇಕೆಂದು ರಂಗಾವತಿಯು ಹೇಳಿ ಅವನನ್ನು ಕಳಿಸಿಕೊಟ್ಟಳು.

೭೭. ದೇವಾಂಗನೆಯರ ಕಥೆ

ಶ್ರೀವಿಕ್ರಮನು ಮರುದಿನ ರಾತ್ರಿ ಕೂಡಾ ರಂಗಾವತಿಯ ಮನೆಗೆ ವೇಶಪಲ್ಲಟ ಮಾಡಿಕೊಂಡು ಬಂದನು. ರಂಗಾವತಿಯು ಅವನನ್ನು ಒಂದು ಕೊಳೆ ದೇವಾಲಯಕ್ಕೆ ಕರೆದುಕೊಂಡು ಹೋದಳು. ಆಲ್ಲಿ ಅವಳು ದೇವಿಯನ್ನು ನಾನಾ ರೀತಿಯಾಗಿ ಅಚ್ಚಿಸಿ, ಪೂಜಿಸಿ ಆ ಮೇಲೆ ಒಂದು ಆಡಿನ

ತಲೆ ಕಡಿಮೆ ಬಲಿಕೊಟ್ಟಿಳ್ಳು. ಅದರ ತಲೆಯನ್ನು ರಾಜನ ಕೈಯಲ್ಲಿ ಕೊಟ್ಟು ದೇವಾಲಯದ ಕೆರಿಗೆ ಅವನನ್ನು ಕರೆದುಕೊಂಡು ಬಂದಳು. ಅಡಿನ ರುಂಡವನ್ನು ಆ ಕೆರಿಗೆ ಚಲ್ಲಬೇಕೆಂದು ರಂಗಾವತಿಯು ಹೇಳಿದುದರಿಂದ ಅವನು ಕೆರಿಯೋಳಿಗೆ ಬಗ್ಗಿದನು. ಅಪ್ಪರಲ್ಲಿ ರಂಗಾವತಿಯು ಶ್ರೀವಿಕ್ರಮವನ್ನು ಕೆರಿಗೆ ದೂಡಿ ತಾನು ಹೊರಟು ಹೋದಳು.

ಕೆರಿಯೋಳಿಗೆ ಬಿದ್ದ ಶ್ರೀವಿಕ್ರಮನು ಮುಳುಗಿದನು. ಅದರ ತಳ ಸೇರಿದ ಮೇಲೆ ಅಲ್ಲಿ ಒಂದು ಬಾಗಿಲು ಇದ್ದೆಂತೆ ಅವನಿಗೆ ತೋರಿತು. ಶ್ರೀವಿಕ್ರಮನು ಅದನ್ನು ತೆರಿದನು. ಒಳಗೆ ಇಳಿದುಹೋಗುವ ಒಂದು ದಾರಿ ಕಂಡಿತು. ಅವನು ಬಾಗಿಲು ತೆರೆದು ಒಳಗೆ ಬಂದಕ್ಕಾಡಲೇ ಆದು ತನ್ನಿಂದ ತಾನೇ ಮುಚ್ಚಿಕೊಂಡಿತು. ಒಳಗೆ ಸೇರಿದ ನೀರೂ ಎಲ್ಲೋ ಹರಿದುಹೋಯ್ಯು. ದಾರಿ ಕಾಣಿಸಿತು. ಶ್ರೀವಿಕ್ರಮನು ಮುಂದೆ ಸಡಿದು ಬಂದನು. ಒಳಗೆ ಒಂದು ದೊಡ್ಡ ಅರಮನೆಯು ಕಾಣಿಸಿತು. ಆದರೆ ಯಾರೂ ಜನರಿರಲಿಲ್ಲ. ಶ್ರೀವಿಕ್ರಮನಿಗೆ ದೇಹಾಯಾಸವಾಗಿದ್ದ ದರಿಂದ ಅವನು ಒಂದು ಮುಂಚದ ಮೇಲೆ ಮಲಿಗಿ ನಿಡ್ಡೆ ಹೋದನು.

ಮುಂಜಾನೆ ದೇವಾಂಗನೆಯರು ತಮ್ಮ ಆರಮನಿಗೆ ಬಂದರು. ಮುಂಚದ ಮೇಲೆ ಮಲಿಗಿರುವ ಸವಾರಂಗ ಸುಂದರನಾದ ತರುಣನನ್ನು ನೋಡಿ ಆಶ್ಚರ್ಯಚಕ್ಕಿತರಾದರು ಮತ್ತು ಎಲ್ಲರೂ ವೋಹಿತರಾದರು. ಅವನನ್ನೇ ನೋಡುತ್ತೇ ಬಹಳ ಹೋತ್ತಿಸವರಿಗೆ ನಿಂತರು. ಅವನಿಗೆ ಎಚ್ಚರವಾದ ಮೇಲೆ ಮೃದುಮುಧುರವಾಗಿ ಅವನೊಡನೆ ಮಾತನಾಡಿದರು. ಅವನ ಹೆಸರು, ಸ್ಥಳ, ಕೆಲಸವೇಲ್ಲವನ್ನು ತಿಳಿದುಕೊಂಡರು. ಅವನು ಶ್ರೀವಿಕ್ರಮ ರಾಜನೆಂದು ತಿಳಿದ ಮೇಲೆ ಅವರೆಲ್ಲರೂ ಅವನ ಮೇಲೆ ಪ್ರಸನ್ನರಾದರು. ಅವನನ್ನು ಎಲ್ಲರೂ ಪ್ರೇಮ ಮಾಡತ್ತೊಡಗಿದರು. ಶ್ರೀವಿಕ್ರಮನು ಪ್ರತಿದಿನವೂ ಒಬ್ಬಿಬ್ಬಳಿಂಡನೆ ಇರಲೊಪ್ಪಿ ಸುಖಸಮಾಗಮವನ್ನು ಹೊಂದಿದನು.

ಆ ಅರಮನೆಯಲ್ಲಿ ಕೆಲವು ಕೇಲಿ ಹಾಕಿದ ಕೊಣಕೆಳಿದ್ದವು. ದೇವಾಂಗನೆಯರು ಆಪುಗಳ ಬಾಗಿಲುಗಳನ್ನು ತೆರಿಯುತ್ತಿರಲಿಲ್ಲ. ಅಪುಗಳೋಳಿಗೆ ಏನಿಡೆಯೆಂದು ನೋಡಲು ಶ್ರೀವಿಕ್ರಮನ ಆಶುರ. ಆದರೆ ಆ ಕೊಣಕೆಳಿ ಕೆಗಿದು ನೋಡಬಾರದೆಂದು ಅವರು ಎಚ್ಚರಿಸಿದರು. ಆಗ ಅವನ ಕುಶಾಹಲ

మత్తప్పు దేజ్వ్యాయితు. ఒందు దిన ఆవరిల్లద సందబ్ధ నోఇ ఆవను ఒందు కోణియ కీలియన్న తెగెదను. కోణియ మధ్య ఒందు పరావతవిత్తు. ఆదు శ్రీవిక్రమనన్న కండకొడలే మాత నాదితు. “అంబారి హాకి సస్య స్య ఏరు. త్రిలోకదల్లిల్ సంజేరిసి సంజేయ చోత్తిగే మత్తే ఇల్లే తందుచిందుత్తేనే” ఎందు హేళితు. ఆగ శ్రీవిక్రమను అంబారి రూకి కుళితను. మరుష్టాడల్లే ఆదు వాయువేగదింద హారితు. త్రిలోకవన్న సంజేరిసి సంజే హింతి రుగిదను. సుక్తి ఆ గజవన్న కోణిగే ఎళ్లెడొయ్య కీలి హాకి ఏనూ గోత్తుల్లదచరంతి మరికొండను.

ఆదరి ఇరకునేగే మరళిద దేవాంగనేయరు ఆనేయ హజ్జీగళన్న కండు విష్ణులూదరు. శ్రీవిక్రమనన్న కీలేలు ఆవను నడిద సంగ తిగళన్నేల్ల తిక్కిసిదను. ఆగ ఆవరు బుద్ధిహేళి ఎరడనే కోణియ బాగిలు తేరియబారదెందరు. లవరి ఆవరు హోరటు హోద మేలి ఆదరికోగే వసిచేయిందు నోదలు ఆవను ఆతురపట్టను. ఆదరొళగే ఒందు శ్వేతాచ్ఛవిద్దితు. శ్రీవిక్రమనన్న కండకూడలే ఆదు “మహారాజ, సస్య బిష్ణు మేలి పత్తు. లగాము హిది. మూరు లోకగళన్నేల్ల సుత్తి సంజేయ చోత్తిగే హింతిరుగోణ” ఎందితు. ఆదరంతి శ్రీవిక్రమను మాడిదను. మూరు లోకగళ ఆద్భుత జమ తావురగళన్నేల్ల నోఇ బందను. దేవాంగనేయరు మత్తు ఒందు మూరనే కోణియ బాగిలు తేరియబారదెందు ఎళ్లురిసిదరు. శ్రీవిక్రమను ఆదన్న కివియల్లి హాకికోళ్లదే ఆవరు హోద మేలి ఆ కోణియ బాగిలు తేరిదను. ఆల్లోందు కత్తే ఇత్తు. ఆదూ నరవాణియంద మాతనాడితు. శ్రీవిక్రమను ఆదన్నేరిదను. ఆదు ఆవనన్న ఉళ్ళయనీ నగరదల్లి ఇలిసి మాయవాయితు.

ఆగ శ్రీవిక్రమను తన్న అజాతుర్యక్కాగి విషాదపట్టను. రంగావతియ మనేగే బందు నడిద సంగతియన్నేల్ల ఆరుకిడను. పునః తన్నన్న ఆ కాళికా దేవాలయక్కే కరిదుకొందు హోగబేకిందు

ಒತ್ತಾಯ ಪಡಿಸಿದನು. ಆ ದೇವಾಂಗನೆಯರೊಡನೆ ಇನ್ನೂ ರತ್ನಸುಖಿ ವನ್ನು ಅನುಭವಿಸಬೇಕೆಂದು ಅಶೇಪಟ್ಟಿನು. ಆದರೆ ಎರಡನೇ ಸಲ ಹಾಗೆ ಮಾಡುವಂತಿರಲ್ಲ. ಕಾಳಿಗೆ ತ್ರಿವಿಕ್ರಮನು ತನ್ನ ಹಿರಿಮುಗನು ಬಲಿಕೊಟ್ಟಿರೆ ಮಾತ್ರ ಸಾಧ್ಯ ಎಂದಳು. ತ್ರಿವಿಕ್ರಮನು ಅದಕ್ಕೂ ಸಿದ್ಧನಾದನು ಮತ್ತು ತನ್ನ ಜ್ಯೇಷ್ಠಪುತ್ರನನ್ನು ಕರೆದುಕೊಂಡು ರಂಗಾವತಿಯೋಂದಿಗೆ ಆ ಕಾಳಿಕಾ ದೇವಾಲಯಕ್ಕೆ ಬಂದನು. ದೇವಿಗೆ ಮಗನನ್ನು ಬಲಿಕೊಡಲು ಅವನು ಶಿಶ್ರೂಪನ್ನು ಎತ್ತಿದಾಗ ರಂಗಾವತಿಯು ಅವನ ಕೈಯನ್ನು ಹಿಡಿದುಕೊಂಡಳು. “ಮಹಾರಾಜ, ಪಟ್ಟಿಕ್ಕೆ ಬರುವ ಹಿರಿಪುತ್ರನನ್ನು ಕೂಡಾ ಬಲಿಕೊಡಲು ಸಿದ್ಧನಾದೆಯಲ್ಲ ! ದೇವಾಂಗನೆಯರ ಮೇಲಿನ ಮೋಹನೇ ಇದಕ್ಕೆ ಕಾರಣವಲ್ಲವೇ ? ಇದೇ ಸ್ತ್ರೀ ನಿಂತಿ ಚರಿತ್ರೆಯಾಗಿದೆ. ಸ್ತ್ರೀಗಾಗಿ ಮಗನನ್ನು ಕೊಲ್ಲಲೂ ನಿನು ಸಿದ್ಧನಾದೆಯಲ್ಲ !” ಎಂದು ರಂಗಾವತಿಯು ಹೇಳಿದಳು. ತ್ರಿವಿಕ್ರಮನಿಗೆ ಪಶ್ಚಾತ್ತಾಪವಾಯಿತು.

ಮೋಹಿನಿ, ತ್ರಿವಿಕ್ರಮನು ಕೂಡಾ ಆ ರೀತಿ ಮಾಡಿದ. ಕೊನೆಗೆ ಪಶ್ಚಾತ್ತಾಪ ಪಟ್ಟಿ. ಆದುದರಿಂದ ನೀನೂ ಸನ್ಯಾಗ್ರಹ ಪ್ರವೃತ್ತಾಗಾನು. ದುರಾಕಾರಕ್ಕಿಳಿಯಬೇಡ” ಎಂದನು. ಮೋಹನದಾಸನು ಇಷ್ಟ ಕಥೆಗೆ ಇನ್ನು ಹೇಳಿದರೂ ಅವಳಿಗೆ ಜ್ಞಾನೋದಯವಾಗಲಿಲ್ಲ. ಇನ್ನೂ ಹೇಳಬೇಕೆಂದು ಒತ್ತಾಯ ಪಡಿಸಿದುದರಿಂದ ಮೋಹನದಾಸನು ಮುಂದುವರಿಸಿದನು.

೭೭. ತ್ರಿವಿಕ್ರಮನ ಸೋಸೆಯ ಕೆಢಿ

ತ್ರಿವಿಕ್ರಮ ರಾಜನ ಮನಸ್ಸಿನಲ್ಲಿ ಸ್ತ್ರೀ ಚರಿತ್ರೆಗಿಂತಲೂ ತನ್ನ ಚರಿತ್ರೆಯೇ ದೊಡ್ಡದು ಎಂಬ ಭಾವನೆಯಿತ್ತು. ಆ ರೀತಿ ಅವನು ಡಂಗುರವನ್ನು ಹೊಡಿಸಿದನು. ತ್ರಿವಿಕ್ರಮ ಚರಿತ್ರೆಗಿಂತ ಸ್ತ್ರೀ ನಿಂತಿ ಚರಿತ್ರೆ ದೊಡ್ಡದೆಂದು ವಿಶದವಡಿಸುವವರಿಗೆ ಅವಿಶ ಉಡುಗೊರೆಗಳನ್ನು ಕೊಡುವುದಾಗಿಯು ಸಾರಿದಫು. ಆಗ ಆ ರಾಜಧಾನಿಯಲ್ಲಿದ್ದ ಪಟ್ಟಣಸೆಟ್ಟಿಯ ಮಗಳು ಆದಕ್ಕೂಪ್ರಾರಿಲ್ಲ. ಸ್ತ್ರೀನಿಂತಿ ಚರಿತ್ರೆಯೇ ಮೇಲು ಎಂದು ಅರಸನಿಗೆ ತಿಳಿಸಬೇಕೆಂದಳು.

ತ್ರಿವಿಕ್ರಮ ರಾಜನು ಅದನ್ನು ಕೇಳಿ ಸುಮೃನಾದನು. ಕೆಲವು ದಿವಸಗಳು ಕಳೆದ ಮೇಲೆ, ತನ್ನ ದ್ವಿತೀಯ ಪುತ್ರನಿಗೆ ಅವಳನ್ನು ಮದುವೆ ಮಾಡಿಸಬೇಕೆಂದು ಪಟ್ಟಣ ಸಚ್ಚಿಗೆ ತಿಳಿಸಿದನು. ರಾಜಾಜ್ಞೆಯನ್ನು ವಿಂಗಾರುಷಂಶಿಲ್ಲ. ವಿಂಗಾರಿದರೆ ಅವನು ಒಲಾತ್ವಾರದಿಂದ ಅವಳನ್ನು ಒಯ್ದು ಮದುವೆ ಮಾಡಿ ಸದೇ ಬಿಡಲಾರನು. ಆದುದರಿಂದ ಪಟ್ಟಣಸಚ್ಚಿಯು ನಿರುಪಾಯನಾಗಿ ತನ್ನ ಮಗಳನ್ನು ರಾಜನ ಎರಡನೇ ಮಗನಿಗೆ ಮದುವೆಮಾಡಿ ಕೊಟ್ಟಿನು.

ಮದುವೆಯಾದ ಮೇಲೆ ರಾಜನು ತನ್ನ ಮಗನನ್ನು ಕರೆದು “ನೀನು ಸ್ವಲ್ಪ ಕಾಲದ ವರಿಗೆ ಹೆಂಡತಿಯೋಡನೆ ಯಾವ ಸಂಬಂಧವನ್ನು ಇಟ್ಟುಕೊಳ್ಳಬೇಡ. ಅವಳೋಡನೆ ಮಾತನಾಡಲೂ ಬಾರದು” ಎಂದನು. ಮಗನು ಅದಕ್ಕೊಣಿ “ತಂದೆಯೇ, ನಾನು ಇಲ್ಲೇ ಇದ್ದರೆ ಹಾಗೆ ನಡೆದುಕೊಳ್ಳಲು ಈವ್ಯಾಗಬಹುದು. ಆದುದರಿಂದ ಅವ್ಯು ಕಾಲದ ವರಿಗೆ ಮತ್ತೊಂದು ನಗರದಲ್ಲಿ ವಾಸಿಸುತ್ತೇನೇ” ಎಂದನು. ರಾಜನು ಅದಕ್ಕೆ ಸಮೃತಿಸಿದುದರಿಂದ ಅವನು ಅಂಗರಕ್ಷಕರೋಡನೆ ಹಾಗೂ ಕೆಲವು ದಾಸೀ ಜನರೋಡನೆ ಹೊರಟು ಹೊಡನು. ಅವನು ಹೊರಟು ಹೋದ ಮೇಲೆ ರಾಜನು ತನ್ನ ಸೋಸೆಯನ್ನು ಕರೆಸಿ ಅವಳನ್ನು ಒಂದು ಮನೆಯಲ್ಲಿ ಇರಿಸಿದನು. ಆ ಮನೆಯ ಕಿಟಕಿ ಬಾಗಿಲುಗಳಿಲ್ಲವನ್ನು ಮನೆಚ್ಚಿಸಿದನು. ಒಂದು ಕಿಟಕಿಯನ್ನು ಮಾತ್ರ ತೀರೆಡಿದ್ದರು. ಅದರ ಮೂಲಕ ಅವಳಿಗೆ ಅನ್ನ ನೀರು ಕೊಡತೊಡಗಿದರು. ಯಾರೂ ಅವಳೋಡನೆ ಮಾತನಾಡಲೂ ಇಲ್ಲ. ತ್ರಿವಿಕ್ರಮ ಚರಿತ್ರೆಗಿಂತ ಸ್ತ್ರೀ ನಿರ್ತಿ ಚರಿತ್ರೆಯೇ ಮೇಲೆಂದು ತಾನು ರಾಜನಿಗೆ ತಿಳಿಸಿದುದರ ಪರಿಣಾಮ ಇದೆಂದು ಅವಳು ಅರಿತಳು. ತನ್ನ ಅಭಿಪ್ರಾಯವೇ ಸರಿಯಾದುದೆಂದು ತಿಳಿಸುವ ಬಗೆ ಹೇಗೆಂದು ಅವಳು ಹಗಲಿರುಳು. ಬೆಂತಿಗಿದಳು. ಆ ಮೇಲೆ ಅವಳಿಗೆಂದು ಯೋಗ್ಯಯೋಚನೆ ಹೊಳೆಯಿತು.

ಅನ್ನ ನೀರು ಕೊಡಲು, ಬರುತ್ತಿದ್ದ ಒಬ್ಬ ದಾಸಿಯೋಡನೆ ಅವಳು ಸ್ನೇಹ ಬೆಳೆಸಿದಳು. ದ್ರವ್ಯದಾರೆ ಹೊರಿಸಿ ಅವಳನ್ನು ತನ್ನ ವಶಪಡಿಸಿ ಕೊಂಡಳು, ಆ ಮೇಲೆ ಒಂದು ಪತ್ರವನ್ನು ಬರಿದು ಅವಳ ಕ್ಯೆಯಲ್ಲಿ ಕೊಟ್ಟು. ಅದನ್ನು ತನ್ನ ತಂದೆಗೆ ಮಂಟಪಸಚೇಕೆಂದು ತಿಳಿಸಿದಳು. ಆ ಪತ್ರದಲ್ಲಿ ಅವಳು “ತಂದೆಯೇ, ಮಧುವೆಯಾದ. ಮೇಲೆ ನಾನು ನನ್ನ ಪತಿಯಷ್ಟು

ಕಂಡಿಲ್ಲ. ನನ್ನ ನ್ನು ಒಂದು ಸಣ್ಣ ಮನೆಯಲ್ಲಿಟ್ಟು ಕಿಟಿಕಿ ಬಾಗಿಲುಗಳನ್ನು ಭದ್ರಗೊಳಿಸಿರುವರು. ನೀವು ರಾಜನ ಆಳ್ವಿಕೆ ವಿಂತಾರದೆ ಮುದುವೆ ಹಾಡಿ ಕೊಟ್ಟಿರಿ. ಆದರೆ ನನ್ನ ಹಣೆಯಲ್ಲಿ ಸುಖಸಂಶೋಷಣೆಯನ್ನು ಭಾಗ್ಯ ಬರೆದಿಲ್ಲ. ಇದಕ್ಕಾಗಿ ನಾನು ನಿಮ್ಮನ್ನು ದೂರುಪುಡಿಲ್ಲ. ಆದರೆ ನಾನು ಇನ್ನು ಬದುಕಿ ಉಳಿಯಲಾರೆ. ಬದುಕಬೇಕೆಂದು ನೀವು ಬಯಸುಪುದಾದರೆ ನಿಮ್ಮ ಮನೆಯಿಂದ ಈ ಮನೆಗೆ ಒಂದು ನೆಲವಾಳಿಗೆಯನ್ನು ತೋಡಿಸಿರಿ” ಎಂದು ಬರೆದಿದ್ದಳು. ಅವಳ ತಂದೆಯು ಆದನ್ನು ಓದಿ, ವ್ಯಾಸನವಟ್ಟು ಗುಪ್ತ ಹಾಗ್ಯ ವನ್ನು ತೋಡಿಸುಪುದಾಗಿ ಆವಳಿಗೆ ಹೇಳಿ ಕೆಳಿಸಿದನು. ಆ ಮೇಲೆ ಜೀರ್ಣ ಉರಿನಿಂದ ಒಬ್ಬ ವ್ಯಾಪಾರನ್ನು ಕರೆಸಿ ನೆಲವಾಳಿಗೆ ತೋಡಿಸಿದನು. ರಾಜನ ಸೋಸೆ ಆ ಮನೆಯಲ್ಲಿ ತನ್ನ ದಾಸಿಯನ್ನು ಇರಿಸಿದಳು. ತಾನು ಸ್ವಲ್ಪ ಸಮಯದ ವರಿಗೆ ತಂದೆಯ ಮನೆಯಲ್ಲಿ ಉಳಿದಳು.

ಕೆಲವು ದಿನಸಿಗಳಾದ ಮೇಲೆ ರಾಜನ ಸೋಸೆಯು ಕೆಲವು ದಾಸಿಯು ರನ್ನೂ ಅಪಾರ ದೃಷ್ಟಿವನ್ನು ಹಿಡಿದುಕೊಂಡು ತನ್ನ ಪತಿಯು ವಾಸಿಸುತ್ತಿದ್ದ ನಗರಕ್ಕೆ ತೆರಳಿದಳು. ಅಲ್ಲಿ ಇವನು ವಾಸಿಸುತ್ತಿದ್ದ ವಾಸೆಯ ಇದಿರಿಗೇ ಇದ್ದ ದೊಡ್ಡ ಮನೆಯನ್ನು ಕ್ರಯಕ್ಕೆ ತೆಗೆದುಕೊಂಡಳು. ಗೊಲ್ಲರವಳಂತೆ ವೇಷ ಭೂಷಣ ತೋಟ್ಟು ಇರುತ್ತಿದ್ದಳು. ರಾಜಪುತ್ರನು ಹೊರಗೆ ಬಂದಾಗಲೇಲ್ಲ ಅಂದವಾದ ವಸ್ತು ಧರಿಸಿ ಅವನ ಕಣ್ಣಿಗೆ ಬೀಳುವಂತೆ ನಿಲ್ಲಿತಿದ್ದಳು. ಒಂದು ದಿನ ಅವನು ಅವಳನ್ನು ಸೋಡಿ ವೋಹವರವರಿನಾದನು. ತನ್ನ ದಾಸಿಯನ್ನು ಕರೆದು ಆ ಗೊಲ್ಲರವನ್ನು “ಭೀ, ಭೀ, ಎಂತಹ ಹಾತು. ನಾನು ಯಾಗೆಳ್ಳ ದೊರಕುವವ ಶ್ಲಾ. ರಾಜಪುತ್ರನು ನನ್ನನ್ನು ಯಾವಾಗಲೂ ಪ್ರೇಮ ಹಾಡುವನೆಂಬ ನಿಯಮವಲ್ಲ. ಅವನು ಬರಿದ ಹೆತ್ರ ಹಾಗೂ ಅವನ ಹೆಸರು ಕೆತ್ತಿದ ಖಡ್ಗ ವನ್ನೂ ತಂದು ಕೊಟ್ಟಿರೆ ಹಾತ್ರ ಒಮ್ಮತ್ತೇನೆ” ಎಂದಳು. ರಾಜಪುತ್ರನು ಅದಕ್ಕೊಂಡ್ರಿ ಹಾಗೇ ಮಾಡಿದನು. ಮತ್ತು ಆ ಗೊಲ್ಲರವಳಿಂದನೆ ರತಿ ಸುಖ ಪಡೆಯಿತೊಡಗಿದನು. ಕೆಲವು ತಿಂಗಳುಗಳ ಮೇಲೆ ಅವಳು ಗಭ್ರವತಿಯಾದಳು. ನಾಲ್ಕು ದು ತಿಂಗಳುಗಳ ಮೇಲೆ ಅವಳು ರಾಜಪುತ್ರನಿಗೆ ತಿಳಿಸದೆ ತನ್ನ ತಂದೆಯ ಮನೆಗೆ ಬಂದಳು. ಒಂಬತ್ತು ತಿಂಗಳುಗಳು ಉರುಳದ

ಮೇಲೆ ಅವಳು ಗಂಡು ಮಗುವನ್ನು ಪ್ರಸಾದಿಸಿದಳು.

ಇತ್ತು ರಾಜಪುತ್ರನು ಗೊಲ್ಲರವಳನ್ನು ಕಾಣದೆ ಕಂಗಿಟ್ಟಿನು. ಅವಳ ರೂಪಲೂನಣ್ಣಗಳಿಗೆ ಮನಸೋತ್ತಮದ್ದ ಅವನಿಗೆ ಈಗ ಅನ್ನ ನೀರದಿಕೆಗಳ ಮೇಲೂ ಆಸಕ್ತಿಉಳಿಯಲಿಲ್ಲ. ಚಿಂತೆಯಿಂದ ಕೊರಗಲಾರಂಭಿಸಿದನು. ಇದು ರಾಜನ ಕಿವಿಗೂ ಮುಟ್ಟಿತು. ಗೊಲ್ಲರವಳನ್ನು ಹುಡುಕಿಸಲು ಅವನು ಚೌರರನ್ನು ತಿಳಿದು ಪರಾ ಫಲಪ್ರದವಾಗಲಿಲ್ಲ. ರಾಜನಸೋಸಿಗೆ ಇದು ತಿಳಿದ ಮೇಲೆ ಅವಳು ಒಂದು ಸನ್ಯಾಸಿಯ ವೇಷಧರಿಸಿ ಅರಮನನೆಗೆ ಬಂದಳು. ರಾಜಪುತ್ರನನ್ನು ಕಂಡ ಕೂಡಲೇ “ರಾಜಪುತ್ರ, ಆ ಗೊಲ್ಲರವಳ ಮೇಲಿನ ಪ್ರೀತಿ ಇನ್ನೂ ಕಡಿಮೆಯಾಗಲಿಲ್ಲವೇ? ಅವಳಿಗಂತ ಸುಂದರಿಯರಾದ ನಾರಿಯರು ಈ ರಾಜ್ಯದಲ್ಲಿಲ್ಲವೇ? ಅವಳನ್ನೇ ನೆನಸಿ ನೆನಸಿ ಏಕೆ ಚಿಂತಾ ಮಗ್ನಾಗಿದ್ದಿಯೇ?” ಎಂದು ಮಾತನಾಡಿಸಿದಳು. ಸನ್ಯಾಸಿಯ ಘ್ರನಿಯು ಆ ಗೊಲ್ಲರವಳಂತೆ ಮೃದು ಮಧುರವಾಗಿದು ದರಿಂದ ರಾಜಪುತ್ರನಿಗೆ ಸಂಶೋಷವಾಯಿತು. ಅವನು ಆ ಸನ್ಯಾಸಿಯೊಡನೆ ಸ್ವಲ್ಪ ಹೊತ್ತಿನ ವರೆಗೆ ವಿವೇಕದಿಂದಲೇ ನಾತನಾಡಿದನು. ಇದನ್ನು ಕೇಳಿದ ರಾಜನು ಆ ಸನ್ಯಾಸಿಯನ್ನು ಕರೆಸಿ “ಈಗ ಆರ್ಥಿಕ ಶಿಂಗಳುಗಳಿಂದ ನನ್ನ ಪುತ್ರನ ಬುದ್ಧಿಯೇ ನೆಟ್ಟಿಗಿಲ್ಲ. ಯಾರೊಡನೆಯೂ ಜೆನ್ನಾಗಿ ಮಾತನಾಡಿಲ್ಲ. ಇವನ ರೋಗವನ್ನು ಪರಿಹರಿಸಲು ನೀನೇ ಸಮರ್ಥನು” ಎಂದನು. ಆಗ ಆ ಸನ್ಯಾಸಿಯು “ಮಹಾರಾಜ, ನನ್ನೊಂದಿಗೆ ಅವನನ್ನು ಕಳಿಸಿದರೆ ಗುಣಪಡಿಸಬ್ಲೆ. ಆದರೆ ನನಗೆ ಇರಲು ಒಂದು ಸಣ್ಣ ಮರ್ಮವಾದರೂ ಬೇಕಳ್ಳಿ!” ಎಂದನು. ರಾಜನು ಅವನಿಗೆ ಒಂದು ಮನೆಯನ್ನು ಕೊಡಿಸಿದನು. ಅದನ್ನೇ ಮರ ಎಂದು ಕರೆಯುತ್ತಿದ್ದರು. ಸನ್ಯಾಸಿಯು ಅಲ್ಲೇ ಇದ್ದು ಉಟ್ಟಿ ಉಪಚಾರವನ್ನು ನಡೆಸುತ್ತಿದ್ದನು. ಆ ಮೇಲೊಂದು ದಿನ ಆ ಸನ್ಯಾಸಿ ವೇಶವನ್ನು ತೆಗೆದಿಟ್ಟು ಗೊಲ್ಲರವಳಂತೆ ವೇಷಭೂಷಣ ಧರಿಸಿ ಆ ರಾಜಪುತ್ರನನ್ನು ಕಂಡಳು. ಅವಳನ್ನು ಕಂಡಕೂಡಲೇ ರಾಜಪುತ್ರನು ಭರದಿಂದ ಆಲಿಂಗಿಸಿ ಚುಂಬಿಸಿದನು. ಅವಳಿಗೆ ಅದೇ ಮರದಲ್ಲಿ ಸುಖದಿಂದ ಇರತ್ತೊಡಗಿದನು. ಕೆಲವು ವಾರಗಳು ಉರುಳಿದ ಮೇಲೆ ಗೊಲ್ಲರವಳು ಮತ್ತೆ ಗಭ್ರವತೀಯಾದಳು. ನಾಲ್ಕು ಮತ್ತಿಂಗಳು ವರೆಗೆ ಅಲ್ಲಿದ್ದು ಮತ್ತೆ ಅವನಿಗೆ ತಿಳಿಯಂತೆ ತನ್ನ ತಂದೆಯು

ಮನೆಗೆ ಹೋದಳು. ನವಮಾಸ ತುಂಬಿದ ಮೇಲೆ ಅವಳು ಮತ್ತೊಂದು ಪುತ್ರನನ್ನು ಹೊಡಿದಳು. ರಾಜಪುತ್ರನು ವಿರಹಸಂತಾಪದಿಂದ ಅರೆ ಮರುಳ ಸಾಗಿ ಉಂರೂಧು ಅಲೆಯತ್ತೊಡಗಿದನು. ಗೊಲ್ಲರವಳನನ್ನು ಶೋಧಿಸಲು ಏಕ್ಕು ಇತ್ತು ಸಿದರೂ ಸಫಲವಾಗಲಿಲ್ಲ.

ಆ. ಮೇಲೊಂದು ದಿನ ರಾಜನ ಸೋಸೆಯು ತನ್ನ ಎರಡು ಮಕ್ಕಳನನ್ನು ಕರೆದುಹೊಂದು ನೆಲಮಾಳಿಗೆಯ ಮೂಲಕ ತನ್ನನ್ನು ಬಂಧಿಸಿಟ್ಟಿದ್ದ ಮನೆಗೆ ಒಂದಳು. ಆನ್ನೆ ಆಕಾರ ತೆಗೆದುಕೊಳ್ಳಲು ಅವಳು ಬಂಧಾಗ ಹುಡುಗರೂ ಅತ್ಯು ಕರೆದುವು. ದಾಸಿಯರು ಇದನ್ನು ರಾಜನಿಗೆ ತಿಳಿಸಿದರು. ಬಂಧಿಸಿಟ್ಟಿದ್ದ ಸೋಸೆಗೆ ಮಕ್ಕಳಾದುದಾದರೂ ಹೇಗೆ ಎಂದು ರಾಜನು ಆಶ್ಚರ್ಯಜಕ್ತಿತಾಂತ್ರಿಕನಾದನ್ನು. ಸೋಸೆಯ ಮೇಲೆ ಅಪ್ಪು ಕೋವವೂ ಉಕ್ಕೇರಿತು. ಅವನು ಮಂತ್ರಿ ಸಹಿತ ಆ ಮನೆಗೆ ಬಂದು ಮಾತನಾಡಿಸಿದನು. “ರಾಜಪುತ್ರಿಯೇ, ನಿನಗೆ ಮಕ್ಕಳಾಗಿವೆಯೆಂದು ಹೇಳಿದೆ? ಹೇಗೆ? ಇದಕ್ಕೆ ಯಾರು ಕಾರಣರು?” ಎಂದು ಪ್ರಶ್ನಿಸಿದನು. ಆಗ ಅವಳು ರಾಜಪುತ್ರನೇ ಕಾರಣವೆಂದು ಹೇಳಿದಳು. ಶ್ರೀವಿಕ್ರಿಷ್ಣನು ನಂಬಲಿಲ್ಲ. “ಲಗ್ನ ವಾದಂದಿಸಿಂದ ಅವನು ಮುಖ ಮನ್ನು ಕಂಡಿಲ್ಲ. ಒಮ್ಮೆ ಗೊಲ್ಲರವಜೊಡನೆ ಇದರಂತೆ. ಮತ್ತೊಂದು ಸನಾತ್ಸಿಯಿಷಣನೇ ಇದ್ದು” ಎಂದವು. ಅವನನ್ನು ಕರೆದು ತಂದರೆ ಎಲ್ಲವೂ ವೇದ್ಯವಾಡುತ್ತದೆಂದು ಅವಳು ಉತ್ತರ ಕೊಟ್ಟಿಲ್ಲ.

ಆಗ ರಾಜಾರು ತನ್ನ ಮಗವನನ್ನು ತರಿಸಿ ಆ ಕಟ್ಟಿಕೆಯ ಬಳಿ ನಿಲ್ಲಿಸಿದ್ದಿಲ್ಲ. ಪಣಿಯ ದುಸ್ಥಿತಿಯನ್ನು ಸೋಧಿದ ಕೂಡಲೇ ರಾಜಪುತ್ರ ಅವನನ್ನು ಆತಿಕ್ರಿಯ ಪ್ರೇಮ ವಾತ್ಸಲ್ಯದಿಂದ ಮಾತನಾಡಿಸಿದಳು. ಆಗ ಅವನಿಗೆ ಅವಳ ಮುದುಕು ಹತ್ತಿತ್ತು. ಅವನು ಕೂಡಾ ಹುಟ್ಟು ಮಾತಾಡುವುದನ್ನು ಬಿಟ್ಟು ಸಮಾಂಜಸ ಉತ್ತರ ಕೊಟ್ಟಿವು. ರಾಜನು ಮನೆಯ ಬಾಗಿಲು ತೆಗೆಸಲು ಆವನು ಒಳಗೆ ವಣಿಗೆ ಆವಳನ್ನು ಇಲಿಂಗಿಸಿದನು. ಗೊಲ್ಲರ ಹಾಗೂ ಸನಾತ್ಸಿಯಿಷು ವೇಷಾದಲ್ಲಿದ್ದ ವಳು ಇವರೇ. ಎರಡೂ ಸಲವೂ ಗಭೀರಿಯಾದ ಮೇಲೆ ತನ್ನ ಮನ್ನು ಹೊರಿಯೆಂದು ಹೊರಿದಳು. ಇವು ಸನ್ನ ಮಕ್ಕಳೇ ಆಗಿವೆ” ಎಂದು ರಾಜಾಕೃಂತನು ತಿಳಿಸಿದನು. ಅದನ್ನು ಹೇಳಿ ರಾಜನಿಗೆ ಹಕ್ಕವಾಯಿತು. ಸೋಸೆಯು ಇವನ್ನು ಹೇಗೆ ಮಾಡಿದೆಂದು ಅವಳಿಂದಲೇ ಹೇಳಿದು ಶ್ರೀವಿಕ್ರಿಷ್ಣ

జరట్లేగింతలూ శ్రీ నిశి జరట్లేయీ మేటిందు ఖచ్చిత మాడి కొండను.

మోహినియు ఈ కథియన్న కేళిద మేలే “ స్వామి, వ్యేష్ట వరనే ఇన్నెన్నిందు కథియన్న హేళి ననగే వివేకవన్న దోధిసికి” ఎందు కేళిదళు. ఆగ మోకసదాసను ఇన్నెన్నిందు కథియన్న హేళితొడిదను.

అ. ఇబ్బరు మిత్రర కథే

పూర్వకాలదల్లి పాటలీపుర ఎంబ నగరదల్లి ఒబ్బ రాజుని ద్విను. అవనిగే సుమతి ఎంబ ఒబ్బనే మగను. ఆ రాజున ముఖ్య మంత్రిగూ ఒబ్బనే మగను. అవన హేసరు సూయిశాంతస్థాందు. రాజుపుత్ర హాగూ మంత్రిపుత్రరిబ్బరూ బాల్య స్నేహితరు. ఆయుద రింద అవరు దొడ్డ వరాద మేలులూ ఆ స్నేహవు గాథవాగి కీళియుకు. ఆట-పాట-ఖాట ఎల్లవన్నూ ఒబ్బరన్న ఒబ్బరు బిట్టు మాటుత్తు ద్విల్ల. ఆవర ఈ అన్నోణ్ణ గేళితనదింద రాజునిగూ స్పృహితమైయాయితు. యేగాదరూ మాడి ఆవరింఫరల్లి ఒడచు కుట్టిషుమే కేందు ఆవను బగెదను మత్తు ఒడచు కుట్టిసిదపరిగి ఆవాయవాద ద్వివ్య కొండత్తే నేందు ఏకాంతదల్లి తిలిసిదను.

వ్యాపారిగేళగే హణద మేలే ఆలే బహాళ. ఆదుదరింద మూడుకి జందనేంబ ఒబ్బ వ్యాపారియు థనద మేలిన మోకుదింద ఉక్కచు కుట్టిషువదాగి నుక్కిదను. ఆదరే మనిగే బంద మేలే ఆదు హేగేరిదు చింతిసత్తించాడినను. ఆగ అవన మగళు రథపవతియు బందు తంచీయు జంతిగి కారణవేన్నేందు కేళిదళు. మాటికచందను తిలిసతు ఆహళు ఇదన్న తాను సులభవాగి సాధిసువుదాగి నుక్కిదశు. ఈ మేలే ఆవళు దివ్య వస్త్రభరణగళన్న ధరిసి శ్రీంగరిసికేంటు తస్య మనీయ నుక్కియు మేలే చులతు రాజురస్తేయన్నే సోమువు తుపుతు.

ಒಂದು ದಿನ ಸುಮತಿ ಮತ್ತು ಸೂರ್ಯಕಾಂತರಿಬ್ಬರೂ ಕುದುರೆಗಳಲ್ಲಿ ಕುಳಿತು ಆ ದಾರಿಯಾಗಿ ಬರುತ್ತಿದ್ದರು. ವರ್ತಕನೆ ಮನೆಯು ಸಮಾಧಿಸಿ ದಾಗ ರಾಜಪುತ್ರನ ದೃಷ್ಟಿ ಮಡಡಿಯ ಮೇಲೆ ಕುಳಿತಿದ್ದ ವರ್ತಕನೆ ಮಗಳ ಮೇಲೆ ಬಿತ್ತು. ಅವಳೂ ಆವನನ್ನು ಕೆಡು ಮುಗಳು ಸಗುತ್ತ ಕಣ್ಣನ್ನೇ ಮಾಡಿದಳು. ಆಗ ರಾಜಪುತ್ರನು ಮಂತ್ರಿಸುತ್ತನನ್ನು ಉದ್ದೇಶಿಸಿ “ಮಿತ್ರಾ, ಮೇಲೆ ಕುಳಿತ ಆ ಶ್ರೀಗಾರವತಿಯು ನನಗೆ ನೇತ್ರಸಂಕೇತ ಮಾಡಿ ಕರೆದಳು. ಏನೆಂದು ಕೇಳಿ ಬಾ” ಎಂದು ಕಳಿಸಿದನು.

ಮಂತ್ರಿಸುತ್ತನು ಆ ಶೋಭನಾಗಿಯು ಕುಳಿತಿದ್ದ ಕಡೆ ತೆರಳದನು. ಆವನನ್ನು ಕಂಡಕೂಡಲೇ ರೂಪವಳಿಯು “ತಾವು ಯಾರು? ತಮ್ಮ ಹೆಸರೇನು? ಬಂದುದರಿಂದ ನನಗೆ ಪರಮ ಸಂಶೋಧವಾಯಿತು. ನಿಮ್ಮಂತಹ ಸುಂದರ ಯುನಕರನ್ನೇ ನಾನು ಇಷ್ಟರವರಿಗೆ ಕಂಡಿಲ್ಲ” ಎಂದು ವರ್ಣಿಸಿ ತೊಡಗಿದಳು. ಆವನು ಅಲ್ಲಿಂದ ಹೂರಟಾಗ ಎಡು ವೀಳ್ಳಿಗಳನ್ನು ಕೊಟ್ಟಳು ಮತ್ತು ತಲೆಯನ್ನು ಬಗ್ಗಿಸಿ ಆವನ ಕಿವಿಗೆ ತಾಗುವವರಿಗೆ ಬಾಯಿ ತಂದು ಏನೋ ರಹಸ್ಯವನ್ನು ಹೇಳುವವಳಿತೆ ತುಪಿಯನ್ನು ಮಾತ್ರ ಅಲುಗಿಸಿದಳು. ಮಂತ್ರಿಸುತ್ತನು ಆ ಮೇಲೆ ಕೆಳಗೆ ಬಂದು “ಮಿತ್ರಾ, ಅವಳು ಸುತ್ತಿಲೆಯಲ್ಲ” ಎಂದನು. ಆ ರಾಜಪುತ್ರನು ಆ ರಸ್ತೆಯಲ್ಲಿ ಹೋಗುತ್ತಿದ್ದ ಕೆಲವು ಜನರನ್ನು ಸಿಲ್ಲಿಸಿ ಪ್ರಶ್ನಿಸಲು ಆವಳು ವರ್ತಕನ ಮಗಳಿಂದು ತಿಳಿಯಿತು. ಅದನ್ನು ತಿಳಿದ ಮೇಲೆ ರಾಜಪುತ್ರನಿಗೆ ತನ್ನ ಏತಾನ ಮಾತಿನಲ್ಲಿ ಅಪನೆಂಬಿಕೆಯಂಟಾಯಿತು. “ಆವಳು ನಿನ್ನ ಕಿವಿಯಲ್ಲಿ ಏನೋ ಹೇಳಿದ ಇಲಾಲ್! ಅದೇನು?” ಎಂದು ಪ್ರಶ್ನಿಸಿದನು. “ಏನೂ ಇಲ್ಲ” ಎಂದು ಮಂತ್ರಿಸುತ್ತನು ಉತ್ತರವಿತ್ತನು. ಅದರಿಂದ ರಾಜಪುತ್ರನಿಗೆ ಸಿಟ್ಟುಬಂದಿತು. “ಮಿತ್ರಾ, ಇಷ್ಟರವರಿಗೆ ನಿನ್ನ ಮಾತಿನಲ್ಲಿ ವಿಶ್ವಾಸವಿಟ್ಟಿದ್ದೆ. ಇನ್ನು ನಂಬಿಾರೆ. ನೀನು ಹೋಸಗಾರನು” ಎಂದನು. ಇದರಿಂದ ಮಂತ್ರಿಸುತ್ತನಿಗೂ ಸಿಟ್ಟುಬಂದಿತು. ಇಬ್ಬರೂ ಜಗಳಾಡತೊಡಗಿದರು. ಆಗ ಈಲ್ಲಿ ಕೂಡಿದ ಜನರು ಬಂದು ಅವರನ್ನು ಬಿಡಿಸಿದರು. ಇಬ್ಬರೂ ಸಿಟ್ಟಿನ ಮುಖಮುದ್ರೆಗಳಿಂದಲೇ ತಂತಮ್ಮ ಭವನಗಳಿಗೆ ಹೋರಟು ಹೊದರು. ವರ್ತಕನ ಮಾತು ಸಫಲವಾಯಿತು. ರಾಜನಿಂದ ಆವನು ಉಡುಗೊರಿಯನ್ನೂ ಪಡೆ

ದುಕೊಂಡನು.

ಕೆಲವು ದಿನಗಳಾದ ಮೇಲೆ ರಾಜಪುತ್ರನು ತನ್ನ ಪತ್ನಿಯಿದ್ದ ಬೇರೆ ನಗರಕ್ಕೆ ಹೋರಟು ಹೋದನು. ಮಂತ್ರಿಸುತ್ತಿನಿಗೆ ಇದು ತಿಳಿದ ಮೇಲೆ ಅವನಿಗೆ ಬಂಜ ದುಃಖವಾಯಿತು. ಸುಮೃದ್ಧನ್ಯಾಸೇ ಆವನು ತನ್ನ ಮೇಲೆ ಕೋಷಿಸಿಕೊಂಡನಲ್ಲಾ ಎಂದು ವ್ಯಧಿಪಟ್ಟನು. ಆ ಮೇಲೆ ತಾನೂ ವೇಷ ಪಲ್ಲಟ ಮಾಡಿಕೊಂಡು ರಾಜಪುತ್ರನು ವಾಸಿಸುತ್ತಿದ್ದ ನಗರಕ್ಕೇ ಹೋರಟು ಹೋದನು. ರಾಜಪುತ್ರನು ವಾಸಿಸುತ್ತಿದ್ದ ಅರಮನೆಯ ಇದಿರಿಗೇ ತಾನೊಂದು ಮನೆಯನ್ನು ಹುಡಿದು ಅಲ್ಲಿ ವಾಸಿಸತ್ತೊಡಗಿದನು. ರಾಜಪುತ್ರ ನನ್ನ ದಿನಂಪ್ರತಿ ನೋಡುಪುದರಿಂದಲೇ ಅವನ ಮನಸ್ಸಿಗೆ ಎಷ್ಟೋ ಸಂತೋಷವಾಗುತ್ತತ್ತು. ಆದರೆ ಅವನ ಕಣ್ಣಿಗೆ ಮಾತ್ರ ಅವನು ಕಾಣಿಸುತ್ತಿದ್ದಿಲ್ಲ. ಅವನಲ್ಲಿ ಬಂದು ವಾಸಿಸುತ್ತಿರುವುದೂ ರಾಜಪುತ್ರನಿಗೆ ಗೊತ್ತಾಗಲಿಲ್ಲ.

ಹೀಗಿರುತ್ತಿರಲು ಒಂದು ದಿನ ಮಧ್ಯರಾತ್ರಿ ರಾಜಪುತ್ರನಿದ್ದ ಅರಮನೆಯಿಂದ ಯಾರೋ ಸದ್ಗುಲ್ಲಿದೆ ಹೋರಗೆ ಹೋಗುತ್ತಿದ್ದಾದು ಮಂತ್ರಿಸುತ್ತನ ಕಣ್ಣಿಗೆ ಬಿತ್ತು. ಅವನೂ ಹಿಂಬಾಲಿಸಿದನು. ಸ್ವಲ್ಪ ದೂರ ಹೋದ ಮೇಲೆ “ಯಾರವರು?” ಎಂದು ಪ್ರಶ್ನಿಸಿದನು. ಆಗ ಆ ವ್ಯಕ್ತಿಯು “ನಾನು ಈ ಮನೆಯ ಮಾಲಕ” ಎಂದು ಹೇಳಿತು. ಆದರೆ ಅದು ಹೆಂಗಸಿನ ಧ್ವನಿಯಂತಿತ್ತು. ಆದುದರಿಂದ ಮಂತ್ರಿಸುತ್ತನ ಸಂಶಯ ಇನ್ನುಷ್ಟು ಹೆಚ್ಚಾಯಿತು. ಆ ವ್ಯಕ್ತಿಗೆ ತಿಳಿಯದಂತೆ ಅವನನ್ನೇ ಆನುಸರಿಸಿದನು. ಆ ಗೂಡ ಪುರುಷನು ಅಶ್ವವಾಲಕನ ಮನೆಗೆ ತೆರಳಿದನು. ನಂತರಿಸುತ್ತನೂ ಗೋಡೆಹತ್ತಿ ಕಿಟ್ಟಿಕಿಯ ಬದಿ ಅಡಗಿ ಚುಳಿತು ಅಲ್ಲಿ ನಡೆದ ಸಂಭಾಷಣೆಗೂನ್ನು ಕೇಳಿದನು. ಆ ಗೂಡ ವ್ಯಕ್ತಿ ರಾಜಪುತ್ರನ ಹೆಂಡತಿಯಾಗಿದ್ದ ವಿಮಲಾವತಿಯೇ ಆಗಿದ್ದಳು. ಅಶ್ವ ಪಾಲಕನೊದನೆ ಅವಳು ಅಕ್ರಮ ಸಂಬಂಧವನ್ನಿಟ್ಟುಕೊಂಡಿದ್ದಳು. ವಿಮಲಾವತಿಯು, “ಸಾಮಾನ್ಯ, ನಾಳೆ ಸನ್ನುನ್ನ ಪತಿಯು ಕರೆದುಕೊಂಡು ಹೋಗುತ್ತಾನಂತೆ. ನಾನಲ್ಲಿಗೆ ತೆರಳಿದ ಮೇಲೆ ನೀನು ಬಾರದೇ ಇರಬೇಡ. ನಾನು ನಿನಗೆ ಗುಪ್ತವಾಗಿ ಬರಲು ದಾಸಿಯೊಡನೆ ಹೇಳಿಕಳಿಸುತ್ತೇನೆ” ಎಂದಳು. ಆಗ ಆ ಅಶ್ವವಾಲಕನು “ಪ್ರಯೇ, ನಿನ್ನ ಮೇಲೆ ನನ್ನ ಪ್ರೇಮವ

ಅಗಾಧವಾಗಿದೆ. ನಿನ್ನನ್ನು ಬಿಟ್ಟಿರಲಾರೆ. ನೀನು ಹೋದ ಮೇಲೆ ನನ್ನ ಹೃಣ ಉಳಿಯಲಾರದು” ಎಂದನು. ಆಗ ವಿನುಲಾವತಿಯು “ಹಾಗಾದರಿ ನಾನು ಹೋಗುವುದೇ ಇಲ್ಲ. ರಾಜಪುತ್ರನನ್ನು ಕೊಂಡೇ ಬಿಡುತ್ತೇನೇ” ಶ್ಲಂಧು ಹೇಳಿ ಅವನನ್ನು ಆಲಿಂಗಿಸಿದಳು ಮತ್ತು ಅವರಿವರೂ ಮಂಚದಲ್ಲಿ ಫುಲಿಗಿಕೊಂಡು ಸರಸ ಸಂಭಾಷಣೆ ಹಾಗೂ ರತ್ನಿಲಾಸ ಪ್ರವೃತ್ತರಾದರು. ಆ ಮೇಲೆ ಮತ್ತೆ ಅವಳು ಆಲ್ಲಿಂದ ಹೊರಟು ಬಂಡಳು. ಅವಳ ಹಿಂದೆಯೇ ಮಂತ್ರಿಸುತ್ತನೂ ಬಂದನು. ಆದರೆ ಅವಳು ರಾಜಪುತ್ರನ ಕೋಟಿಗೆ ಪ್ರವೇಶಿಸಿದ ಕೂಡಲೇ ಖಡ್ಡಿಂದ ಅವನ ಶಿರಕಡಿಮು ಬೇರೆ ಕೋಟಿಗೆ ಹೋಗಿ ಬಿಟ್ಟಿಲು. ಮಂತ್ರಿಸುತ್ತನು ಆ ಕೋಟಿಗೆ ಹೋಕ್ಕಿದಾಗ ರಾಜಪುತ್ರನ ಅವನ್ನು ಮುಗಿದಿತ್ತು. ಆಗ ಅವನು ಏತನ್ನರುಂಡವನ್ನು ತನ್ನ ತೊಡೆಯ ಮೇಲಿಟ್ಟುಕೊಂಡು ದುಃಖಿಸಿತೊಡಗಿದನು.

ಇತ್ತು ಆ ವಿನುಲಾವತಿಯು ಅವನನ್ನು ನೋಡಿದಳು. ಮುಂದೇನು ಮಾಡಬೇಕೆಂದು ಯೋಚಿಸಿ “ಕಳ್ಳರು ಕಳ್ಳರು! ಓಡಿ ಬನ್ನಿ. ನನ್ನ ಪತಿಯನ್ನು ಕೊಂಡರು! ಅಯ್ಯೋ! ಅಯ್ಯೋ!!” ಎಂದು ಕಂಗತೆಡಣಿದಳು, ಆಗ ನೆರೆಮನೆಯವರು ಓಡಿಬಂದರು. ಬೇರೋಂದು ಆರಮನೆಯಲ್ಲಿದ್ದ ಅವಳ ಅಣ್ಣ ತಮ್ಮಂದಿರೂ ಬಂದರು. “ರಕ್ತಮಯವಾಗಿದ್ದ ಆ ಕಳ್ಳನೇ ತನ್ನ ಪತಿಯನ್ನು ಕೊಂಡವನು. ಓಡಿಹೋಗಲು ಸಾಧ್ಯವಾಗದೇ ಹೋದು ದರಿಂದ ಈ ರೀತಿ ಕವಟ ಪ್ರೀತಿಯಿಂದ ಅಳುತ್ತಿದ್ದಾನೆ” ಎಂದು ಅವಳು ಹೇಳಿದಳು. ಆಗ ಅವರು ಅದಷ್ಟೇ ನಂಬಿ ಅವನ ಕೈಕಾಲು ಕಟ್ಟಿ ಹೊಡಿದರು. ಮುಂಜಾನೆ ಅನನನ್ನು ಅರಸನಿದ್ದಲ್ಲಿಗೂ ಕರೆದೊಯ್ದಿರು. ಆಗ ಅವನು ಮಂತ್ರಿಸುತ್ತನೆಂದು ಆರಸನಿಗೆ ಗುರುತು ಹತ್ತಿತ್ತು. ಮಂತ್ರಿಸುತ್ತನನ್ನು ರಾಜಘಾತ ಸ್ಥಳಕ್ಕೆ ಕರೆದೊಯ್ದು “ನಿನ್ನ ಏತನನ್ನು ಏಕೆ ಕೊಂಡೇ?” ಎಂದು ಪ್ರಶ್ನಿಸಿದನು. ಆಗ ಮಂತ್ರಿಸುತ್ತನು ತಾನು ನಿರಪರಾಧಿಯೆಂದು ಹೇಳಿ, ರಾತ್ರಿ ನಡೆದ ಸಂಗತಿಗಳನ್ನೆಲ್ಲ ತಿಳಿಸಿದನು. ಮತ್ತು ವಿಮಾನತಿಯ ಅಣ್ಣ ತಮ್ಮಂದಿರನ್ನು ತನ್ನೊಂದಿಗೆ ಕಳುಸಿದರೆ ಕೆಲವು ದಿವಸಗಳಿಂದೇ ಅವಳ ದುರಾಚಾರ ನೃತ್ಯಯನ್ನು ತೋರಿಸಿ ಕೊಡುವುದಾಗಿ ವ್ಯಾಖನ ಕೊಟ್ಟಿನು.

ರಾಜನು ಅದಕೊಂಡಿ ಮಂತ್ರಪುತ್ರನನ್ನು ಬಿಟ್ಟನು. ಮಂತ್ರಸುತ್ತನು ವಿಮಲಾವತಿಯ ಸಹೋದರರನ್ನು ಕರೆದುಕೊಂಡು ಹೊರಟುಹೋದನ್ನಿ. ರಾತ್ರಿ ಅವರೆಲ್ಲರೂ ವೇಷಪಳಟಿ ಮಾಡಿಕೊಂಡು ಅಡಗಿ ಚಾಳತರು. ಹೊಲಾವತಿಯು ಮಧ್ಯರಾತ್ರಿ ಪುರುಷ ವೇಷಧರಿಸಿ ಅಶ್ವಪಾಲಕನ ಮನೆಗೆ ಹೋದಳು. ತಾನು ತನ್ನ ಪತಿಯನ್ನು ಕೊಂಡುದು, ಮಂತ್ರಸುತ್ತನೆ ಮೇಲೆ ಆರೋಪ ಹೊರಿಸಿದುದು ವೊವಲಾದ ವೃತ್ತಾಂತವನ್ನು ಅವಳು ತಿಳಿಸಿ ತನ್ನ ಉಪವಶಿಯೊಡನೆ ಪ್ರೇಮಾಲಾಪ ಮಾಡತೋಡಿದಳು. ಅವಳು ತನ್ನ ಕಾವೋನಾಗ್ರಹವನ್ನು ತೀರಿಗಿಕೊಂಡು ಹಿಂತಿರುಗುವಾಗ ಮಂತ್ರಸುತ್ತನು ಉಳಿದವರೊಂದಿಗೆ ಅವಳನ್ನು ತಡೆದನು. ಅವಳನ್ನು ಕೈಕಾಲುಕಿಟ್ಟಿ ತಂದರು. ಬಿಳಗಾದ ಮೇಲೆ ರಾಜನಾದ ಅವಳ ತಂದೆಗೆ ನಡೆದ ಸಂಗತಿಯನ್ನು ತಿಳಿಸಿದರು. ರಾಜನು ರೇಗಿ ಅವಳನ್ನೂ ಅಶ್ವಪಾಲಕನನ್ನೂ ಕೊಳ್ಳಲು ಇಜ್ಞಾಪಿಸಿದನು. ಆ ಮೇಲೆ ಅಶ್ವಪಾಲಕನನ್ನೂ ಕೊಳ್ಳಲು ಆಜ್ಞಾಪಿಸಿದನು. ಆ ಮೇಲೆ ಮಂತ್ರಸುತ್ತನು ತನ್ನ ಮಿತ್ರನ ಚಿತಾಭಸ್ತುವನ್ನು ತೆಗೆದುಕೊಂಡು ತೀಥರ್ಯಾತ್ರೀಗೆ ಹೊರಟು ಹೋದನು.

ಆ ಮೇಲೆ ಒಂದು ದಿನ ಅವನು ತನ್ನ ಪತ್ತಿಯ ಮನೆಗೆ ಬಂದನು. ಅವಳು ಬಹಳ ಭಯಭಕ್ತಿಗಳಿಂದ ಪತಿಯನ್ನು ಆದರಿಸಿದಳು. ತಾನು ಉರಲ್ಲಿಲ್ಲದಾಗ ತನ್ನ ಹೆಂಡತಿಯು ಹೇಗೆದ್ದಿಳೋ ಏನೋ ಎಂಬ ಸಂದೇಹವು ಅವನನ್ನು ಹೀಡಿಸುತ್ತಿತ್ತು. ಆದುದರಿಂದ ಅವನು ಅವಳಿಗೆ ತಿಳಿಯಂತೆ ಅವಳನ್ನು ವರೀಕ್ಷಿಸಹತ್ತಿದನು. ಒಂದು ದಿನ ರಾತ್ರಿ, ಅವನು ಗಾಢ ನಿದ್ರೆಹೋದರಂತೆ ನಟಿಸಿದನು. ಅವನ ಹೆಂಡತಿಯು ಏನೋ ಒಂದು ವೃತ್ತಹಿಡಿದಿದ್ದೆಂ. ಆದುದರಿಂದ ಒಬ್ಬಳೇ ರಾತ್ರಿ ದೀಪವನ್ನು ಹಿಡಿದುಕೊಂಡು ಕಾಳಿಕಾ ದೇವಾಲಯಕ್ಕೆ ಹೋದಳು. ಮಂತ್ರಸುತ್ತನೂ ಅವಳನ್ನು ಆನುಸರಿಸಿದ್ದನು. ದೇವಾಲಯಕ್ಕೆ ತೀರಳಿದ ಆ ರಮಣಿಯು ದೇವತಾರ್ಚನೆ ಮಾಡುತ್ತೆ “ಶಾಯೇ, ನನ್ನ ಪತಿಯು ಮತ್ತೆ ಮನೆಗೆ ಬರುವಂತೆ ನೀನು ಅನುಗ್ರಹಿಸಿದೆ. ನಿನ್ನ ದಯೆಯಿಂದಲೇ ನನಗೆ ಅವನ ದರ್ಶನ ಭಾಗ್ಯಪುಳಿಬಿಸಿತು. ಅದರೆ ಅವನು ತುಂಬ ಸೋತಿರುವನು. ನೊದಲಿನಂತೆ ಯಾವನ, ಘ್ರೀಯ, ಉತ್ಸಾಹಪೂಜ್ಞವನಾಗುವಂತೆ ಮಾಡು” ಎಂದು ಪಾಠಿಸಿದಳು.

ಆಗ ದೇವಿಯು ಅವಳ ಭಕ್ತಿಗೆ ಮೆಚ್ಚಿ ಅಮೃತವನ್ನು ಕೊಟ್ಟಿಳು. ಮಂತ್ರಿ ಸುತನು ಆಶ್ಚರ್ಯದಿಂದ ಬೇಗನೇ ಹಿಂತಿರುಗಿ ವೊದಲಿದ್ದ ಸ್ಥಳದಲ್ಲೀ ಮಲಗಿ ನಿದ್ದೆಹೋದನು. ಆ ಪತಿಭಕ್ತಿ ಪರಾಯಣೆಯು ಬಂದು ಪತಿಯು ಇನ್ನೂ ನಿದ್ರಾಸಕ್ತನಾಗಿರುವುದನ್ನು ಕಂಡು ಆ ಅಮೃತವನ್ನು ಕಟ್ಟಿಕಿಯ ಬಳಿ ಇಟ್ಟಿಳು.

ರಾತ್ರಿ ಬಂದು ಬೆಕ್ಕು ಹಾರಿಬಂತು. ಆಗ ಆ ಅಮೃತದ ಪಾತ್ರೀಯು ಕೆಳಕ್ಕುರುಳುತ್ತು. ಅಮೃತವು ಹರಿದು ಮಂತ್ರಿಪುತ್ರನು ಇಟ್ಟಿದ್ದ ರಾಜಪುತ್ರನ ಚಿತ್ತಾಭಸ್ವದ ಮೇಲೆ ಬಿದ್ದಿತು. ಆ ಕೂಡಲೇ ರಾಜಪುತ್ರನು ಜೀವಂ ತನಾದನು. ಆ ಕೇಳಣೆಯಲ್ಲಿ ಮಂಚದ ಮೇಲೆ ಮಲಗಿಕೊಂಡಿರುವಷಳು ತನ್ನ ಹೆಂಡತಿಯೆಂದೇ ಅವನ ಭ್ರಮೆ. ಹೋಸಗಾರನಾದ ಮಂತ್ರಿಸುತ್ತಣು ತನ್ನ ಹೆಂಡತಿಯನ್ನೂ ಕಾಮಿಸಿ ತನಗೆ ನಿದ್ದೆ ಬಂದಾಗ ಅಲ್ಲಿ ಬಂದು ಅವಳನ್ನು ಕೂಡಿರಬೇಕೆಂದು ಅವನು ಗ್ರಹಿಸಿ ಅಲ್ಲಿದ್ದ ಕತ್ತಿಯಿಂದ ಆವನ ರುಂಡ ವನ್ನು ಹಾರಿಸಿದನು. ಆಗ ಮಂತ್ರಿಸುತ್ತನ ಪತ್ನಿಯು ಆ ಕೇಳಣೆಯೆಂದ ಅಳುತ್ತ ಹೊರಗೆ ಓಡಿದಳು. ಆಗ ಗದ್ದಲ ಕೇಳಿ ಸೇರಿಹೊರಿಯ ಜನರು ಓಡಿ ಬಂದರು. ರಾಜಪುತ್ರನು ತನ್ನ ಮಿತ್ರನನ್ನು ಕೊಲೆ ಮಾಡಿದ ಫೋರ ಕೃತ್ಯವನ್ನು ಅವರು ಕಂಡು ತಬ್ಬಿಬಾಧರು. “ರಾಜಪುತ್ರ, ನಿನ್ನ ಪತ್ನಿಯು ದುರಾಚಾರ ಪ್ರವರ್ತ್ತಳಾಗಿ ನಿನ್ನನ್ನು ಕೊಂಡಳು ಆಗ ನಿನ್ನ ಮಿತ್ರನು ನಿನ್ನ ಚಿತ್ತಾಭಸ್ವವನ್ನು ಹಿಡಿದುಕೊಂಡು ತೀರ್ಥಕ್ಷೇತ್ರಗಳನ್ನೆಲ್ಲ ಸಂಚರಿಸಿದನು. ದೇವಿಯ ಕೃಪೆಯಿಂದ ನೀನು ಬದುಕಿದೆ. ಆದರೆ ಹಿಂದುಮುಂಡು ನೋಡದೆ ನಿನ್ನ ಮಿತ್ರನನ್ನು ಕೊಂಡಿಯಲಾಲ್ಲ !” ಎಂದರು. ಆಗ ರಾಜಪುತ್ರನು ಕೂಡಾ ತನ್ನ ಅವಿವೇಕತನಕ್ಕಾಗಿ ದುಃಖಿತನಾದನು ಮತ್ತು ಅಲ್ಲೀ ಅತ್ಯಹತ್ಯೆ ಮಾಡಿಕೊಳ್ಳಲು ಯತ್ನಿಸಿದನು. ಮಂತ್ರಿಸುತ್ತನ ಹೆಂಡತಿಯೇ ಅವನ ಕೈಯಿಂದ ಕರಾರಿಯನ್ನು ಕಸಿದುಕೊಂಡಳು. ಅಮೃತದ ಪಾತ್ರೀಯಲ್ಲಿ ಇನ್ನೂ ಸ್ವಲ್ಪ ಅಮೃತವಿದ್ದಿರಿಂದ ಅದನ್ನು ತನ್ನ ಪತಿಯ ಮೇಲೆ ಪ್ರೇರಿಸಿದಳು. ಆ ಕೂಡಲೇ ಅವನು ಎದ್ದು ಕುಳಿತನು. ರಾಜಪುತ್ರ ಮತ್ತು ಮಂತ್ರಿಪುತ್ರರಿಬ್ಬರೂ ಒಬ್ಬರನ್ನೇ ಬ್ಬಿರು ಆಲಿಂಗಿಕೊಂಡರು ಮತ್ತು ವೊದಲಿನಂತೆ ಅನೇಕ್ಕಣ್ಣ ಮಿತ್ರಪ್ರದಿಂದಿದ್ದರು.

ಮೋಹಿನೀ, ವಿಮಲಾವತಿಯು ದುರಾಚಾರ ಪ್ರವೃತ್ತಿ ಖಾದುದರಿಂದ ಎಂತಹ ದುಃಖವೊದಗಿತು ನೋಡು. ಕೊನೆಗೆ ಅವಕ್ಕೇ ತನ್ನ ಪ್ರಾಣವನ್ನು ಕಳೆದುಕೊಂಡಳು. ಆದುದರಿಂದ ಸ್ತ್ರೀಯರು ದುಷ್ಪರ್ಯ ಮಾಡಬಾರದು ಎಂದು ಹೇಳಿದನು. ಮೋಹಿನಿಗೆ ಅದರಿಂದಲೂ ಶ್ವಸಿತ್ಯಾಗದೇ ಇದ್ದು ರಿಂದ ಅವನು ಇನ್ನೊಂದು ಕಢಿ ಹೇಳತೋಡಿದನು.

೭೪. ಬಡಿಗರವನ ಕಥೆ

ಪೂರ್ವಕಾಲದಲ್ಲಿ ಕಾಶ್ಟ್ರೋ ದೇಶದಲ್ಲಿ ವಿಜಯವಾಲನೀಂಬ ಅರಸ್ ನಿದ್ದನು. ಅವನಿಗೊಬ್ಬ ಮಗನಿದ್ದನು. ವಿಜಯವಾಲನು ಮುದುಕನಾದುದರಿಂದ ತನ್ನ ಮಗನಿಗೆ ಪಟ್ಟಕಟ್ಟಲು ನಿರ್ಧರಿಸಿದನು. ಅದರಂತೆ ವಿಜಯ ವರ್ಕ ರಾಜಕುಮಾರನ ಪಟ್ಟಾಭಿಸೇಕ ಮಹೋತ್ಸವದ ದಿನವೂ ಬಂದಿತು. ಆದಿನ ಅನೇಕ ನೂಂಡಲಿಕರೂ ನೇರಿಹೊರೆಯ ರಾಜರೂ ಅಮಿತ ಉಡುಗೊರೆಗಳನ್ನು ತೆಗೆದುಕೊಂಡು ಬಂದರು. ಒಬ್ಬ ಬಡಿಗರವನು ಬಂದು ಮರದ ಕುದುರೆಯನ್ನು ತಂದು ರಾಜನಿಗರ್ರಿಸಿ “ಮಹಾರಾಜ, ಇದನ್ನು ಹತ್ತಿದರೆ ಇದು ಆಕಾಶಕ್ಕೆ ಜಿಗಿಯುವದು ಮತ್ತು ಆಕಾಶದಲ್ಲಿ ಸಂಚರಿಸುವದು” ಎಂದು ನುಡಿದನು. ಆ ಆಶ್ಚರ್ಯವನ್ನು ಎಲ್ಲರೂ ನೋಡಬಯಸಿದರು. ಆಗ ಆ ಬಡಿಗರವನು ಎಲ್ಲರ ಸಮಕ್ಕಮು ಆ ಕುದುರೆಯನ್ನೇ ಏರಿದನು. ಅದು ಆಕಾಶಕ್ಕೆ ನೆಗೆದು ಹಾರತೋಡಿತು. ಸ್ವಲ್ಪ ಹೊತ್ತಿನ ಮೇಲೆ ಅವನು ಅದನ್ನು ಇಳಿಸಿ ರಾಜನ ಮುಂದೆ ನಿಂತನು. ಬಡಿಗರವನ ಕಾರ್ಯಕ್ರಾಂತಿಯ ವನ್ನು ಕಂಡು ರಾಜನು ಮೆಚ್ಚಿ “ಸಿನ್ನ ಅಭಿಲಾಷೆಯೇನು? ಹೇಳಿ, ಅದನ್ನು ಈಡೇರಿಸುತ್ತೀನೆ” ಎಂದು ನುಡಿದನು. ಆಗ ಬಡಿಗರವನು “ಮಹಾರಾಜ, ನಾನು ಬಹಳ ಕಷ್ಟಪಟ್ಟಿ ನನ್ನ ಗುರುಗಳಿಂದ ಇದನ್ನು ಕಲಿತೆ. ಇದಕ್ಕಾಗಿ ಅಪಾರ ಹಣ ವೆಚ್ಚಿಮಾಡಿದೆ. ನನ್ನ ತಂಗಿಯನ್ನು ಆ ಗುರುವಿಗೆ ಮುದುವೆ ಮಾಡಿಕೊಡಬೇಕಾಯಿತು. ನೇನಿಗೆ ಹಣದ ಮೇಲೆ ಆಶೆಯಿಲ್ಲ. ಆದರೆ ತಮ್ಮ ಮುಗಳನ್ನು ನನಗೆ ಕೊಟ್ಟಿ ಮುದುವೆ ಮಾಡಬೇಕು” ಎಂದು ನುಡಿದನು. ಆದನ್ನು ಕೇಳಿ ರಾಜನಿಗೆ ಕೋಪಬಂದಿತು. ಅವನನ್ನು ಬಂಧಿಸಿ

ಸರೇಮನೇಯಲ್ಲಿ ಇರಿಸಿದನು.

ಇತ್ತು ಅವನು ತಂದಿದ್ದ ಕುದುರೆಯು ಕುತ್ತಾಹಲವನ್ನು ಕೇರಳ ಸುವಂತಿತ್ತು. ಒಂದು ದಿನ ರಾಜಪುತ್ರನಾದ ಜಯವರ್ಧನು ಆದನ್ನು ಏರಿ ಸಂಚರಿಸಿದನು. ಆದರೆ ಬಹಳ ಹಾತಾದರೂ ಅವನು ಹಿಂತಿರುಗಲಿಲ್ಲ. ಆದನ್ನು ಕಂಡು ರಾಜನು ಗಾಬರಿಯಾದನು. ಜೇಲಿನಲ್ಲಿದ್ದ ಬಡಿಗರವನನ್ನು ಕರೆಸಿ ಕೇರಳದನು. ಆಗ ಆ ಬಡಿಗರವನು “ಮಹಾರಾಜ ಆ ಕುದುರೆಯ ವೇಗವನ್ನು ಕಡಿಮೆ ಮಾಡುವ ಮತ್ತು ಹಿಂದೆ ತಿರುಗಿಸುವ ವಿದ್ಯೆ ರಾಜಪುತ್ರ ನಿಗೆ ಗೊತ್ತಿಲ್ಲ. ಆದುದರಿಂದ ಅವನು ಹಿಂತಿರುಗುವದು ಹೇಗೆ ?” ಎಂದು ಕೇರಳದನು. ಆಗ ರಾಜನು ಮೂರ್ಖಹೋದನು. ಅಂತಃಪುರದ ಸ್ತ್ರೀಯರೂ ದುಃಖಿಸತ್ತೊಡಗಿದರು.

ಅತ್ತು ಜಯವರ್ಧನು ಐದು ದಿನಗಳ ವರೆಗೂ ಪ್ರಯಾಣ ಮಾಡಿದನು. ಅಶ್ವದ ಗಿತ್ಯಾನ್ನು ಕಡಿಮೆ ಮಾಡುವ ಉಪಾಯವೇ ಆವಸಿಗೆ ತಿಳಿದಿರಲಿಲ್ಲ. ಹಸಿವು ನೀರಡಿಕೆಗಳನ್ನು ತಾಳಿಲಾರದೆ ಅವನು ಕಂಗಟ್ಟಿನು. ದೇಹಾಯಾನವನ್ನು ತಡೆಯಿಲಾರದೆ ಆ ಅಶ್ವದ ಕುತ್ತಿಗೆಗೆ ಏರಿದೂ ಕೈಗಳನ್ನು ಸುತ್ತಿ ಹೊಂಡು ನಿಡ್ದೆ ಮಾಡಿದನು. ನಿಡ್ದೆಯಲ್ಲೇ ಆವನು ಉರುಳಿಬೀಕುತ್ತಿದ್ದೆ. ಆದರೆ ಕಾಲುಗಳಿರಿದನ್ನೂ ಆದರ ಹೊಟ್ಟಿಗೆ ಕತ್ತಲಿಯಂತೆ ಸಿಕ್ಕಿಕೊಂಡಿದ್ದೆ. ಹೀಗಾಗಿ ಬೀಕಲಿಲ್ಲ. ಹಾಗೆ ಹೋಗುತ್ತಿದ್ದಾಗ ಆವನ ಕಾಲು ಕುದುರೆಯ ಹೊಟ್ಟಿಯಲ್ಲಿದ್ದ ಒಂದು ಗುಂಡಿಗೆ ತಗುಲಿತು. ಕೂಡಲೇ ಕುದುರೆಯು ಭೂಮಿಗೆ ಇಳಿಯತು. ಜಯವರ್ಧನು ಸ್ವಲ್ಪ ಹೊತ್ತಿನವರಿಗೆ ವಿಶ್ವಾಂತಿ ತೆಗೆದುಕೊಂಡು ಆನೇಲೆ ಮತ್ತೆ ಕುದುರೆಯನ್ನೇ ರಿ ಕಾಶೀ ಪಟ್ಟಿ ಣಕ್ಕೆ ಹೋದನು. ಆದರೆ ಕತ್ತಲಾಗಿದ್ದ ದರಿಂದ ಕೋಟಿಯ ಬಾಗಿಲನ್ನು ಮುಚ್ಚಿದ್ದರು. ಆದುದರಿಂದ ಜಯವರ್ಧನು ಉರಿನ ಸಮಾವೇಶವನ ನದಿಯ ದಂಡೆಯಲ್ಲಿದ್ದ ಒಬ್ಬ ಕುಂಬಾರನ ಮನೆಯಲ್ಲಿ ಆಶ್ರಯ ಪಡೆದನು.

ಜಯವರ್ಧನು ಅಲ್ಲೇ ಕೆಲವು ದಿವಸಗಳ ವರೆಗೆ ಉಳಿದನು. ಒಂದು ದಿನ ಅವನು ನಗರ ಸೋಡಲು ಬಂದನು. ನಗರದಲ್ಲಿ ಎಲ್ಲಕ್ಕೊಂತಲೂ ಉನ್ನೆ ಶಾವಾದ ಒಂದು ಕಟ್ಟಡವಿದ್ದಿತು. ಆದು ಯಾರ ಮನೆ ಎಂದು ರಾಜಪುತ್ರನು ಕೇರಳದನು. ಆದು ಈ ಉರಿನ ರಾಜಪುತ್ರ ಇರುವ ಸ್ಥಳ. ಆದರ ಸಮಾವ

ಹೋಗಬೇಡ. ಆ ಮನೆಯನ್ನು ನೋಡಬೇಡ. ಅವಳನ್ನು ನೋಡಲೂ ಯಶ್ವಿಸಬೇಡ. ಸಿಕಾಯಿಗಳು ನೋಡಿದರೆ ನಿನ್ನನ್ನು ಜೀವಂತ ಬಿಡಲಾರೆರು” ಎಂದು ಉರಪರು ಎಚ್ಚರಿಹಿದರು. ಜಯವರ್ಗನು “ಸರಿ” ಎಂದು ತಲೆ ಆಲಾಡಿಸಿ ಮುಂದೆ ಹೋದನು. ಮಧ್ಯರಾತ್ರಿ ಎಲ್ಲರೂ ನಿಷ್ಪತ್ತಿ ರಾದಾಗ ಅವಧಿ ತನ್ನ ಕೀಲುಕುಮರೆಯನ್ನು ಏರಿ ಆಲನ್ನು ತಾರಿ ಕಡೆ ತೆರಳಿದನು. ಕಿಟಕಿಯ ಮೂಲಕ ಒಳಗೆ ಹೋಗಿ ಕುಮರೆಯನ್ನು ಒಂದುಕಡೆ ನಿಲ್ಲಿಸಿದನು. ಆಮೇಲೆ ರಾಜಪುತ್ರಿಯು ಮಲಗಿದ್ದ ಕೋಣೆಯನ್ನು ಪ್ರವೇಶಿಸಿದನು. ಅವಳು ಬಹಳ ರೂಪವಂತಿ. ಆದುದರಿಂದ ಅವಳನ್ನು ಕಂಡಕೂಡಲೇ ಜಯವರ್ಗನು ಪ್ರೇಮಾಸ್ತಕನಾದನು. ಅವಳ ಮೈಲಿನ ಚಿನ್ನಾಭರಣಗಳನ್ನೇಲ್ಲ ತೆಗೆದು ಹಿಡಿದುಕೊಂಡನು. ತನ್ನ ಮೈಮೇಲಿನ ಉತ್ತರೀಯನನ್ನು ಅವಳ ಮೈಮೇಲೆ ಹೊದಿಸಿ ಒಂತಿರುಗಿದನು.

ಮರುದಿನ ಮುಂಜಾನೆ ರಾಜಪುತ್ರಿಯು ಎದ್ದು ನೋಡಿದಾಗ ತನ್ನ ಮೇಲೆ ಆಭರಣಗಳಿಲ್ಲಾದಿದ್ದುದನ್ನು ಕಂಡು ಆಚ್ಚರ್ಯಚಕ್ತಿತಳಾದಳು. ಕೋಣೆಯ ಬಾಗಿಲುಗಳು ಮುಚ್ಚಿದುದರಿಂದ ಕಳ್ಳಿನು ಬರಲು ದಾರಿಯೇ ಇರಲಿಲ್ಲ. ಹೀಗಾಗಿ ಎಲ್ಲರೂ ನಿರುಪಾಯುರಾಗಿ ಕುಳಿತರು. ಆ ದಿನ ರಾತ್ರಿ ಕೂಡಾ ರಾಜಪುತ್ರನು ಮತ್ತೆ ಮಧ್ಯರಾತ್ರಿಯ ಕೂತ್ತಿಗೆ ಬಂದು ಹಿಂದಿನ ದಿನ ತಾನು ತೆಗೆದುಕೊಂಡು ಹೋಗಿದ್ದ ಆಭರಣಗಳನ್ನೇಲ್ಲ ಮತ್ತೆ ರಾಜಪುತ್ರಿಯ ರಾಸಿಗೆಯ ಸುಲಿಟ್ಟು ತನ್ನ ಉತ್ತರೀಯನನ್ನು ಹಿಡಿದುಕೊಂಡು ಮರ್ಜಿದನು. ಮುಂಜಾನೆ ತನ್ನ ಆಭರಣಗಳ್ಲಿವೂ ಜಡ್ಡಿದನ್ನು ಕಂಡು ರಾಜಪುತ್ರಿಯು ಮತ್ತು ಮೈಚಕ್ತಿತಳಾದಳು. ಯಾವನೋ ತನ್ನ ನಿಷ್ಪತ್ತಿ ಯದಲ್ಲಿ ತನ್ನ ಕೋಣೆಗೆ ಪ್ರವೇಶಿಸುತ್ತಿದ್ದಾಗ್ನೇ ಅವಳು ಗ್ರಹಿಸಿ ಮೂರನೇ ದಿನ ನಿದ್ದೆ ಬಂದವಳಂತೆ ಸಟಿಸಿ ಮಲಗಿಕೊಂಡಳು.

ಆದೇ ದಿನ ರಾತ್ರಿ ರಾಜಪುತ್ರನು ಬಂದು ಆ ಮಂಚದ ಮೇಲೆ ಕುಳಿತು ರಾಜಪುತ್ರಿಯ ಅಂಗಾಂಗ ಸೌಂದರ್ಯವನ್ನು ಕಾಣುತ್ತಿರುವಾಗಲೇ ಅವಳು ಎದ್ದು ಕುಳಿತಳು. ಅವನು ಎದ್ದು ಹೋಗಲು ಯಶ್ವಿಸಿದಾಗ ಅವನ ಕ್ಷೇತ್ರದಲ್ಲಿ ಕುಳಿರಿಸಿ “ಸ್ವಾಮಿ, ನೀನು ಯಾರು? ಇಲ್ಲಿಗೆ ಬಂದುದಾದರೂ ಹೇಗೆ?” ಎಂದು ಕೇಳಿದಳು. ಆಗ ರಾಜಪುತ್ರನು “ರಾಜ

ಪುತ್ರಿ, ನಾನು ದೇವದೂತನು. ವಿಮಾನದಲ್ಲಿ ಬಂದೀ” ಎಂದು ಹೇಳಿದನು. ಅವನ ರೂಪ ಯೌವನಗಳಿಂದ ವೋಹಿತಳಾದ ರಾಜಪುತ್ರಿಯು ಹೋಗಿ ಗೊಡಲಿಲ್ಲ. “ನಿವು ನನ್ನ ದೇಹ ಸ್ವರ್ವಸಿರುವುದರಿಂದ ನಿವೇ ನನ್ನ ಪತಿ.” ಎಂದಳು. ಇಬ್ಬರೂ ಗಾಂಥವೆ ಪದ್ಧತಿಯಂತೆ ಮುದುವೆಯಾಗಿ ಮಂಚದ ಮೇಲೆ ಮಲಗಿಕೊಂಡರು. ರತ್ನಾವತಿಯು ತುಂಬಿಜವ್ಯನೆಯಾಗಿದ್ದರಿಂದ ಅವಳಿಗೆ ಅಂದೇ ಗಭೋರ್ತತ್ವತ್ವಿಯಾಯಿತು. ಅಂದಿಸಿಂದ ದಿನಂಪ್ರತಿ ಜಯ ವರ್ಕನು ರಾತ್ರಿ ಅವಳಿದ್ದಲ್ಲಿಗೆ ಬಂದು ಅವಳಿನಿಡನೆ ನಿದ್ದೆ ಮಾಡಿ ಬೆಳಗಾಗುವ ಮುನ್ನ ಕುದುರೆಯೇರಿ ಹೋರಟು ಹೋಗುತ್ತಿದ್ದನು.

ಹೀಗಿರುತ್ತಿರಲು ರತ್ನಾವತಿಯು ಗಭೋರ್ತತ್ವಿಯಿರುವ ಚಿಹ್ನೆಗಳು ದಾಸಿಯರಿಗೆ ತಿಳಿದುವು. ಅವರು ಮಹಾರಾಣಿಗೆ ತಿಳಿಸಿದರು. ಮಹಾರಾಣಿಯು ಬಂದು ಮಗಳನ್ನು ಕೇಳಳು ಅವಳು ಇಲ್ಲವೆಂದೇ ಇತ ಹಿಡಿದಳು. ಮಹಾರಾಣಿ ರೇಗಿ ರಾಜಸಿಗೂ ಇದನ್ನು ತಿಳಿಸಿದಳು. ರಾಜನು ಕುಲಮಾನ ಮರ್ಯಾದೆಗೆ ಭಂಗ ಬಂದಿತೆಂದು ಹೆಡರಿ ಮಗಳನ್ನು ಗುಟ್ಟಾಗಿ ಕೊಲ್ಲಿವುದೇ ಉಪಾಯವೆಂದು ಬಗೆದನು. ಉದರೆ ಮಹಾರಾಣಿಗೆ ಇದು ಉಚಿತವೆಂದು ಬರುತ್ತಿದ್ದವನನ್ನು ಹೇಗಾದರೂ ಮಾಡಿ ಅವನು ಯೋಗ್ಯ ಸತ್ಪರುಪಷಿದ್ದರೆ ಅವಶಿಗೇ ಅವಳನ್ನು ಮುದುವೆ ಮಾಡಿಕೊಡುವುದು ಉಚಿತವೆಂದು ನುಡಿದಳು. ರಾಜನು ಅದಕ್ಕೂಪ್ರಿ ಆ ದಿನ ಆ ಮಗಳ ಕೊರ್ಕೆಯ ಬಾಗಿಲು ಕಿಟಕಿ ಸೆಲಗಳ ಮೇಲೆ ಗಂಧದೆಣ್ಣೆಯನ್ನು ಹಚ್ಚಿಸಿ ಅದರ ಮೇಲೆ ಗುಲಾಲನ್ನು ಹೆಚ್ಚಿಸಿದನು. ಆ ಕೊರ್ಕೆಯ ಸವಿಂಪ ಯಾರೂ ಹೋಗಬಾರದೆಂದು ಕಟ್ಟಾಜ್ಞೆಯನ್ನು ತ್ತನು. ಗುಲಾಲ್ ಬಣ್ಣದ ಬಟ್ಟೆ ಬರೆತೊಟ್ಟಿವನನ್ನು ರಾಜಸಭೆಗೆ ತಂದು ಒಷ್ಟಿಸಬೇಕೆಂದು ಸಾರಿದನು.

ಅದೇ ದಿನ ರಾತ್ರಿ ಜಯವರ್ಕನು ಕಿಟಕಿ ದಾಟಿ ಬಂದಾಗ ಕಾಲು ಜಾರಿ ಬಿಡ್ಡನು. ಆಗ ಅವನ ಬಟ್ಟಿಬರಿಗಳಗೆಲ್ಲ ಗುಲಾಲ್ ಬಣ್ಣ ತಾಗಿತು. ರತ್ನಾವತಿಯು ಅವಶಿಗೆ ಬೇರೆ ಬಟ್ಟಿಗಳನ್ನು ತೊಟ್ಟುಕೊಳ್ಳಲು ಕೊಟ್ಟಳು. ರಾಜಾಜ್ಞೆಯನ್ನು ರಹಸ್ಯವನ್ನು ತಿಳಿಸಿದ್ದು. ಆಗ ರಾಜಪುತ್ರನು ಬೇಗನೇ ತನ್ನ ಮನೆಗೆ ಬಂದು, ಸವಿಂಪವಿದ್ದ ರಜಕನಿದ್ದಲ್ಲಿಗೆ ಹೋಗಿ ಆ ಗುಲಾಲ್ ಬಣ್ಣ ತಾಗಿದ ಬಟ್ಟಿಗಳನ್ನು! ಬೆಳಗಾಗುವುದರೊಳಗೆ ಒಗೆದು ಕೊಡಬೇಕೆಂದು

ತಿಳಿದನು. ಆ ರಜಕನು ತನ್ನ ಚೆಂಡತಿಗೆ ಹೇಳಿದನು. ಅವಕು ನೀಲಮನೆಯವರಿಗೆ ಹೇಳಿದಳು. ಹೀಗಾಗಿ ಅದು ಸಿಹಾಯಿಗಳ ಕೆವಿಗೂ ಮುಟ್ಟಿತು. ಜಯವರ್ಧನನ್ನು ಹಿಡಿದು ತರಲು ಸಿಹಾಯಿಗಳು ಕುಂಬಾರನ ಮನೆಗೂ ಧಾವಿಸಿದರು. ರಾಜಪುತ್ರನು ಕೂಡಲೇ ತನ್ನ ಕುದುರೆಯನ್ನೇ (ರಿ ಆಕಾಶಕ್ಕೆ ಜಿಗಿದನು. ಆ ಮೇಲೆ ರತ್ನಾವತಿಯ ಕೊರಡಿಗೆ ಬಂದು ತನ್ನಾಡನೆ ಬರಲು ಕೇಳಿಕೊಂಡನು. ಅವನು ರಾಜಪುತ್ರನೆಂದು ತಿಳಿದಕೂಡಲೇ ರತ್ನಾವತಿಯು ಸಂತೋಷಭಿಂಭಾಗಿ ಅಮೇಲೆ ರುದುರೆಯನ್ನೇ ರಿದಳು. ಆಕಾಶವಾರ್ದಿವಾಗಿ ಆ ಕುದುರೆ ಸಂಚರಿಸಿ ಜಯವರ್ಧನ ರಾಜ್ಯಕ್ಕೆ ಬಂದಿತು.

ಆಗ ರಾಜಪುತ್ರನು ತನ್ನ ಕೇಲುಗುದುರೆಯನ್ನೂ ರಾಣಿಯನ್ನೂ ಅರಮನೆಯ ಉದ್ದೇಶದಲ್ಲಿ ನಿಶ್ಚಯಿ ತಾತೀಂಬ್ರಾನೇ ಅರಮನೆಗೆ ಬಂದು ತಂಡೆಯಾದ ವಿಜಯಕಾರಿ ಅರಸನಿಗೆ ಸಮಸ್ಯೆಗಿಂತಿದನು. ಮಗನು ಜೀವಂತಹಿಂತಿರುಗಿದುರಿದ್ದ ಮುದುಕನಾದ ವಿಜಯವಾಲಿಸಿಗೆ ದೋದ ಜೀವ ಮರಳಿ ಬಂದಂತೂ ಯಾರು. ಅವನ ಗೌರವಾಧ್ಯವಾಗಿ ಸರಕಾರಿ ಕಳ್ಳೀರಿಗಳನ್ನು ಮುಚ್ಚಿದರು. ಜನರಿಗೆ ಮಿತಾಯಿ ಹೆಚಿದರು. ಸೇರಿಮನೆಯಲ್ಲಿದ್ದ ಕೈದಿಗಳನ್ನು ಬಿಡುಗಡೆ ಮಾಡಿದರು. ಆಗ ಬಡಿಗರವನನ್ನು ಬಟ್ಟಿರು. ಕಾರಣವೇನೆಂದು ಅವಸಿಗೆ ತಿಳಿದರಲ್ಲಿ. ಆದುದರಿಂದ ನಗರಕ್ಕೆ ಬಂದು ಜನರೊಡನೆ ಕೇಳಿದನು ಆಗ ಅವರು, “ರಾಜಪುತ್ರನು ಕೇಲು ಕುದುರೆ ಏರಿತನ್ನು ರಾಣಿಯೋಂದಿಗೆ ಬಂದಿದ್ದಾನೆ. ಅವಕು ಉದ್ದೇಶನ ವನದಲ್ಲಿರುವಳು” ಎಂದು ಹೇಳಿದರು. ಆಗ ಆ ಬಡಿಗರವನೂ ತೋಟಕ್ಕೆ ಹೋದನು. ಆಲ್ಲಿಗೆ ಹೋದಮೇಲೆ “ರಾಣಿಯವರನ್ನು ಕುದುರೆಯ ಮೇಲೆ ಕರಿಮಾಕೊಂಡು ಬಾಲಂಮು ರಾಜರು ಅಪ್ಪಣಿ ಮಾಡಿರುವರು” ಎಂದು ಪರಿಹರಿಸಿದನಿಗೆ ಹೇಳಿದನು. ಅವರು ಅವನನ್ನು ಒಳಗೆ ಬಟ್ಟಿರು. ಆದೇ ಸಮಾಚಾರವನ್ನು ರಾಜಪುತ್ರಿಗೂ ತಿಳಿದನು. ಅವಕು ಒಪ್ಪಿದುದರಿಂದ ಬಡಿಗರವನು ಆರಾಜಪುತ್ರಿಯನ್ನು ಕೇಲುಗುದುರೆಯ ಮೇಲೆ ಕುಳಿರಿಸಿ ತಾನೂ ಹತ್ತಿದನು. ಅದು ತ್ವರಿತ ಅಂತರಿಕ್ಷಕ್ಕೆ ಹಾರಿತು. ಅವಳನ್ನು ಕರಿದೊಯ್ಯಲು ಬರುತ್ತಿದ್ದ ರಾಜಪುತ್ರನನ್ನು ಕಂಡು “ರಾಜಪುತ್ರ, ನೀವು ನನ್ನನ್ನು ವಂಚಿಸಿದಿಂ. ಅದರಿ ದ್ವಿವರು ದಯತೋರಿದ. ಈ ರಾಜಪುತ್ರಿಯ ದೊರಕಿದಳಲ್ಲ”

ಎಂದು ಹಂಗಿಸಿ ವೇಗವಾಗಿ ಹಾರಿಹೋದನು. ಆ ಈದುರೀಯನ್ನು ಒಂದು ಕಾಡಿನ ಮುಧ್ಯ ಇಳಿಸಿದನು ಮತ್ತು ರತ್ನಾವತಿಯನ್ನು ಬಲಾತ್ಮೆರಿಸತ್ತೊಡಗಿದನು. ಆಗ ರತ್ನಾವತಿಯು ಗಟ್ಟಿಯಾಗಿ ಅಳತೊಡಗಿದಳು. ಕಾಡಿಗೆ ಬೇಟಿಗೆ ಬಂದಿದ್ದ ರಾಜನ ಪರಿವಾರದವರು ಅವಳು ಅಳುವ ಸ್ವರ ಕೇಳಿ ಓಡಿ ಬಂದರು. ಅವರಿಬ್ಬರನ್ನೂ ಅವರು ಬಂಧಿಸಿ ಬಯ್ದಿರು. ರತ್ನಾವತಿಯು ತನ್ನ ಕಥೆಯನ್ನೆಲ್ಲ ಆ ರಾಜನಿಗೆ ತಿಳಿಸಿದಳು. ಆಗ ಆನನು ಆ ಬಡಿಗರವನ ತಲೆ ಹಾರಿಸಲು ಅಜಾಳ್ಪಿಸಿದನು. ರತ್ನಾವತಿಯು ವಿರಹತಾಪದಿಂದಲೂ ಬಸುರಿನ ಬಯಕೆಗಳಿಂದಲೂ ದಿನೇ ದಿನೇ ಕೊರಗಹತ್ತಿದಳು. ರಾಜನು ಅನೇಕ ವೈದ್ಯರನ್ನು ಕರೆಸಿ ಚೈಪಢೋಪಚಾರ ಮಾಡಿದರೂ ಅದರಿಂದ ಅವಳ ರೋಗವು ಗುಣವಾಗಲಿಲ್ಲ.

ಜಯವರ್ಣನು ರತ್ನಾವತಿಯು ವಿರಹದಿಂದ ಬೇಸಕ್ತು ಸನ್ಯಾಸಿಯು ವೇಷ ಹಾಕಿಕೊಂಡು ಅವಳನ್ನು ಹುಡುಕಹತ್ತಿದನು. ರತ್ನಾತಿಯು ಇದ್ದ ಸಗರಕ್ಕಾಗಿ ಅವನು ಬಂದನು. ಮುಂತ್ರ, ತಂತ್ರ, ಚೈಪಢೋಪಚಾರ ಮೊದಲಾದವರು ಬಲ್ಲ ರಾಜಸನ್ಯಾಸಿಯೆಂದು ಆರಮನೆಗೆ ಸುದ್ದಿ ಮುಟ್ಟಿಸಿದನು. ಆಗ ರಾಜನೂ ಅವನನ್ನು ಕರೆಸಿಕೊಂಡು ರತ್ನಾವತಿಯು ಮನೆಗೆ ಕಳಿಸಿದನು. ಸನ್ಯಾಸಿಯನ್ನು ಕಂಡಕೂಡಲೇ ಅವನು ತನ್ನ ವತಿಯೆಂದು ರತ್ನಾವತಿಗೆ ಗೊತ್ತಾಯಿತು. ಅವನೂ ಗುರುತು ಹಿಡಿದನು. ಅದರೆ ಇಬ್ಬರೂ ಬಹಿರಂಗವಾಗಿ ಅದನ್ನು ತೋರಿಸಿಕೊಳ್ಳಲಿಲ್ಲ. ಅವನ ಮುಂತ್ರ ತಂತ್ರ ಚೈಪಢಿಗಳಿಂದ ತನಗೆ ಸ್ವಲ್ಪ ಗುಣವಾಗಿದೆಯೆಂದೂ ರತ್ನಾವತಿಯು ನಟಿಸಿದಳು. ಅವಳಿಗೊಂದು ಭೂತಬಾಧೆಯಿದೆಯೆಂದೂ ಅದನ್ನು ಬಿಡಿಸದೆ ಅವಳ ರೋಗ ಪರಿಹಾರವಾಗುವದಿಲ್ಲವೆಂದೂ ಸನ್ಯಾಸಿಯು ನುಡಿದನು. ಅವಳು ಬಂದಿದ್ದ ಕೇಲುಕುದುರೆಯನ್ನು ಆಹುತಿ ಕೊಡಬೇಕು. ಅದಕ್ಕಾಗಿ ಧನ-ಧಾನ್ಯ, ಹಾಲು-ಸಕ್ಕರೆ, ಲಿಂಬಿಹಣ್ಣು ಮೊದಲಾದವರು ಬಹಿಸಿದನು. ರಾಜನು ನಂಬಿ ಅವೆಲ್ಲವುಗಳನ್ನು ಒದಗಿಸಿದನು. ಅವೆಲ್ಲೇ ಆ ಸನ್ಯಾಸಿಯು ಭೂತ ಬಿಡಿಸುವ ನೆವದಿಂದ ರತ್ನಾವತಿಯನ್ನು ಆ ಕೇಲುಕುದುರೆಯ ಮೇಲೆ ಕುಳ್ಳಿರಿಸಿದನು. ತಾನೂ ಕುಳತು ಅದರ ಕೇಲು ತಿರುಗಿಸಿದನು. ಕೂಡಲೇ ಅದು ಆತ್ಮಾಶಕ್ಕೆ ನೆಗೆಯಿತು.

ಆದರೆ ಆಕಾಶದಲ್ಲಿ ಹಾರುತ್ತಿದ್ದಾಗಲೇ ರತ್ನಾವತಿಗೆ ಪ್ರಸಂಗವೇದನೆ ಉಂಟಾಯಿತು. ಕೇಲುಕುದುರೆಯನ್ನು ಇಳಿಸಬೇಕೆಂದು ಆವಳು ವತಿಗೆ ತಳಿಸಿದಳು. ಆದರೆ ಕೆಳಗೆ ಸಮುದ್ರವೇ ಇದ್ದಿತು. ಕೊನೆಗೆ ಒಂದು ಸಣ್ಣ ದ್ವಿಽಪವು ಕಾಣಿಸಿದುದರಿಂದ ಜಯವರ್ಧನು ಅಲ್ಲಿಳಿಸಿದನು. ಇಂದ ಕೂಡಲೇ ರತ್ನಾವತಿಯು ಪುತ್ರನನ್ನು ಹಡಿದಳು ಆಲ್ಲೇ ಇದ್ದ ಕೆಲವು ಮರದ ತುಂಡುಗಳನ್ನು ಮಂಚದಂತೆ ಜೋಡಿಸಿ ಅದರಲ್ಲಿ ಮಗುವನ್ನು ಮಲಗಿಸಿದರು. ಹಸಿನೆಯನ್ನು ಬಗೆಹರಿಸಿಕೊಳ್ಳಲು ಅಲ್ಲಿ ಏನೂ ಇರಲಿಲ್ಲ. ಆದುದರಿಂದ ಆಹಾರ ವಸ್ತುಗಳನ್ನು ತರುವದಕ್ಕಾಗಿ ಜಯವರ್ಧನು ಮತ್ತೆ ಕೇಲುಕುದುರೆಯನ್ನೇರಿ ಹೋದನು. ಆವನು ಹೊರಿಟು ಹೋದ ಕೂಡಲೇ ಸಮುದ್ರದ ನೀರು ಉಕ್ಕಿತು. ಆ ದ್ವಿಽಪದ ಮೇಲೆ ತೆರಿಗಳು ಬಡಿಯತೋಡಿದವು. ಆದು ಕೂಡಾ ಮುಳುಗಿತು. ರತ್ನಾವತಿಯು ಒಂದು ಮರದ ತುಂಡನ್ನು ಗಟ್ಟಿಯಾಗಿ ಹಿಡಿದುಕೊಂಡಳು. ತೆರಿಗಳು ಆದನ್ನು ಒಂದೆಡೆ ಹೊಡಿದು ಕೊಂಡು ಹೋದವು. ಮಗುವನ್ನು ಮಲಗಿಸಿದ್ದ ಮರದ ಮಂಚವೂ ಮತ್ತೊಂದೆಡೆ ತೇಲಿಹೋಯಿತು. ಆತ್ರ ಕೇಲುಕುದುರೆಯನ್ನೇರಿ ಜಯ ವರ್ಧನು ಹಾರುತ್ತಿದ್ದಾಗ ಅದಕ್ಕೂ ಬೆಂಕಿ ತಾಕಿತು. ಆದೂ ಮುರಿದುದರಿಂದ ಆವನೂ ಸಮುದ್ರದಲ್ಲಿ ಇನ್ನೊಂದೆಡೆ ಬಿದ್ದುಬಿಟ್ಟಿನು. ಹೀಗೆ ಮೂವರೂ ಸಮುದ್ರದಲ್ಲಿ ಮಾರು ಕಡೆ ತೇಲಿಹೋದರು.

ಮರುದಿನ ಮುಂಜಾನೆ ಒಬ್ಬ ಬೆಸ್ತೆನು ಬಲೆ ಬೀಸಲು ಸಮುದ್ರದ ಕಡಿಗಿ ಬಂದಾಗ ತೇಲುತ್ತಿದ್ದ ಮರದ ಮಂಚವನ್ನು ಕಂಡು ದೋಷಿಯನ್ನು ನಡಿಸುತ್ತ ಅದೇನೆಂದು ನೋಡಿದನು. ಅದರ ಮೇಲೆ ಮಲಗಿದ್ದ ಶಿಶುವನ್ನು ಕಂಡು ಆಶ್ಚರ್ಯದಿಂದ ಆದನ್ನು ಎತ್ತಿಕೊಂಡು ಬಂದನು. ಆವನ ಹೆಂಡತಿಗೂ ಆ ಮಗುವನ್ನು ಕಂಡು ಬಹಳ ಮಮತೆಯಾಯಿತು. ಆವರು ಅತಿ ಬಡವರು ಮಗುವನ್ನು ಸಾಕಿ ಸಲುಹುವ ಯೋಗ್ಯತೆ ಇರಲಿಲ್ಲ. ಆದುದರಿಂದ ಆ ಮಗುವನ್ನು ರಾಜನಿಗೊಸ್ಸಿದರೆ ಅದರ ಪಾಲನೆ ಪೂರ್ಣವಾಗಿ ಮಾಡುವರು, ತಮಗೂ ಆವನು ದೃವ್ಯ ಕೊಡುವನೆಂದು ನಂಬಿದರು. ಆವರ ಉಹೆಯಂತೆ ರಾಜನು ಮಗುವನ್ನು ಅಂಗೀಕರಿಸಿ ಆ ಬೆಸ್ತೆರವನಿಗೆ ಸ್ವಲ್ಪ ಹೊನ್ನೆನ್ನು ಕೊಟ್ಟು ಕಳಿಸಿದನು. ಆದೇ ದಿನ ಆ ನಗರದ ವೇಶ್ಯಯೋಭ್ಯಳು ನದಿಯಲ್ಲಿ

ದೋಣೀ ವಿಹಾರಕ್ಕೆ ಹೋಗಿದ್ದಳು. ಆಗ ಮರವನ್ನು ಹಿಡಿದುಕೊಂಡು ತೇಲಿ ಬರುತ್ತಿದ್ದ ರತ್ನಾವತಿಯನ್ನು ಕಂಡು ಕರುಣೆಯಿಂದ ಅವಳನ್ನು ರಕ್ಷಿಸಿ ತನ್ನ ಮನೆಗೆ ಕರೆದುಕೊಂಡು ಹೋದಳು. ಅದೇ ದಿನ ಜಯವರ್ಧನು ಮತ್ತೊಂದು ಕಡೆ ಸಮುದ್ರದ ದಂಡಿಹತ್ತಿದನು. ದೂರದಲ್ಲಿಂದ ತೋಟ ಕಾಣಿಸಿದುದರಿಂದ ಜಯವರ್ಧನು ಅಲ್ಲಿ ತೆರಳಿದನು. ಆ ತೋಟಗಾರನು ದಯೆಯಿಂದ ಅವನನ್ನು ತನ್ನ ಮನೆಗೆ ಕರಿದೊಯ್ದು ಉಂಟಿರುವ ಗಳನ್ನು ವಾಡಿಸಿದನು. ತನ್ನ ತೋಟದಲ್ಲಿ ಬೆಳೆಯುತ್ತಿದ್ದ ಹಾಗಳನ್ನೂ ಹಣ್ಣು ಹಂಪಲಗಳನ್ನೂ ವಾರಲು ಅವನು ಒಂದು ಅಂಗಡಿಯನ್ನಿಷ್ಟಿದ್ದನು. ಜಯವರ್ಧನನ್ನು ಆ ಹೂ ವಾರುವ ಅಂಗಡಿಯಲ್ಲಿ ಕುಳಿರಿಸಿದನು.

ಇತ್ತು ರಾಜನು ಮಗುವಿಗೆ ವಿದ್ಯಾಬುಧಿಗಳನ್ನು ಕಲಿಸಿದನು. ವೇತ್ಯೀಯ.೧ ರತ್ನಾವತಿಗೆ ಸ್ನಾತ್ಯ ಮತ್ತು ಸಂಗೀತಗಳನ್ನು ಕಲಿಸಿದಳು. ಹೀಗೆ ಅನೇಕ ವರುಷಗಳು ಕಳೆದವು. ಮಗುವು ದೊಡ್ಡವನಾದ. ಯೋವನಕ್ಕೆ ಬಂದನು. ಆ ಹೀಲೊಂದು ದಿನ ಅವನು ಸಂಗೀತ ಕೇಳಬೇಕೆಂಬ ಆಭಿ ಲಾಖೆಯಿಂದ ಆ ವೇತ್ಯೀಯ ಮನೆಗೆ ಬಂದನು. ಅಲ್ಲಿ ರತ್ನಾವತಿಯಾಬ್ಜೀ ಕುಳಿತ್ತಿದ್ದಳು. ರಾಜಪುತ್ರನನ್ನು ಕಂಡಕೂಡಲೇ ಅವಳು ತನ್ನ ಮಗನವನ್ನು ನೀನಿಸಿಕೊಂಡು ರೋಧಿಸತ್ತೊಡಗಿದಳು. ಅದರಿಂದ ಅವನಿಗೂ ಬಹಳ ದುಃಖ ವಾಯಿತು. ಕಾರಣವೇನೆಂದು ಕೇಳಲು ಅವಳು ತನ್ನ ಕಭೇಯನ್ನೇಲ್ಲ ಹೇಳಿದಳು. ಕೂಡಲೇ ರಾಜಪುತ್ರನು ಅವಳನ್ನು ಪಲ್ಲಕ್ಕೆಯಲ್ಲಿ ಅರನುನೆಗೆ ಕರೆದುಕೊಂಡು ಹೋದನು. ಅಲ್ಲಿ ಮಹಾರಾಣೆಯು ರತ್ನಾವತಿಯ ಕಭೇ ಕೇಳಿದ ಹೇಳೆ ಆ ಬಿಸ್ತರವನು ತಂದೊಸ್ಸಿದ ಮಗು ಅವಳದೇ ಇರಬೇಕಿಂದ ಸಂಶಯ ಪಟ್ಟಿದ್ದಳು. ಮಗುವಿನ ವೈಮೇಲೆ ಇದ್ದ ಪೀಠಾಂಬರದ ತುಂಡನ್ನು ಅವಳು ತೆಗೆದಿಟ್ಟಿದ್ದಳು. ಅದನ್ನು ತಂದು ರತ್ನಾವತಿಗೆ ತೋರಿ ಸಲು ಅವಳು ತನ್ನ ದೇ ಎಂದು ಗುರುತು ಹಿಡಿದಳು ಮತ್ತು ತಾನು ಸಮುದ್ರದಲ್ಲಿ ಬಿದ್ದಾಗ ಉಟ್ಟುಕೊಂಡಿದ್ದ ಪೀಠಾಂಬರವನ್ನು ತರಿಸಿ ಹರಿದಿದ್ದ ಭಾಗವನ್ನು ತೋರಿಸಿದಳು. ಆಗ ಆ ರಾಜಪುತ್ರನು ರತ್ನಾವತಿಯ ಮಗನೆಂದೇ ಎಲ್ಲರೂ ಆಭಿಪ್ರಾಯ ಪಟ್ಟಿರು. ಆಗ ಆ ತಾಯಿ ಮಕ್ಕಳು ಪ್ರೇಮಾತಿಶಯದಿಂದ ಆಲಿಂಗಿಸಿದರು.

ಆ ಮೇಲೊಂದು ದಿನ ರತ್ನಾವತಿಯು ಹೂಗಳನ್ನು ಕೊಂಡುಕೊಳ್ಳಲು ವೇಟಿಗೆ ಹೋದಾಗ, ಅಂಗಡಿಯಲ್ಲಿ ಕುಳಿತಿದ್ದ ಜಯವರ್ಕನನ್ನು ನೋಡಿದಳು. ಅವನು ತನ್ನ ವತಿಯಾಗಿರಬಹುದೆಂಬ ಸಂಶಯವೂ ಹುಟ್ಟಿತು. ಆದರೆ ನೋಡದೆ ಬಹಳ ಕಾಲವಾಗಿದ್ದ ದರಿಂದ ಫಕ್ಕನೇ ಗುರುತುವಾಗುವ ವಂತಿರಲ್ಲಿ. ಆದರೂ ರತ್ನಾವತಿಯು ತನ್ನ ದಾಸಿಯನ್ನು ಕಳಸಿ ಆ ಜಯವರ್ಕನನ್ನು ಮಾತನಾಡಿಸಿದಳು. ಜಯವರ್ಕನು ತನ್ನೆಲ್ಲ ಕಢಿಯನ್ನು ಹೇಳಿ ವ್ಯಧಿಪಟ್ಟನು. ಅವನೇ ತನ್ನ ವತಿಯೆಂದು ರತ್ನಾವತಿಗೆ ಖಚಿತವಾಯಿತು. ಆ ಮೇಲೆ ರಾಜನಿದ್ದಲ್ಲಿಗೆ ತೆರಳಿ ಎಲ್ಲ ಸಂಗತಿಯನ್ನು ತಿಳಿಸಿದಳು. ರಾಜನು ಅವನನ್ನು ಆರಪನೀಗೆ ಕರಿಸಿ ಪತ್ತಿ ಪ್ರತ್ಯರಸ್ಯಾ ಅವನ ಮುಂದೆ ತಂದು ನಿಲ್ಲಿಸಿದನು. ಆಗ ಅವರೆಲ್ಲರೂ ಅಶ್ವಂತ ಪ್ರೇಮಾತಿಶಯದಿಂದ ಆಲಿಂಗಿಸಿಕೊಂಡರು. ಆರಪನೀಯಲ್ಲಿ ಆವರು ಕೆಲವು ದಿನಗಳ ವರಿಗೆ ಸುಖ ಸಂತೋಷದಿಂದ ಉಳಿದರು. ಆ ಮೇಲೆ ಆ ರಾಜನು ಅಂಗರಕ್ಷಕರೊಂದಿಗೆ ಅವರೆಲ್ಲ ರನನ್ನು ಆವರ ರಾಜ್ಯಕ್ಕೆ ಕಳಸಿಕೊಟ್ಟನು. ಮಂಗನು, ಸೌಸಿ, ಹೊಮ್ಮಿಗ ನಗುಹೋಗದಿಂದ ಸುರಕ್ಷಿತ ಬಂಡುದನ್ನು ಕಂಡು ನಯೋವ್ಯಧಿನಾದ ವಿಜಯವಾಲನಿಗೆ ಹಿಡಿಸಲಾರದವ್ಯು ಸಂತೋಷವಾಯಿತು. ತನ್ನ ಮಗನಿಗೇ ಅವನು ರಾಜ್ಯವನ್ನು ಒಪ್ಪಿಸಿ ತಾನು ವಾನಪ್ರಸ್ಥಾಶ್ರಮ ಸೇರಿದನು.

ಹೊಂಟಿನೀ ಆ ಬಡಿಗರವನು ಕಾಮಾತುರನಾದುದರಿಂದ ತಾನು ಪ್ರಾಣ ಕಳೆದುಕೊಂಡನು. ಅಲ್ಲದೆ ಅನೇಕರ ಜೀವನವನ್ನು ಕಷ್ಟಕ್ಕೆಂದು ಮಾಡಿದನು. ರತ್ನಾವತಿಯು ಕೂಡಾ ಪುರುಷ ಹೋಹದಿಂದ ಬಹಳ ದುಃಖಕ್ಕೆಂದು ಮಾಡಿದಳು. ಆದುದರಿಂದ ಕಾಮವನ್ನು ನಿಗ್ರಹಿಸದಿದ್ದರೆ ಆದು ಶ್ರೀಪುರುಷರಿಗೆ ನಿಶ್ಚಯವಾಗಿಯೂ ಹಾನಿಯನ್ನುಂಟು ಮಾಡುತ್ತದೆ. ಆದುದರಿಂದ ನೀನೂ ಆ ದುಬುಫಿಂಗೆ ಒಳಗಾಗಬೇಡ. ಬಂದು ವೇಳೆ ಕಮಲಾವತಿಯ ಘೈರ್ಯ ಶೋರ್ಯ ನಿನ್ನಲ್ಲಿ ಕೂಡಾ ಇಲ್ಲ ಎಂದನು. ಆಗ ಅವಳು ಕಮಲಾವತಿಯ ಕಢಿ ಕೇಳಲು ಇಷ್ಟವಟ್ಟುದುದರಿಂದ ಹೋಹನ ದಾಸನು ಅದನ್ನು ಹೇಳತೋಡಿದನು.

೩೫. ಕವುಲಾನತಿಯ ಕಥೆ

ಪ್ರಾವ್ಯ ಕಾಲದಲ್ಲಿ ಹಸ್ತಿನಾನತಿಯಲ್ಲಿ ಬಲಭಿಮನೆಂಬ ಹೆಸರಿನ ಒಬ್ಬ ಅರಸನಿನ್ನದ್ದನು. ಅವನು ಮಗನ ಹೆಸರು ವಜ್ರಸಿ ಈ ವಜ್ರನಿಗೆ ಮಂತ್ರಿ ಸುತನಾದ ತಾರಕದಾಸನೊಡನೆ ಬಹಳ ಆಚ್ಚು ಮೆಚ್ಚು. ಕಣಂಪುರದ ವೈಭವ ವಣನೆಗಳನ್ನು ಕೇಳಿ ಆದನ್ನು ನೋಡಿ ಬರಬೇಕೆಂದು ಕುತೂಹಲ ವೈಭವರಾದರು. ಇಬ್ಬರೂ ಅಮಿತ ದ್ರವ್ಯವನ್ನು ಹಿಡಿದುಕೊಂಡು ತಂತಮ್ಯ ಅಶ್ವಗಳನ್ನೇ ರಿ ಆ ನಗರಾಭಿಮುಖವಾಗಿ ಪ್ರಯಾಣ ಬೆಳ್ಳಿದರು. ಆವರು ಆ ನಗರಕ್ಕೆ ಸರ್ವಾಪಿಸಿದಾಗ ರಾತ್ರಿಯಾಯ್ತು. ಆದುದರಿಂದ ಉಂಟಾರ ಹೊರಿನ ಒಂದು ನದಿ ದಂಡೆಯಲ್ಲೇ ಬೀಡು ಬಿಟ್ಟರು.

ಮುಂಜಾನೆ ಆ ಕಣಂಪುರದ ರಾಜನ ಪುತ್ರ ನದಿ ಸ್ವಾನಕ್ಕೆ ಆ ದಂಡಿಗೆ ಒಂದಳು. ಆಗ ಮಂತ್ರಿಸುತನಾದ ತಾರಕದಾಸನು ಆಲ್ಲಿರಲ್ಲಿ. ವಜ್ರನು ಮಾತ್ರ ದಡದಲ್ಲಿ ನಿಂತಿದ್ದನು. ರಾಜಪುತ್ರಿಯು ಅವನ್ನನ್ನು ನೋಡಿ ಹೊರಿತಳಾದಳು. ಅವನೂ ಅನುರಾಗ ದೃಷ್ಟಿಯಿಂದ ಅವಳನ್ನು ನೋಡ ತೊಡಗಿದನು. ಆದರೆ ಅವಳು ತನ್ನ ದಾಸಿ ಜನರೊಂದಿಗೆ ಬಂದಿದ್ದು ದರಿಂದ ಇಬ್ಬರೂ ಮೂಕ ಸಂಕಟವನ್ನೇ ಅನುಭವಿಸಿದರು. ಪರಸ್ಪರ ಹೊತ್ತು ಕತೆ ಆಡಲ್ಲಿ. ಆದರೆ ಅವಳಿಗೆ ತನ್ನ ಮನಸ್ಸನ್ನು ಬಿಗಿ ಹಿಡಿಯುವುದೇ ಕರಿನ ಹಾಯಿತು. ಪದೇ ಪದೇ ಕಡೆಗೊಣ್ಣು ಏಟಿಂದ ರಾಜಪುತ್ರನನ್ನು ನೋಡುತ್ತಿದ್ದಳು. ಆವಳ ಮನೋಭಿಲಾಷೆಯನ್ನು ಆರಿತ ಚತುರಳಾದ ಅವಳ ದಂಡಸಿಯು ಒಂದು ಕಮಲ ಪ್ರಪ್ನವನ್ನು ತಂದು ಅವಳ ಕೈಯಲ್ಲಿ ಕೊಟ್ಟಳು. ಈಗ ಆ ರಾಜಪುತ್ರಿಯು ಆದನ್ನು ಒಮ್ಮೆ ಸೂರ್ಯನಿಗೂ ಆ ಮೇಲೆ ರಾಜಪುತ್ರ ಸಿಗೂ ತೋರಿಸಿ ತನ್ನ ವೋರಿಗೆ ಮುದ್ದಿಟ್ಟು ಕೊಂಡಳು. ದಂತಗಳಿಂದ ಕೆಡಿದು, ತನ್ನ ಕೆವಿಪಾದ ಕುತ್ತಿಗೆಗಳಿಗೂ ಒತ್ತಿಕೊಂಡು ತನ್ನ ದೇಹದ ಸುತ್ತಲೂ ತಂದು ನಿರಿನ ಮೇಲೆ ಚೆಲ್ಲಿ ಹೊರಟು ಹೋದಳು. ಆವಳು ಮಾಡಿದ ಈ ಸಂಕೇತಗಳಿಲ್ಲ ರಾಜಪುತ್ರನಿಗೆ ಅಧ್ಯವಾಗಲಿಲ್ಲ. ಆವಳಿಗೆ ಕೆಟ್ಟ ಅಧ್ಯವನ್ನೇ ಕಲ್ಪಿಸಿದನು. ತನ್ನ ಪ್ರಾಣಕ್ಕೆ ಗಂಡಾಂತರವಿದೆಯೆಂದೂ

ಅವನು ಭಾವಿಸಿದನು ಆದುದರಿಂದ ಮಂತ್ರಸುತನು ಬಂದ ಕೂಡಲೇ ತಿಳಿಸ್ತು ಭಯವನ್ನು ಅವನಿಗೆ ತಿಳಿಸಿದನು.

ಆದರೆ ಆ ರಾಜಪುತ್ರಿಯು ಮಾಡಿದ ಸಂಕೇತಗಳಿಗೆ ತಾರಕದಾಸನ್ನು ಪ್ರಿಯವಾದ ಅರ್ಥಮಾಡಿದನು. ರಾಜಪುತ್ರನ ಮೇಲೆ ಅವಳಿಗೆ ಹೋಷವಾದಿ ರುಪುದನ್ನು ವ್ಯಕ್ತಪಡಿಸಿದನಳೆಂದು ಹೇಳಿ “ಕನುಲ ಪುಷ್ಟವನ್ನು ಮುಖಕ್ಕೆ ತೋರಿಸಿ ತಾನು ಮುದ್ದಿಸಿದುದರಿಂದ ನಮ್ಮೆಲ್ಲರ ಮುಖಗಳು ಅದಕ್ಕೆ ಸಮಾನವಾಗಿವೆ ಎಂದವಳು ಸೂಚಿಸಿದಳು. ಕಣಕ್ಕೆ ಒತ್ತಿಕೊಂಡುದುದರಿಂದ ಈ ಕರ್ನರುಪರವನ್ನು ದಂತದಿಂದ ಕಚ್ಚಿದುದಕ್ಕೆ ತಾನು ದಂತಸೇನನ ಮಗಳಿಂದೂ, ಹಾದಗಳಿಗೆ ಮುಟ್ಟಿಸಿದುದರಿಂದ ತನ್ನ ಹೆಸರು ಕರುಳಾವತಿಯೆಂದೂ ಕುತ್ತಿಗೆಗೆ ತಗುಲಿಸಿದುದರಿಂದ ತನ್ನನ್ನು ಕಂಡು ಹೋಗಬೇಕೆಂದೂ ತನ್ನ ಸುತ್ತಲೂ ಶಂದು ನೀರಿಗೆ ಚೆಲ್ಲಿದುದರಿಂದ ನಿನಗಾಗಿ ಆತಾಪರಣ ಮಾಡಲು ಸಿದ್ಧಾರ್ಥರವನ್ನೆನೆಂದೂ ತಿಳಿಸಿದಳು” ಎಂದನು. ಅವಳನ್ನು ಹೇಗಾದರೂ ಪಡೆಯಬೇಕೆಂದು ರಾಜಪುತ್ರಸಿಗೆ ಮನಸ್ಸಾಯಿತು. ಆದುದರಿಂದ ಇಬ್ಬರೂ ಸಂದರ್ಭ ಸಾಧಿಸುತ್ತಾಗಿದರು.

ಆ ನಗರದಲ್ಲಿ ಹೆಸರಾದ ಮಾಲೆಗಾತ್ರಯೋಬ್ಬಳಿದ್ದಳು. ಅವಳು ದಿನಂಪ್ರತಿ ಹೂವಿನ ಮಾಲೆಯನ್ನು ಕಟ್ಟಿ ರಾಜಪುತ್ರಿಗೆ ಒಪ್ಪಿಸುತ್ತಿದ್ದಳು: ತಾರಕದಾಸನು ಇದನ್ನು ತಿಳಿದುಕೊಂಡು ಅವಳಿದ್ದಲ್ಲಿಗೆ ಬಂದು ಹೃದು ಮಧುರ ಮಾತುಗಳಿಂದಲೂ ದ್ರವ್ಯದಿಂದಲೂ ಅವಳನ್ನು ವಶಪಡಿಸಿಕೊಂಡನು. ತನಗೆ ಚಿತ್ರವಿಚಿತ್ರವಾಗಿ ಮಾಲೆಕಟ್ಟಲು ಬರುತ್ತೆಂದೂ ನುಡಿದನು. ಅವಳು ಒಪ್ಪಿದುದರಿಂದ ತಾನೇ ಒಂದು ಮಾಲೆಯನ್ನು ಕಟ್ಟಿಕೊಟ್ಟಿನು. ಆದರಲ್ಲಿ ಜಾಣ್ಯಾಯಿಂದ ಒಂದು ಚೀಟಿಯನ್ನು ಬರೆದಿಟ್ಟಿನು. ಕರುಳಾವತಿಯು ಆ ಮಾಲೆಯನ್ನು ಧರಿಸಿದಾಗ ಆ ಚೀಟಿ ಅವಳ ಕಣ್ಣಿಗೆ ಬಿತ್ತು. ಆದರಲ್ಲಿ “ನೀನು ಮಾಡಿದ ಸಂಕೇತಗಳು ನನಗೆ ಅರ್ಥವಾಗಿವೆ. ನಿನ್ನನ್ನು ಕಾಣಲು ಅಞ್ಣರನಾಗಿದ್ದೇನೆ: ನಿನ್ನ ಮಾಲೆಗಾತ್ರಯಲ್ಲಿ ಇದ್ದೇನೆ. ನೀನು ಯೋಗ್ಯ ಸಂಕೇತಮಾಡಿ ಕಳಿಸಿದಾಗ ಬರುತ್ತೇನೆ” ಎಂದು ಬರೆಯಲಾಗಿದ್ದಿತು. ರಾಜಪುತ್ರಿಯು ಅದನ್ನು ಗ್ರಹಿಸಿ, ಆ ಮಾಲೆಗಾತ್ರಯನ್ನು ಕರೆದು ತಡವಾಗಿ ಮಾಲೆ ತಂಡು ದಕ್ಕಾಗಿ ಸಿಟ್ಟುಮಾಡಿ ಸುಣ್ಣಿದಿಂದ ಅವಳ ಬೆನ್ನಿನ ಮೇಲಿ: ಗೆರೆಎಳಿದಳು.

ಅವಳು ಒಂದು ತಾರಕದಾಸನಿಗೆ ಅದನ್ನು ತೋರಿಸಲು “ಇದು ಶುಕ್ಲ ಪಕ್ಷಿ ಬರಬೇಡಿರಿ. ಕೃಷ್ಣ ಪಕ್ಷದಲ್ಲಿ ನಿನ್ನ ಆಶೆ ಕೈಗೂಡುತ್ತದೆ” ಎಂದು ಅದರಘರ್ಷವೆಂದು ಅವನು ರಾಜಪುತ್ರನಿಗೆ ತಿಳಿಸಿದನು. ಮತ್ತೊಂದು ದಿನ ರಾಜಪುತ್ರಿಯು ಕುಂಕುಮದಿಂದ ಆ ಮಾಲೆಗಾತ್ಮಿಯನ್ನು ಹೊಡಿದಳು. “ತಾನು ರಜಸ್ವಲೆಯಾಗಿದ್ದೇ ಇನೆ. ಈಗ ಬರಬೇಡ” ಎಂದು ಹೇಳಿಕೊಸಿದ್ದಾಗೆಂದು ಅದಕ್ಕೆ ಅರ್ಥವೆಂದು ತಾರಕದಾಸನು ತಿಳಿಸಿದನು. ಮೂರನೇ ಸಲ ಅವಳು ಕಾಡಿಗೆ ಕೈಯಿಂದ ಮಾಲೆಗಾತ್ಮಿಯ ಗಲ್ಲವನ್ನು ತೀಡಿದಳು. “ಕತ್ತಲೆಯಾದ ಮೇಲೆ ನನ್ನ ಕಿಟಕಿಯ ಬಳಿ ಬನ್ನಿ” ಎಂದು ಅವಳು ಸಾಚಿಸಿದಳೆಂದು ತಾರಕದಾಸನು ನುಡಿದನು.

ಅದರಂತೆ ಅಂದು ರಾತ್ರಿ ವಜ್ರನು ತಾರಕದಾಸನೊಂದಿಗೆ ಅರಮನೆಯ ಗವಾಕ್ಷದ ಬಳಿ ತೀರಳಿದನು. ಅಷ್ಟು ಹೊತ್ತಿಗೆ ಸರಿಯಾಗಿ ಅವಳು ರೀಷ್ಮೆಯು ಒಂದು ಹಗ್ಗವನ್ನು ಮೇಲಿನಿಂದ ಕೆಳಗಿಳಿಸಿದಳು. ರಾಜಪುತ್ರನು ಅದನ್ನು ಹಿಡಿದುಕೊಂಡು ಮೇಲೇರಿ ಹೋದನು. ಕೊಣೆಯೊಳಗೆ ಅವನು ಇಳಿದ ಕೂಡಲೇ ಅವಳು ಆ ಹಗ್ಗವನ್ನು ಮೇಲಕ್ಕೆಳಿದು ಬಿಟ್ಟಳು. ಆ ರಾಜಪುತ್ರನನ್ನು ಸನಾತ್ನಿಸಿ ಅದರಿಸಿ ಅವನೊಂದಿಗೆ ರಾತ್ರಿ ನಾನಾ ರತಿ ವಿಲಾಸಗಳಲ್ಲಿ ಮಗ್ನಿ ಖಾದಳು. ಬೆಳಗಾದ ಮೇಲೂ ಅವನನ್ನು ಹಿಂತಿರುಗಿ ಕಳಿಸಲು ಅವಳು ಇಷ್ಟಪಡಲಿಲ್ಲ. ಒಂದು ಪೆಟ್ಟಿಗೆಯಲ್ಲಿ ಅವನನ್ನು ಇರಿಸಿದಳು. ರಾತ್ರಿಯಾದ ಮೇಲೆ ಅದರ ಕೀಲಿ ತೆಗೆದು ಹೊರಗೆ ಕರಿಯುತ್ತಿದ್ದಳು. ಮತ್ತು ಇಡೀ ರಾತ್ರಿ ಅವರು ಸುಖಿಂದ ಕಾಲಕೆಳಿಯುತ್ತಿದ್ದರು. ಆದರೆ ಈ ರಾಜಪುತ್ರನು ಚೂರುಕು ಸ್ವಭಾವದವನಲ್ಲ. ಅವಳು ಮಾಡಿದ ಸಂಕೀರ್ತಗಳು ಅವನಿಗೆ ಅರ್ಥವಾಗುತ್ತಿರಲಿಲ್ಲ. ಆದುದರಿಂದ ಅವನೊಡನೆ ಬೇರೆ ಯಾರೋ ಇದ್ದಾಗೆಂದು ಅವಳು ತಿಳಿದು ಕೇಳಿ ತಿಳಿದುಕೊಂಡಳು. ಆ ಮಂತ್ರಿ ಸುತನು ಹೊರಿದ್ದರೆ ತಾನು ಮಾಡಿದ ದುರಾಚಾರವು ಪರರಿಗೆ ತಿಳಿಯಬಹುದೆಂದು ರಾಜಪುತ್ರಿಯು ಸಂದೇಹಪಟ್ಟಿಕು. ಹೇಗಾದರೂ ಮಾಡಿ ಆ ಮಂತ್ರಿಸುತನನ್ನು ಕೊಲ್ಲಿಸಬೇಕೆಂದು ಅವಳು ಒಂದು ಉಪಾಯ ಹಾಡಿದಳು.

ಒಂದು ದಿನ ಅವಳು ನಾನಾ ಭಕ್ತಿ ಭೋಜ್ಯಗಳನ್ನು ಮಾಡಿಸಿದಳು.

ಅದರಲ್ಲಿ ಸ್ವಲ್ಪ ಅಂಶವನ್ನು ಆ ಮಂತ್ರಿ ಸುತ್ತನಿಗೆ ಕೊಟ್ಟು ಬರುವುದು ಒಳ್ಳೇಕೆಂದು ರಾಜಪುತ್ರನಿಗೆ ತಿಳಿಸಿದಳು. ಅವನು ವಾಡಿದ ಉಪಕಾರಕ್ಕೆ ಅವ್ಯಾನ್ತಾದರೂ ಮಾಡಬೇಕೆಂಬ ಸದಾಚಳನೆಯೀಂದ ತಾನು ಕಳಿಸಿರುವುದಾಗಿ ತಿಳಿಸಬೇಕೆಂದಳು. ಅದರಂತೆ ರಾಜಪುತ್ರನು ಹಗ್ಗಿದ ಸಹಾಯದಿಂದ ಇಳಿದು ಆ ಪಕ್ಕಾನ್ನಿಗಳನ್ನು ಮಾಲೆಗಾರ್ತಿಯ ಮನೆಗೆ ತಂದು ತನ್ನ ವಿಶ್ರಣಿಗೆ ಕೊಟ್ಟು ಅವ್ಯಾರವರಿಗೆ ನಡೆದುದೆಲ್ಲವನ್ನೂ ತಿಳಿಸಿದನು. ಅದರೆ ತಾರಕದಾಸನಿಗೆ ಅವಳ ಇಂಗಿತದ ಬಗ್ಗೆ ಸಂಪರ್ಯಾ ಬಂದಿತು. ಅದುದರಿಂದ ಆವನು ಆ ಪಕ್ಕಾನ್ನಿವನ್ನು ತಿಸ್ತುವ ವೋದಲು ಸ್ವಲ್ಪಾಂಶವನ್ನು ಅಲ್ಲಿದ್ದ ಒಂದು ನಾಯಿಗೆ ಹಾಕಿದನು. ಅದನ್ನು ತಿಂದಕೂಡಲೇ ಆದು ಪ್ರಾಣಬಿಟ್ಟಿತು. ಆಗ ಆ ಮಂತ್ರಿ ಸುತ್ತನು ರಾಜಪುತ್ರಿಯ ದುಕ್ಕೆ ವಿಚಾರವನ್ನು ತನ್ನ ವಿಶ್ರಣಿಗೆ ವಿವರಿಸಿ “ಮಿತ್ರಾ, ನಾನು ಪಕ್ಕಾನ್ನಿವನ್ನು ತಿಂದಕೂಡಲೇ ಮೃತನಾಡಿನೆಂದು ಅವಳಿಗೆ ಹೇಳು. ನನ್ನನ್ನು ಒಂದೆಡೆ ಹುಗಿದು ಬಂದಿರುವೆನೆಂದೂ ನುಡಿ. ಇಲ್ಲದಿದ್ದರೆ ನನ್ನನ್ನು ಕೊಲ್ಲಿಸಲು ಅವಳು ಬೇರೆ ಉಪಾಯಗಳನ್ನು ಮಾಡದೇ ಇರಲಾರಳು” ಎಂದನು. ರಾಜಪುತ್ರನು ಹಂತೆರಳಿ ಕಮಲಾವತಿಗೆ ಅದನ್ನು ತಿಳಿಸಿ ಬಹಳ ದುಃಖಿತನಾದವನಂತೆ ಜೋಲುಮೋರೆ ಹಾಕಿಕೊಂಡನು. ಕಮಲಾವತಿಯು ಆ ವಾರ್ತೆ ಕೇಳಿ ಬಹಳ ಹರುಷಪಟ್ಟಿಳು. ಆ ಅನಂದದಲ್ಲಿ ರೇಶ್ಮೆಯ ಹಗ್ಗಿವನ್ನು ಮೇಲಿಳಿಯಲೂ ಮರಿತುಬಿಟ್ಟಿಳು. ಅವನೇಡನೆ ಮಂಜದಲ್ಲಿ ರತ್ನಕ್ರಿಯೆಯಲ್ಲಿ ಮನ್ಯಾಳಾದಳು.

ಆದರೆ ರಾತ್ರಿ ಪಹರಿಯವನು ಆ ರೇಶ್ಮೆಯ ಹಗ್ಗಿವನ್ನು ಕಂಡನು. ಯಾರೋ ಕಳ್ಳರು ರಾಜಪುತ್ರಿಯ ಕೋಣೆಗೆ ಪ್ರವೇಶಿಸಿರಬೇಕೆಂದು ನಂಬಿ ಆ ಹಗ್ಗಿವನ್ನೇ ಏರಿ ಬಂದನು ಕಳ್ಳರಳು; ರಾಜಪುತ್ರಿಯು ಪರಪುರುಷನೋಡನೆ ಮಂಜದ ಮೇಲೆ ಮಲಗಿದು ಅವನಿಗೆ ಕಾಣಿಸಿತು. ಆಗ ಅವನು ಇನ್ನೂ ಕೆಲವು ಪಹರಿಯವರನ್ನು ಕರೆದುಕೊಂಡು ಬಂದು ಆ ಮಂಜಕ್ಕೆ ಹಗ್ಗಿಗಳನ್ನು ಬಿಗಿದು ಸದ್ದಿಲ್ಲದೆ ಅಟ್ಟಿದಿಂದ ಇಳಿಸಿ, ಅದನ್ನು ಹೊತ್ತುಕೊಂಡು ಹೊಗಿ ಉರ ಹೊರಗಿನ ದೇವಾಲಯದೊಳಗಿಟ್ಟು ಹೊರಗೆ ಕೇಲಿ ಹಾಕಿ ಪಹರೆ ಇಡಿಸಿದನು. ನಸುಕಿನಲ್ಲಿ ಕಮಲಾವತಿಗೆ ಎಚ್ಚರಿಕೆಯಾಯಿತು. ಆಗ ತಾನಿದ್ದ ಸ್ಥಳವನ್ನು ಕಂಡು ಇದೇನು ಕನಸೋ ಎಂದು ಗಾಬರಿಯಾ

ದಳು. ಆದರೆ ನಿಜಸ್ವಿತ್ತಿ ತಿಳಿದ ಕೂಡಲೇ ಅವಳು ರಾಜಪುತ್ರನನ್ನು ಎಚ್ಚಿಸಿ ತಮೆಗೆ ಬಂದಿರುವ ಪ್ರಾಣಾಪತ್ರನನ್ನು ತಿಳಿಸಿದಳು. ಆಗ ರಾಜಪುತ್ರನು ತನ್ನ ಮಿಕ್ಕನ ಸಮಾಚಾರ ತಿಳಿಸಿ, ಮಾಲೆಗಾತ್ರಯಲ್ಲಿರುವ ಶಾರಕದಾಸ ನಿಗೆ ಈ ಸುದ್ದಿಯನ್ನು ಮುಟ್ಟಿದರೆ ಹೇಗಾದರೂ ಅವನು ರಕ್ಷಿಸದೇ ಇರಲಾರನೆಂದು ನುಡಿದನು. ಆ ಕೂಡಲೇ ರಾಜಪುತ್ರಿಯು ದೇವಸ್ಥಾನದಲ್ಲೇ ಮನಸೊಂದಿಕೊಂದಿನ್ನು ಪೂಜಾರಿಯನ್ನು ಕರೆದು ತನ್ನ ಮೈಲಿನ ಜಿನ್ನಾ ಭರಣಗಳನ್ನೆಲ್ಲ ತೆಗೆದು ಅವನಿಗೆ ಕೊಟ್ಟು ಅವನನ್ನು ತನ್ನ ವರಪಡಿಸಿಕೊಂಡಳು. ಆ ಮೇಲೆ ಅವನನ್ನು ಮಾಲೆಗಾತ್ರಯಿದ್ದಲ್ಲಿಗೆ ಕಳಿಸಿಕೊಟ್ಟಳು. “ನಿನ್ನ ಬಂದು ಹೋರಿಯು ರಾಜನ ತೋರ್ಪಳಿಕಾಳಗೆ ಹೊಕ್ಕು ಹಾವಳಿ ಎಚ್ಚಿತು. ಸಿವಾಯಿಗಳು ಅದನ್ನು ಬಂಧಿಸಿ ದೇವಾಲಯದಲ್ಲಿ ಕಟ್ಟಿಹಾಕಿ ದಾಢಿ. ನಿನ್ನ ಬಂದು ಬಿಡಿಸಿಕೊಂಡು ಹೋಗು” ಎಂಬ ಗುಪ್ತ ಸಂದೇಶ ವನ್ನು ಆ ಪೂಜಾರಿಯು ಮುಟ್ಟಿಸಿದನು.

ಆ ಕೂಡಲೇ ಶಾರಕದಾಸನು ಸ್ತ್ರೀವೇಷವನ್ನು ಧರಿಸಿ ಹರಿವಾಣಿದಲ್ಲಿ ಪೂಜಾ ಸಾಮಗ್ರಿಗಳನ್ನು ಹಿಡಿದುಕೊಂಡು ಬಳಕು ಹರಿಯುವ ವೇದದಲ್ಲಿ ಆ ದೇವಾಲಯಕ್ಕೆ ಬಂದನು. ಆದರೆ ಪಹರೆಯವನು ಬಿಡಲಿಲ್ಲ. ಆಗ ಅವಳು “ಸಿವಾಯಿಯೇ, ನಾನು ಮಕ್ಕಳಾಗಬೇಕೆಂದು ಬಂದು ವೃತವನ್ನು ಹಿಡಿದಿದ್ದೇನೆ. ಅದಕ್ಕಾಗಿ ದಿನಂಪ್ರತಿ ಸೂರ್ಯೋದಯದ ವೋದಲು ಬಂದು ದೇವರನ್ನು ಅಚ್ಚಿಸುತ್ತೇನೆ. ದೇವತಾಪೂಜೆ ಇಲ್ಲದೆ ಅನ್ನ ನೀರುಗಳನ್ನೂ ಮುಟ್ಟುವೆಳಳಿಲ್ಲ. ಸ್ತ್ರೀಯರು, ಮಕ್ಕಳು, ದೇವರು ಇವರ ಮೇಲೆ ರಾಜಂಗ ಬಹಳ ಭಕ್ತಿ ಇದೆ. ನಿನ್ನ ಹೀಗೆ ಮಾಡಿದುದು ಗೊತ್ತಾದರೆ ದುಷ್ಪಿರಿಣಾಮ ವಾದಿತ್ಯ” ಎಂದನು. ಪಹರೆಯವನು ಹೆದರಿ ಒಳಗೆ ಬಿಟ್ಟುನು. ಒಳಗೆ ಬಂದ ಕೂಡಲೇ ಶಾರಕದಾಸನು ತನ್ನ ಸ್ತ್ರೀವೇಷವನ್ನು ತೆಗೆದಿಟ್ಟಿನು. ಗಂಟಿಬಾರಿಸಿ, ಪೂಜೆಮಾಡಿ ಕಮಲಾವತಿಯು ಅದೇ ಹರಿವಾಣಿವನ್ನು ಹಿಡಿದುಕೊಂಡು ಹೊರಟುಹೋದಳು. ರಾಜಪುತ್ರನೂ ಶಾರಕದಾಸನೂ ಆ ಮಂಚ, ರಾಜೋಽಚಿತವಾದ ಬಟ್ಟಿಬರಿ, ಹಗ್ಗಿ ವೋದಲಾದವಗಳೆಲ್ಲ ಬೆಂಕಿಹಳ್ಳಿ ಆಗಿಸ್ಟಿಕೆ ಮಾಡಿದರು. ಅದೇ ಬಸ್ತುವನ್ನು ಕೈ ಮೈಗಳಿಗೆಲ್ಲ ಬಳದು ಕೊಂಡು ಸನಾಂಸಿಗಳಂತೆ ಪದಾರ್ಥಸನ ಹಾಕಿಕೊಂಡು ಕಣ್ಣಿಂಜಿ ಕುಳಿತರು.

ಇತ್ತು ಬೆಳಗಾದ ಕೂಡಲೇ ಸಿಪಾಯಿಯು ಮಹಾರಾಜನಿಧ್ಯಲ್ಲಿಗೆ ತೆರಳಿ ರಾತ್ರಿ ರಾಜಪುತ್ರಿಯು ಮಾಡಿದ್ದ ಅನುಚಿತ ವರ್ತನೆಯನ್ನು ಅರಿಸಿ ಮಾಡಿ ಕೊಂಡನು. ಅವಳನ್ನು ಆ ವಿಟಪ್ಪರುಷನೊಡನೆ ದೇವಾಲಯವಲ್ಲಿ ಬಂಧಿಸಿರುವದಾಗಿಯೂ ತಿಳಿಸಿದನು. ರಾಜನು ಕೋಪದಿಂದ ಆ ಸಿಪಾಯಿಯೊಡನೆ ದೇವಾಲಯಕ್ಕೆ ಹೋರಟುಬಂದನು. ಆದರೆ ಈಲ್ಲಿ ಇಬ್ಬರು ಸನ್ಯಾಸಿಗಳು ಮಾತ್ರ ಕುಳಿತಿದ್ದರು. ಆಗ ರಾಜನು ರೇಗಿ ಆ ಸಿಪಾಯಿಗೆ ದೇಕಾಂತಶ್ರೀಕ್ಕೆಯನ್ನು ಪಿಧಿಸಿದನು. ದೇವಾಲಯದಿಂದ ವಜ್ರನೂ ತಾರಕದಾಸನೂ ಹೋರಟುಹೋದರು. ಆದರೆ ರಾಜಪುತ್ರಿಯು ಮೇಲಿನ ಮೋಹ ಮಾತ್ರ ಹೋಗಲಿಲ್ಲ. ಹೇಗಾದರೂ ವಾಡಿ ಮತ್ತೆ ಆವಳಿಂಡನೆ ತನ್ನನ್ನು ಕೂಡಿಸಬೇಕೆಂದು ವಜ್ರನು ಮಿತ್ರನಿಗೆ ತಿಳಿಸಿದನು. ಆಗ ಅವನು ಯೋಽಚಿಸಿ ರಾಜಪುತ್ರನಿಗೆ ಶ್ರೀವೇಷವನ್ನು ಹಾಕಿ ಬಂದು ಸಂಧ್ಯಾರಾಲದ ಹೊತ್ತು ರಾಜನಿಧಲ್ಲಿಗೆ ಕರೆದುಕೊಂಡು ಬಂದನು. ರಾಜನನ್ನು ಕಂಡು ಮಹಾರಾಜ, ಇವಳು ನನ್ನ ಪತ್ತಿ. ಉಂಗಿ ಕರೆದುಕೊಂಡು ಹೋಗುತ್ತಿದ್ದೇನೆ. ಆದರೆ ರಸ್ತೆಯಲ್ಲಿ ಕಳ್ಳುಕಾಕರ ಭಯವಿದೆ. ಆದುದರಿಂದ ಕೆಲವು ದಿವಸಗಳ ಪರಿಗೆ ಇವಳಿಗೆ ಅಶ್ರಯ ಕೊಡಿರಿ ಆಮೇಲೆ ಬಂದು ಕರೆದುಕೊಂಡು ಹೋಗುತ್ತೇನೆ” ಎಂದನು. ರಾಜನು ನಂಬಿ ಆವಳನ್ನು ತನ್ನ ಮಗಳ ವಶಕ್ಕೆ ಒಪ್ಪಿಸಿದನು. ರಾಜಪುತ್ರಿಯು ಮತ್ತೆ ತನ್ನ ಪ್ರಿಯತಮನನ್ನು ಪಡೆದು ಹಗಲಿರುಳು ಮತ್ತೆ ಕಾಮಿನಿಯಾಗಿ ಸುಖದಿಂದ ಇರತ್ತೆಂಬಿದಳು.

ಹೀಗಿರಲು ವಿದೇಶಕ್ಕೆ ಸೈನ್ಯದೊಂದಿಗೆ ತೆರಳಿದ್ದ ಆವಳ ಪತಿಯು ಬಂದನು. ವಜ್ರನನ್ನೂ ಶ್ರೀ ವೇಷ ಹಾಕಿಕೊಂಡುದುದರಿಂದ ಪತ್ತೀಯಾಗುವಂತಿರಲಿಲ್ಲ. ಕಮಲಾವತಿಯು ತನ್ನ ಪತಿಯನ್ನು ಸ್ನೇಹದಿಂದಲೇ ಆದರಿಸಿದಳು. ರಾತ್ರಿ ಆವನೊಡನೇ ಶ್ರೀಜಾಸಚ್ಚನಾದಳು. ಒಮ್ಮೆ ಆವಳ ಪತಿಯು ಶ್ರೀವೇಷದಲ್ಲಿರುವ ವಜ್ರನನ್ನು ಕಂಡು ಮೋಹಿತನಾದನು. ಅವಳು ಯಾರು, ಏನು ಎಂದು ಕೇಳಿ ತಿಳಿದುಕೊಂಡು ಹೇಗಾದರೂ ವಾಡಿ ಅವಳನ್ನು ತನ್ನ ವಶವಡಿಸಬೇಕೆಂದು ಕೇಳಿಕೊಂಡನು. ಆಗ ಕಮಲಾವತಿಯು “ಅವಳು ದುರ್ಭಳಿ. ನೀನೇ ರಾತ್ರಿ ಆವಳ ಕೊಳಣಿಗೆ ಹೇಗಿ ವಶಭಾದರೆ ನೋಡು” ಎಂದಳು ಇತ್ತು ಆ ವಜ್ರನು ಇಷ್ಟಲ್ಲಿಗೆ ಬಂದು ಫಡೆದ

ವೃತ್ತಾಂತವನ್ನು ಹೇಳಿ ತನ್ನ ಪತಿಯು ಬಲಾತ್ಮೆರಿಸಲು ಒಂದಾಗ ಅವನ ಗುಪ್ತಾಂಗವನ್ನೇ ಕೊಯ್ದಿಟು ಎಂದು ಹೇಳಿದಳು. ಇದನ್ನು ತಿಳಿಯದ ಕುಲಾವತಿಯ ಪತಿಯು ರಾತ್ರಿ ವಜ್ರನಲ್ಲಿ ಮಲಗಿದ್ದ ಕೋಣೆಗೆ ತೆರಳಿ ಬಲಾತ್ಮೆರ ಮಾಡತೊಡಗಿದನು. ಆಗ ಅವಳು ರೇಗಿ ಅವನ ಗುಪ್ತಾಂಗವನ್ನು ಕೊಯ್ದಿಟ್ಟಿಳು. ಇದರಿಂದ ಅವನು ದುಃಖಿತನಾಗಿ ಬೆಳಗಾದ ಮೇಲೆ ತನ್ನ ಮರ್ಯಾದೆ ಹೋಗುವುದೇ ಸಿಕ್ಕಿಯವೆಂದು ಖಚಿಗೊಂಡನು. ಮತ್ತು ಕೂಡಲೇ ನದೀ ದಂಡಿಗೆ ತೆರಳಿ ಕಲ್ಲಿ ಕಟ್ಟಿಕೊಂಡು ಹಾರಿ ಪ್ರಾಣತೋರಿದನು. ವಜ್ರನು ಬೆಳಗಾಗುವುದರೊಳಗೆ ಶ್ರೀ ವೇಶವನ್ನು ಬಿಟ್ಟಿ ಓಡಿ ಹೋದನು. ಪತಿಯು ರಾತ್ರಿ ಅರಮನೆಗೆ ಬಂದಿದ್ದನೆಂದೂ ಬ್ರಹ್ಮಣಿನ ಪತ್ನಿಯೊಂದಿಗೆ ಓಡಿ ಹೋದನೆಂದೂ ಕುಲಾವತಿಯು ಸುಧಿ ಹೆಚ್ಚಿಸಿದಳು.

ಕೆಲವು ದಿನಗಳ ಮೇಲೆ ತಾರಕದಾಸನು ರಾಜನ ಆ ಸಾಫ್ತನಕ್ಕೆ ಬಂದು ತನ್ನ ಪತ್ನಿಯನ್ನು ಕಳಿಸಿಕೊಡಬೇಕೆಂದನು. ರಾಜನು ನಡೆದ ವೃತ್ತಾಂತವನ್ನು ಹೇಳಲು ಬ್ರಹ್ಮಣನು ಸಿಟ್ಟಬ್ಬಾಗಿ “ಮಹಾರಾಜ, ನನ್ನ ಪತ್ನಿಯನ್ನು ಅವನು ಓಡಿಸಿಕೊಂಡು ಹೋದ ಮೇಲೆ ಅವನ ಪತ್ನಿಯನ್ನು ನನಗೆ ಒಪ್ಪಿಸುವುದೊಂದೇ ಯೋಗ್ಯ ಮಾರ್ಗ” ಎಂದನು. ಅರಸನು ಕುಲಾವತಿಯ ಅಭಿಪ್ರಾಯ ಕೇಳಲು ತಾನು ತೆರಳಲು ಸಿದ್ಧವಿರುವುದಾಗಿ ಅವಳು ಹೇಳಿದಳು. ಕೂಡಲೇ ತಾರಕದಾಸನು ಅವಳನ್ನು ಕರೆದುಕೊಂಡು ಬಂದು ಮಾಲೀಗಾತೀಯಲ್ಲಿದ್ದ ತನ್ನ ಮಿತ್ರಸಿಗೊಪ್ಪಿಸಿದನು. ಆ ಮೇಲೆ ಅಲ್ಲಿಂದ ಅವರು ತಮ್ಮ ರಾಜ್ಯದ ಕಡೆಗೆ ಹೂರಬಂದರು.

ಮೋಹಿನೀ, ಕುಲಾವತಿಯ ಸಾಹಸವನ್ನು ಕಂಡೆಯಾ? ಅವಳ ದುಬುಕ್ಕಿಯನ್ನು ಆರಿತೆಯಾ? ಕಾಮಸ್ವಿಡಿತಳಾದ ಅವಳು ತನ್ನ ಪತಿಯನ್ನು ಕೊಲ್ಲಿಸಿದಳು. ಆದುದರಿಂದ ನೀನೂ ಈ ದುರ್ಬುದ್ಧಿಗೆ ಒಳಗಾಗಬೇಡ. ಕಾಮವಿಲಾಸಿನಿ ಎಂಬೊಬ್ಬಳು ತಾನು ಬಂಧನದಲ್ಲಿದ್ದರೂ ಆನ್ಯವುರುಷರ ಮೇಲೆ ಆಸಕ್ತರಾಗದೆ ಪತಿಯೊಡನೆ ರತಿಸುಖವನ್ನು ಪಡೆದಳು. ನೀನೂ ಹಾಗೆ ಮಾಡಬಹುದಾಗಿದೆ ಎಂದನು. ಆಗ ಮೋಹಿನಿಯು ಕಾಮವಿಲಾಸಿನಿಯ ಕಥೆಯನ್ನು ಕೇಳಲು ಆಶುರಪಟ್ಟಿಳು. ಆಗ ಮೋಹನದಾಸನು ಹೇಳಲಾರಂಭಿಸಿದನು:

೨೬. ಕಾಮವಿಲಾಸಿನಿಯ ಕಥೆ

ಪಾಚೀನ ಕಾಲದಲ್ಲಿ ಕಾಮಾಪುರದಲ್ಲಿ ಚಂದ್ರಚೂಡ ಎಂಬೊಬ್ಬ ಅರ ಸನಿದ್ದನು. ಅವನು ಇನ್ನೂ ತರುಣ. ಒಂದು ದಿನ ಅವನು ಒಬ್ಬನೇ ರಸ್ತೆ ಯಲ್ಲಿ ತಿರುಗುತ್ತಿದ್ದನು. ಆಗ ಒಂದು ಮನೆಯ ಉಪ್ಪರಿಗೆಯ ಮೇಲೆ ತರು ತೀಯೊಬ್ಬಳು ಕುಳಿತ್ತಿದ್ದಳು. ಅವಳ ರೂಪಾತಿಶಯಕ್ಕೆ ವೋಹಿತನಾದ ರಾಜನು ಅವಳನ್ನು ನೋಡುತ್ತ ನಿಂತುಬಿಟ್ಟಿನು. ಆಗ ಆ ತರುತೀಯು ತನ್ನ ದಾಸಿಯನ್ನು ಕರೆದು ರಾಜನಿಗೆ ಕೇಳಿಸುವ ಹಾಗೆ “ಈ ರಾಜನಿಗೆ ಏನೇನೂ ಬುದ್ಧಿ ಇಲ್ಲ. ಒಬ್ಬನೇ ತಿರುಗುತ್ತಿದ್ದಾನ್ನಲ್ಲ. ಅಂಗರಕ್ಷಕರು ಯಾರೂ ಇಲ್ಲ. ಯಾರಾದರೂ ವೈರಿಗಳು ಒಂದು ತಿವಿದರೆ ಏನು ಗತಿ? ಇವನನ್ನು ಮದುವೆ ಯಾಗಿ ಪ್ರತ್ಯೇಸಂತಾನ ಪಡೆದು ಅವನ ಮೂಲಕ ಇವನಿಗೆ ಬುದ್ಧಿ ಕಲಿಸಬೇಕು; ನೋಡು” ಎಂದಳು.

ಈ ಮಾತುಗಳನ್ನು ಕೇಳಿದ ರಾಜನು ಅರಮನೆಗೆ ಒಂದು ಮಂತ್ರ ಯನ್ನು ಕಂಡನು. ಆ ವರ್ತಕನ ಮಗಳೊಂದಿಗೆ ವಿವಾಹವಾಗಲು ಬಯ ಸುತ್ತೇನೇಂದು ತಿಳಿಸಿ ಮಂತ್ರಿಯನ್ನು ಕಳಿಸಿಕೊಟ್ಟಿನು. ವರ್ತಕನು ಒಪ್ಪಿ ದುದರಿಂದ ಬೇಗನೇ ಮದುವೆಯಾ ಆಯಿತು. ಮದುವೆಯಾದ ಕೂಡಲೇ ರಾಜನು ಅವಳನ್ನು ರಾಣಿಯಂತೆ ನಡೆಸಿಕೊಳ್ಳಲಿಲ್ಲ. ಅವಳೊಡನೆ ಸಂಭೋಗ ಸುಖವನ್ನು ಅನುಭವಿಸಲಿಲ್ಲ. ಅವಳನ್ನು ಒಂದು ಮನೆಯಲ್ಲಿ ಬಂಧಿಸಿಟ್ಟಿನು ಮತ್ತು ಹೊರಗೆ ಸಿಪಾಯಿಗಳನ್ನು ನಿಲ್ಲಿಸಿದನು. “ನೀನು ಮದುವೆ ಆಗುವ ಮೋದಲು ಆಡಿದ ಸುಡಿಗಳು ನಿನಗೆ ನೆನಸಿವೆಯೇ ಹೇಗೆ? ನಿನ್ನ ಮಗನ ಮೂಲಕ ನನಗೆ ಬುದ್ಧಿ ಕಲಿಸು” ಎಂದು ಹೇಳಿದನು. ಆಗ ಆ ಕಾಮವಿಲಾಸಿನಿಯು ಬಹಳ ದುಃಖಿತಾದಳು. ರಾಜನನ್ನು ಮದುವೆಯಾಗುವದಕ್ಕಾಗಿ ತಾನು ಆ ಮಾತುಗಳನ್ನೂ ಡಿದೆ. ಆದರೆ ರಾಜನು ಈಗ ಅದರ ಸೇಡು ತೀರಿಸಿಕೊಳ್ಳತ್ತಿದ್ದಾನ್ನಲ್ಲ! ಎಂದಷಳು ದುಃಖಿಸಿದಳು.

ಕೆಲವು ದಿನಸಿಗಳಾದ ಮೇಲೆ ಅವಳ ಬಂಧುವರ್ಗದವರೊಬ್ಬರು ಅವಳನ್ನು ಕಾಣಲು ಬಂದರು. ಆಗ ಅವಳು ತನ್ನ ಕಣ್ಣಿನ ಕಾಡಿಗೆಯನ್ನು

ಒಂದು ಕಡ್ಡಿಗೆ ಹಚ್ಚಿ ತಂದೆಗೊಂದು ಪತ್ರ ಬರಿದು ಗುಪ್ತವಾಗಿ ಕೊಟ್ಟಳು. ಹೇಗಾದರೂ ಮಾಡಿ ಮನೆಯಿಂದ ಈ ಬಂದೀಖಾನೆ ವರೆಗೆ ಒಂದು ನೇಲ ಮಾಳಿಗೆಯನ್ನು ಮಾಡಿಸಬೇಕೆಂದು ಆ ಪತ್ರದಲ್ಲಿ ಬರಿದಿದ್ದಳು. ಅದನ್ನು ಷಿದಿದ ಆವಳ ತಂದೆಯು ದೂರದೇಶದಿಂದ ಅಂತಹ ತಜ್ಞನೋಬ್ಜನನ್ನು ಕರೆಸಿ ನೇಲಮಾಳಿಗೆಯನ್ನು ತೋಡಿಸಿದನು. ಕಾಮವಿಲಾಸಿನಿಯು ತನಗೆ ಇಷ್ಟ ಬಂದಾಗ ಆ ನೇಲಮಾಳಿಗೆ ಮೂಲಕ ತಂದೆಯ ಮನೆಗೆ ಹೋಗುತ್ತಿದ್ದಳು. ಸ್ವಲ್ಪಕಾಲ ದಾಟಿದ ಮೇಲೆ ಆವಳು ತನ್ನ ವೇಷವನ್ನು ಬಹುಮಂಟಿಗೆ ಬದಲಾಯಿಸಿ ದಾಸಿಯೊಂದಿಗೆ ದೇವಾಲಯಕ್ಕೆ ಹೋದಳು. ಆದೇ ದಿನ ರಾಜನೂ ಆಲ್ಲಿಗೆ ಬರುವವಸ್ತಿದ್ದನು. ಅದನ್ನು ತಿಳಿದು ಕಾಮವಿಲಾಸಿನಿಯು ತನ್ನ ಅಂಗಾಂಗ ಸೌಂದರ್ಯವು ಕಾಣಿಸುವಂತೆಯೂ ಆವನನ್ನು ವೋಹಗೊಳಿಸುವಂತೆಯೂ ವರ್ತಿಸಿದಳು. ಆವಳ ಈ ಪ್ರೇಮಚಿಷ್ಟೆಯನ್ನೇಲ್ಲ ಕಂಡು ತುಂಬಾ ವೋಹಿತನಾದನು. ರಾತ್ರಿ ಬರುವವೆಂದು ನೇತ್ರಸಂಕೀರ್ತನಾಡಿಗೆ ಹೊರಟುಹೋದನು ಮತ್ತು ರಾತ್ರಿ ವೇಷವಲ್ಲಿಟ ಮಾಡಿಕೊಂಡು ಬಂದು ಆವಶೋಧನೆ ರವಿಸಿ ಉಂಗುರವನ್ನು ಕೊಟ್ಟಿನು. ಕರ್ಮಧರ್ಮ ಸಂಯೋಗದಿಂದ ಕಾಮವಿಲಾಸಿನಿಗೆ ಆದೇ ದಿನ ಗರ್ಭವು ನಿಂತಿತು. ಪ್ರಸವಕಾಲ ಬರಲು ಆವಳು ಗಂಡು ಮಗುವನ್ನು ಹಡೆದಳು. ಕಾಮವಿಲಾಸಿನಿಯ ತಂದೆಯ ಮನೆಯಲ್ಲೇ ಆವನು ದೊಡ್ಡವನಾದನು. ವಿದ್ಯಾಬುದ್ಧಿಯನ್ನು ಶಲಿತನು. ದೊಡ್ಡವನಾದ ಬಳಿಕ ತಾಯಿ ಆವನಿಗೆ ತನ್ನ ಕಢಿಯೆಲ್ಲವನ್ನೂ ಹೇಳಿದಳು.

ಅಮೇಲೆ ಆ ರಾಜಪುತ್ರನು ಉತ್ತಮವಾದ ವೇಷಭೂಷಣಗಳನ್ನು ತೊಟ್ಟು ನಗರದಲ್ಲಿರುವ ದೊಡ್ಡ ವ್ಯಾಪಾರಸ್ಥನ ಅಂಗಡಿಗೆ ಹೋದನು. ಆವನ ದಿವ್ಯ ರೂಪ, ಅಪೋಲ್ಯ ಬಟ್ಟಿಬರೆ ಕಂಡೇ ಆ ವರ್ತಕನು ವಿಸ್ತೃತನಾದನು. ತಾನು ಪರದೇಶದ ವರ್ತಕನೆಂದೂ ರಾಜನಲ್ಲಿ ತೆರಳಬೇಕೆಂದೂ ಆವನು ಹೇಳಿ ಕೆಲವು ವಸ್ತುಗಳನ್ನು ತೋರಿಸಿ ಅವನಿಂದ ಆಪಾರ ಹಣವನ್ನು ಮುಂಗಡವಾಗಿ ಪಡೆದುಕೊಂಡನು. ಆದರಂತೆಯೇ ಮತ್ತೊಬ್ಜವರ್ತಕನನ್ನೂ ನಂಬಿಸಿ ರಾತ್ರಿ ಮರಳಿದನು. ಆ ವರ್ತಕರು ರಾಜನಿಗೆ ದುಷ್ಪಾಕ್ಷಿಣಿಯಾಗಿ ಹಿಡಿಯಲು ಆಜ್ಞಾಪಿಸಲಾ

యిల్లు. కోతవాలను సగరద బాగిలుగళన్ను ముచ్చి ఆల్లల్లి సిపా యిగళన్ను నిల్లిసిదను. ఇదన్ను రాజపుత్రును తిలిదు కోతవాలన ఇతిహాసవన్నైల్ల కేళి తిళిదుకొండను. ఆ కోతవాలన మగను పర దేరకై హోగిద్దను. ఆదన్ను రాజపుత్రును అరికు రాత్రి కుదురీ యన్నేరికొండు బందను. సిపాయిగళు తడెయలు తాను కోతవాలన మగనేండు హేళి ఆవన హేసరన్ను హేళిదను. అవరు హోగి గొట్టిరు. కోతవాలన మనేగి బందాగ తాయియూ మగనేండే భ్రమిసి ఆవనిగి లూట లుపచార మాడిదళు. రాత్రి సోసేయన్ను అవన కోఎణిగి కళిసికొట్టుటు. రాజపుత్రును తాను తందిద్ద వీళ్ళై వన్ను అవళిగి తిన్నలు కొట్టును. ఆదన్ను తిందచూడలే అవళు గుంగినింద మలగికొండళు. ఆగ అవను అవళ చెన్నా భరణవన్నైల్ల తెగెదుకొండు బయ్యాడు. ఆవళిగి ఎళ్ళరవాద మేలి ఎల్ల సంగ తియూ తిళియికు. పునః ఆ వోసగారన బగ్గె దబారిగి దూరు హోయికు.

ఆ దిన మంత్రియే ఆ తక్కునన్ను హిడియలు సగరదల్లి అత్తిత్త సంచరిసతోడిగిదను. ఇదు రాజపుత్రునిగి తిళియలు ఆవను సుందర శ్రీయ వేషపన్ను ధరిసికొండు ఆ మంత్రి ఇద్ద సిపాయి తాణియ బళి బందను. సిపాయిగళు ఆవళన్ను నిల్లిసి మంత్రియిద్దలిగి కలి దుకొండు హోగి ఆవన ముండి నిల్లిసిదరు. “నాను వక్తవ్యాను మగళు. నన్న తాయి ప్రసవిసిరువళిందు. దాసి బందు హేళిరువద రింద తాయియన్ను సోఇడలు హోగుతిద్దేనే” ఎందళు. మంత్రియు ఆదన్ను నంచిదను. అవళ రూప లావణ్ణక్కే మనసోఇత మంత్రియు ఆవళోడనే విసోఇద మాతుకతి ఆడతోడిగిదను. అల్లరువ కై కోళగళన్ను ఆ శ్రీయు ఆదేనేందు కేళలు “కళ్ళర కైగి తొడి సువ బేడి” ఎందు మంత్రియు ఉత్తరవిత్తను. “నన్న కైగి తొడి సిరి” ఎందవళు ఒక్కాయ మాడిదళు. “బేడ. నన్న కైగి కాకి తొరిసుత్తేనే” ఎందు మంత్రి హేళిదను. ఆ కూడితే ఆ తక్కు

ಸ್ತ್ರೀಯು ಕೇಲಿ ಜಡಿದು ಬಂದು ನೇವ ಹೇಳಿ ಹೊರಗೆ ಬಂದು ಅಲ್ಲಿಂದ ಮಾಯವಾದಳು.

ಕಳ್ಳುನನ್ನು ಹಿಡಿದು ಕೊಟ್ಟವರಿಗೆ ಅಪಾರ ದ್ರವ್ಯವನ್ನು ಕೊಡುವುದಾಗಿ ರಾಜನು ಡಂಗುರ ಸಾರಿದುದನ್ನು ಕೇಲಿ ರತ್ನಮಂಜರಿ ಎಂಬ ವೇಶ್ಯೆಯು ತಾನು ಹಿಡಿದುಕೊಡುವುದಾಗಿ ನುಡಿದಳು. ರಾಜಪುತ್ರಸಿಗೆ ಇದು ತಿಳಿದ ಕೂಡಲೇ ಅವನು ಮತ್ತೆ ಸ್ತ್ರೀ ವೇಷ ಧರಿಸಿ ಮಧ್ಯರಾತ್ರಿ ಕಾಲಕ್ಕೆ ಆ ರತ್ನಮಂಜರಿಯ ಮನೆಗೆ ತೆರಳಿದನು. “ನಿನ್ನ ಅಕ್ಕನು ಗುಡುಗುಡಿ ಸೇದುತ್ತಿದ್ದಾಗ ಮೂರಭೀಹೋದಳು. ಆಗ ಅವಳ ಒಟ್ಟನು ಅವಳ ಸಂಪತ್ತನ್ನು ಅಪಹರಿಸಿಕೊಂಡು ಹೋದನು. ಈವಳ ದಾಸಿ ನನ್ನನ್ನು ಕಳಿಸಿದಳು” ಎಂದಳು. ಅದನ್ನು ಕೇಲಿ ರತ್ನ ಮಂಜರಿಯು ಅಕ್ಕನ ಮನೆಗೆ ಹೊರಟಳು. ಅಫ್ರ ದಾರಿಗೆ ಬಂದ ಕೂಡಲೇ ಆ ಕವಟ ಸ್ತ್ರೀಯು ನಾನು ವೈದ್ಯನನ್ನು ಕರೆದುಕೊಂಡು ಬರುತ್ತೀನೆಂದು ರತ್ನಮಂಜರಿಗೆ ಹೇಳಿ ಬೇರೊಂದು ದಾರಿ ಯಿಂದ ರತ್ನಮಂಜರಿಯ ಮನೆಗೇ ಬಂದನು. “ರತ್ನಮಂಜರಿಯ ಎಲ್ಲ ಚೆನ್ನಾಗಿ ಭರಣ ಹಾಗೂ ಹೀತಾಂಬರ ಸೀರೆ ಹಿಡಿದುಕೊಂಡು ಅವಳ ದಾಸಿ ರೂಪ ವತಿ ನನ್ನೊಂದಿಗೆ ಬರುವಂತೆ ರತ್ನಮಂಜರಿ ಹೇಳಿದಳು. ಏಕೆಂದರೆ ಅವಳು ರಾಜನ ದಬಾರಿಗೆ ಹೋಗಬೇಕಾದ ಪ್ರಸಂಗವೂ ಇದೆ” ಎಂದಳು. ಇದನ್ನು ಕೇಲಿ ರತ್ನಮಂಜರಿಯ ದಾಸಿ ರೂಪವತಿಯು ಎಲ್ಲವನ್ನೂ ಹಿಡಿದು ಕೊಂಡು ಹೊರಟಳು. ದಾರಿಯಲ್ಲಿ ಸ್ತ್ರೀವೇಷಧಾರಿಯಾದ ರಾಜಪುತ್ರನು ಅವೆಲ್ಲವನ್ನೂ ತಾನು ತೆಗೆದುಕೊಂಡು ಬೇರೆ ದಾರಿ ಹಿಡಿದನು. ರತ್ನಮಂಜರಿಯು ಅಕ್ಕನ ಮನೆಗೆ ತೆರಳಿದಾಗ ಅವಳು ನಗುತ್ತಲೇ ಇದ್ದಳು. ಗಾಬರಿ ಯಿಂದ ಮನೆಗೆ ಹಿಂತಿರುಗಿದಾಗ ಮನೆ ಬರಿದಾಗಿತ್ತು. ಇದು ಆ ಕಳ್ಳನ ಕಾರಣ ನವೆಂದೇ ಅವಳಿಗೆ ತಿಳಿದುದರಿಂದ ಅವಳೂ ರಾಜನಿಗೆ ದೂರು ಕಳಿಸಿ ಕೊಟ್ಟಳು.

ಆ ಮೇಲೆ ರಾಜನೇ ಬಂದು ದಿನ ಆ ರಕ್ಕನನ್ನು ಹಿಡಿಯಲು ಹೊರಟಿನು. ರಾಜಪುತ್ರನು ಅದನ್ನು ರಿತು ಕೆಲವು ಕುಂಬಳಕಾಯಿಯ ಬುರುಡೆಗಳನ್ನು ತಂದು ಅವುಗಳಿಗೆ ಸುಣ್ಣ ಹಚ್ಚಿದನು. ಆ ಮೇಲೆ ಆಗಸನ ವೇಷ ಹಾಕಿಕೊಂಡು ಬಟ್ಟೆಗಳ ಗಂಟುಗಳನ್ನು ಹೊತ್ತುಕೊಂಡು ಉರಿನ ಕೆರಗೆ

ಹೋದನು. ಈಂಬಳಕಾಯಿಯ ಬುರುಡೆಗಳನ್ನು ನೀರಿನ ಮೇಲೆ ಚೆಲ್ಲಿದನು. ಮತ್ತೆ ಬಟ್ಟಿಗಳನ್ನು ಒಗೆಯೊಡಗಿದನು. ರಾತ್ರಿಯಾದರೂ ಆವನ ಕೆಲಸ ಮುಗಿಯಲ್ಲ. ಅವನ ಹೊರತು ಮತ್ತಾರೂ ಇರಲಿಲ್ಲ. ಬಟ್ಟಿ ಒಗೆವ ಸಪ್ಪಳ ವನ್ನು ಕೇಳಿ “ರಾಜನೇ ಅಲ್ಲಿಗೆ ಬಂದನು. ಮತ್ತು ಈ ದಾರಿಯಂದ ಯಾರಾ ದರೂ ಹೋದರೇನು?” ಎಂದು ಕೇಳಿದನು ಆಗ ಆ ಶಕ್ತಿಸೇನನು “ಮಹಾ ರಾಜ, ನಿವು ಒರುವ ಕೆಲವು ಕ್ಷಣಗಳ ಹೊಡಲು ಯಾರೋ ಒಬ್ಬನು ಈ ನೀರಿನಲ್ಲಿ ಧುಮುಕಿ ಈಸುತ್ತ ಆವಸರದಿಂದ ಆಚಿದಂದೆಯ ಕಡೆ ಹೋಗಲೆತ್ತಿ ಸಿದನು” ಎಂದನು. ಇರಸನು ನೀರಿನ ಕಡೆ ಸೋಡಲು ಆದರ ಮಧ್ಯ ತೇಲು ತಿದ್ದ ಈಂಬಳಕಾಯಿ ಬುರುಡೆಗಳು ಮನುವ್ಯರ ತಲೆಗಳಂತೆ ಆವನಿಗೆ ಕಾಣಿ ಸಿದುವು. ಆಗ ರಾಜನು ತನ್ನ ವೇಷಭೂಷಣಗಳನ್ನು ತೆಗೆದಿಟ್ಟು ನೀರಿಗೆ ಧುಮುಕಿ ಈಸುತ್ತೊಡಗಿದನು ಆ ಕೂಡಲೇ ಶಕ್ತಿಸೇನನು ಆರಸನ ಬಟ್ಟಿಗಳ ಸ್ನೇಹಿ ಹಿಡಿದುಕೊಂಡು ಅಲ್ಲಿಂದ ಕಾಲಿಗೆ ಬುದ್ಧಿ ದೇಳಿದನು. ನೀರಿನಲ್ಲಿ ಈಸುತ್ತ ಈಸುತ್ತ ರಾಜನು ಈಂಬಳಕಾಯಿ ಬುರುಡೆಗಳನ್ನು ಕಂಡು ವ್ಯಸನ ಪಟ್ಟಿ ಹಿಂತಿರುಗಿದನು. ಆದರೆ ಆವನ ಬಟ್ಟಿಗಳು ಅಲ್ಲಿರಲಿಲ್ಲ. ಇದು ಶಕ್ತಿ ಸೇನನ ಮೋಸವೆಂದೇ ಆವನು ಒಗೆದು ಮರಳಿದನು. ಸಿಪಾಯಿಗಳು ಆವನನ್ನೇ ಧ್ವನಿವರು. ಬೆಳಗಾದ ನೇತಿ ಆವನೇ ರಾಜನೆಂದು ಪರಿತಾಪ ಪಟ್ಟಿರು.

ಶಕ್ತಿಸೇನನ ಬುದ್ಧಿ ಚಾತುರ್ಯವನ್ನು ಕಂಡು ಆರಸನು ಬೆಕ್ಕುಸಚೆರಗಾದನು. “ಆವನೇ ಆಮನಂಗೆ ಬಂದು ಫೆಟ್ಟಿಯಾದರೆ ಆವನಿಗೆ ಉಡುಗೊರೆ ಕೊಡುವೇ” ಎಂದು ಡಂಗುರ ಹೊಡಿಸಿದನು. ಆದನ್ನು ಕೇಳಿ ಶಕ್ತಿಸೇನನು ಆರಸನ ಬಟ್ಟಿಗಳನ್ನು ತಾನು ಆವಕರಿಸಿದ್ದ ಎಲ್ಲ ಬಿನಾ೦ಭರಣ ಮತ್ತು ದ್ರವ್ಯಗಳನ್ನು ಹಿಡಿದುಕೊಂಡು ರಾಜ ದಬಾರಿಗೆ ತೆರಳಿದನು. ರಾಜನಿಗೆ ಶಿರಸಾವಂದಿಸಿ ಆವೃಗಳನ್ನೇ ಅರ್ಪಿಸಿದನು. ರಾಜನು ಮೇಚ್ಚಿ “ನಿವು ಯಾರು? ನಿಮ್ಮ ಹೆಸರೇನು? ನಿಮ್ಮ ಉರು ಯಾವುದು?” ಎಂದು ಕೇಳಿದನು. ಆಗ ಆ ಶಕ್ತಿಸೇನನು “ಮಹಾರಾಜ, ನಾನು ತಮ್ಮ ಸುಪುತ್ರನು. ಕಾಮವಿಲಾ ಸಿಯ ಮುಗನು” ಎಂದು ನುಡಿದನು. ಆ ಮಾತುಗಳನ್ನು ಕೇಳಿ ರಾಜನಿಗೆ ವಿಪರೀತ ಕೊಷಿವನು ಬಂತು ಕೂಡಲೇ ಆವನು ಕಾಮವಿಲಾಸಿನಿಯನ್ನು

ಒಂದಿಸಿಟ್ಟೇದ್ದ ಮನೆಗೆ ತೆರಳಿ ಅವಳ ದುರಾಚಾರವನ್ನು ಖಂಡಿಸಿ ಅವಳ ಶಿರ ಭೇದನ ಮಾಡುವುದಾಗಿ ಗಜಿಗಿದನು. ಆಗ ಕಾಮವಿಲಾಸಿನಿಯು ತಾನು ತೋಡಿಸಿದ್ದ ಸುರಂಗ ಮಾಗ್ರದ ಕಥೆ, ದೇವಾಲಯದಲ್ಲಿ ರಾಜನೊಡನೆ ನಡಿಗಿದ್ದ ರತ್ನಕ್ಕಿಡೆ ಮೊದಲಾದಪ್ರಗಳನ್ನು ಹೇಳಿ ಆ ರಾಜನಿಗೇ ಅವನು ಹುಟ್ಟಿರುವುದಾಗಿ ಸುಡಿದಳು. ಆಗ ರಾಜನು ಅವಳ ಢ್ರೇರ್ಯ, ಮನೋಭಲ, ಚಾತುರ್ಯಗಳಿಗೆ ಮೆಚ್ಚಿ ಅವಳ ಬಂಧನ ಬಿಡಿಸಿ ತನ್ನ ರಮನೆಗೆ ಕರೆದುಕೊಂಡು ಹೊಡಿದನು.

“ಮೋಹಿನಿ! ಆ ಕಾಮವಿಲಾಸಿನಿಯಂತೆ ನೀನೂ ನಿನ್ನ ಪತಿಯನ್ನು ಒಲಿಸಿಕೊಂಡು ಸುಖಿದಿಂದ ಇರು. ಈ ಸನ್ಯಾಗ್ರವನ್ನು ತೋರಿದು ಆನ್ಯ ಮಾಗ್ರ ಹಿಡಿದು ಕೆಟ್ಟಿ ಹೋಗಬೇಡ. ಅದರಿಂದ ವಿನಾಶವು ಕಟ್ಟಿಟ್ಟಿದ್ದು.” ಎಂದು ಸುಡಿದನು ಆಗ ಮೋಹಿನಿಯು “ವೈದ್ಯನೇ!, ನಾನು ಇನ್ನೂ ದುರ್ಬಾಗ್ರಕ್ಕೆ ಬಿಟ್ಟಿಲ್ಲ. ನೀವು ಹೇಳಿದ ಸಾರಾಸಾರ ವಿಚಾರಗಳಿಂದ ನನ್ನ ಮನಸ್ಸು ಶುದ್ಧವಾಗಿದೆ. ಇನ್ನು ನಾನು ಶಾಮಣಿನಂತೆ ಬೇಗನೇ ವಿಷಯಲಂಪಟ ತನಕ್ಕೆ ಮನಸೋಲುವಳಿಲ್ಲ” ಎಂದಳು. ಆಗ ಆ ಶಾಮಣಿ ನ ಕಥೆಯನ್ನು ಕೇಳಲು ವೈದ್ಯನು ಬಯಸಿದುದರಿಂದ ಮೋಹಿನಿಯಾ ಹೇಳತೋಡಿದಳು.

೨೫. ಶಾಮಣಿನ ಕಥೆ

ಪೂರ್ವಕಾಲದಲ್ಲಿ ಮೂವರು ಮಿತ್ರರು ದೇಶಸಂಚಾರಕ್ಕೆ ಹೋರಿಟಿರು. ಒಂದು ದಿನ ಸಂಜೀ ಅವರು ಕಾಶ್ಯೋರ್ ಪಟ್ಟಣಕ್ಕೆ ಸಮಾಸಿಸಿದರು. ನಡೆಯುತ್ತಾ ಹೋಗುತ್ತಿದ್ದಾಗ ಅವರಲ್ಲಿಂಬಿನು “ಈ ದಾರಿಯಿಂದ ಯಾವುದೋ ಒಂದು ಉದ್ದ ಕುತ್ತಿಗೆಯ ಪ್ರಾಣಿಯು ಹೋಗಿದೆ. ಅದರ ಬಲಗಣ್ಣ ಕುರುಡಾಗಿದ್ದಿರಬೇಕು” ಎಂದನು. ಆಗ ಎರಡನೆಯವನು, “ಅದು ನಿಜ. ಅದರ ಮೇಲೆ ಗಭ್ರಣಿ ಶ್ರೀಯೋಬ್ಬಳು ಕುಳಿತ್ತಿದ್ದಳು” ಎಂದನು. ಅದನ್ನು ಕೇಳಿ ಮೂರನೆಯವನು “ಅದರ ಬೆಸ್ಸಿನ ಮೇಲೆ ಸಕ್ಕರೆ ಚೀಲ ಹಾಕಿದ್ದಿರೆಂದು ತೋರುತ್ತದೆ” ಎಂದನು. ಹಾಗೆ ಅವರು ಮಾತನಾಡುತ್ತ ಉರೋಳಿಗೆ ಪ್ರವೇಶಿಸಿದಾಗ ಒಬ್ಬನು ಅವರನ್ನು ತಡೆದು “ನೀಮೊಂದು ಒಂಟಿ

కండిరా ?” ఎందు కేళిదను. ఆగ అవరు మూవడూ “ఆదర ఒందు కణ్ణు ఇరుడాగిద్దితల్లనే ? అదర బెస్తు మేలే గభించి స్త్రీయోబ్బు కు కుళతిద్ద తల్లనే ? అదర బెస్తు మేలే సక్కరే జీల పేరివ్వితల్లనే ?” ఎందు ప్రశ్న సిద్ది దరు. ఆగ హోదు” ఎందవను ఉత్తరకొట్టికొడలే ఈ మూవరూ “నావు ఒంపేయన్న కెండిల్ల” ఎందు సుడిదరు. ఆగ ఆ ఒంటి మాలకసిగి ఆ వద్దికర మేలే సంకయ ముట్టికు. ఇవరు కళ్ళరింబముడెందు ఉండిసి ఉండిన ఆరసిగి డారు కొట్టిను.

సిపాయిగళు ఒందు ఆ మూవదు వద్దికరన్న ఒంధిసి రాజన ముందే సిల్లిసిదరు. ఉగ ఉనరు తావు సిరేవరాధిగళేందూ తీథి శైత్రగళన్న సంజరిసలు జూరటిరువపరిందూ సుడిదరు. ఆ వార్తియ కాలిన హజ్జె మత్తు రస్తేయ ఒందే మగ్గులిన చుట్టున్న తిన్ను త్వా డోఎదుదరింద ఆదర బలగణ్ణ చురుడెందు తాను సుడిదినేందు ఒచ్చును సుడిదను. ఆ వార్తియ మేలే కుళతిద్ద వళు సీలద మేలే కుళతు ఎద్దాగ క్షే ఉండ్డాలు. అవళ కాలిన హగూ క్షేగళ బళిగళ చిన్నె దూళనల్లి మూడిత్తు. ఆదుదరింద ఆవళు గభించి స్త్రీయెందు తాను సుడిదినేందు ఎరడనేయవను హేళిదను. సక్కరియు సాలాగి బిద్దు ఇరువేగళు మూక్కిరుత్తదరింద ఆదర బెన్నిన మేలే సక్కరి చీలవిత్తేందు తాను సుడిదినేందు మూరనేయవను ఉత్తరకొట్టిను. ఆవర చూతుర్చవన్న కండు రాజసిగి ఆశ్చర్యవాయితు. ఆవరన్న పునః పరిష్కాసబేచేందు రాజను ఒందు బాయికట్టిద పాత్రియన్న తరిసి, ఇదరోళగి ఏనిది హేళిరి. సరియాగి హేళిచరి బిట్టుబిడుత్తే నే ఇల్లిదిద్దరి తక్కరెందు శిష్టసుత్తేనే” ఎందను. ఆదక్కే ఆవరు ఒప్పి కొండరు.

ఒచ్చును ఆ బాయికట్టిద పాత్రియన్న క్షేయల్లి హిడిదు ఆలు గిసి “ఇదరోళగి దుండగిన ఒందు వస్తువిదే” ఎందు సుడివను. ఎరడనేయవను ఆదన్న హిడిదు ఆలుగిసి, “ఇదరల్లి ఒపళ బిజగళవే. ఆదరి రక్కవణవివే” ఎందను. మూరనేయవను ఇదన్న హిడిదు

“ಇದರೊಳಗೆ ಅನಾನಸ್ ಹಣ್ಣೆದೆ” ಎಂದು ಹೇಳಿದನು. ಆ ಮೇಲೆ ಆ ಪಾತ್ರೀಯ ಬಾಯಿಯನ್ನು ಬಿಚ್ಚಿ ನೋಡಲು ಆದರೊಳಗೆ ಅನಾನಸ್ ಹಣ್ಣೇ ಇದ್ದಿತು. ಇದನ್ನು ಕಂಡು ರಾಜನಿಗೂ ಹರ್ವವಾಯಿತು. ಆ ಮೂವರ ಚೂತುರ್ಜ್ಯಕ್ಕೂ ಅವನು ಮೆಚ್ಚಿ ತನ್ನ ಉಾರಿನಲ್ಲಿ ಇರಿಸಿಕೊಂಡನು. ವರ್ತರೆ ಕನ ಒಂಟಿಯು ಧರ್ಮಶಾಲೆಯ ಒಳಿ ಇಳಿದುಕೊಂಡಿತ್ತು. ಅವನ ಹೆಂಡ ತಿಯೂ ಸುರಕ್ಷಿತವಾಗಿದ್ದಳು.

ಆ ಉಾರಿನ ರಾಜನು ಒಂದು ದಿನ ಆ ಮೂವರು ಪಟಿಕರನ್ನು ಕರೆಸಿ “ನೀವು ಯಾವ ಯಾವ ವಿದ್ಯೆಗಳನ್ನು ಅರಿತಿರಿ:ವಿರಿ?” ಎಂದು ಪ್ರಶ್ನಿಸಿ ದನು. ತನಗೆ ರತ್ನಪರೀಕ್ಷೆ ಗೊತ್ತಿದೆಯಂದೊಬ್ಬನು ಸುಣಿದನು. ಅಶ್ವಪರೀಕ್ಷೆಯನ್ನು ತಾನು ಬಲ್ಲಿನೆಂದು ಮತ್ತೊಬ್ಬನು ಹೇಳಿದನು. ಮನುಷ್ಯರನ್ನು ಪರೀಕ್ಷೆಸಿ ಅವರ ಗುಣಾವಗುಣಗಳನ್ನು ಹೇಳಬಲ್ಲಿನೆಂದು ಮೂರನೇ ಯವನು ಉತ್ತರ ಕೊಟ್ಟಿನು. ಅವರನ್ನು ಪರೀಕ್ಷೆಸುವ ಸಂದರ್ಭಗಳೂ ಬೇಗನೇ ಬಂದುವು. ಒಂದು ದಿನ ಒಬ್ಬ ರತ್ನವ್ಯಾಪಾರಿಯು ಅಮೂಲ್ಯವಾದ ಒಂದು ರತ್ನವನ್ನು ತಂದು ರಾಜಸಿಗೊಪ್ಪಿಸಿದನು. ಆಗ ರಾಜನು ತನ್ನ ರತ್ನಪರೀಕ್ಷೆಕನನ್ನು ಕರೆಸಿ ಕೇಳಲು “ಮಹಾರಾಜ, ಇದರ ಒಳಗೆ ಒಂದು ತೂತಿದೆ. ಅದರಲ್ಲಿಂದು ಹುಳಿವಿದೆ” ಎಂದನು. ಆಗ ಅದನ್ನು ವರ್ತರೆ ಕನ ಸಮೃತಿಯಿಂದ ಒಡೆದು ನೋಡಲು ರತ್ನಪರೀಕ್ಷೆಕನ ಮಾತ್ರ ನಿಜವಾಗಿ ಪರಿಣಿಸಿತು. ಮತ್ತೊಂದು ದಿನ ಇರಾಣದ ವ್ಯಾಪಾರಿಯೂ ಬ್ಬನು ಉತ್ತಮವಾದ ಒಂದು ಕುದುರೆಯನ್ನು ತಂದು ರಾಜಸಿಗೊಪ್ಪಿಸಿದನು. ರಾಜನು ಈ ಅಶ್ವಪರೀಕ್ಷೆಕನನ್ನು ಕರೆದು ಕೇಳಲು ಆವನು ಕುದುರೆಯನ್ನು ಹತ್ತಿ ಸ್ಪೃಪು ದೂರ ತೆರಳಿ ಮರಳಿ ಒಂದು “ಮಹಾರಾಜ, ಇದು ಬಹಳ ದೂರ ಓಡಲಾರದು. ಇದು ಸಣ್ಣ ದಿದ್ದಾಗ ಎಮ್ಮೆಯ ರಾಲು ಇದಕ್ಕೆ ಕುಡಿಸಿರಬೇಕು” ಎಂದನು. ಅದು ನಿಜವೆಂದು ಇರಾಣ ವ್ಯಾಪಾರಿಯು ನುಡಿದನು. ಆಮೇಲೆ ರಾಜನು ತನ್ನ ಒಬ್ಬಕು ಮಗಳನ್ನು ಏಕಾಂತದಲ್ಲಿ ಈ ಮನುಷ್ಯಪರೀಕ್ಷೆಕನಿಗೆ ತೋರಿಸಿ “ಇವಳು ಯಾರ ಮಗಳು?” ಎಂದು ಕೇಳಿದನು. ಆಗ ಅವನು “ಇವಳು ತಮ್ಮ ಡೊಂಬರವಳಲ್ಲಿ ಹಂಟಿದವಳು” ಎಂದ ಏಕಾಂತದಲ್ಲಿ ಉತ್ತರ ಕೊಟ್ಟಿನು. ಅದು ನಿಜವಿದ್ದ ದರಿಂದ ರಾಜ

ನಿಗೆ ಸಂತೋಷವಾಯಿತು. ಆ ಮೂವರಿಗೂ ನಾನಾ ಉದುಗೊರೆಗಳನ್ನು ಕೊಟ್ಟು ಸತ್ಯರಿಸಿದನು.

ಅಮೇಲೆ ಒಂದು ದಿನ ರಾಜನು ಮನುಷ್ಯ ಪರೀಕ್ಷೆಕನನ್ನು ಕರೆಸಿ ತನ್ನನ್ನು ಪರೀಕ್ಷೆಸಿ ಹೇಳಬೇಕೆಂದು ಕೇಳಿದನು. ಅದರೆ ಅವನು ಮೊದಲು ಒಪ್ಪಲಿಲ್ಲ. ಅದರೆ ರಾಜನು ಹಟ್ಟಿಡಿದು ಅವನ ಉತ್ತರವು ಅಸ್ತಿಯವಾಗಿ ದ್ವಿರೂ ತಾನು ಯಾವ ಹಾನಿಯನ್ನೂ ಮಾಡುವದಿಲ್ಲವೆಂದು ವಚನ ಕೊಟ್ಟು ದ್ವಿದರಿಂದಲೂ ಆ ಮನುಷ್ಯ ಪರೀಕ್ಷೆಕನು ಒಪ್ಪಿಕೊಳ್ಳಬೇಕಾಯಿತು. ರಾಜನು ಸ್ವಲ್ಪ ದೂರದವರಿಗೆ ಓಡಿ ಅಮೇಲೆ ಒಂದು ತನ್ನನ್ನು ಕಾಣಬೇಕೆಂದು ಅವನು ನುಡಿದನು. ಅದರಂತೆ ಅವನು ಓಡುತ್ತ ಬರಲು “ನಿಮ್ಮ ತಂದೆ ಅಡಿಗೆ ಭಟ್ಟನು” ಎಂದು ನುಡಿದನು. ಅದನ್ನು ಕೇಳಿ ರಾಜನಿಗೆ ಬಹಳ ಕೋಪ ಬಂದಿತು. ಅದರೆ ಅದನ್ನು ಆಗ ನುಂಗಿಕೊಂಡನು.. ಸಂಜೆ ತಾಯಿಯನ್ನು ಏಕಾಂತವಾಗಿ ಕಂಡು “ನನ್ನ ನಿಜ ತಂದೆ ಯಾರೆಂದು ಹೇಳು. ಸತ್ಯ ಹೇಳಿದರೆ ಕೊಲ್ಲುವದಿಲ್ಲ” ಎಂದು ನುಡಿದನು. ಆಗ ಅವನ ತಾಯಿಯು “ಮಗನೇ, ನಿನ್ನ ತಂದೆಗೆ ಪುತ್ರಸಂತಾನವೇ ಆಗಲಿಲ್ಲ. ಕೊನೆಗೆ ಬೇಸರದಿಂದ ಕಾಡಿಗೆ ಹೊರಡಲು ನಿರ್ಭರಿಸಿದನು. ನಾನೇ ಅವನಷ್ಟು ತಡೆದು ಬೇಗನೇ ಪುತ್ರಸಂತಾನವಾಗುವದೆಂದು ಸಮಾಧಾನ ಪಡಿಸಿದೆ. ಒಂದು ದಿನ ಅವನು ಬೇಟೆಗಾಗ ಕಾಡಿಗೆ ಹೊದನು. ಅದೇ ದಿನ ನನಗೆ ಬಹಳ ಕಾಮಾತುರವಾಯಿತು. ಅಡಿಗೆ ಭಟ್ಟನು ಉಂಟ ತಂದುದನ್ನು ಕಂಡು ಅವನ ವೇಲೆಯೇ ವೋಹವಟ್ಟು ಕೂಡಿದೆ. ಅಂದೇ ಗಭರ್ ನಿಂತು ನಿನ್ನನ್ನು ಪಡೆದೆ” ಎಂದು ನುಡಿಬಳು. ಆಗ ಮನುಷ್ಯ ಪರೀಕ್ಷೆಕನು. ಆಡಿದ ಮಾತು ನಿಜವೆಂದು ಅರಸನು ಸಂತೋಷವಟ್ಟನು.

ಅದರೆ ಅರಸನಿಗೆ ತನ್ನ ಜನ್ಮ ಕಫೆಯನ್ನು ಕೇಳಿ ವ್ಯಾಸನವೂ ವ್ಯೂರಾ ಗ್ರಂಥ ಹುಟ್ಟಿತು. ಅನನು ದೇಶ ಕೋಶವನ್ನೆಲ್ಲ ಮಂತ್ರಗೊಪ್ಪಿಸಿ ಶೀರ್ಘ ಯಾತ್ರೆಗೆ ಹೊರಟನು. ಅನೇಕ ಉರುಗಳನ್ನು ಸುತ್ತಿ ಮಾಗಾಯಾಸ ದಿಂದ ಒಂದು ದಿನ ಒಂದು ಮರದ ಕೆಳಗೆ ಮಲಗಿದ್ದನು. ಆಗ ಆ ದಾರಿ ಯಾಗಿ ಒಂದ ಒಬ್ಬ ಅರಸನು ಸನ್ಯಾಸ ಸ್ವೀಕರಿಸಿ ಕುಳಿತ್ತಿದ್ದು. ಆ ತಮಿಣನ ರಾಜಶೇಜವನ್ನೂ ಅಂಗಾಂಗ ಸೌಂದರ್ಯವನ್ನೂ ಕಳುಹಿಸಿ ಅವನೇಡನೆ

ಮೃದುಮಧುರವಾಗಿ ಮಾತುಕತೆ ನಡೆಸಿದನು. ಸನ್ಯಾಸಿಯು ತನ್ನ ವೈರಾಗ್ಯದ ಕತೆ ಹೇಳಲು ಇರಿಸನು “ಆಹಾ, ಎಂತಹ ತಪ್ಪಿ ಮಾಡಿದೆ. ಪೂರ್ವ ಜನ್ಮದಲ್ಲಿ ಮಾಡಿದ ಪುಣ್ಯದ ಫಲದಿಂದ ಈ ರಾಜಪದವಿ ಲಭಿಸಿದೆ. ಅದನ್ನು ಚಿಟ್ಟುಬಂದೆಯ್ಲಿ; ಈ ಭೂರಂತಿಯನ್ನು ತೊರೆದು, ಮತ್ತೆ ರಾಜ್ಯಕ್ಕೆ ತೆರಳಿ ರಾಜ್ಯವಾಲನೆ ಮಾಡು” ಎಂದನು. ಅದನ್ನು ಕೇಳಿ ಆ ಶ್ಯಾಮಣಿನು ಪಶ್ಚಾತ್ತಾವವಟ್ಟು ಹಿಂದೆ ಬಂದು ಮತ್ತೆ ರಾಜ್ಯಭಾರ ಮಾಡಲಾರಂಭಿಸಿದನು. ಅದರಂತೆ ಬುದ್ಧಿವಂತನಾದವನು ತಾನೊಂದು ಕಾರ್ಯವನ್ನು ಆರಂಭಿಸುವ ಮೋದಲೇ ಸಾರಾಸಾರ ವಿಚಾರ ಮಾಡಬೇಕು.”

ಮೋಹಿನಿಯು ಹೇಳಿದ ಈ ಕಥೆಯನ್ನು ಕೇಳಿ ಮೋಹನದಾಸನು ಸಂತೋಷಭರಿತನಾಗಿ “ಮೋಹಿನೀ ನಾನು ಹೇಳಿದ ಕಥೆಗಳನ್ನು ಕೇಳಿ ನೀನು ಸನ್ಯಾಗ್ರ್ಯ ಪ್ರವೃತ್ತಳಾದರೆ ಒಳ್ಳೆದು. ಇನ್ನು ಮುಂದೆ ನಾನಿದ್ದಲ್ಲಿ ಬರಬೇಡ. ಏಕೆಂದರೆ, ನೀನು ಆಗಾಗ ಬರುತ್ತಿರುವುದನ್ನು ಕಂಡ ಜನರು ನಿನಗೆ ಏನಾದರೂ ಅಂದಾರು. ನನಗೆ ಪ್ರಭುದೇವನ ಗತಿ ಬಂದಿತು”, ಎಂದನು. ಅದನ್ನು ಕೇಳಿದ ಮೋಹಿನಿಯು ಆ ಪ್ರಭುದೇವನ ಕಥೆ ಕೇಳಲು ಇಷ್ಟಪಟ್ಟುದುದರಿಂದ ಅವನು ಅದನ್ನು ಹೇಳತೋಡಿದನು.

೭೨. ಪ್ರಭುದೇವನ ಕಥೆ

ಪೂರ್ವ ಕಾಲದಲ್ಲಿ ಚಂದ್ರನಗರದಲ್ಲಿ ಒಬ್ಬ ವ್ಯಾಪಾರಿಯಿದ್ದನು. ಅವನಿಗೆ ಪ್ರಭುದೇವನೆಂಬ ಒಬ್ಬ ಮಗನಿದ್ದನು. ವಯೋವೃದ್ಧನಾದ ಆ ವ್ಯಾಪಾರಿಯು ಮರಣಹೊಂದಿದ ಮೇಲೆ ಮಗನೇ ವ್ಯಾಪಾರಕ್ಕೆ ನಿಂತನು. ತಂದೆಯು ಸಾಯುವ ಮೋದಲು ಗೋಣಿ ಚೀಲದಲ್ಲಿ ಸರಕು ಸಾಮಾನುಗಳ ಸ್ನೇಹಿ ಗಂಟು ಕಟ್ಟಿದ್ದನು. ಆದರೆ ಆಗ ಆವುಗಳ ಬೆಲೆಯು ಹೆಚ್ಚಿರಲಿಲ್ಲ. ಆವುಗಳನ್ನು ಪರದೇಶಕ್ಕೆ ತೆಗೆದುಕೊಂಡು ಹೋದರೆ ಹೆಚ್ಚು ಬೆಲೆ ಬರ ಬಹುದೆಂದು ಪ್ರಭುದೇವನು ಭಾವಿಸಿದನು. ಮತ್ತು ತಾಯಿಯೋಡನೆ ಈ ವಿಚಾರವನ್ನು ತಿಳಿಸಿ ಅವಳ ಅಪ್ಯಂತಯನ್ನು ಪಡೆದುಕೊಂಡನು.

ಆ ಮೇಲೆ ಅವನು ಕಾಂತಾವರಕ್ಕೆ ಪ್ರಯಾಣ ಬೆಳಿಸಿದನು. ಅಲ್ಲಿ

ಒಂದು ಮನೆಯನ್ನು ಬಾಡಿಗೆಗೆ ತಿಗೆಮುಕೊಂಡು ವ್ಯಾಪಾರ ಆರೆಂಭಿಸಿದನು. ಅಲ್ಲಿದ್ದ ಒಬ್ಬ ದಲಾಲನೂ ಅವಸಿಗೆ ಸಹಾಯ ನೀಡಿದನು. ಆದರೆ ದುರ ದೃಷ್ಟಿಂದ ಆ ದಲಾಲನೂ ಒಂದು ದಿನ ಆಕ್ಷಿಕವಾಗಿ ಮರಣಹೊಂದಿದನು. ಪ್ರಭುದೇವನು ಅವನ ಸೃಶಾನಯಾತ್ಮಿಗೂ ಹೋದನು. ಸೃಶಾನವು ಉಂಟಾಗಿ ಹೊರಗಿತ್ತು. ಮತ್ತು ದಹನಕ್ಕಿರುವ ಯಾರು ನಡೆದಾಗ ಮಧ್ಯರಾತ್ರಿ ಯಾಯಿತು. ಪ್ರಭುದೇವನು ನಗರಕ್ಕೆ ಹಿಂತೆರಳಿದಾಗ ನಗರದ ಮಹಾದಾವ್ಯ ರವನ್ನು ಹಾಕಿದ್ದರು. ಆದುದರಿಂದ ಅವನು ಸೃಶಾನಕ್ಕೆ ಹಿಂತಿರುಗಿದನು. ಆದರೆ ಅಷ್ಟರಲ್ಲಿ ಯಾರೋ ಒಂದು ಹೆಚ್ಚಿಗೆಯನ್ನು ಹೊತ್ತುಕೊಂಡು ಬರುತ್ತಿದ್ದರು. ಪ್ರಭುದೇವನು ನುರಿಯಲ್ಲಿ ನಿಂತು ನೋಡಲಾರಂಭಿಸಿದನು. ಹೆಚ್ಚಿಗೆ ತಂದವರು ಒಂದು ದೊಡ್ಡ ಹೊಂದ ಶೋಽಿ ಆ ಹೆಚ್ಚಿಗೆಯನ್ನು ಕೆಳಗಿಲಿಸಿ ಮೇಲೆ ಮಣ್ಣ ಹಾಕಿ ಹೊರಟು. ಪಾರ್ಯಃ ಅವರು ಕಳ್ಳಿರಿ ಬೇಕೆಂದು ಪ್ರಭುದೇವನು ಭಾವಿಸಿದನು. ಆ ಹೆಚ್ಚಿಗೆಯಲ್ಲಿ ಏನಿದೆಯೋ ಏನೋ ನೋಡಬೇಕೆಂಬ ಕುತ್ತಾಹಲವೂ ಉಂಟಾಯಿತು. ಅವರು ಹೊರಟು ಹೋದ ಮೇಲೆ ಅವನು ಮೆಲ್ಲಿಗೆ ಮಣ್ಣ ನ್ನಿಗೆ ಹೆಚ್ಚಿಗೆಯ ಬಾಯಿ ತೆರೆದನು. ಒಳಗೆ ಅಂದವಾದ ಪತ್ರ ಹಾಗೂ ಚಿನಾನ್ನಾಭರಣಗಳನ್ನು ಧರಿಸಿದ ಸ್ತ್ರೀಯೊಬ್ಬಳು ಮಲಗಿದ್ದಳು. ಅವಳು ಮೂರಾರ್ಥವನ್ನೆಯಲ್ಲಿದ್ದಳ್ಳಿ. ಹೊರತು ಮರಣ ಹೊಂದಿರಲಿಲ್ಲ. ಆದುದರಿಂದ ಪ್ರಭುದೇವನು ಹಂಚೆಯನ್ನು ನೀರಲ್ಲಿ ಅಡಿ ತಂದು ಅವಳ ಮೋರೆ ಮೇಲೆ ಹಿಂಡಿದನು. ಸ್ವಲ್ಪ ಹೊತ್ತಿನ ಮೇಲೆ ಅವಳಿಗೆ ಪ್ರಜ್ಞೆ ಬಂದಿತು. ಪ್ರಭುದೇವನು ಅವಳನ್ನು ಸಂತೃಪ್ತಿ ನಿಸುಕಿಗೆ ತನ್ನ ಮನೆಗೆ ಕರೆದುಕೊಂಡು ಬಂದನು.

ಹೆಚ್ಚಿಗೆಯಲ್ಲಿ ಹಾಗಿಯಲ್ಲಿಟ್ಟಿದ್ದ ಈ ಸ್ತ್ರೀ ಆ ಉಂಟಾಗಿ ದೊರಿಯಾಗಿ ಮಹಿಳೆ. ರಾಜನಿಗೆ ಅವಳ ಮೇಲೆ ಬಹಳ ಪ್ರೀತಿ. ಆದರೆ ಅವಳ ಸವತ್ತಿಯ ರಿಗೆ ಆದು ಹೊಟ್ಟಿಕೆಟ್ಟಿಗೆ ಕಾರಣವಾಗಿತ್ತು. ರಾಜನು ಒಂದು ದಿನ ಬೇಟಿಗೆ ಹೋಗಿದ್ದಾಗ ಆ ಸವತ್ತಿಯರು ಅನ್ನದಲ್ಲಿ ವಿಷಕೂಡಿಸಿದರು. ರಾಜೇಯು ಸ್ವಲ್ಪ ತಿಂದ ಕೂಡಲೇ ಮೂರ್ಖ ಹೋದಳು. ಆ ಮೇಲೆ ಅವರು ಅವಳನ್ನು ಹೆಚ್ಚಿಗೆಯಲ್ಲಿ ಹಾಕಿ ಸೃಶಾನಕ್ಕೆ ಹೊತ್ತು ಹುಗಿದರು. “ನಿನಿರದಿದ್ದಿರೆ ನಾನಿಷ್ಟರ ವರಿಗೆ ಬದುಕುತ್ತಿದ್ದಿಲ್ಲ. ಆದರೆ ನೀನು ನನ್ನನ್ನು ಕಾಪಾಡಿದ

ಸಂಗತಿಯನ್ನು ಬೇರೆ ಯಾರೊಡನೆಯೂ ಹೇಳಬೇಡ್” ಎಂದವಳು ಸುಡಿದಳು.

ಅತ್ಯ ಅರಮನೆಯಲ್ಲಿ ರಾಣಿಯ ಸವತಿಯರು ಒಂದು ಗೊಂಬೆಯನ್ನು ಮಾಡಿಸಿದರು. ರಾಣಿಯ ಮರಣ ಹೊಂದಿದಳೇಂದು ಸುಧಿ ಹಬ್ಬಿಸಿದರು. ಹೊರಬೆಯನ್ನು ಹೆಟ್ಟಿಗೆಯಲ್ಲಿ ಮಲಗಿಸಿ ಅದನ್ನು ಮೇರವಣಿಗೆ ತೆಗೆದುಕೊಂಡು ಹೋಗಿ ಸೃಜನದಲ್ಲಿ ಬೇರೊಂದು ಕಡೆ ಹುಗಿಸಿದರು. ಬೇಟೆಯಿಂದ ಹಿಂತಿರುಗಿದ ರಾಜನು ತನ್ನ ಶ್ರೀತಿಯ ರಾಣಿಯ ಮರಣದ ವಾರ್ತೆ ಕೇಳಿ ಬಹಳ ದುಃಖವಟ್ಟನು. ಅದರೆ ಅವನು ಒಂದು ಸುಧಿಯು ರಾಣಿಗೆ ತಿಳಿಯಲ್ಲಾ ಅವಳು ತಾನು ಒದುಕಿದ ಸಂಗತಿ ಹಾಗೂ ತನ್ನ ನ್ನು ಕಾಪಾಡಿದ ಪ್ರಭು ದೇವನ ದಯ ಇದನ್ನು ಒಂದು ಓಲೆಯಲ್ಲಿ ಬರೆಷಳು. ಅದನ್ನು ಅರಮನೆಯಲ್ಲಿರುವ ತನ್ನ ಶ್ರೀಯ ದಾಸಿಗೆ ಕೊಡಬೇಕೇಂದು ಪ್ರಭುದೇವನಿಗೆ ಹೇಳಿದಳು. ಅದರೆ ಆ ಪತ್ರವನ್ನು ಓದಿದ ಕೂಡಲೇ ರಾಜನಿಗೆ ಸಿಟ್ಟು ಒಂದಿತು. ಆ ದಾಸಿಯರನ್ನು ಕೊಲ್ಲಿಸಿದನು. ಪ್ರಭುದೇವನೇಂದ ವರ್ತಕನ್ ಮನೆಯನ್ನು ಮುಡತಿ ಮಾಡಿ ಅವನನ್ನು ಅಲ್ಲಿರುವ ಶ್ರೀಯನ್ನು ಒಂಧಿಸಿ ತರಲು ಆಜಾಳ್ ವಿಸಿದನು. ರಾಜಾಜ್ಞಿಯಂತೆ ಸಿವಾಯಿಗಳು ಪ್ರಭುದೇವನ ಮನಿಗೆ ಮುತ್ತಿಗೆ ಹಾಕಿದರು. ಆಗ ಅವನು ಕೆಲಸದವನ ವೇಷ ಹಾಕಿಕೊಂಡು ಪಾರಾಗಿಹೋದನು. ರಾಣಿಯಿಂಬ ಕಲ್ಪನೆ ಇಲ್ಲದೆ ಆ ಶ್ರೀಯನ್ನು ಹಿಡಿದು ಜೇಲಿಗೆ ಷಟ್ಟಿದರು. ಪ್ರಭುದೇವನ ಸಂಪತ್ತನ್ನೆಲ್ಲ ವಶಪಡಿಸಿಕೊಂಡರು.

ತಪ್ಪಿಸಿಕೊಂಡು ನೋರ್ದ : ಪ್ರಭುದೇವನು ಒಂದು ಹಡಗವನ್ನೇ ಇವದೇಶಕ್ಕೆ ಪ್ರಯಾಣ ಮಾಡಿದನು. ಅದರೆ ಸಮುದ್ರದಲ್ಲಿ ಹೊಡ್ಡಿ ಬಿರುಗಾಳಿ ಎದ್ದು ಆ ಹಡಗವು ಒಂದು ಒಂಡಿಗೆ ಅಪ್ಪಳಿಸಲ್ಪಟ್ಟಿತು. ಅದರೊಳಗಿನವರೆಲ್ಲರೂ ನೀರು ಪಾಲಾದರು. ಪ್ರಭುದೇವನು ಮಾತ್ರ ಮುರಿದ ಒಂದು ಹಲಗೆಯಾನ್ನು ಹಿಡಿದು ಈಸಿ ದಂಡಿಗೆ ಸೇರಿದನು. ಆ ಸಮುದ್ರಕ್ಕೆ ಸ್ವಾನಕ್ಕೆ ಒಂದಿದ್ದ ಒಬ್ಬ ವರ್ತಕನು ಪ್ರಭುದೇವನ ವೇಲೆ ಅಂತಃಕರಣ ಪಟ್ಟು ತನ್ನ ಮನಿಗೆ ಕರೆದುಕೊಂಡು ಹೋದನು. ತನ್ನ ಅಂಗಡಿಯಲ್ಲಿ ಅವನಿಗೆ ಒಂದು ಕೆಲಸವನ್ನು ಕೊಟ್ಟಿನು. ಪ್ರಭುದೇವನು ಪಾರ್ಮಾಣಿಕನಿದ್ದಿದ್ದರಿಂದ ಆ ವ್ಯಾಪಾರಿಯ ಲಾಭವು ಹೆಚ್ಚಾಯಿತು. ಆದರೆ ಆ ವರ್ತಕನು ತುಂಬಾ ಶೈಂಬಿ. ಸಂಬಳ ಕೂಡಲು ಹಿಂದುಮುಂದು ನೋಡುತ್ತಿದ್ದನು. ಆದುದ

ರಿಂದ ಪ್ರಭು ದೇವನು ತನ್ನ ಸಂಬಳವನ್ನು ತಾನೇ ತಿಗಿದುಕೊಂಡು ಅದನ್ನು ಆ ವರ್ತಕನಿಗೆ ಕಳುಸುತ್ತಿದ್ದನು. ಒಂದೆರಡು ತಿಂಗಳ ಮೇಲೆ ಆವನಿಗೆ ಸಿಟ್ಟು ಬಂತು. ಪ್ರಭು ದೇವನನ್ನು ಕೆಲಸದಿಂದ ಹೊರಗೆ ಹಾಕಿದನು.

ಅಲ್ಲಿಂದ ಹೊರಟೆ ಪ್ರಭುದೇವನು ಜೀವಕ್ಕೆ ಬೇಸತ್ತು ಮತ್ತೆ ಸಮುದ್ರದಂಡಿಯ ಕಡೆ ನಡೆದನು. ಅಲ್ಲಿ ಆಳುಗಳು ಸಮುದ್ರದಲ್ಲಿ ಮುಳುಗಿ ಮುತ್ತುಗಳನ್ನು ತಿಗಿಯುತ್ತಿದ್ದರು. ಆ ದೊಡ್ಡ ವ್ಯಾಪಾರಿಯೊಬ್ಬನು ಆವರನ್ನೆಲ್ಲ ಈ ಕೆಲಸಕ್ಕೆ ಹಚ್ಚಿದ್ದನು. ಪ್ರಭುದೇವನು ಆ ವ್ಯಾಪಾರಿಯ ಬಳಗೆ ತೀರಳಿ ತನಗೆ ಧರ್ಮಕೊಡಬೇಕೆಂದು ಕೇಳಿದನು. ಆಗ ಆವನು ಆ ಆಳುಗಳನ್ನು ಕರೆದು ಈ ಸಲ ನೀವು ನೀರಲ್ಲಿ ಮುಳುಗಿ ದೊರಕಿಸಿದ ಮುತ್ತುಗಳೆನ್ನೆಲ್ಲ ಇವನಿಗೆ ಕೊಡಿರಿ, ಎಂದನು. ಆವರು ಮುಳುಗಿ ಮೇಲಕ್ಕೆ ಬಂದಾಗ ಉತ್ತಮವಾದ ಹತ್ತು ಮುತ್ತುಗಳನ್ನು ತಂದರು. ಆವೆಲ್ಲವನ್ನು ಆ ವ್ಯಾಪಾರಿಯು ಪ್ರಭುದೇವ ನಿಗೆ ಕೊಟ್ಟಿನು. ಆದರೆ ಆವನು ಅಲ್ಲಿಂದ ಬರುತ್ತಿದ್ದಾಗ ದಾರಿಯಲ್ಲಿ ಕಳ್ಳಿರು ಆವನನ್ನು ತಡೆದು ಆವನ ಬಟ್ಟಿಗಳನ್ನೆಲ್ಲ ಅಪಹರಿಸಿದರು. ಆವನು ಬಾಯಲ್ಲಿ ಇಟ್ಟಕೊಂಡಿದ್ದ ಎರಡು ಮುತ್ತುಗಳು ಮಾತ್ರ ಉಳಿದುವು. ಪ್ರಭುದೇವನು ಆವನ್ನೆ ಹಿಡಿದುಕೊಂಡು ಆ ಲಾರಿನ ಮುತ್ತು ವ್ಯಾಪಾರ ಇದ್ದಲ್ಲಿಗೆ ಬಂದನು. ಆವನು ಮುತ್ತುಗಳನ್ನು ಮಾರುತ್ತಿದ್ದುದನ್ನು ಯಾರೋ ಒಬ್ಬನು ನೋಡಿ “ಇಂಥ ಹತ್ತು ಮುತ್ತುಗಳು ನನ್ನಲ್ಲಿ ಇದ್ದವು. ಈಗ ಎಂಟೆ ಇವೆ. ಇವೆರಡು ನನ್ನ ಮುತ್ತುಗಳೇ ಆಗಿವೆ” ಎಂದನು. ಈ ಮಾತು ರಾಜನವರಿಗೂ ಹೋರಿಯ ತು. ಪ್ರಭುದೇವನನ್ನು ಕಳ್ಳನೆಂದು ತಿಳಿದು ಆವನನ್ನು ಸೆರೆಪುನೆಗಟ್ಟಿದರು. ಆದರೇ ಸ್ವಲ್ಪ ದಿನಗಳು ಉರುಳಿದ ಮೇಲೆ ಪ್ರಭುದೇವನಿಗೆ ಮುತ್ತುಗಳನ್ನು ಕೊಟ್ಟ ವ್ಯಾಪಾರಿಯ ಗುಮಾಸ್ತನು ಇದನ್ನು ಕೇಳಿ ಪ್ರಭುದೇವನು ನಿರ್ದಪ ರಾಧಿಯೆಂದು ರಾಜನಿಗೆ ತಿಳಿಸಿ ಆವನ ಸೆರೆ ಬಿಡಿಸಿದನು. ಆವನಿಗೆ ತನ್ನ ತೋಟಗಾರನ ಕೆಲಸವನ್ನು ಕೊಟ್ಟಿನು.

ಒಂದು ದಿನ ಪ್ರಭುದೇವನು ಆ ತೋಟದಲ್ಲಿ ಒಂದಡಿ ಕುಳತು ವೀಕ್ಷಣೆ ಹಾಕುತ್ತಿದ್ದನು. ಆಗ ಆವನ ಕೈಯಲ್ಲಿದ್ದ ಅಡಿಕೆಯೊಂದು ಕೆಳಗೆಬಿತ್ತು. ಅಲ್ಲಿ ಸ್ವಲ್ಪ ಪೊಳ್ಳು ಸ್ಥಳವಿದ್ದಂತ ಆವನಿಗೆ ಭಾಸವಾಯಿತು. ಅಲ್ಲಿ ಮಣಿನ್ನು ಅಗೆಂತು ಒಂದು ಬಾಗಿಲು ಕಂಡಿತು. ಶದನ್ನು ತೆರೆದು ಒಳಗೆ ನೋಡಲು

ಮೆಟ್ಟೆಲುಗಳು ಕಾಣಸಿದವು. ಆವೆಲ್ಲವುಗಳನ್ನು ಇಳಿದು ಹೊಡನು. ಅದು ಅರಮನೆಯ ದಾರಿಯಾಗಿತ್ತು. ಅಂತಹ ಪುರಕ್ಕೆ ತೆರಳುವ ಕಳ್ಳಮಾರ್ಗವಾಗಿತ್ತು ಪ್ರಭುದೇವನು ಅಂತಹ ಪುರಕ್ಕೂ ಕಾಲಿಟ್ಟಿನು. ಆದರೆ ಅಲ್ಲಿ ರಾಜನು ಮಲಗಿ ಕೊಂಡಿನ್ನಾನು. ಅಪ್ಪಣೆಯಿಲ್ಲದೆ ಅವನು ಅಂತಹ ಪುರಕ್ಕೆ ಬಂದುದನ್ನು ಕಂಡ ರಾಜನು ರೇಗಿ ಅವನನ್ನು ತನ್ನ ನಗರದಿಂದ ಹೊರಗೆ ಹಾಕಿದನು.

ಅತ್ತ ಕಾಂತಾವರದ ಅರಸನು ಒಂದುದಿನ ಸೆರಿಮನೆಯಲ್ಲಿದ್ದ ತನ್ನ ರಾಣಿಎಂದು ಹೇಳಿಕೊಳ್ಳುವ ಸ್ತ್ರೀಯನ್ನು ನೋಡಹೊಡನು. ಆಗ ಅವಳ ಗುರುತ್ವ ಹತ್ತಿತ್ತು. ತನ್ನ ರಾಣಿಯು ಮರಣ ಹೊಂದಿಲ್ಲವೇದು ಅವನು ಅರಿತು ಅವಳನ್ನು ಮುಕ್ತಿಗೊಳಿಸಿದನು. ಅರಮನೆಗೆ ಬಂದು ಅವಳು ತನ್ನ ಸವತಿಯರು ಪಾಡಿದ ವೋಸಕೃತ್ಯಗಳನ್ನೂ ಸ್ವಶಾನದಲ್ಲಿ ತನ್ನ ನ್ನು ಬದುಕಿಸಿದ ಪ್ರಭು ದೇವನ ಉದಾತ್ಮ ಮನೋಭಾವವನ್ನು ತಿಳಿಸಿದಳು. ಆ ಪ್ರಭುದೇವನನ್ನು ಹುಡುಕಿಕೊಂಡು ಬರಲು ಚಾರಿನ್ನು ಕಳಿಸಿದನು. ಚಾರರು ಅವನನ್ನು ಒಂದು ಘರುಭರ್ತದಲ್ಲಿ ಕಂಡರು. ಕಾಂತಾವರದ ಅರಸನಲ್ಲಿ ಅವನನ್ನು ಕೂಡಲೇ ಕರೆದುಕೊಂಡು ಬಂದರು. ರಾಜನು ಅವನಿಗೆ ಆಪಾರ ದೃವ್ಯವನ್ನು ಉಡುಗೊರಿಯಾಗಿ ಕೊಟ್ಟುದ್ದುದರಿಂದರ ಪ್ರಭುದೇವನು ಮತ್ತು ಆದೇ ನಗರದಲ್ಲಿ ಅಂಗಡಿ ಹಾಕಿ ಹೊಸವ್ಯಾಪಾರ ವ್ಯವಹಾರವನ್ನು ಅರಂಭಿಸಿದನು.

ಮೋಹಿನೀ, ಆ ಪ್ರಭುದೇವನು ಸನ್ಯಾಗಿ, ಪರೋಪಕಾರಪುಳ್ಳವನು. ದುಷ್ಪರ್ಶ ಹಿನ್ನತ್ತ ನಾಗಿರಲಿಲ್ಲ. ಅದುದರಿಂದ ಎಂತಹ ಕಷ್ಟಗಳು ಬಂದರೂ ಅಧಿರನಾಗದೆ ಆವುಗಳನ್ನು ಇದಿರಿಸಿದನು. ಮತ್ತು ಆವುಗಳಿಂದ ಪಾರಾದನು. ಅದರಿಂತಹ ಇದ್ದರೆ ನೀನಾದರೂ ಕಷ್ಟಗಳನ್ನು ಇದಿರಿಸಲು ಸಮುಧ್ಯಾಗುತ್ತಿ. ಸತಿನ್ಯತಾ ಮಹಿಳೆಯಿಂದರೂ ಪರಮ ಪಾವನಳಿಂದರೂ ಕೀರ್ತಿಗಳಿಸಿದ ಇನ್ನೊಂದು ಬ್ರಹ್ಮ ಸ್ತ್ರೀಯನ್ನು ನಾನುಬಲ್ಲಿ” ಎಂದನು. ಆಗ ಮೋಹಿನಿಯು ಆ ಕಥೆಯನ್ನು ಕೇಳಲು ಬಯಸಿದರಿಂದ ಮೋಹನದಾಸ ಹೇಳಲಾರಂಭಿಸಿದನು.

లె. పతివృత్తియు కతే

పూర్వకాలదల్లి నాగపుర ఎంబ ఒందు నగరదల్లి ఒబ్బ వత్క సిద్ధను. ఆవసిగే గుణసిధి ఎంబను ఒబ్బనేమగను ఆవను దొడ్డవ నాద మేలే మదువెనూడిసబేకేందు వ్యావారియు బయిసిదను. మగనన్ను కరెదు ఈ మాతుగళన్ను యేళిదను. ఆగ గుణసిధియు “తండెయీ, నాను ఒందు పత్రవనన్ను బరెదుకోదుత్తేని. ఆదక్కే యోగ్య ఉత్తరకోడున కస్యేయన్ను నాను లగ్గ వాగుత్తేని. ఆవళు ఆంగవిహీనళాగిద్దరూ రోగియాగిద్దరూ ఆడ్డి ఇల్ల” ఎందను. ఆవన తండెయు అదక్కే ఒప్పి విశ్వసక్కే పాత్రనాద ఒబ్బ బ్రాహ్మణనన్ను కరెదు మగను బరెద పత్రవనన్ను ఆవన కేగిత్తు కళిసిదను.

బ్రాహ్మణను ఉఱింద ఉఱిగే ప్రయాణ చేళిసిదను కెన్యాసిత్తగళీలురూ ఆవనన్ను స్వగతిసి తంతమ్మ కస్యేయరన్ను ఆవసిగే తోరిసిదరు. ఆదరే యావ కస్యేగూ ఆ పత్రస్కే సరియాద ఉత్తర కోజలాగ లిల్ల. ఆవను నిరాశియింద ఉఱిగే హోరటిను. మాగ్రమధ్య ఒబ్బ తీమంతనూ దానియూ ఆద వ్యావారియల్లి ఇలుదుకోండను. ఆ వ్యావారియు సామాన్య వత్కనోబ్బన మనిగే ఆ బ్రాహ్మణనన్ను కెలిసి, వివాహ యోగ్యళాద ఒందు కెన్యారక్కెనిదిందు తిళిసిదను. బ్రాహ్మణను నంబి అల్లిగే ఒందు ఆ వత్కన భిష్టయాదను. వత్కన మగళు ఆ పత్రవనన్ను తెగిదుకోండు ఓదిదళు. మత్తు ఆదక్కే సరియాద ఒందు ఉత్తరవనన్ను బరెదుకోట్టిళు. ఆ ఉత్తరదల్లి ఆవళు “దురాజార ప్రవృత్తిళాద శ్రీయన్న నిబ్రంధిసుస్వదు కలిన. ఎష్ట ప్రతిబంధిసిదరూ ఆవళు దుష్ట కార్యవనన్న బిదలారళు. స్వయంనిగ్రహిందిందలే తీరువంతరాగి బాళలు సాధ్యవిడే యావ శ్రీ తన్నన్ను తానే రక్షిసికోళ్ళత్తుళో ఆవళే సుశీలళు. ఆవళన్ను భంగగొలిసలు యారిందలూ సాధ్యవిల్ల.” ఎందిద్దితు.

ಬ್ರಹ್ಮಣನು ಆ ಉತ್ತರವನ್ನು ಗುಣನಿಧಿಗಿತೆಂದುಕೊಟ್ಟನು. ಅದನ್ನು ಓದಿ ಗುಣನಿಧಿಗೆ ಬಹಳ ಸಂತೋಷವಾಯಿತು. ಅದೇ ಕನ್ಯೇಯನ್ನು ತಾನು ಮದುವೆಮಾಡಿಕೊಳ್ಳುವುದಾಗಿ ತಂದೆಗೆ ತಿಳಿಸಿದನು. ಅವನೂ ಮದುವೆಯು ಸಿದ್ಧತೆ ನಡೆಸಿದನು. ಶುಭದಿನ ಶುಭಮುಹೂರ್ತದಲ್ಲಿ ಮದುವೆಯೂ ಆಯಿತು. ಆ ದೇಶಕಾಲ ಪದ್ಧತಿಯಂತೆ ಗುಣನಿಧಿಯ ಪಶ್ಚಿಮ ಆಗ ತವರುಮನೆಯಲ್ಲಿ ಉಳಿದಳು. ಗುಣನಿಧಿಯು ತನ್ನ ಉಂಗಿಗೆ ಹೊರಟುಬಂದನು. ಅದರಿತನ್ನು ಪಶ್ಚಿಮ ಗುಣಶೀಲಗಳನ್ನು ಪರೀಕ್ಷೆಸಬೇಕೆಂಬ ಇಚ್ಛೆಯಿಂದ ಅವನು ಒಬ್ಬ ಭಿಕ್ಷುಕನ ವೇಷಹಾಕಿಕೊಂಡು ತನ್ನ ಹೆಂಡತಿಯ ಉಂಗಿಗೆ ಹೊದನು. ಆಲ್ಲಿ ತನ್ನ ಮಾವನಂಗಡಿಗೆ ಹೋಗಿ ಭಿಕ್ಷೆಕೇಳುತ್ತ ಕುಳಿತನು. ವರ್ತಕನು ಚೆರೆ ಕೆಲಸದಲ್ಲಿದ್ದ ದರಿಂದ ಚೇಗನೇ ಭಿಕ್ಷೆ ನೀಡಲಿಲ್ಲ. ಅದಕ್ಕೆ ಸ್ವಲ್ಪ ಸಮಯವೂ ಹಿಡಿಯಿತು. ಆ ಕಾಲದಲ್ಲಿ ವ್ಯಾಪಾರಿ ಒಂದು ಹುಂಡಿ ವ್ಯಾಪಾರ ಮಾಡಿದನು. ಮತ್ತು ಅದರಿಂದ ಅವನಿಗೆ ಎಂದಿಗಿಂತ ಆತಿಶಯ ಲಾಭ ದೊರೆಯಿತು,ಆಗ ಈ ಭಿಕ್ಷುಕನು ಬಂದು ತನ್ನ ಅಂಗಡಿಯಲ್ಲಿ ಕುಳಿತಿದ್ದು ದರಿಂದಲೇ ತನಗೆ ಅಷ್ಟು ಲಾಭವಾಯಿತೆಂದು ಆ ವ್ಯಾಪಾರಿಯು ತಿಳಿದುಕೊಂಡನು. ಅವನೊಬ್ಬ ಮಹಾತ್ಮನಿರಬೇಕೆಂದೂ ಅವನು ಭಾವಿಸಿದನು. ಮತ್ತು ಆ ಭಿಕ್ಷುಕ ವೃತ್ತಿಮಾಡಿ ಜೀವಿಸುವುದರ ಬದಲು ತನ್ನ ಲೇ ಇರಬೇಕೆಂದೂ, ಇದ್ದರೆ ತಾನು ಕೈತುಂಬ ಸಂಬಳ ಕೊಡುವುದಾಗಿಯೂ ಹೇಳಿದನು. ಭಿಕ್ಷುಕನ ವೇವದಾರಿಯಾದ ಅವನು ಆದಕ್ಕೆ ಸಮೃತಿಸಿದನು. ಆವನು ಪ್ರಮಾಣಕ್ಕಿನಿಂದ್ಲು ಅಂಗಡಿಯ ಲೆಕ್ಕಪತ್ರಗಳನ್ನೆಲ್ಲ ಸರಿಯಾಗಿ ಇಡಲೊಡಗಿದನು. ಅದರಿಂದ ಆ ವ್ಯಾಪಾರಿಗೆ ಲಾಭವೇ ಹೆಚ್ಚಾದಂತೆ ತೋರಿತು. ಆ ಕೆಲಸದವನ ಮೇಲೆ ಬಹಳ ಪ್ರೀತಿಯೂ ಆಯಿತು. ಅವನು ವರ್ತಕನ ಹೆಂಡತಿ ಮತ್ತು ಮಗಳ ಪ್ರೀತಿ ವಿಶ್ವಾಸಗಳಿಗೂ ಪಾತ್ರನಾದನು.

ಹೀಗೆ ಇರಲು ಒಂದುದಿನ ಪರಖಾರಿನ ಶ್ರೀಮಂತ ವ್ಯಾಪಾರಿಯೊಬ್ಬನು ಆ ಸಗರಕ್ಕೆ ಬಂದನು.ಇದೇವರ್ತಕನ ಅಂಗಡಿಯಲ್ಲಿ ಅವನ್ನು ವ್ಯಾಪಾರ. ಅದುದರಿಂದ ಅವನನ್ನು ತನ್ನ ಮನೆಗೆ ಉಟಕ್ಕೆ ಕರೆದನು. ಗುಣನಿಧಿಯ ಹೆಂಡತಿಯೇ ಅವರಿಗೆಲ್ಲ ಆ ಉಟವಿಕ್ಕಿದಳು. ಆಗ ಆ ಪರವೂರಿನ ವರ್ತಕನ ದೃಷ್ಟಿ ಗುಣನಿಧಿಯ ಹೆಂಡತಿಯನೇಲೆ ಬಿತ್ತು.ಅವಳ ಲಾವಣ್ಯಗಳಿಗೆ ಅವನು

ಮನಸೋಽತು ಕಾಮಾತುರನಾದ. ಉಂಟ ಉಪಚಾರಗಳೆಲ್ಲ ಆದ ಮೇಲೆ ಅವನು ಗುಣನಿಧಿಯನ್ನು ಹತ್ತರ ಕರಿದು “ನೀವು ಈ ಮನೀಯವರೋ? ಕೆಲಸಕ್ಕಿರುವ ನಾಕರರೋ?” ಎಂದು ಪ್ರಶ್ನಿಸಿದನು. ನೌಕರದಾರನೆಂದು ಗೊತ್ತಾದ ಮೇಲೆ ಆ ಶ್ರೀಮಂತನು “ಈ ವ್ಯಾಪಾರಿಯ ಹುಡುಗಿ ಬಹಳ ರೂಪವನ್ತೆ ಇದ್ದಾಳೆ. ಆವಳಮೇಲೆ ನನಗೆ ಮೋಹನಾಗಿದೆ. ಒಂದುರಾತ್ರಿ ಅವಳೊಡನೆ ಸುಖಪಡಲು ಇಚ್ಛೆಯಾಗಿದೆ ಆವಳು ಬೇಡಿದಷ್ಟು ಹಣವನ್ನು ನಾನು ಕೊಡುತ್ತೇನೆ. ನಿನಗೂ ತುಂಬಾ ಉಡುಗೊರೆ ಕೊಡುತ್ತೇನೆ” ಎಂದನು. ಗುಣನಿಧಿಯು ಆದಕ್ಕೊಸ್ತಿ ತನ್ನ ಆತ್ಮಯಿದ್ದಲ್ಲಿ ಬಂದು ಗುಟ್ಟಾಗಿ ಆವಳೊಡಿನೆ ಮಾತನಾಡತೊಡಗಿದನು. “ಅವನು ಶ್ರೀಮಂತನು. ಇದಕ್ಕಾಗಿ ಬೇಕಾದ ಮ್ಯಾ ಹಣಕೊಡುತ್ತಾನೆ. ನೀವೂ ಶ್ರೀಮಂತರಾಗುತ್ತೀರಿ. ಇದುತಪ್ಪಲ್ಲ ದೊಡ್ಡದೊಡ್ಡ ಮನೀಕನದ ಸ್ತ್ರೀಯರೂ ಒಮ್ಮೊಮ್ಮೆ ಈ ರೀತಿ ಮಾಡುತ್ತಾರೆ” ಎಂದು ಆವಳ ಕಿವಿವುಾದಿದನು. ದ್ರವ್ಯದ ಆಶೀಯಿಂದ ಆ ವರ್ತಕನ ಹೆಂಡತಿಯು ಒಸ್ತಿ ತನ್ನ ಮುಗಳಿದ್ದಲ್ಲಿಗೆ ಬಂದು ಈ ವಿಷಯವನ್ನು ಸೂಚಿಸಿದಳು. “ನೀನು ಇದಕ್ಕೆ ಒಪ್ಪು ನಿನ್ನಿಂದ ನಾವು ಭಾಗ್ಯವಂತರಾಗುತ್ತೀವೆ. ಅದರಲ್ಲಿ ಅದಾರ್ಥ ಹಣವನ್ನು ನೀನೇನೇತಿಗೆದುಕೋ. ನಿನ್ನನ್ನು ಯಾರೂ ನೋಡುವುದಿಲ್ಲ. ಯಾರಿಗೂ ಇದು ಗೊತ್ತಾಗುವದಿಲ್ಲ” ಎಂದು ಹೇಳಿದಳು.

ತಾಯಿಯ ಮಾತುಕೇಳಿ ಮುಗಳು ಆಶ್ಚರ್ಯಚಕ್ಕಿತಳಾದಳು. ಹುಟ್ಟಿದ ಕೂಡಲೇ ನೀನು ನನ್ನನ್ನು ಕೊಲ್ಲಬಹುದಿತ್ತಲ್ಲ! ಲಗ್ನ ವಾದಮೇಲೆ ಗಂಡನ ಮನೀಗೂ ಕಳಸಬಹುದಿತ್ತು. ಈಗ ನನ್ನಿಂದ ಇಂತಹ ದುರಾಚಾರವನ್ನು ಮಾಡಿಸಲು ಯಶ್ವಿಸುತ್ತಿದ್ದಿಯಲ್ಲ! ಎಂದು ತಿರಸ್ತುರಿಸತೊಡಗಿದಳು. ಆದರೆ ತಾಯಿ ಹೇಳಿದೇ ಇದ್ದುದರಿಂದ ಉಪಾಯವಿಲ್ಲದೆ ಒಸ್ತಿಕೊಂಡಳು. ತಾನು ಶ್ರೀಮಂತನ ಕೋಣಗೆ ಹೋಗುವುದಿಲ್ಲವೆಂದೂ ಆವನೇ ತನ್ನ ಸ್ಥಳಕ್ಕೆ ಬರಬೇಕೆಂದೂ ಹೇಳಿದಳು. ತಾಯಿಯ ಇದನ್ನು ಗುಣನಿಧಿಗೆ ತಿಳಿಸಿದಳು. ಅವನ ಸೂಚನೆಯಿಂತೆ ಆ ಶ್ರೀಮಂತ ವರ್ತಕನು ಸುಮೃದ್ಧಿ ಇದ್ದಲ್ಲಿಗೆ ತೀರಳಿದನು. ಈಗ ಆವಳು ನಗುತ್ತ ಅವನನ್ನು ಸಾಫ್ತಗೆಟಿಸಿ ಅವನಿಗೆ ತನ್ನ ಲು ಮಿಶಾಯಿಗಳನ್ನು ಕೊಟ್ಟಳು. ಆ ಮೇಲೆ ಮಧ್ಯವನ್ನು ಕುಡಿಯಲು ಕೊಟ್ಟಳು. ಮಿಶಾಯಿಯಲ್ಲಿ ಎಚ್ಚರ ತಪ್ಪಿವ ಚೈನಧಗಳನ್ನು ಹಾಕಿದ್ದ ರಿಂದ

ಅದನ್ನು ತಿಂದ ಸ್ವಲ್ಪ ಹೊತ್ತಿನಲ್ಲಿ ಆ ವರ್ತಕನು ನಿಡ್ದೆ ಹೋದನು. ಅವಳು ಬೇರೆಕಡಿ ಹೋರಟು ಹೋದಳು.

ಬೆಳಗಾದಮೇಲೆ ಆ ವರ್ತಕನು ಗುಣನಿಧಿಯನ್ನು ಕರೆಸಿ ರಾತ್ರಿನಡಿದ ಸಂಗತಿಯನ್ನು ಹೇಳಿದನು. ನನಗೆ ಆ ಮಿತಾಯಿ ತಿನ್ನಿಸಿ ಹೋದಳು. ಅವಳ ನ್ನು ಮುಟ್ಟುಪ್ಪದೇ ನನ್ನಿಂದಾಗಲಿಲ್ಲ. ಅದರೆ ಅವಳಂತಹ ರೂಪವನ್ನಿಂದಿರುತ್ತಿರುತ್ತಾರೆ ಎಂಬುದನ್ನು ಬೋಧಿಸದ ಈ ಜೀವ ವ್ಯಧವೇ ಸಂ. ಆದುದರಿಂದ ನೀನು ಇನ್ನೊಮ್ಮೆ ಪ್ರಯತ್ನವಾಡಿ ನೋಡು. ಇನ್ನೂ ನಿನಗೆ ಅಮೂಲ್ಯ ಒಡವೆಗಳನ್ನು ಕೊಡುತ್ತೀನೆ” ಎಂದು ಆಶೀರ್ವಿಸಿದನು ಗುಣನಿಧಿಯು ಪ್ರಾಣಿನಿಂದ ತನ್ನ ಆತ್ಮಯನ್ನು ಕರೆದು ನಡಿದ ಸವಾರ ಚಾರವನ್ನೆಲ್ಲ ಹೇಳಿ ಇನ್ನೊಮ್ಮೆ ಆ ಕಾಮನರಿಗಿಂಬಿಯನ್ನು ವರ್ತಕನೊಡನೆ ಕೂಡಿಸಬೇಕೆಂದು ನುಡಿದನು. ಅವಳು ಆದಕ್ಕೊಮ್ಮೆ ತನ್ನ ಮುಗಳನ್ನು ಒಪ್ಪಿಸುತ್ತೀನೆಂದು ನುಡಿದಳು. ಮತ್ತು ಅದರಂತೆ ಆ ರಾತ್ರಿ ವರ್ತಕನು ಅವರ ಮನೆಗೆ ಹೋದನು. ಆಗ ಅವಳು ಅತ್ಯಾದರದಿಂದ ಆವನನ್ನು ಸ್ವಾಗತಿಸಿದಳು. ಆವನೊಡನೆ ನಗುತ್ತ ಮಾತ್ರ ನಾಡುತ್ತ “ವೆಂನ್ನೇನಿವು ಬೇಗನೆ ನಿಡ್ದೆ ಮಾಡಿದಿರಿ. ಮದ್ಯಪಾನದಿಂದ ಅಪ್ಪ ಅಮಲೇರುತ್ತಿದೆ ಎಂದು ನಾನು ತಿಳಿದಿದ್ದಿಲ್ಲ. ನನ್ನ ಆಶೀಯು ಈಡೆರಲಿಲ್ಲ. ಇಂದುಮಾತ್ರ ಹಾಗೆ ಮಾಡಬೇಡಿರಿ. ಬೆಳಗಾಗುವವರಿಗೂ ನಿಮ್ಮ ಕಾಮಾತುರ ವನ್ನು ಪರಿಹರಿಸಿಕೊಳ್ಳಿರಿ” ಎಂದು ನುಡಿದಳು. ಮತ್ತು ಗುಂಪುಗುಡಿಯನ್ನು ಸೇದಲು ಕೊಟ್ಟಳು. ವರ್ತಕನು ವೀಳ್ಯತಿಂದಕೂಡಲೆ ಅವನಿಗೆ ನಿಡ್ದೆ ಬಂದಿತು. ಅಗ ಅವಳು ಅಲ್ಲಿಂದ ಎದ್ದು ಹೋದಳು. ಆವಾರ ಧನಕನಕವನ್ನು ಅವಳಿಗೆ ಕೊಟ್ಟು ಕಳೆದುಕೊಂಡ ಆವರ್ತಕನು ಬೆಳಗಾದ ಮೇಲ್ಮೈಯಾರಿಗೂ ಹೇಳಿದೆ ಆ ನಗರದಿಂದ ಹೋರಟುಹೋದನು.

ಇನ್ನೊಂದುದಿನ ಗುಣನಿಧಿಯು ಆತ್ಮಯಿದ್ದಲ್ಲಿ ತೆರಳಿ “ನಿಮಗೆ ನಾನು ಅಪಾರ ಸಂಪತ್ತನ್ನು ಕೊಡಿಸಿದೆ. ಆ ಶ್ರೀಮಂತನಾದ ವರ್ತಕನು ದ್ರವ್ಯಕೊಟ್ಟನು ಹೋರತು ನಿಮ್ಮ ಮುಗಳು ಆವನ ಆ ಇಚ್ಛೆನುಕೊಲಳಾಗಿಲ್ಲ. ಈಗ ನನ್ನ ಮಾತನ್ನಾದರೂ ಅವಳು ಕೇಳಬೇಕು. ನಿಮಗೆ ನಾನೂ ಉಪಕಾರ ಮಾಡಿರುವದರಿಂದ ನನ್ನೊಮ್ಮೆ ದನೆ ಅವಳು ಒಂದುರಾತ್ರಿಕಳೆಯಬೇಕು. ಇಲ್ಲದಿದ್ದರೆ ನಾನು ನಿಮ್ಮಲ್ಲಿಂದ ಹೋರಟು ಹೋಗುತ್ತೀನೆ” ಎಂದನು. ಅದನ್ನು

ಕೇಳಿದ ಆ ಸ್ತ್ರೀಯು ಈ ಭೃತ್ಯನಿಂದ ತಮಗೆ ಅಪಾರ ಸಂಪಾದನೆಯಾಯಿತು ಎಂದು ನೆನಸಿ ಅದಕ್ಕಾಗ್ಗೆ ಒಪ್ಪಿದಳು. ಮತ್ತು ತನ್ನ ಮಗಳನ್ನು ಏಕಾಂತಕ್ಕೆ ಕರೆದು ಅದನ್ನು ತಿಳಿಸಿದಳು. ಆದರೆ ಈಗ ಅವಳು ಸಮೃತಿಸಲಿಲ್ಲ. ನಾನು ಭೃತ್ಯನ ಸ್ವರ್ಚಮಾಡಲಾರೆನೆಂದಳು. ದುರಾಚಾರಕ್ಕೆ ತನ್ನನ್ನು ಪ್ರೇರೇರಿಸುತ್ತಿರುವ ತಾಯಿಯನ್ನು ಜರೆದಳು. ಅಲ್ಲದೆ ತಾಯಿಯು ಒಂತಾಯ ಮಾಡಿದ್ದೇ ಆದರೆ ರಾಜನಕಡಿಗೆ ತೆರಳುವುದಾಗಿ ಬೆದರಿಕೆ ಹಾಕಿದಳು. ಅದನ್ನು ಕೇಳಿ ತಾಯಿ ಹೆಚ್ಚುಂಟಾಯ ಮಾಡಲಿಲ್ಲ. ಗುಣನಿಧಿಯು ಅಂದೇ ರಾತ್ರಿಅಲ್ಲಿಂದ ಹೊರಟಿಯೋದನು.

ಆಮೇಲೆ ತನ್ನ ಉರಿಗೆ ಬಂದ ಗುಣನಿಧಿಯು ತನ್ನ ನಿಜ ವೇಷ ವನ್ನು ಧರಿಸಿ ವೈಭವದಿಂದ ಮಾವನ ನುಸೆಗೆ ತೆರಳಿದನು. ಆಳಿಯನಿಗೆ ಅತ್ಯುತ್ತಿ ಮಾವ ಮಾನಮರ್ಯಾದೆಯನ್ನು ಮಾಡಿದರು. ಹೆಂಡತಿಯು ಅಶ್ಯಂತ ಪ್ರೇಮಾತಿಶಯದಿಂದ ನಡೆದುಕೊಂಡಳು. ಆಗ ಗುಣನಿಧಿಯು ತಾನು ಹೂಡಿದ ಆಟವನ್ನೆಲ್ಲ ತನ್ನ ಪತ್ತಿಗೆ ತಿಳಿಸಿದನು. ಮತ್ತು ಅವಳ ಸದಾಚಾರ ಸಂಪನ್ಮೂಲಿಗಾಗಿ ಅವಿತ ಆನಂದವನ್ನು ವ್ಯಕ್ತಗೊಳಿಸಿದನು. ಅದು ಕೊನೆಗೆ ಅತ್ಯುತ್ತಿಮಾವಂದಿರಿಗೂ ಗೊತ್ತಾಯಿತು. ಅವರೂ ಪ್ರಸನ್ನರಾದರು. ಕೆಲವು ದಿವಸಗಳಮೇಲೆ ಅನನು ತನ್ನ ಪತ್ತಿಯನ್ನು ಕರೆದುಕೊಂಡು ತನ್ನ ಉರಿಗೆ ಹೋದನು.

ಮೋಹಿನಿ, ಸನ್ಮತಿಯು ತನ್ನ ದ್ಯುರ್ಜಯ ಮತ್ತು ಚಾತುರ್ಯದಿಂದ ಸಂಪತ್ತನ್ನು ಗಳಿಸಿದಳು. ಆದರೆ ಶೀಲಭ್ರಷ್ಟಭಾಗಿಲಿಲ್ಲ. ಆದರಿಂದ ಕೊನೆಗೆ ಅವಳಿಗೆ ಸುಖವೂ ಲಭಿಸಿತು. ಅವಳಂತೆ ನಿನಾದರೂ ಪತಿವ್ರತಿಯಾಗಿದ್ದರೆ ಸುಖದೊರೆಯುವುದರಲ್ಲಿ “ಸಂದೇಹವಿಲ್ಲ” ಎಂದನು. ಆಗ ಮೋಹಿನಿಯು “ವೈದ್ಯವರನೇ ಸನ್ಮತಿಗೆ ಭಾವಿಷ್ಯದಮೇಲೆ ಆಶೀಯತ್ತು. ಮುಂದಾದರೂ ತನ್ನ ಪತಿಯು ಬಂದು ತನ್ನನ್ನು ಕರೆದೊಯ್ದು ಸುಖವಡಿಸ ಬಹುದೆಂದು ತಿಳಿದಿದ್ದಳು. ಆದರೆ ನಾನು ನಿರಾಶಾಗಿದ್ದೆನಲ್ಲವೇ?” ಎಂದು ಹೇಳಿದಳು. ಅದು ಅವರ ಆದ್ಯಷ್ಟ ಎಂದು ಮೋಹನದಾಸನು ಇನ್ನೊಂದು ಉದಾಹರಣೆಯನ್ನು ಕೊಟ್ಟಿನು.

೭೯. ದೇವದತ್ತನ ಕತೆ

ಪೂರ್ವ ಕಾಲದಲ್ಲಿ ಕಾಶಿನಗರದಲ್ಲಿ ದೇವದತ್ತನೆಂಬ ಒಬ್ಬ ರಾಜನಿ ನಿದ್ದ. ಅವನಿಗೆ ಆಸಂಖ್ಯಾರಾಣಿಯಿರದ್ದರು. ಆದರೆ ಒಬ್ಬರಲ್ಲಿ ಪುತ್ರ ಸಂತಾನ ವಾಗಲಿಲ್ಲ. ಆದರಿಂದ ಅವನು ತುಂಬಾ ದುಃಖಿತನಾದನು. ಒಂದು ದಿನ ಪ್ರಸಿದ್ಧ ಜೋತಿಷ್ಯನೊಬ್ಬನು ಆ ನಗರಕ್ಕೆ ಬಂದಿರುವನೆಂದು ಕೇಳಿ ರಾಜನು ತನ್ನ ಆಸ್ಥಾನಕ್ಕೆ ಕರೆಸಿ ತನ್ನ ಆದ್ಯಷ್ಟ ಏನಿದೆಯೆಂದು ಪ್ರಶ್ನಿಸಿದನು. ಆಗ ಜೋತಿಷ್ಯನು “ಪೂರ್ವಾರಾಜ ನಿಮಗೆ ಇನ್ನು ಒಂದು ವರುಷ ದೋಷಗೆ ಪುತ್ರ ಸಂತಾನ ವಾಗುತ್ತದೆ. ಆದರೆ ಅವನು ಅಲ್ಪವಯಿ. ಹುಲಿಯಿಂದ ಮರಣ ಒಂದು ಗುವ ಸಂಭವವಿದೆ. ಒಂದು ವೇಕೆ ಆ ವಿಪತ್ತಿನಿಂದ ಪಾರಾದರೆ ಮುಂದೆ ಶುಭ ವಾಗುತ್ತದೆ” ಎಂದು ನುಡಿದನು. ಪುತ್ರ ಸಂತಾನವಾಗುತ್ತದೆಂಬ ಸಂಶೋಧನೆಯಲ್ಲಿ ಉಳಿದ ವಿಚಾರಗಳನ್ನು ಆರಂಭಿಸಿ ಮರಿತು ನಲಿದನು.

ಆದರಿಂತೆ ಅವನ ರಾಣಿಯೊಬ್ಬಳು ಗಭ್ರವತಿಯಾದಳು. ನವಮಾಸ ಕಳೆದಮೇಲೆ ಗಂಡು ಮಂಗನನ್ನು ಹಡೆದಳು. ರಾಜನು ಆ ಮೇಲೆ ಮಂಗನವನ್ನು ರಕ್ಷಣೆಗಾಗಿ ಬಹಳ ಮುಂಜಾಗ್ರತೆ ವಹಿಸಿದನು. ಅವನಿಗೆ ನಾಲ್ಕೆದು ವರುಷಗಳು ತುಂಬಿದ ಮೇಲೆ ಗುಡ್ಡದ ಮೇಲಿರುವ ಒಂದು ಕೋಟಿಯಲ್ಲಿ ಆವನನ್ನು ರಿಸಿದನು. ಅಲ್ಲೇ ಏಹರೆಯರನ್ನು ನೇಮಿಸಿ ಬಾಲಕನ ಆರ್ಯಕೆ ಮಾಡತ್ತೊಡಗಿದನು. ಆದರೆ ವಿಧಿವಿಲಾಸವನ್ನು ತಪ್ಪಿಸುವವರು ಯಾರು? ಒಂದು ದಿನ ಬೇಟಿಗಾರರು ಆ ಗುಡ್ಡದಲ್ಲಿ ಬೇಟಿಯಾಡತ್ತೊಡಗಿದರು. ಒಂದು ಹುಲಿಅವರ ಕಣ್ಣ ತಪ್ಪಿಸಿ - ಕೋಟಿಯ ಕಡೆ ಓಡಿತು. ಬೇಟಿಕಾರರು ಬೆನ್ನು ಟ್ಯೂತ್ತಾ ಬಂದರು. ಹುಲಿಯು ಕೋಟಿಯ ಕಾವುಲುಗಾರರನ್ನು ಗಾಯಗೊಳಿಸಿ ಒಳಗೆ ನುಗ್ಗಿತು. ಬೇರಾಟ ಕೇಳಿ ಆ ಹುಡಗನು ಹೊರಗೆ ಓಡಿ ಬಂದನು. ಹುಲಿಯು ಅವನ ಮೇಲೆ ಕೂಡಾ ಹಾರಿತು. ಅಪ್ಪರಲ್ಲಿ ಆಲ್ಲೇ ಇದ್ದ ಬೇಟಿಗಾರನೊಬ್ಬನು ಈರಿಯಿಂದ ತಿವಿಯಲು ಹುಲಿಯು ಸತ್ತು ಬಿಡಿತು. ಆದರೆ ಆ ಹುಡಗನ ಮೇಲೆ ಹಾರಿದಾಗ ಆದರ ಕ್ಯೆ ಉಗುರುಗಳು ಅವನ ಮೈಯಲ್ಲಿ ನಷ್ಟಿಸಿದವು. ಬೇಟಿಗಾರರು ಒಂದು ಆ ಹುಡಗನನ್ನು ಎತ್ತಿಕೊಂಡು ಹೊಗಿ ಓಷಣೋಪಾರಾಧ ಮಾಡಿದರು.

ಆದರೆ ಕಾಡಿನಲ್ಲಿ ಅವೇರೆಲ್ಲರೂ ಕುಳತು ಉಟ್ಟಮಾಡುತ್ತಿದ್ದಾಗೆ ಹತ್ತಿರದಲ್ಲೇ ಒಂದು ಸಿಂಹ ಗಟ್ಟಿಸಿದುದರಿಂದ ಆ ಬೇಟೆಗಾರರೆಲ್ಲ ಹೆಡಿನ ಹೊದರು. ಆ ಬಾಲಕನು ಅಲ್ಲೇ ಉಳದನು. ಆದರೆ ಸಿಂಹವು ಅವನಿದ್ದಲ್ಲಿ ಬರಲಿಲ್ಲ. ಅದುದರಿಂದ ರಾತ್ರಿ ಅವನು ಅಲ್ಲೇ ನಿದ್ದೆ ಹೊದನು. ಬೇಳಗಾಡ ಮೇಲೆ ಆ ಕಾಡಿನಲ್ಲೇ ಅಲೆಯತ್ತೊಡಗಿದನು. ಹಾಗೆ ಅಲೆಯುತ್ತ ಬಂದಾಗ ಒಬ್ಬ ಸನ್ಯಾಸಿಯು ಒಂದು ಮರದ ಕೆಳಗೆ ಕುಳಿತದ್ದುದು ಅವನಿಗೆ ಕಾಣಿಸಿತು. ಬಾಲಕನು ಅವನ ಸಮಾಪ ತೆರಳ ಮಾತನಾಡಿಸಿದನು. ಆ ಸನ್ಯಾಸಿಗೆ ಆ ಬಾಲಕನ ಮೇಲೆ ದಯಿ ಕುಟ್ಟಿತು. ಅವನಿಗೆ ತಿನ್ನಲು ಜಣ್ಣ ಹಂಪಲು ಗಳನ್ನು ಕೊಟ್ಟಿನು. ಕೆಲವು ದಿನಗಳ ವರಿಗೆ ಅವನು ಅಲ್ಲೇ ಉಳದನು. ಆಗ ಅವನು ರಾಜಪುತ್ರನೆಂದು ಆ ಸನ್ಯಾಸಿಗೆ ತಿಳಿಯತು. ಆಗ ಅವನು ಆ ಬಾಲಕನ ಮೇಲೆ ಸಾಹಾನುಭೂತಿ ತೋರಿ ತನ್ನಲ್ಲಿದ್ದ ಅಮೂಲ್ಯವಾದ ಕೆಲವು ಮುತ್ತು ರತ್ನಗಳನ್ನು ಅವನಿಗೆ ಕೊಟ್ಟುಕುಸಿದನು.

ಆ ಸನ್ಯಾಸಿಯು ಹೇಳಿದ ದಾರಿಯನ್ನು ಹಿಡಿದು ಬಾಲಕನು ನಡೆದು ಹೊದನು. ಸಂಜೀಯಾಗುವ ಹೊತ್ತಿಗೆ ಅವನೊಂದು ಉರು ಸೇರಿದನು. ದುರದೃಷ್ಟವಶಾತ್ ಆ ಉರಿನವರೆಲ್ಲರೂ ಕಳ್ಳರೇ ಆಗಿದ್ದರು. ಆವರು ಬಾಲಕನಲ್ಲಿದ್ದ ಮುತ್ತುರತ್ನಗಳನ್ನೆಲ್ಲ ಅಬಹಂಸಿದರು. ಆದರೆ ಅವನನ್ನು ಕೊಲ್ಲಲಿಲ್ಲ. ಅವನನ್ನು ತಮ್ಮ ಫಂಗಡದೊಳಗೆ ಸೇರಿಸಿಕೊಂಡರು. ಕಳ್ಳತನ ಮತ್ತು ದರೋಡೆ ಮಾಡುತ್ತಿದ್ದಾಗೂ ಅವನನ್ನು ತಮ್ಮೊಂದಿಗೆ ಕರೆದೊಯ್ದು ತ್ತಿದ್ದರು. ಹೀಗೆ ಅವರೊಂದು ಸಲ ಒಂದು ಉರನ್ನು ಮುತ್ತಿದರೋಡೆ ಮಾಡಲೇತ್ತಿ ಸಿದಾಗ ಆ ಉರ ಜನರೆಲ್ಲರೂ ಒಟ್ಟುಗೂಡಿ ಅನೇಕ ಕಳ್ಳರನ್ನು ಹಿಡಿದು ಕಟ್ಟಿಹಾಕಿದರು. ಆ ಬಾಲಕನೂ ಸಿಕ್ಕಿಬಿಡ್ದನು. ಮರುದಿನ ಉರವ ಆ ಕಳ್ಳರನ್ನೆಲ್ಲ ರಾಜನಿದ್ದಲ್ಲಿ ಕರೆದೊಯ್ದರು. ಅವರೆಲ್ಲಿರು ಮರಣತ್ವಯನ್ನು ವಿಧಿಸಲಾಯಿತು. ಆಗ ಆ ರಾಜನು ಕಳ್ಳರನ್ನೆಲ್ಲ ನೋಡಲು ಬಂದನು ಅವರಲ್ಲಿ ಈ ಬಾಲಕನೂ ಇದ್ದುದನ್ನು ಕಂಡು ರಾಜನಿಗೆ ಆಕ್ಷರ್ಯವಾಯಿತು. ಅಲ್ಲದೆ ಆ ಬಾಲಕನು ಸುಂದರನೂ ತೇಜಶ್ವಾಲಿಯೂ ಇದ್ದನು. ರಾಜನು ಅಂತಃಕರಣದಿಂದ ಅವನೊಡನೆ ಮಾತುಕ್ಕೆ ನಡೆಸಿದನು. ಆಗ ಅವನು ತನ್ನ ನುಗನೇ ಎಂದು ಅವನಿಗೆ ತಿಳಿದು ಅವನನ್ನು ಆಲಿಂಗಿಸಿಕೊಂಡನು.

ಮೇಂಹಿನಿ, ಪರಮಾತ್ಮನ ಲೀಲೆಯು: ಆಗಾಧವಾದುದು. ಅವನು ಒಮ್ಮೆಲೇ ಎಂತಹ ಕಷ್ಟಗಳನ್ನೂ ನಿವಾರಿಸುತ್ತಾನೆ. ಸತ್ಯಾಸ್ಪೇಶಿಯೂ ನೀತಿ ಪ್ರೀತಿಯಿಂದ ನಡೆದುಕೊಳ್ಳುವನನ್ನು ಅವನು ಕೈಬಿಡಲಾರ. ಆದುದರಿಂದ ನಿನಾದರೂ ಅದರಂತೆ ವರ್ತಿಸಲು ಹಿಂಧರಿಸು. ಕಾವ್ಯಾಧಿನರಾದರೆ ಸುಖ ಶಾಂತಿಯಾಗಿ. ಅದರ ಬಗ್ಗೆ ನಿನಗೋಂದು ಕಥೆಯನ್ನು ಹೇಳುತ್ತೇನೆ ಎಂದು ಹೇಳಿತೊಡಗಿದನು.

— — —

೪೦. ರವಿವರ್ತನ ಕತೆ

ಪೂರ್ವಕಾಲದಲ್ಲಿ ಕಾಶ್ಮೀರಪುರದಲ್ಲಿ ಒಬ್ಬ ರಾಜನಿದ್ದನು. ಅವನಿಗೆ ರವಿವರ್ತನೆಂಬ ಒಬ್ಬ ಮಂಗಿನಿದ್ದನು. ರವಿವರ್ತನಿಗೆ ರಾಜನು ಬಾಲ್ಯದಲ್ಲಿ ಯೋಗ್ಯ ವಿದ್ಯಾಭ್ಯಾಸ ಮಾಡಿಸಿದನು. ಮತ್ತು ಅವನು ದೊಡ್ಡವನಾದಮೇಲೆ ಅವನಿಗೆ ಪಟ್ಟಕಟ್ಟಿ ತಾನು ದೃವಚಿಂತನೆಯಲ್ಲಿ ಕಾಲಕಳಿಯಲು ಅವೇಕ್ಷಿಸಿದನು.

ಅದರೆ ಅಪ್ಪರಲ್ಲಿ ಅಜುರನೆಂಬ ಅರಸನು ತನ್ನ ನೆರಿರಾಜ್ಯಗಳನ್ನೆಲ್ಲಿ ಗೆದ್ದ ಕಾಶ್ಮೀರಪುರಕ್ಕೂ ನುಗ್ಗಿದನು. ಕೊಟೆಯ ಹೊರಗೆ ಅವನು ಡೇರಿಹೊಡಿಮ ತನಗೆ ಜತುಧಾರಂಶ ರಾಜ್ಯವನ್ನು ಕೊಟ್ಟಿರೆ ಸಂಧಿಗೆ ಸಿದ್ಧ; ಇಲ್ಲದಿದ್ದರೆ ಯುದ್ಧ ಎಂದು ರಾಜನಿಗೆ ಓಲಿಬರಿದು ಕಳಿಸಿದನು. ಅದನ್ನು ಓದಿರಾಜನು ಭಯಾತುರನಾದನು. ಏಕೆಂದರೆ ಅಜುರನನು ಬಲಶಾಲಿ. ಯುದ್ಧವಾದರೆ ಜಯಹೊರಿಯುವದೆಂದು ನಿಯಮವೇನೂಜಾಗಿ. ಶರಣಾಗತನಾಗಲೂ ಅವನಿಗೆ ಇಷ್ಟವಿಲ್ಲ. ಆದುದರಿಂದ ಮುಂದೇನು ಮಾಡಬೇಕೆಂದು ತೋಚದ ಚಿಂತಾಕ್ರಾಂತನಾದನು. ಅದನ್ನು ರಾಣಿಯು ಕಂಡು ಅದರ ಕಾರಣವೇನೆಂದು ಕೇಳಿದಳು. ಅದರೆ ರಹಸ್ಯಸಂಗತಿಗಳನ್ನು ಶ್ರೀಯರ ಮುಂದೆ ಹೇಳಬಾರದೆಂಬ ಶಾಸ್ತ್ರಸಂಗತಿಯನ್ನು ಅವನು ಸ್ತುರಿಸಿಕೊಂಡು ಹೇಳಲಾರೆನೆಂದನು. ಸ್ವಸ್ತ್ರಿಬಂಧಿಗಳಿಂದನೇ ಹೇಳದರೆ ಆಪತ್ತಿ ಬೆಲ್ಲಾರದು ಎಂದು ಅವಳ ಹೇಳಿದರೂ ಅವನು ತನ್ನ ಮನಸ್ಸನ್ನು ಬದಲಿಸಲಿಲ್ಲ.

ಮರುದಿನ ರವಿವರ್ಶನು ರಾಜ ಸಭೆಯನ್ನು ಕರೆದು ರಾಜ್ಯಕ್ಕೆ ಬಂದ ಗಂಡಾಂತರವನ್ನು ನಿವೇದಿಸಿ ಮಂತ್ರಿಗಳೂ ಸೇನಾಪತಿಗಳೂ ಸರದಾರರೂ ತಂತಮ್ಯ ಅಭಿಪ್ರಾಯವನ್ನು ಕೊಡಬೇಕೆಂದು ಆಜ್ಞಾ ಸಿಸಿದನು. ಆಗ ಶರಣಾಗತರಾಗುವದೇ ಒಳ್ಳೆದೆಂದು ಒಬ್ಬಬ್ಬರು ಮಂತ್ರಿಗಳು ನುಡಿದರು. ವೈರಿಯು ಬಲಾಢ್ಯನಿರುವನು. ಈಗ ಇದಿಸಿದರೆ ನಾಶನಿಶ್ಚಯ. ನದಿಯ ದಂಡೆಯಲ್ಲಿರುವ ಹೊಡ್ಡ ಮರವನ್ನು ಪ್ರವಾಹವು ಬೇರುಸಹಿತ ಕಿತ್ತುಬಿಡುತ್ತದೆ. ಅದರೆ ನದಿ ದುಡೆಯಲ್ಲಿರುವ ಹುಲ್ಲು ಮಾತ್ರ ನೀರು ಬಂದಾಗ ಬಗ್ಗಿ ಬಿಡುತ್ತದೆ. ನೀರು ಹೋದ ಮೇಲೆ ಮತ್ತೆ ತಲೆ ಎತ್ತುತ್ತದೆ. ಅದರಂತೆ ಈಗ ನಾವು ಸಂಧಿ ಮಾಡಿ ಕೊಳ್ಳೋಣ. ಅದರೆ ಒಳಗಿಂದೊಳಗೆ ಯುದ್ಧ ಸಿದ್ಧತೆ ಮಾಡೋಣ, ಸಂಭರ್ಷ ಸಾಧಿಸಿ ಆ ಮೇಲೆ ನಾವು ವೈರಿಯ ಮೇಲೆ ಬಿಡ್ಡ ಅವರನ್ನು ಕೊನೆ ಗಾಣಿಸಬಹುದು. ಕಾಲಾನುಭಾಗದಲ್ಲಿ ವೈರಿಯು ಜರ್ಜರ್ ತನಾಗಿ ಅಬಲನಾಗುವ ಸಂಭವವೂ ಇದೆ.” ಎಂದವರು ಹೇಳಿದರು.

ಅದರೆ ಸೇನಾಪತಿಯು ಆ ಮಾತಿಗೊಪ್ಪಲಿಲ್ಲ. ಯುದ್ಧವನ್ನೇ ಮಾಡೋಣ ಎಂದು ಅವನು ಗರ್ಜಿಸಿದನು. ಶತ್ರುಗಳಿಗಂತ ನಮ್ಮ ಸೈನ್ಯವು ಶ್ರೀಷ್ಟವಿದೆ. ಸೈನ್ಯದಲ್ಲಿ ಸಮರ ಕುಶಾಹಲವು ಇದೆ.” ಎಂದವನು ಹೇಳಿದನು. ರಾಜಪುತ್ರನು ಅದೇ ಮಾತಿಗೆ ಚೆಂಬಲ ಕೊಟ್ಟನು. “ಕ್ಷತ್ರಿಯರಿಗೆ ಯುದ್ಧವೇ ಶ್ರೀಷ್ಟ ಕರವಾದುದು. ಜಯದೋರಿತರೆ ಕೇತ್ತಿ ಉಭಿಸುತ್ತದೆ. ಸತ್ತರೆ ವೀರಸ್ವರ್ಗವಿದೆ. ಶರಣಾಗತರಾದರೆ ಅವಮಾನ. ಅಲ್ಲದೆ ವೈರಿಯು ಮರಾಯೆಯಿಂದ ನಡೆಸಿಕೊಳ್ಳತ್ತಾನೆಂಬ ನಿಯಮವೇನೂ ಇಲ್ಲ. ಸಮ್ಮ ನೆರಹೊರೆಯ ರಾಜರಿಗೂ ಓಲೆಗಳನ್ನು ಬರೆದು ಕಳಿಸೋಣ. ಅವರು ಸಹಾಯ ನೀಡಿದೇ ಇರಲಾರು.” ಎಂದು ನುಡಿದನು. ಸೈನಿಕರೂ ಉಳಿದವರೂ ಯುದ್ಧವಾಗಲೆಂದೇ ಜಯಜಯಕಾರವಾಡಿದರು. ಯುದ್ಧ ಮಾಡುವದಾಗಿ ತಿಳಿಸಿದರು

ರವಿವರ್ಶನು ಮುದುಕನಾದರೂ ತರುಣರನ್ನು ವಿಳಿಸುವ ಉತ್ಸಾಹ ದಿಂದ ಯುದ್ಧಕ್ಕೆ ಆಳಿಯಾದನು. ಅನೇಕ ನೆರಿಹೊರೆಯ ರಾಜರೂ ಅವನಿಗೆ ಸಹಾಯವನ್ನು ಕಳಿಸಿದರು. ಅವನ ಸೈನಿಕರೂ ಆತ್ಮತಾಪದಿಂದ ಕಾದಿದರು. ಯುದ್ಧದಲ್ಲಿ ಆಜ್ರಾನನ ಕೈಮೇಲಾಗುವ ಚಿಕ್ಕವೇನೂ ಕಾಣಲಿಲ್ಲ. ಆಗ ಅವನ ಚಾಣಕ್ಯ ತಂತ್ರ ಹಾಡಿದನು ರವಿವರ್ಶನ ಮಂತ್ರಿಗಳಲ್ಲಿ ಒಬ್ಬನನ್ನು ಒಡೆ

ದನು. ಯುದ್ಧದಲ್ಲಿ ತಾನು ಗೆದ್ದರೆ ಅವನಿಗೆ ಇತ್ಯಾರ್ಥ ರಾಜ್ಯವನ್ನು ಕೊಡುವದಾಗಿ ಆಶೆ ತೋರಿಸಿದನು. ಆ ಮಂತ್ರಿಯು ಆ ರಾಜ್ಯಲೋಭಕ್ಕೆ ಒಳಗಾಗಿ ಹಾನಿಬಯಸಿದನು. ಆಹಾರದಲ್ಲಿ ವಿಷವನ್ನು ಬೆರಸಿದುದರಿಂದ ಅಂದುರಾತ್ಮಿ ಸೈನಿಕರಲ್ಲಿ ಸಾವಿರಾರು ಜನರು ಮರಣಹೊಂದಿದರು. ಅದರಿಂದ ಸೈನ್ಯದಲ್ಲಿ ಹಾಕಾಕಾರ ಎದ್ದಿತು. ಅದೇಕಾಲದಲ್ಲಿ ಅಜುರ್ ನನ ಸೈನ್ಯವೂ ನುಗ್ಗಿ ಬಂದಿತು. ಯುದ್ಧದ ಗತಿ ಬದಲಾಯಿತು. ರವಿವರ್ತನು ತನ್ನ ಪಶ್ಚಿಮ ಪುತ್ರರೊಂದಿಗೆ ಕಳ್ಳುದಾರಿಯಿಂದ ಕೋಟಿಯಿಂದ ಪಾರಾಗಿಕೊಂಡಿದನು.

ಅವರು ಒಂದು ಕಾಡುಸೇರಿದರು. ಅದರೆ ರಾತ್ರಿ ಕಳ್ಳುರೆ ಗುಂಪು ಆವರನ್ನು ಮುತ್ತಿತು. ಮೈಮೇಲಿದ್ದ ಚಿನ್ನಾಭರಣಗಳನ್ನೆಲ್ಲ ಅವರು ತಾವಾತಿಕೊಟ್ಟುದರಿಂದ ಕಳ್ಳುರು ಅವರ ಪಾಣಕ್ಕೇನೂ ಅವಾಯ ಮಾಡಲಿಲ್ಲ. ಅಲ್ಲಿಂದ ಆ ಮೂವರೂ ಅನೇಕ ದಿನಗಳವರೆಗೆ ತಿರುಗುತ್ತೇ ಬಂದು ನಗರವನ್ನು ಸೇರಿದರು. ಅಲ್ಲಿ ದಯಾವಂತನೂ ದಾನಕೂರನೂ ಆದ ಒಬ್ಬ ವಾಯಾರಿಯಲ್ಲಿ ಅಶ್ರಯ ಪಡೆದರು. ತಾವೂ ವಾಯಾರಿಗಳಿಂದು ಅವರು ಹೇಳಿಕೊಂಡರು. ಅದರೆ ವೃದ್ಧ ವಾಯಾರಿ ಅವರ ಮಾತನ್ನು ನಂಬಲಿಲ್ಲ. ನಿಜಸಂಗತಿಯನ್ನು ತಿಳಿಸಬೇಕೆಂದು ಅವನು ಒತ್ತಾಯ ಪಡಿಸಿದುದರಿಂದ ರವಿವರ್ತನು ಎಲ್ಲಸಂಗೆ ತಿಯನ್ನು ಹೇಳಿದನು. ಅಗ ಆ ವಾಯಾರಿಯು ಕರುಡೆಪಟ್ಟು “ನೀವು ನನ್ನ ಲೀಂಜಿರಿ” ಎಂದುಹೇಳಿ ಸಮಾದಾಯಿಸಿ “ನಾನೂ ಬಹಳ ದುಃಖಕೊಳಗಾದವನು ನನ್ನ ಕಥೆಯನ್ನು ಕೇಳಿದರೆ ನೀವೂ ವ್ಯಾಸನವಡಡೆ ಇರಲಾರಿ” ಎಂದನು. ಆಗ ಆ ಕಥೆಯನ್ನು ತಮಗೆ ಹೇಳಬೇಕೆಂದು ಆ ಮೂವರೂ ಒತ್ತಾಯ ಪಡಿಸಿದುದರಿಂದ ಆ ವಾಯಾರಿಯು ಹೇಳತ್ತೊಡಗಿದನು.

ಇಗ. ಮುದುಕನ ಪ್ರೇಮ ಕತೆ

ಸ್ವಾಚೀನಕಾಲದಲ್ಲಿ ಶಾಶ್ವತರಂಡಲ್ಲಿ ರುದ್ರಸೇನನು ಆಳತ್ತಿದ್ದನವ್ವೇ! ನಾನೂ ಅವೇ ವಂಶಕ್ಕೆ ಸೇರಿದವನು. ನನ್ನ ಶಂದೆಯು ರಾಜ್ಯಪರಿಷಾಲನೇ

ಮಾಡುತ್ತಿದ್ದು ದನ್ನು ಕಂಡು ಅದೇಕಾಲದಲ್ಲಿ ದೇಶವಿದೇಶಗಳನ್ನು ಸಂಚರಿಸಬೇಕೆಂಬ ಆಶೆ ಉದಯಿಸಿತು. ತಂದೆಯ ಅನುಮತಿ ಪಡೆದು ಅವಿತ ದ್ರವ್ಯವನ್ನು ಹಿಡಿದುಕೊಂಡು ನಾನು ಪ್ರಯಾಣ ಸನ್ನಿಧಿನಾಡೆನು. ನನ್ನೊಂದಿಗೆ ಅನೇಕ ಸಿಹಾಯಿಗಳು ಇದ್ದರು. ನಾವು ಸಂಚರಿಸುತ್ತೇ ಒಂದು ರಾತ್ರಿ ರಸ್ತೆಯ ಪಕ್ಕದಲ್ಲಿ ಹೇರೆ ಹೊಡಿದೆವು. ಆದರೆ ದುರದೃಷ್ಟಿಂದ ಅದೇ ರಾತ್ರಿ ಕಳ್ಳರು ನಮ್ಮನ್ನು ಮುತ್ತಿದರು. ನಾವು ಕಲಿತನದಿಂದ ಕಾದಿದರೂ ಫಲದೊರೆಯಲಿಲ್ಲ. ನನ್ನ ಅನೇಕ ಸಂಗಡಿಗರು ಪ್ರಾಣ ಕಳೆದುಕೊಂಡರು. ಕೆಲವರು ಓಡಿಹೋದರು. ನಾನ್ನೊಬ್ಬನೇ ಆ ಕಳ್ಳರ ಕೈಗೆ ಸಿಕ್ಕಬಿಡ್ದೆ. ಆಗ ನಾನು ಇಂತಹ ಅರೆಸನ ಮಗನೆಂದು ಹೇಳಿದೆ. ಅವರು ಭಾರ್ಮಪಟ್ಟಿ ನನ್ನನ್ನು ಬಿಡುಗಡೆ ಮಾಡಬಹುದೆಂದು ನಾನು ಹಾಗೆ ಹೇಳಿದೆ. ಆದರೆ ಅದರಿಂದ ಇನ್ನು ಘಟ್ಟ ಕೆಟ್ಟಿ ಪರಿಣಾಮವನೇ ಆಯಿತು. ರಾಜನು ತಮಗೆ ಅನಂತ ಕಷ್ಟಕೊಟ್ಟಿರುವದರಿಂದ ತಾವೂ ಅದರ ಮುಯ್ಯತೀರಿಸಿಕೊಳ್ಳುವೆ ಎಂದರು. ಆ ಮೇಲೆ ನನ್ನ ಕೈಕಾಲು ಕೆಟ್ಟಿ ತಮ್ಮ ಕೇಂದ್ರಕ್ಕೆ ಕರೆದೊಯ್ದಿರು.

ನನ್ನನ್ನು ಒಂದು ಕೊಣೆಯಲ್ಲಿ ಬಂಧನದಲ್ಲಿರಿಸಿದರು. ಆಗಾಗ ಆ ಕಳ್ಳರ ಗುಂಪಿನ ಯಜಮಾನನ ಹೆಂಡತಿಯು ಆಕಸ್ತಾತ್ರಾ ನನ್ನನ್ನು ನೋಡಿದಳು. ನನ್ನ ರೂಪವನ್ನೂ ಯೋವನವನ್ನೂ ನೋಡಿ ಅವಳು ಕಾಮಾತುರಳಾದಳು. ಕಳ್ಳರು ಹೊರಟು ಹೊಡಾಗಲೆಲ್ಲ ಅವಳು ಸಂದರ್ಭಸಾಧಿಸಿ ನನ್ನನ್ನು ಕಾಣತ್ತಿದ್ದಳು. ಆಗಾಗ ನೀತ್ರ ಸಂಕೇತ ಮಾಡತೊಡಗಿದಳು. ನಾನೂ ಅವಳು ಮಾಡಿದಂತೆಯೇ ಮಾಡಿದೆ. ಒಂದುದಿನ ಅವಳು ನನ್ನ ಸಮೀಪಬಂದು ತನ್ನ ಮನೋಭಿಲಾಖೆಯನ್ನು ಪೂರ್ಯಸುವುದಾದರೆ ಬಂಧಮುಕ್ತ ಮಾಡುವುದಾಗಿ ನುಡಿದಳು. ನಾನು ಪ್ರಾಣದಾಸೆಯಾಂದ ಒಪ್ಪಿಕೊಂಡೆ. ಅವಳು ಅದರಂತೆ ನನ್ನ ಸೆರೆ ಬಿಡಿಸಿದಳು. ಮತ್ತು ನಾನೂ ಅವಳ ಮನಸ್ಸನ್ನು ಹರುಣಗೊಳಿಸಿದೆ. ಆ ಮೇಲೆ ನಾನು ಅಂದೇರಾತ್ರಿ ಕಣ್ಣ ತಪ್ಪಿಸಿಕೊಂಡು ಪಾರಾಗಿ ಹೋದೆ.

ಅನೇಕ ದಿನಗಳವರಿಗೆ ಅಲೆದ ಮೇಲೆ ನಾನು ಒಂದು ನಗರವನ್ನು ಸೇರಿದೆ. ಬಿಸಿಲಿಗೆ ಒಂದು ಮನೆಯ ಇಡಿರು ನಿಂತುಕೊಂಡೆ. ಆಗ ಆ ಮನೆಯು ಇಡಿರಿನ ಅಟ್ಟಿದ ಮೇಲೆ ಅತ್ಯಂತ ಲಾವಣ್ಯವತಿಯಾದ ಸ್ತ್ರೀಯೊಬ್ಬಳು

ನನ್ನ ಕಣ್ಣಿಗೆ ಬಿದ್ದಿಳು. ಅವಳ ರೂಪ ಸೊಂದಯುವನ್ನು ಕಂಡು ನಾನು ತುಂಬಾ ವೋಹಿತನಾದೆನು. ಅವಳು ಅಲ್ಲಿಂದ ಎದ್ದು ಹೋದ ಮೇಲೂ ಅವಳ ಚಿಂತಿಯಿಂದಲೇ ಆತ್ಮತ್ತತ್ವ ತಿರುಗಿದೆನು. ಸಂಜೆಯಾದ ಮೇಲೆ ನನಗೆ ಎಲ್ಲಿಯೂ ಇರಲು ಅವಕಾಶ ದೊರೆಯಲಿಲ್ಲ. ಆಗ ನಾನು ಆ ಉರಿನ ಸ್ತ್ರಾ ನಕ್ಕೆ ತೆರಳಿ ಅಲ್ಲಿ ಮಂಗಿ ಕೊಂಡಿನು. ಮಧ್ಯರಾತ್ರಿ ಆ ಸ್ತ್ರಾನಕ್ಕೆ ಕೆಲವು ಕಳ್ಳರು ಬಂದು ತಾವು ತಂದಿದ್ದ ಗಾಮಾನುಗಳನ್ನು ತಂತವೋಳಗೆ ಹಂಚಿ ಕೊಳ್ಳುತ್ತಿದ್ದರು. ಅವರಲ್ಲಿ ಒಬ್ಬನು ನನ್ನನ್ನು ನೋಡಿದನು. ನನ್ನ ಹತ್ತಿರ ಬಂದು ನನ್ನ ಕೈಪಿಡಿದನು. ನಾನು ಭಯದಿಂದ ಚೀರಿಕೊಂಡೆ. ಆದರೆ ಅವನು ನನ್ನ ಭಯು ನಿವಾರಿಸಿ ಈ ಸಂಗತಿಯನ್ನು ಯಾರಿಗೂ ಹೇಳಿದ್ದರೆ ಕಳವು ಮಾಡಿದ ವಸ್ತುಗಳಲ್ಲಿ ಬಂದು ಪಾಲನ್ನು ನನಗೆ ಕೊಡುವುದಾಗಿ ಹೇಳಿದನು. ನಾನು ಒಪ್ಪಿದೆ. ಆದರೆ ಅಷ್ಟರಲ್ಲಿ ಸಿಪಾಯಿಗಳು ಸ್ತ್ರಾನಕ್ಕೆ ಮುತ್ತಿಗೆ ಹಾಕಿದರು. ನಾನು ಚೀರಿದ ಶಬ್ದವು ಪಹರೆಯವರಿಗೆ ಕೇಳಿಸಿತ್ತು. ಮತ್ತು ಅವರು ಸಿಪಾಯಿಗಳನ್ನು ಕರೆದುಕೊಂಡು ಬಂದರು. ಎಲ್ಲರೂ ಸಿಕ್ಕೆ ಬಿಡ್ಡಿವು. ಮರುದಿನ ನಮ್ಮೆನ್ನೇಲ್ಲ ನಾಯಾಯಾಧಿಕರನ ಮುಂದೆ ನಿಲ್ಲಿಸಿದರು. ಎಲ್ಲಿರೂ ಮರಣಶ್ಯಾಮೀಯೇ ವಿಧಿಸಲ್ಪಟ್ಟಿತು. ಆದರೆ ನಾಯಾಯಾಧಿಕರಿಗೆ ನನ್ನನ್ನು ಕಂಡ ಮೇಲೆ ಏನು ಅನ್ನಿಸಿತೋ ಏನೋ! ನನ್ನ ಸವಿಂದ ಬಂದು ಮಾತ ನಾಡತೋಡಿದನು. ಆಗ ನಾನು ನನ್ನ ನಿಜ ವೃತ್ತಾಂತವನ್ನೇಲ್ಲ ಹೇಳಿದೆನು. ನಾನು ವೋಹಪಟ್ಟ ತನ್ನಂತಹ ಮನೆಯನ್ನು ಗುರುತಿಸಿ ಹೇಳಿದೆನು. ಆಗ ಆ ನಾಯಾಯಾಧಿಕರಿಗೆ ನನ್ನ ಮೇಲೆ ದಯ ಹಬ್ಬಿತು. ಅವನು ನನ್ನ ಸೇರಿ ಬಿಡಿಸಿ ತನ್ನ ಮನೆಗೆ ಕರೆದುಕೊಂಡು ಹೋದನು.

ಕೆಲವು ದಿನಗಳಾದ ಮೇಲೆ ಅವನು ನನ್ನನ್ನು ಕರೆದು “ಮಿತ್ರಾ, ನೀನು ವೋಹಿಸಿರುವ ಆ ತನುಜೆಯೋಂದಿಗೆ ನಿನ್ನ ಮದುವೆ ಮಾಡಬೇಕೆಂದು ನಾನು ಆಶಿಸುತ್ತೇನೆ. ಆ ಕನ್ನೆಯ ತಂದೆ ನನ್ನ ಬಧ್ಯ ವಿರೋಧಿ. ನಾವಿಬ್ಬರೂ ಕಡು ಹಗೆಗಳು. ಆದರೆ ಶತ್ರುವರನ್ನು ತೊರೆದು ಮಿತ್ರನಾಗಲು ನಾನು ಬಯಸುತ್ತೇನೆ. ಆದಕ್ಕೆ ಇದು ಒಳ್ಳೆ ಸಂದರ್ಭ” ಎಂದನು. ನಾನು ಒಪ್ಪಿಕೊಂಡೆ. ಆಮೇಲೆ ನನಗೆ ಅವನು ಉತ್ತಮವಾದ ಬಟ್ಟಿಬರಿಗಳನ್ನು ಕೊಡಿಸಿದನು. ತನ್ನ ಆಶಯವನ್ನೊಳಗೊಂಡ ಬಂದು ಪತ್ರವನ್ನು ಬರೆದು ಆ ವಾಯಾಪಾರಿಗೆ

ಕಳಿಸಿದನು. ಅವನೂ ಒಪ್ಪಿದುದರಿಂದ ಬೇಗನೇ ವಿವಾಹ ಕಾರ್ಯವು ನೇರವೇ ರಿತು. ನಾನು ಅತ್ಯೊಂತ ಸುಖಿಸಂತೋಷದಿಂದ ಇರಲ್ಪಿಡಿದೆನು. ನನ್ನ ಪತ್ನಿಯು ರೂಪವಂತೆ ಇದ್ದಂತೆ ಅತ್ಯೊಂತ ನಯ ವಿನಯ ಗುಣಶೀಲವುಳ್ಳ ರಮಣೀಯಾಗಿದ್ದಳು. ಯಾವಾಗಲೂ ನಗುತ್ತ ನಾನು ಸಂತೋಷದಿಂದಿರು ವಂತೆ ಯತ್ನಿಸುತ್ತಿದ್ದಳು. ಅದರಿಂದ ದಿನವೆಲ್ಲ ಒಂದು ಕ್ಷಣದಂತೆ ಕಳೆಯು ತ್ತಿತ್ತು. ಹಿಗಿರುತ್ತಿರಲು ನನಗೆ ಆಶ್ರಯಕೊಟ್ಟು ಆ ನ್ಯಾಯಾಧಿಕರನು ಒಂದುದಿನ ತನ್ನ ಸೇವಕನ ಮೂಲಕ ಒಂದು ಗಂಟನ್ನು ಕಳಿಸಿಕೊಟ್ಟುನು ಅದನ್ನು ಬಿಟ್ಟು ನೋಡಲು ನಾನು ಬ್ಯಾಡಿಯಾಗಿದ್ದಾಗ ತೊಟ್ಟು ಕೊಂಡ ಬಟ್ಟೆಬರಿಗಳು ಆದರಲ್ಲಿದ್ದವು. ಅದೇನೆಂದು ನನ್ನ ಹೆಂಡತಿ ಕೇಳಲು ಆವಳಿಗೆ ತುಂಬಾ ದುಃಖವಾಯಿತು. ತನ್ನ ತಂದೆಯ ಮೇಲಿನ ಹಗೆಕನವನ್ನು ತೀರಿಸಲು ಈ ರೀತಿ ಮಾಡಿದನು ಎಂದು ಅರಿತಳು. ತನ್ನ ಜೀವಕ್ಕೆ ಅವನು ಸಂಕಟಕೊಟ್ಟುದುದರಿಂದ ಅವನಿಗಾದರೂ ತಾನು ಬುದ್ಧಿಗಲಿಸದೇ ಇರಲಾ ರೆನೆಂದು ಅವಳು ಪ್ರತಿಜ್ಞೆ ಮಾಡಿದಳು.

ಆ ಮೇಲೆ ಆನೇಕ ದಿನಗಳಾದ ಮೇಲೆ ನನ್ನ ಪತ್ನಿಯು ಆ ನ್ಯಾಯಾಧಿಕರನು ಮನಗೆ ತೆರಳಿದಳು. ಅವನನ್ನು ಏಕಾಂತ ಸ್ಥಳಕ್ಕೆ ಕರೆದು ತನ್ನ ಮೇಲು ಮುಸುಕನ್ನು ತೆಗೆದು ಅವನೊಡನೆ ಮಾತನಾಡಿದಳು. “ಸಾಮಾನ್ಯ, ನಾನು ವಿವಾಹ ಯೋಗ್ಯಾಗಿದ್ದೇನೆ. ಆನೇಕ ವರರು ಬಂದರೂ ನನ್ನ ತಂದೆ ನನ್ನ ಮದುವೆ ಮಾಡುವುದಿಲ್ಲ. ಮನೆಯಲ್ಲಿ ಇರಲಿ ಎಂದೇ ಆವೇಷಿಸುತ್ತಾನೆ. ದುಡ್ಡ ವೆಚ್ಚವಾಗುತ್ತದೆಂದು ಹಳಹಳಸುತ್ತಾನೆ. ಆ ಕಾರಣ ದಿಂದ ಯಾರಾದರೂ ಕೇಳಲು ಬಂದರೆ ತನ್ನ ಮಗಳು ಕುರಾಸಿ, ಮೂಕಿ, ಅಂಗವಿಹಿನಳು ಎಂದು ಹೇಳುತ್ತಾನೆ. ಅದುದರಿಂದ ಯಾರೂ ಮದುವೆ ಯಾಗಲು ಒಪ್ಪಿಪುದಿಲ್ಲ. ಇದರಿಂದ ನನ್ನ ಜೀವಕ್ಕೆ ಬೇಸರ ಬಂದಿದೆ” ಎಂದು ಹೇಳಿದಳು. ಮುಗುಳು ನಗುತ್ತ ನೇತ್ರ ಸಂಕೀರ್ತ ಮಾಡುತ್ತ ಬೆಡಗು ಬಿನ್ನಾಣದಿಂದ ವರ್ತಿಸಿದಳು. ಅವಳ ರೂಪ ಮಾಧುರ್ಯ ಕಂಡ ಆ ನ್ಯಾಯಾಧಿಕರನು ತಾನೇ ಅವಳನ್ನು ಮದುವೆಯಾಗುವುದಾಗಿ ನುಡಿದನು. ಅವಳು ಬಹಳ ಸಂತೋಷ ಪಟ್ಟು ತನ್ನ ತಂದೆಯಾದ ಮನೋಹರದಾಸನನ್ನು ಕಾಣಲು ತಿಳಿಸಿದಳು. ಅವನು ಏನಾದರೂ ಕುಂಟು ನಿವಹೇಳಿದರೆ ಆದನ್ನು

ಖಂಡಿತವಾಗಿಯೂ ನಂಬಬಾರದೆಂದು ವಚನ ತೆಗೆದುಕೊಂಡಳು.

ಆ ನ್ಯಾಯಾಧೀಶನು ಅದರಂತೆ ಮನೋಹರದಾಸನಿದ್ದಲ್ಲಿ ತೆರಳಿ ತನಗೆ ಅವಳ ತನುಜಿಯನ್ನು ಮದುವೆ ಮಾಡಿಕೊಡಬೇಕೆಂದು ಕೇಳಿಕೊಂಡನು. ಅವನ ಮಾತುಕೇಳಿ ಮನೋಹರದಾಸನಿಗೆ ಅಶ್ವಯ್ರಾವಾಯಿತು. ನನ್ನ ಮಗಳು ಬಹಳ ಕುರೂಪಿ, ಅವಳನ್ನು ಯಾರೂ ಮದುವೆಯಾಗಲು ಒಪ್ಪುವುದಿಲ್ಲ” ಎಂದನು. ಸುರೂಪಿ ಇರಲಿ ಕುರೂಪಿ ಇರಲಿ. ತನಗೇ ಮದುವೆಮಾಡಿ ಕೊಡಬೇಕೆಂದು ನ್ಯಾಯಾಧೀಶನು ಹತ ಹಿಡಿಯಲು ಅವನು ಒಪ್ಪಿದನು. ಶುಭ ಮುಹೂರ್ತದಲ್ಲಿ ಮದುವೆಯೂ ಆಯಿತು. ಅಮೇಲೆ ಗಂಡ ಹೆಂಡತಿಯನ್ನು ಏಕಾಂತ ಗೃಹಕ್ಕೆ ಕಳಿಸಿದರು. ತನ್ನ ಪತ್ನಿಯ ಅನುವಮ ಸೌಂದರ್ಯ ರಾಶಿಯನ್ನು ಕಣ್ಟುಂಬ ನೋಡಬೇಕೆಂಬ ಲವಲವಿಕೆಯಿಂದ ಆ ನ್ಯಾಯಾಧೀಶನು ತಾನೇ ತನ್ನ ಪತ್ನಿಯ ಮೇಲುಸುಕನ್ನು ತೆಗೆಯಲು ಅವಳು ಅಶ್ಯಂತ ಕುರೂಪಿಯಾದ ಸ್ತ್ರೀಯಾಗಿದ್ದಳು. ಅದನ್ನು ಕಂಡು ಅವನು ಎದೆಯೋಡಿದು ಕೆಂಡಂಡನು. ಅದೇ ಚಿಂತೆಯಿಂದ ಅವನು ಸ್ಪೃಹಿತಾಲವಾದ ಮೇಲೆ ಮರಣಹೊಂದಿದನು.

ಆ ಮೇಲೆ ನಾನು ನನ್ನ ಸ್ತ್ರೀಯ ಪತ್ನಿಯೊಡನೆ ಸುಖದಿಂದಿದ್ದೆ. ನನ್ನ ಮಾವನು ಗತಿಸಿಹೊಗಲು ನಾನೇ ಆವನ ಆಸ್ತಿ ಹಾಸ್ತಿ ಥನ ಕನಕಗಳಿಗಲ್ಲ ವಾರಸುದಾರನಾದೆನು. ಅದರೆ ನನ್ನ ದುರದೃಷ್ಟಿಂದ ನನ್ನ ಪ್ರಿಯಪತ್ನಿಯು ತಂದೆ ತೀರಿಹೊಡ ಮೇಲೆ ಬಹಳ ಕಾಲ ಬದುಕಲಿಲ್ಲ. ನನ್ನನ್ನು ದುಃಖ ಕ್ಷೇತ್ರದೂಹಾಡಿ ಅವಳು ಹೋಡಳು. ನನಗೆ ವ್ಯಾಪಾರ ವ್ಯವಹಾರಗಳಲ್ಲಿ ಮನ ಸಾಧನೆಯಲ್ಲಿ. ನಾನು ಮತ್ತೊಂದು ಮದುವೆಯನ್ನು ಮಾಡಿಕೊಂಡಿಲ್ಲ. ಅದೇ ಚಿಂತೆಯಲ್ಲಿದ್ದೇನೆ. ಆ ಸಂಪತ್ತನ್ನೆಲ್ಲ ನಿಮಗೆ ಕೊಡುತ್ತೇನೆ. ರಾಜ್ಯವು ಕೈತಪ್ಪಿಹೋಯಿತೆಂದು ನೀವು ವ್ಯಾಸನ ಪಡಬಾರದು” ಎಂದು ಅವರನ್ನು ಸಂತ್ತೇಷಿಸಿದನು.

ಆಗ ಮೋಹಿನಿಯು “ರವಿವರ್ತನೂ ಅವನ ಪತ್ನಿ ಪುತ್ರರ ಗತಿ ಏನಾಯಿತು?” ಎಂದು ಪ್ರಶ್ನಿಸಿದಳು. ಮೋಹನದಾಸನು ಆದನ್ನು ಹೇಳತೋಡಿದನು.

ಇಲಿ. ಪ್ರತಾಪ ಸೇನನ ಕಥೆ

ರವಿವರ್ಷನು ಆ ನಗರದಲ್ಲಿ ಪಶ್ಚೀಮ ಪುತ್ರರೋಂದಿಗೆ ವಾಸಮಾಡುತ್ತಿದ್ದು ದು ಅಜುಫನನಿಗೆ ತಿಳಿದುದರಿಂದ ಅವನನ್ನು ಹಿಡಿದು ತರಲು ಅಧವಾಕೊಲ್ಲಲು ಒಳಸಂಚಯ ಹೂಡತೊಡಗಿದನು ಇದು ರವಿವರ್ಷನಿಗೆ ತಿಳಿದಕೂಡಲೇ ಅವನು ಎಲ್ಲರೋಂದಿಗೆ ಅಲ್ಲಿಂದ ಹೊರಬಿದ್ದನು. ಅವನ ಮಗನಾದ ಪ್ರತಾಪಸೇನನು ಭಿಕ್ಷೇಬೇಡಿತಂದು ವೃದ್ಧರಾದ ತಾಯಿ ತಂದೆಗಳನ್ನು ಪೋಣಿಸುತ್ತಿದ್ದನು. ರಾಜಪುತ್ರನು ಈ ರಿತಿ ಭಿಕ್ಷೇಬೇಡುತ್ತಿರುವುದನ್ನು ಕಂಡು ಆಮುದುಕರು ಬಹಳ ವ್ಯಾಪಕ ಪಡುತ್ತಿದ್ದರು.

ಹೀಗೆ ಪ್ರತಾಪಸೇನನು ಒಂದು ದಿನ ಆಲೇಯುತ್ತಿದ್ದಾಗ ಒಂದೆಡೆ ರಾಜಪತ್ರಿಯ ಚಿತ್ರವೇಂದು ಅವನ ಕಣ್ಣಿಗೆ ಬಿದ್ದಿತು. ಅವಳು ಕನಕಪುರದ ರಾಜಕಸ್ಯೇಯಾಗಿದ್ದಳು. ತಾನು ಕೇಳುವ ವದು ಪ್ರಶ್ನೆಗಳಿಗೆ ಉತ್ತರಕೊಡುವಣನ್ನು ತಾನು ನಿವಾಹವಾಗುವುದಾಗಿ ಅವಳು ಆದರಲ್ಲಿ ಬರೆಸಿದಳು. ಅದನ್ನು ಓದಿದ ಪ್ರತಾಪಸೇನನು ಬಹಳ ದುಃಖಿತನಾದನು. ಕನಕ ಪುರಕ್ಕೆ ತೆರಳಲು ಕೂಡಾ ನನ್ನಲ್ಲಿ ಹಣವಿಲ್ಲ. ರಾಜೋಚಿತವಾದ ಉಡುಗೆ ತೊಡುಗೆಗಳಿಲ್ಲ. ಇರುತ್ತಿದ್ದರೆ ನಾನು ಆ ರಾಜಪತ್ರಿ ಕೇಳಿದ ಪ್ರಶ್ನೆಗಳಿಗೆ ಯೋಗ್ಯ ಉತ್ತರಗಳನ್ನು ಕೊಟ್ಟು ಅವಳನ್ನು ಲಗ್ನವಾಗುತ್ತಿದ್ದೆನಲ್ಲಾ” ಎಂದು ಹಂಬಲಿಸತ್ತೊಡಗಿದನು. ಚೇಸರದಿಂದ ಒಂದು ವಟಪ್ಪಣಿದ ನೆರಳಲ್ಲಿ ಈಳತ್ತು ಕೊಂಡನು. ಅದರ ಗಾಳಿಗೆ ಅವನಿಗೆ ಅಲ್ಲಿ ಜೊಂಪು ಹತ್ತಿತು. ಸಂಜೀಯ ತಂಗಾಳಿ ಬೀಸಿದ ಮೇಲೆ ಅವನು ಎಚ್ಚರ ಹೊಂದಿದನು. ಆಗ ಆ ಮರದ ಮೇಲೆ ಒಂದು ರಾಜಗಳಿಯ ಮಾತನಾಡುತ್ತಿತ್ತು. ಪ್ರತಾಪಸೇನನೂ ಅದರೊಡನೆ ವ್ಯಾದು ಮಧುರವಾಗಿ ಮಾತನಾಡಿದನು. ಅದು ಅವನ ಕೈಯಲ್ಲಿ ಒಂದು ಈಳತಿತು. ಆಷ್ಟರಲ್ಲಿ ಆ ದಾರಿಯಾಗಿ ಹೋಗುತ್ತಿದ್ದ ವನೋಷ್ಟನು ಪ್ರತಾಪಸೇನನ ಬಳಿಗೆ ಒಂದು “ಸಾಮಾನ್ಯ, ಇದು ಈ ಉರಿನ ರಾಜನ ಗಿಳಿ. ಅದು ಗೂಡಿನಿಂದ ತಪ್ಪಿಸಿಕೊಂಡು ಬಂದಿದೆ. ಅದನ್ನು ಹಿಡಿದು ತಂದೊಪ್ಪಿಸಿದವರಿಗೆ ಉಡುಗೊರೆ ಕೊಡುವುದಾಗಿ ಶಾರಿರುವನು. ನೀನು ಪುಣ್ಯವಂತ-

ನೇಂದು ತೋರುತ್ತದೆ. ನೀನು ಇದನ್ನು ತಿಗೆದುಕೊಂಡು ಅರಮನೆಗೆ ಹೋಗು” ಎಂದನು ಪ್ರತಾಪಸೇನನು ಅರಂತ ಅರಮನೆಗೆ ತೆರಳಿದನು ರಾಜನು ಬಹಳ ಸಂತೋಷಪಟ್ಟು ನೀನು ಏನು ಬೇಡುತ್ತಿಯೋ ಅದನ್ನು ಕೊಡುತ್ತೇನೇ” ಎಂದನು. ಆಗ ಪ್ರತಾಪಸೇನನು “ರಾಜಾ, ಸ್ವಲ್ಪಕಾಲದ ವರಿಗೆ ನನ್ನ ವೃಧಿರಾದ ತಾಯಿ ತಂದೆಗಳಿಗೆ ಆಶ್ರಯ ಕೊಡು. ನನಗೆ ಒಂದು ಉತ್ತಮವಾದ ಈದುರೆಯನ್ನೂ ಅಂದವಾದ ಬಟ್ಟಿಬರಿಗಳನ್ನೂ ಸ್ವಲ್ಪ ಹಣವನ್ನೂ ದಯವಾಡು.” ಎಂದು ಪ್ರತಿಫಲಿಸಿದನು. ರಾಜನು ಅವನ ಮನೋಭಿಲಾಪೆಯನ್ನು ಸಲ್ಲಿಸಿದನು.

ಆ ಮೇಲೆ ಪ್ರತಾಪಸೇನನು ಅಲ್ಲಿಂದ ಕನಕಪುರಕ್ಕೆ ಪ್ರಯಾಣ ಬೆಳ್ಳಿಸಿದನು. ಆಲ್ಲಿಗೆ ತೆರಳಿದ ಮೇಲೆ ಒಬ್ಬಳು ಮಾಲೆ ಗಾತ್ರಿಯ ಮನೆಯಲ್ಲಿ ಉಳಿದು ಕೊಂಡನು. ತಾನು ರಾಜಪುತ್ರಿಯನ್ನು ವಿವಾಹವಾಗುವ ಇಚ್ಛೆಯಿಂದ ಬಂದಿರುಪುದಾಗಿಯೂ ಅವನಿಗೆ ತಿಳಿಸಿದನು. ಆಗ ಅವಳು ವ್ಯಾಸನಪಟ್ಟು “ರಾಜಪುತ್ರ, ಈ ನೀಗಿರು ಕೆಲಸಕ್ಕೇರೆ ಕೈಹಾಕುತ್ತಿ? ಅವಳ ಹುಣ್ಣು ಬೇಡ. ಬಿಡು. ಈಗಾಗಲೇ ಅವಳು ಕೇಳುವ ಪ್ರಶ್ನೆಗಳಿಗೆ ಉತ್ತರ ಕೊಡಲು ಯಾರಿಂದಲೂ ಆಗಿಲ್ಲ. ಅದರಿಂದ ಅನೇಕ ರಾಜಪುತ್ರರು ಪ್ರಾಣಕಳಿದು ಕೊಂಡಿರುವರು. ಇಂದು ರಾತ್ರಿ ಒಬ್ಬನನ್ನು ಶೂಲಕ್ಕೇರಿಸುತ್ತಾರೆ” ಎಂದು ಹೇಳಿದರು. ಅದನ್ನು ಕೇಳಿ ಪ್ರಕಾಶಸೇನನು ದಃಖಪಟ್ಟು ಅಂದು ರಾತ್ರಿ ಆ ವಧ್ಯಸ್ಥಾನಕ್ಕೆ ತೆರಳಿದನು. ರಾಜಪುತ್ರ ನೋಷಣನನ್ನು ಶೂಲಕ್ಕೇರಿಸಲು ಮುಧ್ಯರಾತ್ರಿಗೆ ಅಲ್ಲಿಗೆ ಕರೆದುಕೊಂಡು ಬಂದರು. ಆಗ ನಾಷ್ಯಯಾಧಿಶನು ಆ ತರುಣನನ್ನು ಉದ್ದೇಶಿಸಿ “ರಾಜಪುತ್ರ, ಮೊದಲೇ ಮಾಡಿದ್ದ ಪಣದಂತೆ ನಿನ್ನನ್ನು ಶೂಲಕ್ಕೇರಿಸಬೇಕಾಗಿದೆ. ಬೇಡವ ಕಾರ್ಯಕ್ರಮ ಕೈಯಿಂತ್ರೆ ನೀನೇ ನಿನ್ನ ಪ್ರಾಣವನ್ನು ಕಳಿದು ಕೊಳ್ಳುವ ಪ್ರಸಂಗವನ್ನು ತಂದುಕೊಂಡಿ. ನಿನ್ನ ತಾಯಿ ತಂದೆಗೆ ಯಾವ ಸಂದೇಶವನ್ನೂ ದರೂ ಮುಟ್ಟಿಸುವದಿದ್ದರೆ ಹೇಳು” ಎಂದು ಸುಡಿದನು. ಆಗ ಆ ರಾಜಪುತ್ರನು ನಗುತ್ತ “ನಾನು ಸಾವಿಗೆ ಹೆದರುವುದಿಲ್ಲ. ತಾಯಿ ತಂದೆಗೆ ಮೊದಲೇ ಹೇಳಿ ಬಂದಿದ್ದೇನೆ. ಎಂದು ಸುಡಿದನು. ಆಗ ಅವರು ಅವನನ್ನು ಶೂಲಕ್ಕೇರಿಸಲು ಸಿದ್ಧರಾದರು. ಆಷ್ಟರಲ್ಲಿ ಪ್ರತಾಪಸೇನನು ಅವರ ಮುಧ್ಯ ನುಗ್ಗಿ, “ತಡೆಯಿರಿ! ಅವನನ್ನು ಶೂಲಕ್ಕೇರಿ

ಸಬೇಡಿರಿ! ನಾನು ಮಹಾರಾಜನಿದ್ದಲ್ಲಿ ತೆರಳಿ ಹಿಂತಿರುಗುವವರಿಗೆ ತಡೆಯಿರಿ” ಎಂದು ನುಡಿದನು. ಆಗ ಅವರು ಅವನ ಮಾತಿನಂತೆ ತಡೆದರು.

ಅದರಂತೆ ಪ್ರತಾಪಸೇನನು ಅಲ್ಲಿಂದ ಅರಮನೆಗೆ ಬಂದು ಗಂಟೆ ಭಾರಿ ಸಿದನು. ಕೂಡಲೇ ಅವನಿಗೆ ಒಳಗೆ ಬರಲು ಅನುನುತ್ತದೊರೆಯಿತು. ಪ್ರತಾಪಸೇನನು “ಮಹಾರಾಜ, ನಾನು ನಾಳಿ ನಿಮ್ಮ ಮಗಳು ಕೇಳುವ ಪ್ರಶ್ನೆಗೆ ಉತ್ತರಕೊಡುತ್ತೇನೆ. ಅದುದರಿಂದ ಈ ರಾತ್ರಿ ಶೂಲಕ್ಕೆ ಹಾಕುವ ತರುಣಿಗೆ ಜೀವದಾನ ಕೊಡಿರಿ. ನಾನು ನಾಳಿ ಸೋತರೆ ಇಬ್ಬರನ್ನು ಶೂಲಕ್ಕೆ ಹಾಕ ಬಹುದು. ರಾಜರಾದವರಲ್ಲಿ ದಯೆ ಇರಬೇಕಾದುದು ಅತ್ಯುಗ್ರೇ. ರಾಜಪುತ್ರಿಯೊಬ್ಬಳಿ ಲಹರಿಗಾಗಿ ನೂರಾರು ಜನ ರಾಜಪುತ್ರರನ್ನು ಬಲಿಗೊಡುವುದು ಉಚಿತವಲ್ಲ. ಅದರಿಂದ ರಾಜ್ಯದಲ್ಲಿ ಆಶಾಂತಿ ಉಂಟಾದೀತು” ಎಂದು ನುಡಿದನು. ಪ್ರತಾಪಸೇನನ ಮಾತುಗಳು ರಾಜನ ಮನ ಸ್ವಿಗೆ ನಟ್ಟಿವು. ಪ್ರಕೃತ ಶೂಲಕ್ಕೇರಿಸಲಿರುವ ತರುಣನನ್ನು ಶೂಲಕ್ಕೇರಿಸದೆ ಸೇರಿಮನೆಯಲ್ಲಿಡಬೇಕೆಂದು ಅವನು ಆಜ್ಞಾಪಿಸಿದನು. ಪ್ರತಾಪಸೇನನು ಕೂಡಲೇ ಆ ವರ್ಷದ ಸಾಧಾನಕ್ಕೆ ಬಂದು ರಾಜಾಜ್ಞಿಯನ್ನು ತಿಳಿಸಿ ಆ ರಾಜಪುತ್ರನ ಪ್ರಾಣವನ್ನು ರಕ್ಷಿಸಿದನು

ಮರುದಿನ ಪ್ರತಾಪಸೇನನು ರಾಜನ ಅರಮನೆಗೆ ತೆರಳಿ ತಾನು ಕನ್ನಾಗಿ ಬಂದಿರುವೆನೆಂದೂ ರಾಜನ ಮಗಳಾದ ಕಲಾವತಿಯು ಕೇಳುವ ಪ್ರಶ್ನೆಗಳಿಗೆ ಉತ್ತರಕೊಡುವುದಾಗಿಯೂ ತಿಳಿಸಿದನು. ಆಗ ರಾಜನು ಅಂಥ ಹಂಡುಗತನಕ್ಕೆ ಕೈಕೊಳ್ಳಬಾರದೆಂದೂ ಅದರಿಂದ ಪ್ರಾಣಕ್ಕೆ ಗೆಂಡಾಂತರ ವಿದೆಯೆಂದೂ ಪರಿಪರಿಯಾಗಿ ತಿಳಿಸಿದನು. ಆದರೆ ಪ್ರತಾಪಸೇನನು ಅವುಗಳ ಗೆಲ್ಲ ಕಿವಿಗೊಡಲಿಲ್ಲ. ಆ ರಾಜಪುತ್ರಿಯ ಪ್ರಶ್ನೆಗಳಿಗೆ ಸರಿಯಾದ ಉತ್ತರಕೊಟ್ಟಿ ರಾಜಪುತ್ರರ ಜೀವಗಳಿಗೆ ಬಂದಿರುವ ಗೆಂಡಾಂತರವನ್ನು ಪರಿಹರಿಸಲು ಬಯಸುತ್ತೇನೆಂದು ಅವನು ತಿಳಿಸಿದನು. ರಾಜನು ಅವನನ್ನು ತನ್ನ ಮಗಳ ಅಂತಃಪುರಕ್ಕೆ ಕಳಿಸಿದನು. ಅವನು ಬಂದ ಕೂಡಲೇ ರಾಜಪುತ್ರಕಿರಾವತಿಯು ಎದ್ದು ಗೌರವನನ್ನು ಕೊಟ್ಟಳು. ಪ್ರತಾಪಸೇನನ ಧೈರ್ಯ ಹಾಗೂ ಗುಣಗಳನ್ನು ಅವಳು ಕೇಳಿದ್ದಳು. ಈಗ ಅವನ ಮೋಹನ ರೂಪವನ್ನು ಕಂಡು ಮುಗ್ಗಳಾದಳು. ಅದುದರಿಂದ ಅವಳು ಕ್ಷೋಽದಿಸಿ “ರಾಜ

ಪುತ್ರ, ನಿನಗೆ ನಾನು ಪ್ರಶ್ನಿಗಳನ್ನು ಕೇಳಲು ಬಯಸುವುದಿಲ್ಲ ಎಕೆಂದರೆ ಉತ್ತರಕೊಡಲು ಆಸಮಧನಾದರೆ ನೀನು ಕೂಡಾ ಪ್ರಾಣಕ್ಕೆ ಎರವಾಗು ತ್ತೀಯಿಲ್ಲ ! ನಿನ್ನು ಅತಹ ರಾಜಪುತ್ರನು ಸಾಯಬಾರದು” ಎಂದು ಪ್ರಾಧಿಕ ಹಿಡಳಿ. ಆಗ ಆ ಪ್ರತಾಪಸೇನನು “ರಾಜಪುತ್ರಿಯೇ, ನಿನಗೆ ನನ್ನ ಮೇಲೆ ಮೋಹವಾಗಿರುವಂತೆ ತೋರುತ್ತದೆ. ಹಾಗಿದ್ದರೆ ನಿನ್ನ ಪಣವನ್ನು ಹಂಡಿಕ್ಕು ತೆಗೆದುಕೊ. ಇಲ್ಲದಿದ್ದರೆ ನಾನು ಹಿಂತಿರುಗಿ ಹೋಗಬಾರೆ. ನೀನು ಪ್ರಶ್ನಿಗಳನ್ನು ಕೇಳು. ಸಾಧ್ಯವಾದರೆ ಉತ್ತರ ಕೊಡುತ್ತೀನೆ. ಇಲ್ಲದೇ ಇದ್ದರೆ, ಪ್ರಾಣಹೋಗಲಿ! ಒಮುಕಿ ಮಾಡುವುದಾದರೂ ಏನು. ಗೆದ್ದರೆ ಅನೇಕ ರಾಜಪುತ್ರರ ಪ್ರಾಣವನ್ನು ದರೂ ಉಳಿಸಿದಂತಾಗುತ್ತದೆ. ನೀನು ಈ ಪಣವನ್ನೇ ಈ ಮಾಡಿಕೊಂಡಿಯೋ ನಾನರಿಯೆ” ಎಂದನು. ಆಗ ಆ ರಾಜಪುತ್ರಿಯು ಪಣವನ್ನು ನಿರ್ಧರಿಸಲು ಕಾರಣವೇನೇಂದು ನುಡಿದಳು.

— — —

ಇಂ. ಮೃಗಗಳ ನ್ಯಾಯದ ಕಥೆ

ಪೂರ್ವಕಾಲದಲ್ಲಿ ಕಾಶ್ಮೀರ ರಾಜ್ಯದಲ್ಲಿ ಬಲನೆಂಬ ಒಬ್ಬ ಅರಸನ್ನಿದ್ದನು. ಅವನಿಗೆ ಬೇಟೆಯಾಡುವುದೆಂದರೆ ಇವ್ವೆ. ಒಂದು ದಿನ ಅವನು ತನ್ನ ಪರಿವಾರದೊಂದಿಗೆ ಬೇಟಿಗೆ ತೆರಳಿದನು. ಒಂದು ದಿಕ್ಕಿನಲ್ಲಿ ಅವನ ಸೈನಿಕರು ನಿಂತರು. ಇನ್ನೊಂದು ದಿಕ್ಕಿನಲ್ಲಿ ಬೇಟೆಯ ನಾಯಿಗಳನ್ನು ಬಿಟ್ಟುನು. ಮೂರನೇ ದಿಕ್ಕಿನಲ್ಲಿ ಬೆಂಕೆಯನ್ನಿಟ್ಟುನು. ನಾಲ್ಕನೇ ದಿಕ್ಕಿನಲ್ಲಿ ಬಲೆಯನ್ನು ಹಾಸಿದನು. ಮೃಗಳೀಲ್ಲ ಬೆದರಿ ದಿಕ್ಕಾಪಾಲಾಗಿ ಓಡಲಾರಂಭಿಸಿದುವು. ಸಿಕ್ಕಿಸಿಕ್ಕು ಇದಿರಾದ ಪ್ರಾಣಿಗಳನ್ನೀಲ್ಲ ಅವರು ಕೊಂಡರು. ಒಂದು ಹರಿಣವು ತನ್ನ ಪತ್ತಿ ಮತ್ತು ಮಗುವಿನೊಂದಿಗೆ ಬಲೆಯ ಮುಂದೆ ಬಂದಿತು. ಆಗ ಆ ಗಂಡು ಜಿಂಕೆಯು “ಪ್ರಿಯ ಪತ್ತಿಯೇ, ನಾವು ಈ ಮರಿಯನ್ನು ಇಲ್ಲೇ ಬಿಟ್ಟು ಪಾರಾಗಿ ಹೋಗಿಂಣ. ಅಂದರೆ ಮುಂದೆ ಇಂತಹ ಅನೇಕ ಮರಿಗಳು ನಮಗಾಗಬಹುದು” ಎಂದಿತು. ಆದರೆ ಆ ಹರಿಣವು ಒಷ್ಟಲಿಲ್ಲ. ಗಂಡು ಜಿಂಕೆಯು ಬಲೆಯಿಂದ ತಪ್ಪಿಸಿಕೊಂಡು ಹೋಯಿತು. ಹೆಣ್ಣು ಚಿಗರಿ

ಮತ್ತು ಅದರ ಮರಿ ಮಾತ್ರ ಸಿಕ್ಕೆ ಬೀಳುವ ಪ್ರಸಂಗ ಬಂದಿತು. ಅಗ ಅದು ಪರಮಾತ್ಮನನ್ನು ಪ್ರಾರ್ಥಿಸಿತು. ಅದರ ಪ್ರಾರ್ಥನೆಯನ್ನು ಕೇಳಿದನೇರೇ ಏನೋ! ಕೂಡಲೇ ಬಿರುಗಾಳಿ ಬೀಸಿತು. ಮಳೆ ಬಂದಿತು. ಅಗ್ನಿಯು ನಂಜಿತು. ನಾಯಿಗಳು ಬೇರೆ ಕಡೆ ಧಾವಿಸಿದ್ದು. ಚಿಗರಿಯು ತನ್ನ ಮಗುವಿನೊಂದಿಗೆ ತಪ್ಪಿಸಿಕೊಂಡು ಹೋಯಿತು. ಅದು ಬದುಕಿ ಬಂದ ಮೇಲೆ ಗಂಡು ಜಿಂಕೆಯು ಅದರ ಸಮೀಪಬಂತು. ಅಗ ಹೆಣ್ಣು ಜಿಂಕೆಯು “ಪ್ರಾಣದಾಸೀಯಿಂದ ನಮ್ಮನ್ನು ತೊರೆದು ನೀನು ಓಡಿಹೋದೆ!” ಈಗ ಮತ್ತೆ ಬಂದು ಹೋರೆ ತೋರಿಸಲು ನಿನಗೆ ನಾಚಿಕೆಯಾಗುವುದಿಲ್ಲವೇ?” ಎಂದು ಹೀಯಾಗಿ ಲಿಖಿತು. ಅದನ್ನು ಕೇಳಿ ಆ ಗಂಡು ಜಿಂಕೆಯು ಸ್ತ್ರೀಯರು ದುರಾಚಾರಿಗಳಿಂದು ನಿಂದಿಸಿ “ನಿನ್ನ ಮಾತನ್ನು ಕೇಳುತ್ತಿದ್ದರೆ ನನ್ನ ಪ್ರಾಣಕ್ಕಾಗಿ ಗಂಡಾಂತರ ಬರುತ್ತಿತ್ತು. ನಿನ್ನಂತಹ ಸಾವಿರಾರು ಹಣ್ಣುಗಳು ನನಗೆ ದೊರಕಿಯಾರು?” ಎಂದು ಹೇಳಿ ತನ್ನ ಮಗನನ್ನು ಕರೆದುಕೊಂಡು ಹೊರಟಿತು. ಆಗ ಆ ಹೆಣ್ಣು ಜಿಂಕೆಯು ಆಳತೊಡಗಿತು. “ಅದನ್ನು ಸಾಕಿಸಲಹಿದವಳ್ಳು. ನಾನು. ಅದರ ಜೀವವುಳಿಸಿದವಳ್ಳೂ ನಾನೇ. ಆದುದರಿಂದ ಅದನ್ನು ನನಗೆ ಕೊಡು.” ಎಂದು ಪ್ರಾರ್ಥಿಸಿತು. ಗಂಡು ಕೇಳಲಿಲ್ಲ. ಹೀಗಾಗಿ ಜಗತನೇ ಆರಂಭವಾಗಲು ಇಬ್ಬರೂ ರಾಜನ ಆಸ್ಥಾನಕ್ಕೆ ಬಂದರು. ಆಗ ರಾಜನು ಮರಿಯ ಗಂಡಿಗೇ ಸೆಲ್ಲಿ ಬೇಕು ಎಂದು ತೀವ್ರಾನಿಸಿದನು ಹೆಣ್ಣು ಜಿಂಕೆವ್ಯಸನದಿಂದ ಸತ್ತುಹೋಯಿತು.

ಈ ಹೆಣ್ಣು ಜಿಂಕೆಯೇ ತನ್ನ ಪುಣ್ಯ ಘಲದಿಂದ ಅದೇ ನಗರದಲ್ಲಿ ಮನುಷ್ಯ ಜನ್ಮಿಸಿದೆಯಿತು. ಒಬ್ಬ ಶ್ರೀಮಂತನ ಮನೆಯಲ್ಲಿ ಹೆಣ್ಣು ಹುಟ್ಟಿದಳು. ಅವಳು ಬೆಳೆದು ಹೋದ್ದುವಳಾದ ಮೇಲೆ ತನ್ನ ಗಂಡು ಕುದುರೆಯನ್ನು ರಾಜನ ಅಶ್ವಶಾಲೆಗೆ ಕಳಿಸಿದಳು. ಅದರಿಂದಲೇ ಅಶ್ವಶಾಲೆಯಲ್ಲಿದ್ದ ಅನೇಕ ಹೆಣ್ಣು ಕುದುರೆಗಳಿಗೆ ಸಂತಾನವಾಯಿತು. ಆ ಮೇಲೆ ಅವಳು ಆ ಮಂಗಳಿನ್ನೆಲ್ಲ ತಂದು ತನ್ನ ಮನೆಯಲ್ಲಿ ಕಟ್ಟಿ ಹಾಕಿದಳು. ಆಗ ಅಶ್ವಶಾಲೆಯ ಅಧಿಕಾರಿಯು ಈ ದೂರನ್ನು ರಾಜನ ವರೀಗೂ ಒಯ್ದಿನು. ರಾಜನು ಆ ಸ್ತ್ರೀಯನ್ನು ಕರೆಯಿಸಿಕೊಳ್ಳಲು “ಮಹಾರಾಜ, ಕೆಲವು ವರುಷಗಳ ಹಿಂದೆ ತಮ್ಮ ದಬಾರಿಗೆ ನಾನ್ಯಾಯ ತೀರ್ಥಾನಕ್ಕಾಗಿ ಹರಿಣಗಳ ಬಂದು ಜೋಡು

ಬಂದಿತಲ್ಲವೇ? ಆಗ ಆ ಹರಿಣದ ಮನು ಗಂಡಿಗೆ ಸೇರಿದುದು ಎಂದು ಶೀರ್ಘಾನ ಕೊಟ್ಟಿದ್ದಿರಿ. ಅದೇ ನಿಷಾಯವು ಈ ಕುದುರೆಗೂ ಅನ್ನಯಿಸುತ್ತದೆ. ನನ್ನ ಈ ಗಂಡು ಕುದುರೆಯಿಂದಲೇ ಅಶ್ವಶಾಲೆಯಲ್ಲಿ ಸಂತಾನವಾಗಿದೆ. ಅದುದರಿಂದ ಆ ಮರಿಗಳ್ಲಿ ನನ್ನ ಈ ಗಂಡು ಕುದುರೆಗೇ ಸಳ್ಳಬೇಕು” ಎಂದಳು. ರಾಜನು ಉಪಾಯವಿಲ್ಲದೇ ಒಪ್ಪಿಕೊಂಡನು.

ಆದರೆ ರಾಜನ ಸಿಟ್ಟು ಮಾತ್ರ ಶಾಂತವಾಗಲಿಲ್ಲ. ಒಂದು ದಿನ ಅವನು ಆ ಶ್ರೀಮಂತನ ಪ್ರತಿಯನ್ನು ಕರೆದು ನೀನು ಬಹಳ ಬುದ್ಧಿವಂತಳಿರುವಿಲಂದುತೋರುತ್ತದೆ. ನನಗ ವೃಷಭದ ಹಾಲು ತಂದುಕೊಡು. ಇಲ್ಲದಿವ್ಯಾರೆ ನಿನ್ನ ಪ್ರಾಣ ಉಳಿಯಲಿಕ್ಕಾಲ್ಲಿ” ಎಂದನು. ಅವಳು ಒಪ್ಪಿಕೊಂಡು ಮನೆಗೆ ಬಂದಳು. ಅನೇಕದನಗಳ ವರಿಗೆ ಚಿಂತೆಯಿಂದಲೇ ಕಾಲಕಳಿದಳು. ಆ ಮೇಲೆ ಒಂದು ಯೋಗ್ಯ ಯೋಚನೆ ಹೊಳೆಯಿತು. ಒಂದು ದಿನ ರಾಜನು ನದಿ ಸ್ವಾನಕ್ಕೆ ತೆರಳಿದಾಗ ಅವನಿಗೆ ಕಾಣಿಸುವಂತೆ ಒಂದು ಕೆಂಪುಬಟ್ಟಿಯನ್ನು ಒಗೆಯುತ್ತಾ ನಿಂತಳು. ರಾಜನು ಕುಶಾಹಲಭರಿತನಾಗಿ “ಈ ಕೆಂಪು ಬಟ್ಟಿಗಳ ಮೂರ್ಟಿ ಎಲ್ಲಿಂದ? ಇವು ಯಾರವು?” ಎಂದು ಕೇಳಿದನು. ಆಗ ಅವಳು “ಮಹಾರಾಜ, ನನ್ನ ತಂದೆಯು ರಜಸ್ವಲೆಯಾಗಿ ಇಂದಿಗೆ ಇದಿನಗಳಾದುವು. ಮಾಸಿದ ಅವನ ಬಟ್ಟಿಗಳನ್ನು ಒಗೆಯುತ್ತಿದ್ದೇನೆ” ಎಂದಳು. ರಾಜನು ನಕ್ಕು “ಗಂಡಸರು ರಜಸ್ವಲೆಯರಾಗುವುದುಂಟೇ?” ಎಂದು ಪ್ರಶ್ನಿಸಿದನು. ಆಗ ಅವಳು, “ಮಹಾರಾಜ, ವೃಷಭವ ಹಾಲು ಕೊಡುವದುಂಟೇ?” ಎಂದು ಕೇಳಿದಳು. ಆಗ ಅರಸನ ವೋರೆ ಸಣ್ಣ ದಾಯಿತು

ಮತ್ತೊಂದು ದಿನ ಅವನು ಅವಳನ್ನು ರಾಜಸಭಿಗೆ ಕರೆಸಿ “ಆಕಾಶದ ಕಡೆ ತಳಗಟ್ಟಿ, ನೆಲದ ಕಡೆ ಚಪ್ಪರ ಇರುವಂತ ಒಂದು ಮನೆಯನ್ನು ರಚಿಸಿ ತೋರಿಸು. ಅದಕ್ಕೆ ಬೇಕಾಗುವ ಸಹಾಯ ದ್ರವ್ಯವನ್ನೆಲ್ಲ ನೀನು ಕೊಳಾಧಿಕಾರಿಯಿಂದ ತೆಗೆದುಕೊಳೆ.” ಎಂದನು. ಅವಳು ಒಪ್ಪಿಕೊಂಡಳು. ಮತ್ತು ಮರುದಿನ ಅಳುಗಳಿಗೆ ಕಾಳುಬೇಕೆಂದು ಧಾನ್ಯ ಅಧಿಕಾರಿಯ ಬಳಿಗೆ ತೆರಳಿದಳು. ಅವನು ಧಾನ್ಯವನ್ನು ಸುರಿಯಲು ಅವಳು ಸೇರನ್ನು ತಲೆ ಕೆಳಗಾಗಿ ಹಿಡಿದು ಅಳೆಯಬೇಕೆಂದು ತಿಳಿಸಿದಳು. ಅವನು ಒಪ್ಪಲಿಲ್ಲ. ಅವಳೂ ಕೇಳಲಿಲ್ಲ. ಜಗತ್ತವು ರಾಜನ ವರಿಗೂ ಹೋಯಿತು. ರಾಜನು ಅವಳನ್ನು

ಕರೆಸಿಕೊಂಡು “ನಿನಗೆ ಲೋಕವ್ಯವಹಾರವೇ ಗೊತ್ತಿಲ್ಲ. ಸೇರನ್ನು ತಲೆಕೆಳ ಗಾಗಿ ಹಿಡಿದು ಯಾರಾದರೂ ಅಳೆಯುತ್ತಾರೇನು?” ಎಂದು ಕೇಳಿದನು. ಆಗ ಅವಳು “ಮಹಾರಾಜ, ಆಕಾಶದ ಕಡೆ ನೆಲಗಟ್ಟು ಹಾಕಿ ಮನಿಕಟ್ಟು ಲಿಕ್ಕಾಗುತ್ತದೆಯೇ? ಇದು ಲೋಕ ವ್ಯವಹಾರವೇ?” ಎಂದು ಪ್ರಶ್ನಿಸಿದಳು. ಅವಳ ಪ್ರಶ್ನೆಯಿಂದ ರಾಜನು ಮೆಚ್ಚಿ ಅವಳಿಗೆ ಉದುಗೊರಿಗಳನ್ನು ಕೊಟ್ಟು ಕಳಿಸಿದನು.

ರಾಜಪುತ್ರನೇ ಆ ಕಥೆಯನ್ನು ಕೇಳಿದಂದಿನಿಂದ ನಾನು ಪುರುಷರನ್ನು ದ್ವೇಷಿಸುತ್ತೇ ಬಂದಿದ್ದೇನೆ. ನಾನು ಕೇಳುವ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ರಕೊಡುವವನನ್ನು ಮಾತ್ರ ಮದುವೆಯಾಗುವೆನೀಂದು ನಿರ್ಧರಿಸಿದ್ದೇನೆ. ಎಂದು ನುಡಿದಳು. ಅದನ್ನು ಕೇಳಿ ಆ ರಾಜಪುತ್ರನು “ರಾಜಪುತ್ರಿಯೇ, ನೀನು ಪ್ರಾಣಿಗಳ ಉದಾಹರಣೆ ಕೊಟ್ಟು ಪುರುಷರು ಮಷ್ಟರೆಂದು ಹೇಳಿದೆಯಲ್ಲ! ಆದರೆ ಅದು ನಿಜವಲ್ಲ. ನಿಜವಾಗಿ ನೋಡಿದರೆ ಶ್ರೀಯರೇ ಹೆಚ್ಚು ದೋಷವಾತ್ತರು. ಅದನ್ನು ಪುಷ್ಟಿಕರಿಸುವ ಉದಾಹರಣೆಯನ್ನು ಕೊಡ ಬಲ್ಲೆ ಎಂದು ಹೇಳಿದನು. ಅವಳು ಕೇಳಲು ಇಷ್ಟಪಟ್ಟುಮದರಿಂದ ರಾಜಪುತ್ರನು ಹೇಳತೊಡಗಿದನು.

ಇಲ. ಶೂರಸೀನನ ಕಥೆ

ಪೂರ್ವಕಾಲದಲ್ಲಿ ಕಾಶ್ಮೀರ್ ರಾಜ್ಯದಲ್ಲಿ ರಣಮಲ್ಲನೆಂಬ ಒಬ್ಬ ಅರಸ ನಿದ್ದನು. ಅದರೆ ಅವನಿಗೆ ಮಕ್ಕಳಿರಲಿಲ್ಲ. ಮಕ್ಕಳಾಗಬೇಕೆಂಬ ಬಯಕೆ ಯಿಂದ ಅವನು ಅನೇಕ ಬಡವರಿಗೆ ಅನ್ನದಾನಗಳನ್ನು ಮಾಡಿದನು. ಕೊನೆಗೆ ತನ್ನ ವಿಶ್ವಾಸಕ್ಕೆ ವಾತನಾದ ಜೊತ್ತೆತ್ವನೊಬ್ಬನನ್ನು ಕರೆದು ಅವನ ಅಭಿಪ್ರಾಯವನ್ನು ಕೇಳಿದನು. ಆಗ ಆ ಜೊತ್ತೆತ್ವನು “ಮಹಾರಾಜ, ನೀನು ನಿನ್ನ ರಾಜ್ಯದಲ್ಲಿ ಎಲ್ಲಕಡೆಗಳಲ್ಲಾ ಅನ್ನ ಭತ್ರಗಳನ್ನು ಕಟ್ಟಿಸಿ ಅನ್ನದಾನ ಮಾಡು. ದೇವರು ಅದರಿಂದ ತೃಪ್ತಿಹೊಂದಿ ಪುತ್ರಸಂತಾನವನ್ನು ಕೊಡದೇ ಇರಲಾರನು” ಎಂದು ನುಡಿದನು. ಅದರಂತೆ ಆ ರಾಜನು

ಮಾಡಲು ಕೆಲವು ವರುಷಗಳು ದಾಟಿದ ಮೇಲೆ ಅವನ ರಾಣಿಯು ಗಭ್ರವತಿ ಯಾಗಿ ಗಂಡು ಮಗನನ್ನು ಹಡೆದಳು. ಅವನಿಗೆ ಶೂರಸೇನನೆಂದು ಹೇಸರಿ ಟ್ಟಿರು.

ಶೂರಸೇನನಿಗೆ ರಾಜ ಪ್ರತ್ಯರಿಗೆ ಉಚಿತವಾದ ವಿದ್ಯಾಬುದ್ಧಿಯನ್ನು ಕಲಿಸಿದರು. ಅವನು ದೊಡ್ಡವನಾದ ಬಳಿಕ ಅವನಿಗೆ ವಿವಾಹ ಮಾಡಲೂ ರಾಜನು ಚಿಂತಿಸತ್ತೊಡಗಿದನು. ಅದನ್ನು ಕೇಳಿ ಶೂರಸೇನನು ತಂಡೆ ಇದ್ದಲ್ಲಿ ಬಂದು ತಾನು ಮದುವೆ ಮಾಡಿಕೊಳ್ಳುವುದಿಲ್ಲವೇಂದು ನುಡಿದನು. ತಂಡೆಯು ಆಶ್ಚರ್ಯವಟ್ಟಿ ಅದರ ಕಾರಣ ಕೇಳಲು ಅವನು “ಸ್ತ್ರೀಯರು ದುಷ್ಪಿಯರು. ಅವರು ದುತ್ತೀಲೆಯರು. ದುರುಷಣಿಗಳು. ಅವರನ್ನು ನಂಬಬಾರದು.” ಎಂದು ನುಡಿದನು. ಮಗನ ಮನಸ್ಸನ್ನು ಬದಲಿಸಲು ತಂಡೆಯು ಎಪ್ಪು ಯತ್ತಿ ಸಿದರೂ ಸಾಧ್ಯವಾಗಲಿಲ್ಲ. “ಗೃಹಸ್ಥಾಶ್ರಮಿಯಾಗುವುದು ಒಳ್ಳೆದು. ಹಿಂದಿನ ಖುಷಿಗಳೂ ಕೂಡಾ ಮದುವೆ ಮಾಡಿಕೊಂಡೇ ತಪಸ್ಸನಾ೜ಿಕರಿಸು ತಿದ್ದರು. ವಿಶ್ವಾಮಿತ್ರ ಖುಷಿಯು ಕೂಡಾ ಸ್ತ್ರೀ ವ್ಯಾಮೋಹಿತನಾದ. ಒಂದು ವೇಳೆ ಸೀನು ಈಗ ಸಕಾಲದಲ್ಲಿ ಮದುವೆಮಾಡಿಕೊಳ್ಳಿದ್ದರೆ ಮುಂದೆ ದುರ್ಬ್ರಿಂದಿಯಾಗಲೂಬಹುದು” ಎಂದು ಪರಿಪರಿಯಾಗಿ ಹೇಳಿದನು. ಆಗ ಆ ರಾಜಪುತ್ರನು ಒಪ್ಪದೆ ತಂಡೆಗೆ ಇಂತೆಂದನು.

ಪೂರ್ವಕಾಲದಲ್ಲಿ ಒಬ್ಬ ಶಿಲ್ಪಿ ಇದ್ದನು. ಅವನು ಬಹಳ ಚರ್ತುರನು ತಜ್ಞನು. ಅದರಿಂದ ಅವನ ಕೀರ್ತಿ ನಾಲ್ಕು ಕಡೆಗಳಲ್ಲೂ ಹಬ್ಬಿದ್ದಿತು. ಅವನು ಚಿಕ್ಕಂದಿನಲ್ಲೇ ವಿವಾಹವಾಗಿದ್ದನು. ಅವನ ಹೆಂಡತಿಯು ಅನುಪಮ ಸುಂದರಿಯಾಗಿದ್ದಳು. ಆದರೆ ಅವಳ ಸೌಂದರ್ಯವನ್ನು ಕಂಡ ಗಂಡನಿಗೇ ಅವಳ ಮೇಲೆ ಸಂಶಯ ಹುಟ್ಟಿತು. ಇವೆಂದು ಗುಟ್ಟಾಗಿ ಪರಪುರುಷರನ್ನು ಮೋಹಿಸಬಹುದು ಎಂದು ತಿಳಿದುಕೊಂಡನು. ಇಲ್ಲದೇ ಇದ್ದರೆ ದಾರಿವ್ಯಾ ಕೊಳಳಗಾಗಿರುವುದರಿಂದ ದ್ರವ್ಯವಿತ್ತರೆ ಪರಪುರುಷರಿಗೆ ಒಲಿಯಬಹುದು ಎಂದು ತಿಳಿದುಕೊಂಡನು. ಅಂತಹ ಗಂಡಾಂಶರವು ಬಾರದಂತೆ ಅವನು ಅರಣ್ಯದಲ್ಲಿ ಬಂದು ಮನೆಯನ್ನು ನಿರ್ಧಿಸಿ ಅಲ್ಲಿ ಅವಳನ್ನು ಇಟ್ಟಿ ತಾನು ಕೆಲಸದಲ್ಲಿ ಉದ್ಯುಕ್ತನಾಗಿದ್ದನು. ದಿನಂಪ್ರತಿ ಮುಂಜಾನೆದ್ದು ಆವನು ಆ ಕಾಂಡನಿಂದ ಉಂಟಿಗೆ ಬಂದು ಕೆಲಸ ಮಾಡುತ್ತಿದ್ದನು. ಸಂಜೆಯ ಹೊತ್ತಿಗೆ

ಹಿಂತಿರುಗುತ್ತಿದ್ದನು. ಹೀಗೆ ಅನೇಕ ವಾರಗಳು ಉರುಳಿದವು.

ಗಂಡನು ಹೊರಟು ಹೊದ ಮೇಲೆ ಅವಳಿಗೆ ಬೇಸರವಾಗುತ್ತಿತ್ತು. ಅವಳು ಮನೆಯಿಂದ ಹೊರಬಿದ್ದ ಅಲ್ಲಲ್ಲಿ ತಿರುಗುತ್ತಿದ್ದಳು. ಒಂದು ಸಲ ಅವಳು ಕಾಡಿನಲ್ಲಿ ಅಲೆಯುತ್ತಿದ್ದಾಗ ಬೇಚಿಗೆ ಬಂದಿದ್ದ ಒಬ್ಬ ರಾಜ ಪುತ್ರನ ದೃಷ್ಟಿ ಅವಳ ಮೇಲೆ ಬಿತ್ತು. ಅವಳು ಅವನನ್ನು ಕರೆದುಕೊಂಡು ತನ್ನ ಮನೆಗೆ ಬಂದಳು. ಅಲ್ಲಿ ಬಹಳ ಹೊತ್ತಿನವರಿಗೆ ಅವರು ಮಾತ್ರ ನಾಡುತ್ತ ಕುಳಿತರು ಹಾಗೆಯೇ ಅವರೊಳಗೆ ಸಲಿಗೆ ಹೆಚ್ಚುಯಿತು. ದಿನಂಪ್ರತಿ ಆ ರಾಜನು ಆ ಕಾಡಿಗೆ ತೆರಳಿ ಅವಳನ್ನು ಭೀಟ್ಟಿಯಾಗತ್ತೆಡಗಿ ದನು. ಅವನು ಬಂದ ಕೂಡಲೇ ಅವಳು ಬಾಗಿಲುಗಳನ್ನು ಮುಚ್ಚಿಕೊಂಡು ರತ್ನಾಸಕ್ತಿಳಾಗುತ್ತಿದ್ದಳು. ಹೀಗೆ ಕೆಲವು ದಿನಸಗಳು ಕಳೆದ ಮೇಲೆ ಅವಳ ಪತಿಗೆ ಯಾಕೋ ಏನೋ ಸ್ವಲ್ಪ ಸಂಶಯವು ಬಂದಿತು. ಒಂದು ದಿನ ಅವನು ಪೇಟಿಗೆ ತೆರಳಿದೆ ಮನೆಯ ದೂರದಲ್ಲಿದ್ದ ಒಂದು ಮರವೇರಿ ಅದರಲ್ಲಿ ಅಡಗಿ ಕುಳಿತನು. ಅಷ್ಟರಲ್ಲಿ ಆ ರಾಜನು ಆ ಮನೆಗೆ ಬಂದನು. ಅವಳು ಬಾಗಿಲು ಕೂಡಾ ಹಾಕಿಕೊಂಡಳು. ಶಿಲ್ಪಿಯು ರೇಗಿ ಕೆಳಗಿಳಿಯಬೇಕೆಂದು ಯಶ್ವಿಸುತ್ತಿದ್ದಾಗ ಬೇರೆ ಯಾರೋ ಆ ದಾರಿಯಾಗಿ ಬಂದು ಆ ಮರದ ಬುಡದಲ್ಲಿ ಕುಳಿತನು. ಅವನೊಬ್ಬ ಸನ್ಯಾಸಿ. ಅವನು ತನ್ನ ಜಡೆಯಿಂದ ಒಂದು ಬಿಲ್ಲುಫಲವನ್ನು ತೆಗೆದು ಅದರೊಳಗಿಂದ ಶ್ರೀಯೋಬ್ಬಿಳನ್ನು ರಚಿಸಿ ದನು. ಅವಳನ್ನು ಅಲ್ಲೇ ಬಿಟ್ಟು ನೀರು ತರಲು ಹೊದನು. ಅವನು ಅತ್ತ ತೆರಳಿದ ಕೂಡಲೇ ಅವಳು ತನ್ನ ಜಡೆಯಿಂದ ಒಂದು ವಸ್ತುವನ್ನು ತೆಗೆದು ಒಬ್ಬ ಪುರುಷನನ್ನು ನಿಮಿಂಬಿಸಿದಳು ಮತ್ತು ಅವನೊಡನೆ ಸಂಖೋಗ ನಿರತ ಳಾದಳು. ಸನ್ಯಾಸಿಯು ಬರುವದರೊಳಗೆ ಮತ್ತೆ ಅವನನ್ನು ಮಾಯಾ ಮಾಡಿ ತನ್ನ ತುರುಬಿನೊಳಗೆ ಸಿಕ್ಕಿಸಿಕೊಂಡಳು. ಅವನು ಬಂದಮೇಲೆ ಅವಳೊಡನೆ ಸರಸವಾಡುತ್ತ ತಾನೂ ರತ್ನಾಸಕ್ತಿನಾದನು. ಅಮೇಲೆ ಪುನಃ ಅವಳನ್ನು ಬಿಲ್ಪಪತ್ರಯೊಳಗೆ ಹಾಕಿ ಜಡೆಯಲ್ಲಿಟ್ಟುಕೊಂಡನು.

ಅಷ್ಟರಲ್ಲಿ ಶಿಲ್ಪಿಯು ಮರದಿಂದ ಇಳಿದು ಆ ಸನ್ಯಾಸಿಗೆ ನಮಸ್ಕಾರ ಮಾಡಿ ತನ್ನ ಮನೆಗೆ ಭೋಜನಕ್ಕೆ ಬರಬೇಕೆಂದು ಆಮಂತ್ರಿಸಿದನು. ಮನೆಗೆ ತೆರಳಿ ಬಾಗಿಲು ತಟ್ಟಿದನು. ಬಳಗೆ ಅವಳ ಉಪವಾತಿ ಇದ್ದುದರಿಂದ ಅವನ

ಹೆಂಡತಿ ಗಾಬರಿಯಾದಳು. ಮುಂಚದ ಕೆಳಗೆ ಅವನನ್ನು ಮಲಗಿಸಿ ಬಾಗಿಲು ತೆರಿದಳು. ಶಿಲ್ಪಿಯು ಒಳಗೆ ತೆರಳಿದವನು ಯಾವ ಉದ್ದೇಶವನ್ನೂ ತೋರಿ ಸಲಿಲ್ಲ. ಸನ್ಯಾಸಿಯನ್ನು ಒಂದೆಡೆ ಕುಳಿರಿಸಿ, ಆರು ಜನರಿಗೆ ಅಡಿಗೆ ಮಾಡ ಬೇಕೆಂದು ತನ್ನ ಹೆಂಡತಿಗೆ ತಿಳಿದನು. . ಅವಳು ಅದರಂತೆ ತಯಾರಿಸಿದ ಮೇಲೆ ಶಿಲ್ಪಿಯು ಆ ಸನ್ಯಾಸಿಯೊಷಣನೇ ಉಟಕ್ಕೆ ಕುಳಿತನು. ಆಮೇಲೆ ಅವನು ತನ್ನ ಹೆಂಡತಿಯನ್ನು ಕರೆದು “ಸಿನ್ನ ಉಪಪತ್ತಿಯನ್ನೂ ಕರೆ. ಅವನಿಗೂ ಹಸಿವಾಗಿರಬಹುದು” ಎಂದನು. ಅವಳು “ಕರೆಯಲು ಅವನು ಮುಂಚದ ಬುಡಕಿಂದ ಎದ್ದು ಬಂದು ಎಲೆಯ ಮೇಲೆ ಕುಳಿತನು. ಆಮೇಲೆ ಆ ಶಿಲ್ಪಿಯು ಸನ್ಯಾಸಿಯ ಕಡೆಗೆ ಹೋರಳಿ “ಸಿನ್ನ ಶ್ರೀಯನ್ನು ನಿಮಾರಣ ಮಾಡು. ಅವಳೂ ಉಟ ಮಾಡಲಿ” ಎಂದನು. ಅವನು ಜಡೆಯಿಂದ ಬಿಲ್ಪಡತ್ತಿ ತೆಗೆದು ಅವನ ಶ್ರೀಯನ್ನು ರಚಿಸಿದನು. ಅಮೇಲೆ ಆ ಶಿಲ್ಪಿಯು ಆ ಶ್ರೀಯನ್ನು ಉದ್ದೇಶಿಸಿ “ಸಿನ್ನ ಉಪಪತ್ತಿಯನ್ನೂ ನಿಮಾರಣ ಮಾಡು. ಅವನೂ ಉಟ ಮಾಡಲಿ” ಎಂದನು. ಆಗ ಅವಳು ಜಡೆಯಿಂದ ಬಂದು ವಸ್ತುವನ್ನು ತೆಗೆದು ತನ್ನ ಉಪಪತ್ತಿಯನ್ನು ನಿರ್ಮಿಸಿದಳು. ಉಟವಾದ ಮೇಲೆ ಆ ಸನ್ಯಾಸಿಯು ಎಲ್ಲರನ್ನೂ ತೋರೆದು ಕಾಡಿಗೆ ಹೋರಟುಹೋದನು. ಶಿಲ್ಪಿಯೂ ತನ್ನ ಹೆಂಡತಿಯನ್ನು ತೋರೆದನು”.

ಮಹಾರಾಜ, ಅದರಂತೆ ಶ್ರೀಯರ ಶೀಲವಿದೆ. ನಾನು ಮದುವೆ ಮಾಡಿಕೊಳ್ಳುವದಿಲ್ಲ ಎಂದನು. ಅದರಂತೆ ರಾಜಪುತ್ರಿಯೇ ಶ್ರೀಯರ ಚರಿತ್ರೆ ಎಂದು ಪ್ರತಾ ಪ ಸೇ ೧ ನ ನು ಕಲಾವತಿಗೆ ಹೇಳಿದನು. ಆಗ ಕಲಾವತಿಯು ಅದಕ್ಕೂಪ್ರದೆ ಪುರುಷರು ಕೆಟ್ಟವರೆಂದು ಹೇಳಿ ಆ ಬಗ್ಗೆ ತಾನೊಂದು ಉದಾಹರಣೆಯನ್ನು ಕೊಡುವದಾಗಿ ನುಡಿದಳು.

— — —

೩೫. ಮನೋರಮೆಯ ಕಥೆ

ಪ್ರಾಚೀನ ಕಾಲದಲ್ಲಿ ವಿಕ್ರಮಪುರ ಎಂಬ ನಗರದಲ್ಲಿ ರಾಜಾರಾಮ ನೇಂಬ ಒಬ್ಬ ಧನಿಕನಿದ್ದನು. ಅವನಿಗೆ ಪುತ್ರಸಂತಾನವೇ ಇರಲಿಲ್ಲ. ಆದರೆ

మనోరమే ఎంబ మగళద్దులు. అవళు అత్యంత లావణ్యపతియూ సుశీలళూ ధర్మ నిరతళూ ఆగిద్దులు. అవళు పయస్సిగి బండ కూడలే అవళ తండెయు అవళగి యోగ్యనాద ఒబ్బ వరసన్ను హుడుకి వివాహ కార్య సేవేరిసికొట్టును. గండహెండతి సుఖి దిందలే ఇరుతిద్దురు. కాలక్రమేణ ఇవరిగి బహా బడతన బందితు. మనేయల్లి జీవన నిరాకృతమూ కలినవాగి పరిణమిసితు. ఆగ ఆ మనోరమేయ పతియు దేశాంతర తెరళి ధన సంపాదనే మాడి కొండు బరువుదాగి సుడిదను. మత్తు తన్న తమ్మనన్ను మనేయల్లి ఇరిసి హెండతియన్ను సంతృసి హోరటు హోదను.

ఇత్త మనోరమేయు గృహకృత్యదలే తల్లిసణాగి సదా పతియ ఆగమనవస్తే నిరిష్టసుత్తా వాసిసుతిద్దులు. బదళ చాల దాటి హోదరూ అవళ గండను మరళలిల్ల. అవళ రూపలావణ్య వన్ను కండ వ్యైదుననే అవళన్ను మోహిసతొడిగిదను. “తవను విదేశస్క్య తెరలిదనను జీవదిందిద్దు సో ఇల్లపో ? నీసూ నానూ రహస్యవాగి ప్రేమ మాడోణ” ఎందు అవను హేళతొడిగిదను. ఆదరి మనోరమేగి ఆవన ప్రేమాలాప ఎళ్ళమ్మా ఇష్టవాగలిల్ల. “గుప్తవాగి మాడిదరి ఆదు దేవరిగి గొత్తుగదే ఇరుత్తుదేయే ? ఇంతహ అవిచారద మాతుగళన్ను నన్నోచిగే ఆడువుదు ఉచితవల్ల” ఎందు హేళదళు. ఆదరూ అవను కేళలిల్ల. హేగాదరూ మాడి అవళన్ను వశవడిసికొళ్ళబేచేందు యత్తిసిదను. ఆదరి ఆదు సాధ్య వాగలిల్ల. ఆగ అవనిగి సిట్టు బందితు. అవళగి బుద్ధిగలిసబేచేందు అవను నిళ్ళయిసి తన్న కేలవు గళియరొడనే దుష్ట తంత్ర హూడిదను. అవళు ఒబ్బళే ఇద్దు సందభ్ర సోధి ఒబ్బనన్ను మనేయిలగి కళిసి దను. ఆ హేలే ఎరదు మూరు జనరీందిగి హోరగి బందు గుల్లబ్బి సిదను. ఆక్షవక్షుద జనరు బరలు “నన్న ఆణ్ణన హెండతియు యారో ఒబ్బ ఉపవతియన్ను కరెదుకొండిరువళు” ఎందు హేళి దను. అవరీల్లరూ ఒళగి బందాగ ఒళగిన్న వను చేరోంమ దారి

ಯಿಂದ ಅವರೆಲ್ಲರಿಗೂ ಕಾಣುವಂತೆಯೇ ಓಡಿ ಹೋದನು. ಆಗ ಅಲ್ಲಿ ಕೂಡಿದವರೆಲ್ಲರೂ ಅವಳು ದುರಾಚಾರತನ ನಡೆಸಿರುವಳಿಂದು ಅವಳನ್ನು ಪರಿಪರಿಯಾಗಿ ನಿಂದಿಸಿದರು. ದೂರು ಆ ಉರಿನ ರಾಜನ ವರೆಗೂ ಹೋಯಿತು. ಅವಳನ್ನು ಕುತ್ತಿಗೆಯ ವರೆಗೆ ಹೂಳಿಬೆಕೆಂದು ರಾಜನು ಆಜ್ಞಾ ಫಿಸಿದನು.

ಮಹ್ಯರಾತ್ರಿ ಮನೋರಮೆಯನ್ನು ಹುಗಿದಿದ್ದ ಮಾರ್ಗವಾಗಿ ಒಬ್ಬ ಕಳ್ಳನು ಹೋಗುತ್ತಿದ್ದನು. ಆಗ ನರಜಳವ ಧ್ವನಿಕೇಳಿ ಅವಳ ಸವಿಾಪ ಬಂದನು. ಅಲ್ಲಿ ಬಂದು ನೋಡಲು ರುಂಡ ಮಾತ್ರ ಕಂಡಿತು. ಕಷ್ಟದಿಂದ ಮನೋರ ಮೆಯು ತನ್ನ ಅವಸ್ಥೆಯನ್ನು ತಿಳಿಸಿದಳು. ಆಗ ಆ ಕಳ್ಳನು ಅವಳನ್ನು ಮೇಲಿ ಕ್ಷೇತ್ರ ತನ್ನ ಮನೆಗೆ ಕರೆದುಕೊಂಡು ಹೋಗಿ ಅವಳನ್ನು ಚೆನ್ನಾಗಿ ನಡೆಸಿ ಕೊಂಡು ಬರುವಂತೆ ತನ್ನ ಹಂಡತಿಗೆ ಹೇಳಿದನು. ಎಲ್ಲರೂ ಅವಳನ್ನು ಗೌರ ವದಿಂದ ನಡೆಸಿಕೊಂಡು ಬಂದರು. ಆದರೆ ಆ ಕಳ್ಳನ ಮನೆಯಲ್ಲಿದ್ದ ಆಳು ಮಗನೋಬ್ಬನು ಮನೋರಮೆಯ ಸೊಂದರ್ಭ ಕಂಡು ಹೋಷಿತನಾದನು. ಮತ್ತು ಅವಳನ್ನು ಕಂಡು ಪ್ರೇಮ ಚೇಷ್ಟೆಗಳನ್ನು ಮಾಡಲಾರಂಭಿಸಿದನು. ಅವಳು ಎಷ್ಟು ಪರಿಯಾಗಿ ತಡೆದರೂ ಅವನು ಕೇಳಲಿಲ್ಲ. ಬಲಾತ್ಮಾರ ಮಾಡಿ ದರೂ ಅವಳು ಬಗ್ಗಲಿಲ್ಲ. ಆಗ ಅವನು ರೇಗಿ ಕಳ್ಳನ ಮಗನನ್ನು ತಾನೇ ಕೊಂಡು ಮನೋರಮೆಯ ಮೇಲೆ ಆರೋಪ ಹೊರಿಸಿದನು. ಕಳ್ಳನು ಅದನ್ನು ನಂಬಿದ್ದರೂ ಆ ಸ್ತ್ರೀಗೆ ನೂರು ನರಹಗಳನ್ನು ಕೊಟ್ಟು ತನ್ನ ಮನೆಯನ್ನು ಬಿಟ್ಟು ಹೋಗಬೇಕೆಂದು ತಿಳಿಸಿದನು. ಅದರಂತೆ ಮನೋರಮೆಯು ಅಲ್ಲಿಂದ ಹೊರಟು ನೇರೆ ಉರಿನಲ್ಲಿ ವಾಸಿಸತ್ತೊಡಗಿದಳು.

ಒಂದು ದಿನ ಕೆಲವು ಸಿಪಾಯಿಗಳು ಒಬ್ಬನ ಕೈಗಳಿಗೆ ಚೇಡಿ ತೊಡಿಸಿ ಆ ಹಳ್ಳಿಯ ಮೂಲಕ ಕರೆದೊಯ್ಯುತ್ತಿದ್ದರು. ಮನೋರಮೆಯು ಅದನ್ನು ಕಂಡು ಆವನು ಮಾಡಿದ ಅಪರಾಧ ಯಾವುದು ಎಂದು ಕೇಳಿದರು. ಅವನು ತೆಗೆದುಕೊಂಡಿದ್ದ ಸಾಲವನ್ನು ಕೊಡತೇ ಇದ್ದುದರಿಂದ ಅವನನ್ನು ಬಂಧಿಸಿ ಒಯ್ಯುತ್ತಿದ್ದೇವೆಂದು ಅವರು ಹೇಳಿದರು. ಆಗ ಮನೋರಮೆಯು ತನಗೆ ಕಳ್ಳರು ಕೊಟ್ಟಿದ್ದ ಹಣವನ್ನು ತಂಡು ಅವರಿಗೆ ಕೊಟ್ಟು, ಅವನನ್ನು ಬಿಡಿಸಿದಳು. ಅವಳು ಹೊರಟು ಹೋದ ಮೇಲೆ ಅವಳು ತನ್ನ ಹಂಡತಿ

ఎందు అవను ఆ సివాయిగళిగే హేళి అవళు బెస్తు హిందేయేలి బందను. అవళన్ను కండ కూడలే అవలిగే నమస్కరిసి అవళు మాడిద ఉపకారక్షుగ్రామి కృతజ్ఞతేయన్నప్రసిద్ధను. అవరిష్టరా మాతపాపుత్త హోగుత్తిద్దాగ నిజమినవాద సాధ్యనక్కె బందరు. అల్లి అవను యారూ ఇల్లదిద్దుదన్ను కండు “మనోహరియే, సీను నన్ను పెళ్లయాగు. నన్ను మనిగి బా” ఎందు హేళి అవళన్ను హిదిదను. అవళు బిడిసికొళ్లు యత్తిసిదాగ బిడదే అవళన్ను సేలద మేలి కేడవి అవళ సీరేయన్ను బిట్టె బలాత్మరిసలు యత్తిసిదను. అవళు గట్టియాగి రోదిసతోడగిదళు. అష్టరల్లి శోదిగళ ఎడియింద ఒందు హులియు గజిసుత్త బందితు. ఆగ అవను హేదరి పూర్ణ భయదింద ఓడతోడగిదను. అవళు హులియ ఇదిరు హోదరూ హులియు అవళ మేలి హారదే బేరి కడె సరిదుహోయ్యు. అవళు అదర బెస్తు హిందే ఓడుత్త సముద్రద కాడిగే బందళు. అష్టరల్లి అవనూ అల్లి బందను. పునః ఆ మనోహరమేయన్ను కండు “నన్ను అచ్ఛా చెన్నాగిదే. ఇల్లదిద్దరే నాను సీను మత్తె భేట్టియాగుత్తి దీపి. దేవరు నమ్మిబ్బర సమాగమవన్నే ఇష్టిసి ఈ రీతి పరస్పర భేట్టి నూడిసిదను. అదన్ను తిలిదు ఇన్నాదరూ నన్ను మనోభి లాపేయన్ను పూర్ణగోళసు” ఎందు హేళిదను. మనోహరమేయు ఆగ కూడా అవనన్ను పేమిసలు నిరాకరిసిదళు. అదరింద అవను రేగి సముద్ర దండెయల్లిద్ద బెస్తురన్ను కరెదు తన్న హెండతియన్ను విక్రయిసువదాగి నుడిదను. మనోహరమేయ రూప-లావణ్యవన్ను నోదిద ఒబ్బ దోణియవను అవళన్ను కొండుకొళ్లెంపి హణ వన్ను కొట్టును. అవళన్ను దోణిగే బరువంతి హేళిదను. అవళు కేళలిల్ల. ఆగ అవను అవళన్ను ఎత్తికొండు హోగి దోణియల్లి కుళ్లరిసి దోణియన్ను సముద్రద్దు కాయిసిదను. కత్తులాద మేలి ఆ దోణియల్లిద్ద హణ్ణు-హంపలగళన్ను అవలిగే తిన్నలు కొట్టు తాపూ తిందను. ఆమేలి అవళ మేలి ఆ దోణియవనిగే ఆసి

ಯಾಯಿತು. ಅವಳ ಹತ್ತಿರ ಬಂದು ಪ್ರೇಮಚೀಷ್ಟೆ ಮಾಡಲಾರಂಭಿಸಿದನು. ಅವಳು ಹಿಂದೆ ಸರಿಯಲು ಬಲಾತ್ಮಾರ ನಡೆಸಲಾರಂಭಿಸಿದನು. ಅಷ್ಟರಲ್ಲಿ ದೊಡ್ಡ ಬಿರುಗಾಳಿ ಬಿಸಿತು. ತೆರೆಗಳು ಉಕ್ಕಿದವು. ಅವುಗಳ ಹೊಡಿತಕ್ಕೆ ದೋಳಿ ತಲೆಕೆಳಗಾಯಿತು. ಬೆಸ್ತ್ರೆರವನು ಒಂದು ಕಡೆಹೋದನು. ಮನೋರಮೆಯು ಒಂದೆಡೆ ದಂಡೆ ಸೇರಿದಳು.

ಆಗ ಆ ದೇಶದ ರಾಣಿಯು ತನ್ನ ಸಮೀಕಣರೊಂದಿಗೆ ಸಮುದ್ರದಂಡೆಗೆ ವಿಹಾರಕ್ಕೆ ಬಂದಿದ್ದಳು. ದಂಡೆಯಲ್ಲಿ ಬಿದ್ದಿದ್ದ ಮನೋರಮೆಯನ್ನು ಕಂಡು ದಯಿಯಿಂದ ಅವಳಿಗೆ ಬೇರೆ ಬಟ್ಟಿಗಳನ್ನು ಕೊಟ್ಟು ಅವಳನ್ನು ತನ್ನೊಂದಿಗೆ ಕರೆದುಕೊಂಡು ಹೋದಳು. ಮನೋರಮೆಯ ರೂಪ ಮತ್ತು ಶೀಲಗಳನ್ನು ಕಂಡು ರಾಣಿಗೆ ಅವಳ ಮೇಲೆ ಬಹಳ ಅಚ್ಚುಮೆಚ್ಚು ಉಂಟಾಯಿತು. ಅವಳನ್ನು ತನ್ನ ಮಗಳಂತೆಯೇ ಸಾಕಿ ಸಲಹಿದಳು.

ಆ ರಾಣಿಯು ತೀರಿಕೊಂಡ ಮೇಲೆ ಮನೋರಮೆಯನ್ನೇ ಏ ಅರಸಿಯನ್ನಾಗಿ ಆರಿಸಿದರು. ಅವಳು ಆಮೇಲೆ ಪ್ರಜೆಗಳನ್ನು ಪ್ರೀತಿಯಿಂದ ನಡೆಸಿಕೊಳ್ಳಲು ತೊಡಗಿದಳು. ಬಡಬಗ್ಗರಿಗೆ ದಾನಧರ್ಮಗಳನ್ನು ಮಾಡಿದಳು. ಯಾವಾಗಲೂ ದೈವಚಿಂತನೆಯಲ್ಲಿ ಕಾಲಕಳೆಯುತ್ತಿದ್ದಳು. ದೇವರು ಅವಳ ಭಕ್ತಿಗೆ ಮೆಚ್ಚಿ ವರಪ್ರಸಾದ ನೀಡಿದನೋ ಎಂಬಂತೆ ಅವಳ ದರ್ಶನ ಮಾತ್ರದಿಂದ ರೋಗಿಗಳ ರೋಗಗಳು ಗುಣವಾಗತೊಡಗಿದುವು. ಕುರುಡಂಗೆ ದೃಷ್ಟಿ ಬರತೊಡಗಿತು. ಇದರಿಂದ ಅವಳ ಕೀರ್ತಿ ನಾನಾ ಕಡೆಗೆ ಹಬ್ಬಿತು. ಅವಳ ಮೈದುನನು ತಾನು ಮಾಡಿದ ಪಾಪಕ್ಕೆ ಕುರುಡನಾಗಿ ಹೋಗಿದ್ದು. ಆದುದರಿಂದ ಅವಳು ತನ್ನ ಅಣ್ಣನ ಹೆಂಡತಿಯಿಂದು ತಿಳಿಯದೆ ಅವಳನ್ನು ಕಾಣಲು ಬಂದ. ಕಳ್ಳನ ಸೇವಕನೂ ಯಜಮಾನನೊಣನೆ ಅವಳ ಆಶ್ರಯ ಅಪೇಕ್ಷಿಸಿ ಬಂದನು. ಅವಳನ್ನು ನಾನಾಪರಿಯಾಗಿ ಪೀಡಿಸಿ ಬೆಸ್ತ್ರೆರಿಗೆ ವಿಕ್ರಯಿಸಿದ್ದ ಕಾಮುಕನೂ ಅಧಾರಂಗ ವಾಯುಗೊಳಗಾದುದರಿಂದ ಅವನೂ ಅವಳ ದರ್ಶನಾಪೇಕ್ಷೆಯಿಂದ ಹೊರಟಿನು. ಅದೇ ಕಾಲಕ್ಕೆ ಅವಳ ಪತಿಯು ವಿದೇಶದಿಂದ ತನ್ನ ಮನೆಗೆ ಮರಳಿದನು. ಮನೆಯಲ್ಲಿ ಸತಿಯನ್ನು ಕಾಣದೆಚಿಂತಾತುರನಾಗಿ ಮನೋರಮೆಯ ರಾಜ್ಯಕ್ಕೆ ಬಂದು ಅವಳ ಆಶ್ರಯದಲ್ಲಾದರೂ ಇರಬೇಕೆಂದು ಅವನೂ ಹೊರಟು ಬಂದನು.

ಅವರೆಲ್ಲರೂ ರಾಣಿಯ ಸಭಿಗೆ ಬಂದರು. ಮನೋರಮೆ ಅವರೆಲ್ಲರ ಗುರುತು ಹತ್ತಿತು. ಆದರೆ ಅವರಿಗೆ ಗುರುತಾಗಲಿಲ್ಲ. ತನ್ನ ಮೈದುನನು ಅವಳಿಗೆ ನಮಸ್ಕರಿಸಿ, “ದೇವಿ, ನನ್ನ ಮೇಲೆ ದಯೆ ದೊರು. ನನಗೆ ದೃಷ್ಟಿ ಕೊಡು” ಎಂದು ಪಾರ್ಧಿಸಿದನು. ಆಗ ಅವಳು “ನಿನು ಪುಣ್ಯ ಜೀವಿಯಾಗಿ. ಯಾವ ಸ್ತ್ರೀಯ ಮೇಲಾದರೂ ಬಲಾತ್ಮಾರ ನಡೆಸಿದ್ದೆ ಯೋ ಹೇಗೆ? ನಿನ್ನ ಅಣ್ಣನ ಪಶ್ಚಿಮನ್ನ ಮೋಹಿಸಿ ಅವಳು ದುರಾಚಾರಕ್ಕೆ ಒಪ್ಪದೇ ಇರಲು ಅನ್ಯರ ಮೇಲೆ ಅವವಾದ ಹೋರಿಸಲಿಲ್ಲವೇ?” ಎಂದು ಕೇಳಿದಳು. ಆಗ ಅವನು ಭಯಭೀತನಾಗಿ ಇವಳಿಗೆ ಭೂತ ವರ್ತಮಾನ ಹಾಗೂ ಭವಿಷ್ಯತ್ತು ಗಳಲ್ಲಿ ತಿಳಿದಿದೆಯಂದು ನಂಬಿ ಸತ್ಯವನ್ನ ಹೇಳಿದನು. ಆಗ ಅಲ್ಲೇ ಇದ್ದ ಅವನ ಅಣ್ಣನು ರೇಗಿ ತಮ್ಮನನ್ನ ಕೊಳ್ಳಲ್ಲಿ ಕತ್ತಿ ಎತ್ತಿದನು. ಆದರೆ ರಾಣಿಯ ಸಿಪಾಯಿಗಳು ತಡೆದರು. ಆ ಮೇಲೆ ಕಳ್ಳನ ಸೇವಕನೂ ತಾನು ಮಾಡಿದ ಕೊಲೆಯನ್ನ ಹೇಳಿ ತನ್ನ ತಪ್ಪನ್ನ ಒಪ್ಪಿ ಕೊಂಡನು. ಅದನ್ನು ಕೇಳಿ ಅವನ ಯಜಮಾನನಿಗೆ ಸಿಟ್ಟು ಬಂದಿತು. ಸೇವಕನ ಮೇಲೆ ಬಿದ್ದ ಅವನನ್ನು ಒದೆಯತೊಡಗಿದನು. ಆಗಲೂ ಸಿಪಾಯಿಗಳು ಬಂದು ಬಿಡಿಸಿದರು. ಆ ಮೇಲೆ ಮನೋರಮೆಯಂದ ನೂರು ಪರಹಗಳನ್ನು ಪಡೆದ ಉಪಕಾರಕ್ಕೆ ಅವಳನ್ನೇ ಕಾಮಿಸಿ, ತನ್ನ ಆಶಿ ಕೃಗೂಡದೇ ಇರಲು ಅವಳನ್ನು ಬೆಸ್ತ್ರಿಗೆ ವಿಕ್ರಯಿಸಿದ್ದ ದುಷ್ಪನೂ ತನ್ನ ಕಘಯನ್ನು ಹೇಳಿದನು. ಆಗ ಅವಳು ಎಲ್ಲರ ಅಪರಾಧವನ್ನು ಕ್ಷಮಿಸಿ ಅನನ್ಯ ಭಕ್ತಿಯಂದ ದೇವರನ್ನು ಪಾರ್ಧಿಸಲು ಅವರೆಲ್ಲರ ಹೋಗಗಳೂ ಗುಣವಾದುವು. ಅವರೆಲ್ಲರಿಗೂ ಬುದ್ಧಿವಾದ ಹೇಳಿ ಯೋಗ್ಯ ದ್ರವ್ಯಗಳನ್ನು ಕೊಟ್ಟು ಕಳಿಸಿದಳು. ಆ ಮೇಲೆ ತನ್ನ ಪತಿಯನ್ನು ಏಕಾಂತ ಸ್ಥಳಕ್ಕೆ ಕರೆಸಿಕೊಂಡು ಎಲ್ಲ ಸಂಗತಿಯನ್ನು ನಿರ್ವಹಿಸಿದಳು. ಮನೋರಮೆಯ ಅನುಭವಿಸಿದ ಕಷ್ಟಗಳನ್ನೆಲ್ಲ ಕೇಳಿ ಅವನಿಗೆ ಬಹಳ ದುಃಖವಾಯಿತು. ಆದರೆ ಅವಳ ಗುಣಮೀಲಗಳನ್ನು ನೆನಸಿಕೊಂಡು ಅವನು ಸಂತೋಷಪಟ್ಟನು.

ರಾಜಪುತ್ರ, ಮನೋರಮೆಯು ಅಷ್ಟು ಉತ್ತಮ ಸ್ತ್ರೀಯಾಗಿದ್ದರೂ ಕೂಡಾ ಅವಳಿಗೆ ಪುರುಷರು ಯಾವ ಯಾವ ಕಷ್ಟಗಳನ್ನು ಕೊಟ್ಟಿರು! ಅವನ್ನು ನೆನೆದು ನೆನಸಿ ನಾನೂ ಈ ಪುರುಷರು ದುಷ್ಪರೆಂದು ನಂಬಿದ್ದೇನೆ.

ಮನುವೇಯಾಗುವ ಇಚ್ಛೆ ನನಗಿಲ್ಲ. ಅದಕ್ಕಾಗಿ ಈ ಪ್ರಶ್ನೆಗಳನ್ನು ಕೇಳುವ ಪಣತೋಟ್ಟೆಡ್ಡೆನೆ” ಎಂದು ಕಲ್ಪನತಿಯು ಹೇಳಿದಳು. ಅವನ್ನು ಕೇಳಿ ಪ್ರತಾಪಸೇನನು “ರಾಜಪುತ್ರಿ, ಈ ರಿತಿ ಆತನು ಅಭಿಪ್ರಾಯಪಡುವುದು ಸರಿಯಲ್ಲ. ಈ ಕೈಯ್ಯ ಏದು ಬೆರಳುಗಳು ಒಂದೇ ಸಮನಾಗಿಲ್ಲ. ಅದರಂತೆ ಲೋಕದ ಸ್ತ್ರೀ ಪುರುಷರಾದರೂ ಸಮಶೀಲ ಸಂಪನ್ಮೂರ್ಖ.” ಎಂದು ಹೇಳಿ ಸ್ತ್ರೀಯರ ಕರ್ಕಿರ ಒಂದು ಉದಾಹರಣೆಯನ್ನು ಹೇಳತೋಡಿದನು.

— — —

ಇಟಿ. ಲತಾದೇವಿಯ ಕಥೆ

ಪೂರ್ವಕಾಲದಲ್ಲಿ ಅಶ್ವಪುರವೆಂಬ ನಗರದಲ್ಲಿ ಮಹಾಬಾಹು ಎಂಬೊಬ್ಬ ರಾಜನಿದ್ದನು. ಅವನಿಗೆ ಮಹಾಬಲನೆಂಬ ಒಬ್ಬ ಮಗನಿದ್ದನು. ಈ ರಾಜಪುತ್ರನಿಗೆ ಬೇಟೆಯೆಂದರೆ ಇಷ್ಟ. ಒಂದು ದಿನ ಇವನು ಕಾಡಿಗೆ ಬೇಟಿಗೆ ಹೋಗಿರಲು ಬಿಸಿಲಿಗೆ ಬಹಳ ಬಾಯಾರಿದನು. ನೀರನ್ನು ಹುಡು ಕುತ್ತ ತೆರಳಲು ಕಾಡಿನ ಮಧ್ಯದಲ್ಲಿ ಒಂದು ಕೊಳ ಕಾಣಿಸಿತು. ಅದರ ಬಳಿಯಲ್ಲೇ ಒಂದು ಮರದಡಿ ಒಬ್ಬ ಯತ್ಯಿಯು ಧ್ವಾನ ಮಗ್ನಿ ನಾಗಿ ಕುಳಿತಿದ್ದನು. ಮಹಾಬಲನು ಯತ್ಯಿಯನ್ನು ಕಂಡ ಕೂಡಲೇ ಅವನಿಗೆ ನಮಸ್ಕಾರ ಸಿದನು. ಅದರೆ ಬಹಳ ಹೊತ್ತುದರೂ ಆ ಯತ್ಯಿಯು ಕಣ್ಣ ತೆರಿಯಲೇ ಇಲ್ಲ. ಅವ್ಯಾರಲ್ಲಿ ಅವನು ಸಾಕಿದ್ದ ಗಿಳಿಯು “ಸಾಂಪುರಿ, ಆಶ್ರಮಕ್ಕೆ ಒಬ್ಬ ರಾಜಪುತ್ರನು ಬಂದಿರುವನು. ಅತಿಥಿಯನ್ನು ಸಾಂಪುರಿ ಅವನಿಗೆ ಶೀತೋಧಕವನ್ನು ಕೊಡಿರಿ” ಎಂದು ಹೇಳಿತು. ಗಿಳಿಯ ಮಾತುಗಳನ್ನು ಕೇಳಿ ಅವನು ಕಣ್ಣ ರೀದು ರಾಜಪುತ್ರನನ್ನು ಆಶೀರ್ವಾದಿಸಿ ಅವನನ್ನು ಸನ್ಯಾಸಿಸಿದನು. ವಿಶ್ವಾಸಿತ ತೆಗೆದುಕೊಂಡ ಮೇಲೆ ಆ ರಾಜಪುತ್ರನು ಯತ್ಯಿಯನ್ನು ದ್ವೀಪಿಸಿ “ಮಹಾಸಾಂಪುರಿ, ಈ ಗಿಳಿಯನ್ನು ನನಗೆ ಕೊಡಬೇಕು” ಎಂದು ಕೇಳಿದನು. ಅದನ್ನು ಕೇಳಿ ಯತ್ಯಿಗೆ ಸ್ವಲ್ಪ ಸಿಟ್ಟು ಬಂದಿತು. “ರಾಜಪುತ್ರ, ನನಗೆ ಈ ಗಿಳಿಯೇ ಮಿತ್ರ. ಅದನ್ನು ಕಳೆದುಕೊಂಡರೆ ಯಾರೊಡನೆ ಮಾತನಾಡಲಿ?” ಎಂದು ಹೇಳಿ ಕೊಡಲು ನಿರಾಕರಿಸಿದನು. ಆಗ ಆ ಗಿಳಿಯು

“ ముహాస్వామిం, ఈ రాజపుత్రసు కేళిదంతే నస్తున్న కొట్టుబిడిరి. ఇల్లదిద్దరే ఇవను బలాత్మారదిందెలుచరూ తెగేసుకొండు హోగేమే బిడుపుదిల్ల ” ఎందు అందితు. యెతియు సిదువాయనాగి ఆ గిళి యన్న కొట్టుబిట్టును. రాజపుత్రసు ఆనర బంగలు రక్త ఖజిత వాచ తన్న బిడ్డినస్తు ఆ యతిగే అర్పిసి ఒండసు.

గిళియన్న ముహాబలను తన్న రాణిగే తండు ఒస్పిసిదసు. అవఁ యావాగలూ అనరోచనే సరస ముతుకతె ఆదతొడిగించు. ఒందు దిన ముహాబలను తన్న రాణియోందిగే విసోదె సంభాషణే పూడుతిద్దను. ఆగ ఆవస్త రాణియు కస్తు డియల్లి తన్న వోరెయన్న నేందికొళ్ళత్తు తన్నమ్ము దూకపతియు ఇన్నాన రాజపుత్రియూ ఇల్ల వేందు దేశిందకు. అదస్తు కేళిద కొడతే ఆంతఃసురదల్లిచ్చ ఆ గిళి యు “చేవిఏ, ప్రపంచచల్లి సిన్నుష్టు సుందరీయాచ రాజతన్నజే యిల్లవేందు బింక తోరిసబేద దుషూరాజ, ఆదిత్యవర్ధన పుగళ ముందే నిఁను కురూపియిఏ శరి” ఎందితు. అదస్తు కేళి రాణి అసూయియింద చుదిదాఁ. ఆదరే రాజపుత్రసుగు మూత్ర ఉదిత్యవర్ధన పుగళ వేయలే వోయవాయితు. ఆవళస్తు వుచువే మాడికొళ్ళబే కేందు ఖఫరిసిదసు. మత్తు తన్న పునోభిలూచుయున్న ఆరసేనిగే తిళిసిదసు. అరసను ఎమ్ము వరియాగి వేళిదరూ ఆవసు కేళలిల్ల. ముసువేయాగచేఁకేఁ ఆవసు హర రిడిచసు. ఆచుదరింద ముకూ బాపు రాజసు ఉపాయవిల్లడి తన్న మంత్రయోబ్మస్తు కరెదు ఆదిత్యవర్ధన రాజ్యక్షే తెరళి ఆవసు పుత్రియు భావచిత్త తండుకొడ బేఁకేందు ఆజ్ఞాసిసిదసు.

ఆ మంత్రియు ఆదిత్యవర్ధన నగరక్కే బందు దొడ్డ దావ ఒందు అంగేడి తెరేచసు. అల్లి అతి అమూల్యవాచ కాగూ ఆ రాజ్యదల్లి ఇల్లబడ పీతాంబర మత్తు ఇన్ని తర వస్తుగళన్న మారలిచ్చే ఇట్టును. దొడ్డ సరదారరూ సేనానాయకరూ మంత్రిగళూ ఆ ఆంగడిగే బందు అమూల్యవాచ వస్తుగళన్న కొళ్ళలు తొడగివరు. అదర

ಸುದ್ದಿ ಅರಮನನೇಗೂ ಮುಟ್ಟಿತು. ಅಂತಹ ಭವ್ಯವಾದ ಅಂಗಡಿಯನ್ನು ಸೋಡಲು ರಾಜಪುತ್ರಿಯೂ ಬಯಸಿದರು. ಮತ್ತು ತನ್ನ ಸಬೀ ಜನ ರೊಂದಿಗೆ ಅವಳು ಒಮ್ಮೆ ಆ ಅಂಗಡಿಯನ್ನು ಸಂದರ್ಶಿಸಿದರು. ಆಗ ಆ ಮಂತ್ರಿಯು ಅವಳಿಗೆ ಗೊತ್ತಾಗದಂತೆ ಅವಳ ಭಾವಚಿತ್ರವನ್ನು ತೇಗಿಸಿದನು. ರಾಜಪುತ್ರಿಯ ದೃಷ್ಟಿ ಅಲ್ಲಿದ್ದ ಒಂದು ಅಮಾಲ್ಯ ಹೂಜೆಯ ನೇಲೆ ಬಿಡ್ಡಿತು. ಆ ದೂಜೆ ಬಂಗಾರದಿಂದ ನಿರ್ಮಿತವಾದದ್ದು. ಅಲ್ಲಲ್ಲಿ ರತ್ನಗಳನ್ನೂ ಜೋಡಿಸಿದ್ದರು. ಅದನ್ನು ಅವಳು ತೆಗೆದುಕೊಂಡು ಹೋರಿದರು.

ಇತ್ತು ಸಚಿವನು ಮಹಾಬಾಹುವಿನ ರಾಜ್ಯಕ್ಕೆ ಮರಳಿ ಬಂದು ತಾನು ತಂದಿದ್ದ ಆದಿತ್ಯವರ್ಧನ ಮಗಳ ಭಾವಚಿತ್ರವನ್ನು ಒಪ್ಪಿಸಿದನು. ರಾಜತನು ಜೆಯ ಅಸ್ತ್ರಿಯನು ರೂಪ ಲಾವಣ್ಯವನ್ನು ಕಂಡು ಎಲ್ಲರೂ ವಿಸ್ತಿತರಾದರು. ಅವಳನ್ನೇ ತಾನು ಮದುವೆಯಾಗಬೇಕೆಂದು ಮಹಾಬಲನು ಹರಿತೋಟ್ಟನು. ಆದರೆ ಮದುವೆ ಅಷ್ಟು ಸುಲಭವಾಗಿರಲಿಲ್ಲ. ಆ ರಾಜಪುತ್ರಿ ಕೂಡಾ ಒಂದು ಪಣ ತೋಟ್ಟಿದ್ದಳು. ತನ್ನ ರನುನೆಯ ಮುಂದಿರುವ ಕೊಳವನ್ನು ತನ್ನ ಸಂಪತ್ತಿನಿಂದ ಮುಚ್ಚಬಲ್ಲ ರಾಜಪುತ್ರವನ್ನು ಮಾತ್ರ ತಾನು ಮದುವೆಯಾಗುವೆನಿಂದ ಅವಳು ನಿರ್ಧರಿಸಿದ್ದಳು. ಹೀಗಾಗೆ ಈನ್ಯಾಪೇಕ್ಷಿಗಳು ಅವಳ ಮಾತ್ತೆಲು ಹೆದರುತ್ತಿದ್ದರು. ಕೆಲವರು ತಮ್ಮ ದೈವಪರೀಕ್ಷೆ ಮಾಡಿ ಸೋತು, ಸರೆಮನೆ ಪಾಲಾಗಿದ್ದರು. ಆದುವರಿಂದ ಈ ಲತಾ ದೇವಿ ಮಲ್ಲ ಭಳಿಂದು ಮಂತ್ರ ಎಚ್ಚರಿಸಿದನು. ಆದರೆ ರಾಜಪುತ್ರನು ಅದಕ್ಕೆ ಕಿವಿಗೊಡಲಿಲ್ಲ. ತಾನೇ ತೆರಳಿ ಅವಳನ್ನು ಒಲಿಸಿಕೊಂಡು ಬರುವೆನಿಂದು ಹೋರಟನು.

ಮಹಾಬಲನು ಕುದುರೆಯೇರಿ ಹೋರಟು ಹೋದನು. ದಿನವಿಡೀ ಪ್ರಯಾಣ ಮಾಡಿ ಸಂಚೆ ಒಂದು ಉರು ಸೇರಿದನು. ಅಲ್ಲಿ ವಿಶಾಂತಿ ತೆಗೆದುಕೊಳ್ಳಲು ಒಂದು ಮನೆಯನ್ನು ಹುಡುಕುತ್ತಾ ಹೋದಾಗ ಒಂದು ಆಶ್ರಮ ಬಂತು. ಅಲೊಬ್ಬ ವೃಧಿನಾದ ಯತ್ತಿಯು ಧ್ಯಾನಮಗ್ನಿನಾಗಿ ದ್ವಿನು. ಮಹಾಬಲನು ಅವನಿಗೆ ನಮಸ್ಕಾರ ಮಾಡಲು ಅವನು ಕಣ್ಣಿರೆದು ಆಶೀರ್ವದಿಸಿ ಮೃದು ಮಧುರ ಮಾತುಗಳಿಂದ ಅವನನ್ನು ಸ್ವಾಗತಿಸಿದನು. ರಾಜಪುತ್ರನು ತಾನು ಪ್ರಯಾಣ ಮಾಡಲು ಹೋರಟ ಕಾರಣವನ್ನು ಆಯತಿಗೆ ತಿಳಿಸಲು ಅವನು ತನ್ನ ಮಂತ್ರ ಬಲದಿಂದ ತನ್ನ ಪಾದರಕ್ಷೇಗಳನ್ನೂ

ಕೆಲವು ಮಾತ್ರೆಗಳನ್ನೂ ಕೊಟ್ಟಿನು. ಆ ಪಾದರಕ್ಷೇಗಳನ್ನು ಹಾಕಿಕೊಂಡ ಕೂಡಲೇ ಆಕಾಶ ಮಾರ್ಗವಾಗಿ ಸಂಚರಿಸಬಹುದಾಗಿತ್ತು. ಮಾತ್ರೆಗಳನ್ನು ಬಾಯಿಯೊಳಗೆ ಇಟ್ಟುಕೊಂಡ ಕೂಡಲೇ ಅದೃಶ್ಯರಾಗುತ್ತಿದ್ದರು. ರಾಜ ಮತ್ತನು ಅತಿ ಸಂತೋಷದಿಂದ ಅವುಗಳನ್ನು ಪಡೆದುಕೊಂಡನು. ಕುದುರೆಯನ್ನು ಅಲ್ಲೇ ಬಿಟ್ಟು ಮರುದಿನ ಮುಂಜಾನೆ ಆ ಪಾದರಕ್ಷೇಗಳ ಸಾರಾಯಿದಿಂದ ನಷ್ಟೋ ಮಾರ್ಗವಾಗಿ ಆಧಿತ್ಯವರ್ಮನ ರಾಜ್ಯಕ್ಕೆ ಹೋದಷ್ಟು.

ಒಂದು ರಾತ್ರಿ ಮಹಾಬಲನು ಆ ಲತಾದೇವಿಯ ಅಂತಃಪುರಕ್ಕೆ ಪ್ರವೇಶಿಸಿದನು. ಅವಳು ಅವನನ್ನು ನೋಡಿ ಗಾಬರಿಯಿಂದ ಶಂಖನನ್ನೂ ದಿವಳು. ಕೂಡಲೇ ಸಿಹಾಯಿಗಳು ಓಡಿ ಬಂದರು. ಅಷ್ಟು ರಲ್ಲಿ ಅವನನು ಅಲ್ಲಿಂದ ವಾರಾಗಿ ಹೋದನು. ರಾಜಪುತ್ರಿಯು ಸ್ನೇಹದಲ್ಲಿ ಏನೋ ಕಂಡು ಕಳಬಳ ಪಟ್ಟು ಕೂಗಿಕೊಂಡಳಿಂದು ಅರಮನೆಯಲ್ಲಿದ್ದ ವರೆಳ್ಳರೂ ಭಾವಿಸಿದರು. ಆದರೆ ಮರುದಿನ ಕೂಡ ಮಹಾಬಲನು ರಾತ್ರಿ ಕಾಲದಲ್ಲಿ ಲತಾದೇವಿಯ ಏಕಾಂತ ಕೋಣಿಗೆ ಪ್ರವೇಶಿಸಿ, “ನಾನು ದೇವದೂತನು. ನಿನ್ನ ರಾತ್ರಿ ನಿನ್ನ ಕೋಣಿಗೆ ಬಂದಿದ್ದೆ. ನೀನು ಹೆದರಿ ಶಂಖಧ್ವನಿ ಸಾದಿದೆ. ನಾನು ನಿನ್ನ ರೂಪಕ್ಕೆ ಮನಸೋತ್ತಿದ್ದೇನೆ. ನನ್ನ ಸ್ನೇಹದಲ್ಲಿ ಮದುವೆಯಾಗಲು ಒಪ್ಪಿಕೊಂಡೆನ್ನು. ಇದಕ್ಕೆ ಉತ್ತರ ಬರೆ” ಎಂಬ ಒಂದು ಪತ್ರನನ್ನು ಬರೆದು ಅವಳ ಹಾಸಿಗೆಯಲ್ಲಿಟ್ಟು ಹೋದನು. ರಾಜಪುತ್ರಿಯು ನಿದ್ದೆಯಿಂದ ಎಚ್ಚರಿಕ್ಕೆ ಕೂಡಲೇ ಆ ಪತ್ರನನ್ನು ಕಂಡು ಓಡಿ ತನ್ನ ತಂಡಿಗೆ ಕಳಿಸಿದಳು. ಆದರೆ ಅವನು ದೇವದೂತನಿರಲಿಕ್ಕಿಲ್ಲ; ಮನುಷ್ಯನೇ ಇರಬೇಕೆಂದು ಆಧಿತ್ಯವರ್ಮನು ಅರ್ಥಮಾಡಿಕೊಂಡನು. ಅವನನ್ನು ವತ್ತಿ ಪಚ್ಚನ ಉದ್ದೇಶದಿಂದ “ನಿನ್ನ ನ್ನು ಮದುವೆಯಾಗಲು ಸಿದ್ಧಿ ಇದ್ದೇನೆ. ನನ್ನ ತಂಡೆಯೂ ಒಪ್ಪಿದು ವನು. ನಾಳಿ ರಾಜಸಭಿಗೆ ಬಾ” ಎಂದು ಅವಳು ಉತ್ತರ ಬರೆನಂತೆ ಮಗಳಿಗೆ ಅವನು ತಿಳಿಸಿದನು. ಅದರಂತೆ ಅವಳು ಬರೆದಿಟ್ಟುದುದನ್ನು ಮಹಾಬಲನು ಓಡಿಕೊಂಡು ನಂಬಿ ಮರುದಿನ ರಾಜೋಭಿತವಾದ ವೇಷಭೂಷಣಗಳಿಂದ ರಾಜಸಭಿಗೆ ತೆರಳಿದನು. ಆಧಿತ್ಯವರ್ಮನು ಅವನನ್ನು ಇದಿಗೊಂಡು ಉಚಿತ ಆಸನದಲ್ಲಿ ಕುಳ್ಳಿರಿಸಿ ಅವನ ಕಢಿಯನ್ನೆಲ್ಲ ಕೇಳಿಕೊಂಡನು. ಆ ಮೇಲೆ ಮಹಾಬಾಹುವಿನ ಮಗನೆಂದೂ ಸುನುಷ್ಯನೆಂದೂ ತಿಳಿದುಕೊಂಡ

ಮೇಲೆ ಅವನನ್ನು ಸೇರಿಹಿಡಿದು ಕೂಲಕ್ಕೇರಿಸಲು ಆಜ್ಞ್ಯಾ ಸಿಗಿದನು.

ಆದರೆ ಸಿಪಾಯಿಗಳು ಕೂಲಕ್ಕೇರಿಸಲು ರಾಜಸಭೆಯಿಂದ ಹೊರಗೆ ಕರೆದುಕೊಂಡು ಹೊದೆ ಕೂಡಲೇ ಮಹಾಬಲನು ಆಕಾಶಕ್ಕೆ ಜಿಗಿದನು. ಅವರ ಕ್ಯೇಗೆ ಇಗಲಿಲ್ಲ. ಆ ಮೇಲೆ ಲತಾದೇವಿಯನ್ನು ರಹ್ಯಿಸಲು ರಾಜನು ಸುತ್ತಲೂ ಪರಾರೆಯವರನ್ನು ನೇಮಿಸಿದನು. ತಿಟಿಕೆ ಬಾಗಿಲುಗಳನ್ನು ತೆರೆಯಲಿಲ್ಲ. ಒಂದಿಗಾಗಿ ರಾಜಪುತ್ರನಿಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಕೆಲವು ದಿವಸಗಳ ವರೆಗೂ ಅವನು ಬಾರದಿದ್ದುದನ್ನು ಕಂಡು ಪರಾರೆಯವರು ಉದಾಸಿನರಾದರು. ಆ ಮೇಲೊಂದು ದಿನ ರಾಜಪುತ್ರನು ಬಾಯಿಯೊಳಗೆ ಮಾತ್ರಿಯನ್ನು ಇಟ್ಟುಕೊಂಡು ಲತಾದೇವಿಯ ಲಂತಃಪುರಕ್ಕೆ ಪ್ರವೇಶಿಸಿದನು. ಅವರು ನಿದ್ದೆ ಹೋದುದನ್ನು ಕಂಡು ಅವಕನ್ನು ಎತ್ತಿಕೊಂಡು ಆಕಾಶಮಾರ್ಗವಾಗಿ ಹಾರಿಯೋದನು. ತನ್ನ ರಾಜ್ಯಕ್ಕೆ ಬಂದ ಮೇಲೆ ಅವಳನ್ನು ಉದ್ಯಾನವನದೊಳಗೆ ಸ್ಥಿಸಿ ತಾನು ತಂದೆಯಿದ್ದಲ್ಲಿ ಬಂದು ಎಲ್ಲ ಸಮಾಜಾರವನ್ನು ತಿಳಿಸಿದನು. ಮನಃಪೂರ್ವಕವಾಗಿ ಒಲ್ಲಿದ ಆ ರಮೆ ಓಯನ್ನು ಮುದುವೆ ಮಾಡಿಕೊಳ್ಳುವುದರಲ್ಲಿ ಅರ್ಥವಿಲ್ಲವೆಂದು ಸಚಿವನು ಹೇಳಿದರೂ ರಾಜಪುತ್ರನು ಅದಕ್ಕೂಪ್ರಲಿಲ್ಲ. ಅನೊಂದಿಗೆ ವಿವಾಹ ಮಾಡಿಕೊಂಡನು.

ಬೀಗೆ ಸ್ವಲ್ಪ ಕಾಲ ಕಳೆಯಿತು. ಲತಾದೇವಿಯು ಮನಸ್ಸಿನೊಳಗೆ ತನ್ನ ಪತಿಯನ್ನು ದ್ಯೇಷಿಸುತ್ತಿದ್ದಳು. ಆದರೆ ಹೊರಗೆ ತೋರಿಸುತ್ತಿದ್ದಿಲ್ಲ. ಸಂದರ್ಭ ಬಂದಾಗ ಸೇಡು ತೀರಿಸಿಕೊಳ್ಳಲೂ ಅವರು ಯೋಚಿಸುತ್ತಿದ್ದಳು. ಆದರೆ ಆದರ ಮಳಿವು ಕೂಡಾ ಯಾರಿಗೂ ತಿಳಿಯದಂತೆ ಎಚ್ಚರ ವಸಿಸಿದ್ದಳು. ಪ್ರಿಯ ವಚನಗಳಿಂದಲೂ ಪ್ರೇಮ ಚೀಷ್ಟೆಗಳಿಂದಲೂ ತನ್ನ ಪತಿಯ ವಾದುಕೆಯ ರಹಸ್ಯವನ್ನು ಅರಿತುಕೊಂಡಳು. ಗಂಡನೊಡನೆ ಒಮ್ಮೆ ಆ ವಾದುಕೆಗಳನ್ನು ತೆಗೆದುಕೊಂಡು ಆಕಾಶಕ್ಕೆ ನೆಗೆದು ಮತ್ತೆ ಅವನಿಗೆ ಕೊಟ್ಟಳು. ಇದರಿಂದ ಅವಳ ಮೇಲೆ ಅವನಿಗೆ ವಿಶ್ವಾಸವೂ ಹುಟ್ಟಿತು. ವಾದುಕೆಯನ್ನು ಅವನು ಭದ್ರವಾಗಿಟ್ಟುಕೊಳ್ಳಲಿಲ್ಲ. ಆ ಮೇಲೆ ಬಂದು ದಿನ ಲತಾದೇವಿಯು ಸಮಯ ಸಾಧಿಸಿ ತನ್ನ ಮಾನ ಹಾಗೂ ಪತಿಯನ್ನು ಇರಿದು ಕೊಂಡು ಆ ವಾದುಕೆಗಳನ್ನು ಹಾಕಿಕೊಂಡು ಗಗನಮಾರ್ಗವಾಗಿ

ತನ್ನ ರಾಜ್ಯಕ್ಕೆ ಬಂದಳು. ಮತ್ತು ಮಹಾಬಲನು ಹಾಡಿದ ಮಷ್ಟಮನವನ್ನೇಲ್ಲಿ ತಿಳಿಸಿ ರೋಧಿಸಿದಳು.

ಆದಿತ್ಯವನು ರೇಗಿ ಕೂಡಲೇ ದಂಡಿತ್ತಿ ಬಂದನು. ಇತ್ತೇ ಮಹಾ ಬಾಹುವಿಗೆ ಬೇರೆ ಮತ್ತು ಸಂತಾನ ಇಲ್ಲದೇ ಇದ್ದು ದರಿಂದ ಮಂತ್ರಿಯೇ ರಾಜ್ಯ ಸೂತ್ರವನ್ನು ಕೈಯಲ್ಲಿ ಬಿಡು ಆಳತೊಡಗಿಸಿನು. ಆದಿತ್ಯವರ್ತನ ಸೇನೆ ದಂಡಿತ್ತಿ ಬಂದುದರಿಂದ ಖಂಚಿರಿಯಿಂದ ಅದನ್ನು ಇದಿರಿಸಿದನು. ಯುದ್ಧದಲ್ಲಿ ಆದಿತ್ಯವರ್ತನು ಹತನಾದಷ್ಟು. ಲತಾಚೇನಿಯೂ ಸೇರಿಸ್ಕುಳು. ಅವಳನ್ನು ಶಾಲಕ್ಷೇರಿಸಿದರು. ಪದ್ಮಪತ್ರಿಯೇ, ಸ್ತ್ರೀಯರಿಂದಲೇ ಇಂತಹ ಶಪಥ. ನಿಪತ್ತಾಗಳು ಬರುತ್ತವೆ. ಅವರು ದುಱುದಿಂದ ಯಾರಾದರೆ ವಿನಾ ಶವು ನಿಷ್ಟಯ” ಎಂದನು. ಅದನ್ನು ಕೇಳಿ ಕಲಾಪತಿಯು ಒವ್ವದೆ, “ಪುರು ಷರು ಬಲಾತ್ಮಕರ, ಹಿಂಸೆ, ಅಥವಾ ಇನ್ನಿತರ ಚಷ್ಟಕೊಬ್ಬಾಗಲೇ ಸ್ತ್ರೀಯರು ಸೇಡು ತೀರಿಸಿಕೊಳ್ಳುತ್ತಾರೆ. ಪುರುಷರೇ ಆವಕ್ಕೆ ಕಾರಣ. ಅಂತಹ ಬಂದು ಉದಾಹರಣೆ ನನಗೆ ಗೊತ್ತಿದೆ” ಎಂದು ಸುಧಿದಳು. ಪ್ರತಾವನೇನನು ಅದನ್ನು ಕೇಳಬಯಸಿದರಿಂದ ಕಲಾಪತಿಯು ಹೇಳತೊಡಗಿದಳು ಎಂದು ಮೋಹನದಾಸನು ಮೋಹಿಸಿ ಹೇಳಲಾರಂಭಿಸಿದನು.

ಇಂ ಸುಶೀಲೆಯ ಕಥೆ

ಪೂರ್ವಕಾಲದಲ್ಲಿ ಕಾಶೀ ಪಟ್ಟಣವಲ್ಲಿ ಜಯವೀರನೆಂಬ ಒಬ್ಬ ಅರನ ನಿದ್ದನು. ಅವನ ಮಂತ್ರಿಗೆ ಸುಶೀಲೆ ಎಂಬ ಮಂಗಳದ ಕು. ಅವಕು ಅತ್ಯಂತ ಸುಂದರಿ. ಅರಮನೆಯಲ್ಲಿ ಅಂತಹ ಲಾವಣ್ಯವತಿಯರು ಇರಲಿಲ್ಲ. ಆದುದ ರಿಂದ ಅವಳ ಸೌಂದರ್ಯದ ಸುದ್ದಿ ರಾಜ್ಯಗೂ ಮುಟ್ಟಿತು. ಅವನು ಬಂದು ದಿನ ವೇಷ ಪಲ್ಲಿಟ ಮಾಡಿಕೊಂಡು ಹೋಗಿ ಅವಳನ್ನು ನೋಡಿ ಬಂದನು. ಅವಳನ್ನು ಕಂಡ ಮೇಲೆ ಮೋಹನುಂಟಾಯಿತು. ಅವಳನ್ನು ಮದುವೆಯಾಗಲೂ ಇಚ್ಛಿಸಿದನು. ಮತ್ತು ತನ್ನ ಮನೋಭಿಲಾಷಯನ್ನು ಮಂತ್ರಿಗೂ ತಿಳಿಸಿದನು. ಮಂತ್ರಿಯು ಮನಿಗೆ ಬಂದು ರಾಜನ ಇಚ್ಛಿಯನ್ನು ತನ್ನ ಮಗ

ಇಗೆ ತಿಳಿಸಿದನು. ಆಗ ಅವಳು “ತಂದೆಯೇ, ಈ ರಾಜರನ್ನು ಸಂಬಬಾರದು. ನಾಳೆ ಮತ್ತೊಬ್ಬಳು ಸುಂದರಿಯನ್ನು ಕಂಡರೆ ಅವಳ ಮೇಲೂ ಆವರಿಗೆ ವೋಹವಾಗುತ್ತದೆ. ಹೊದಲಿನವರನ್ನು ಒಟ್ಟು ಬಿಡುವರು” ಎಂದಳು. ಆದರೆ ತಾವು ಒಪ್ಪದಿದ್ದರೆ ರಾಜನು ಬಲಾತ್ಮಾರದಿಂದಲಾದರೂ ತನ್ನ ಆಶೀಯನ್ನು ಈಡೀರಿಸಿಕೊಳ್ಳಬೇಕಾಗಿ ಇರಲಾರನೀಂದು ಇವರು ತಿಳಿದು ಆ ರಾಜ್ಯವನ್ನು ತೊರೆದು ಹೋಗಲು ಸಿಫರಿಸಿದರು. ಮತ್ತು ಅಂದೇ ರಾತ್ರಿ ಮಂತ್ರಯು ಸುಶೀಲೀಯೊಂದಿಗೆ ಹೊರಟು ಹೋದನು.

ಬೆಳಗಾದ ಮೇಲೆ ಅವರು ಹೊರಟು ಹೋದ ಸುದ್ದಿ ಅರಮನೆಗೆ ಮುಟ್ಟಿತು. ಆಗ ಅರಸನು ಕಂಡುರೆ ಸವಾರರನ್ನು ಕೊಟ್ಟು ಕಳಿಸಿದನು. ಅವರು ಚೆನ್ನಿಟ್ಟಿ ಹೋಗಿ ತಂದೆ ಮಗಕನ್ನು ಹಿಡಿದು ತಂದು ರಾಜನಮುಂದೆ ನಿಲ್ಲಿಸಿದರು. ರಾಜನು ಮಂತ್ರಿಯ ಶಿರಕ್ಕೇದನ ಮಾಡಿಸಿದನು. ಮತ್ತು ಸುಶೀಲೀಯನ್ನು ತನ್ನ ರಮನೆಯಲ್ಲಿ ಇಟ್ಟುಕೊಂಡನು. ಮದುವೆಯ ಸಿದ್ಧತೆಗಳಿಲ್ಲ ಆರಂಭವಾದುವು. ಅಷ್ಟರಲ್ಲಿ ವೈರಿಗಳು ರಾಜ್ಯದ ಮೇಲೆ ದಂಡತ್ತಿ ಬಂದುದರಿಂದ ಜಯವೀರನು ಹೊಸ ಮಂತ್ರಿಯನ್ನು ನೇಮಿಸಿ ತಾನು ಯಾವುದ್ದಕ್ಕೆ ಹೊರಟನು. ಅವನು ರಣರಂಗಕ್ಕೆ ಹೋದಾಗ, ಅರಮನೆಯಲ್ಲಿದ್ದ ಮಂತ್ರಿ ಸುಶೀಲೀಯನ್ನು ಕಂಡು ಅವಳ ರೂಪಾತಿಶಯಕ್ಕೆ ಮರುಳಾದನು. ಮತ್ತು ತನ್ನ ಮನೋಭಿಲಾಷೆಯನ್ನು ಈಡೀರಿಸಬೇಕಿಂದು ಅವಳಿಗೊಂದು ಪತ್ರ ಬರೆದನು. ಆದರೆ ಅವಳು ಅದಕ್ಕೊಷ್ಟುದೆ “ನಿನು ನನ್ನ ತಂದೆಯ ಸಮಾನ. ಇಂಥ ದುರ್ವಿಚಾರನು ನಿನಗೆ ಹೇಳಿದುದಲ್ಲ” ಎಂದು ಉತ್ತರ ಬರೆದುಕೊಟ್ಟಳು. ಅದನ್ನೊಽದಿಕೊಂಡ ಮಂತ್ರಿ ತುಂಬಾ ಅಧಿರಾನಾದನು. ಯಾವುದ್ದಿಂದ ಹಿಂತಿರುಗಿದ ರಾಜನಿಗೆ ಸುಶೀಲೀಯು ತನ್ನ ಪತ್ರವನ್ನು ತೊರಿಸಿದರೆ ತನ್ನ ಜೀವಕ್ಕೆ ಗೆಂಡಾಂತರವಿದೆಯೆಂದು ಅವನು ಉಹಿಸಿದನು. ಮತ್ತು ಜಯವೀರನು ಬರುತ್ತಿರುವನೀಂದು ಕೇಳಿ ಉರ ಹೊರಗೇ ತೆರಳಿ ಅವನನ್ನು ಇದಿಗೊಂಡನು. ಆಗ ಸುಶೀಲೀಯ ಮಾತನ್ನು ಪ್ರಸ್ತಾಪಿಸಿ, ಅವಳು ಸೇವಕನೊಬ್ಬನೊಡನೆ ಅನೀತಿ ಸಂಬಂಧವನ್ನು ಟ್ಟುಕೊಂಡಿರುವಳಿಂದು ಕಿನಿಯೂದಿದನು. ಅದನ್ನು ಕೇಳಿದ ರಾಜನು ಕೊರವದಿಂದ ಅವಳ ಶಿರಕ್ಕೇದನ ಮಾಡಲು ಆಜ್ಞಾಪಿಸಿದನು. ಆದರೆ ರಾಜಮಾತೆಯು ಅದನ್ನು

తడిపుదిదళు. సుశీలీయు నిజపాగియూ సుశీలళు ఎంబ భావనే ఆవళల్లిత్తు. ఆదుదరింద ఆవళన్ను కొల్లుచే కాడినల్లి బిట్టు బరబే కేందు మంగనిగే తిలిసిదళు. రాజను అచ్చోక్కష్ట ఒబ్బ సేవకనన్ను కరేదు సుశీలీయున్న నడు కాడినల్లి బిట్టు బరలు ఆజ్ఞాసిసిదను.

కాడినల్లి బిడలు ఆవళన్ను కరిముకొండు హోరటె సేవకను శ్రీ వ్యావోహి. సుశీలీయ అంగ సౌందర్యవన్ను కండ ఆవనూ కామాతురనాదను. దారియుచ్ఛ కోక్క ఆవళ రూప లావణ్ణవన్ను వటిసుక్క నడిదను. కాడిగే ప్రవేర్పింద కూడలే ఆవళ మేలీ బలాత్మార నడిసలు యత్తిసిదను. సుశీలీయు ధైర్యవన్ను బిడదే “నాల్య దినగళ వరిగే నాను ప్రతస్థాలిరువెను. ఆ మేలీ నానే నిన్న వశభాగుత్తీసే. నపగూ యారూ దిక్కెల్ల. నావిబ్బరూ బేరీ దేరక్కే తీరళి సుఖదింద ఇరోణ” ఎందు నుడిదళు. ఆవళ వాతిగే సేవకను మరుభాదను. మూరు నాల్య దినగళ మేలీ అవరు ఒందు నచ్చి ధండిగే బందరు. ఆగ సుశీలీయు స్వాన మాడున సేవదింద నదియల్లిలిదు అదన్ను డాటిచోగలేత్తి సిదళు. ఆదు ఆ సేవకనిగే గొత్తూద కూడలే ఆవనూ నదిగిలిదు ఆవళ బెంబత్తి బందను. ఆదరి ఆవను ఆళవాద నీరినల్లి ముఖుగోధను. సుశీలీయు మాత్ర తన్న పుణ్యవశదింద నదియ ఆజె దండె సేరిదళు.

సుశీలీయు ఉఱిగే తీరళలు హేదరి కాడు మాగ్ఫవన్నే కిడి దళు. కాడినల్లి గెడ్డె గెణసుగళన్ను తిందు జీవిసలారంభిసిదళు. ఒందు దిన ఆ ఉఱిన రాజను ఆ కాడిగే బేటిగే బందిద్దను. ఆగ అవన గుంపినవరు ఆవళన్ను కండు రాజనిగే తిలిసిదరు. ఆవను బందు ఆవళ రూపక్క ముగ్గునాగి తన్న రమనేగే బరబేకెందు వినంతి సిదను. ఆవళన్ను బహమ మాన మర్యాదేయింద నడిసికొండను. సేవగాగి సుందరియరాద దాసియరన్ను నేమిసిదను. అందవాద బట్టి బరి మత్తు చిన్నా భరణగళన్ను కొట్టిను. ఊరితి ఆవళ మన స్ఫన్న గెమ్మ కొండు ఆవళన్ను మదువేమాడికొళ్లన ఇచ్చి ఆవనిగే.

ಮತ್ತು ತನ್ನ ಮನೋಗತವನ್ನು ದಾಸಿ ಜನರ ಮೂಲಕ ಕೂಡಾ ಅವಳಿಗೆ ತಿಳಿಯವಡಿಸಿದನು. ಸುತ್ತಿಲೀಯು ಮಾತ್ರ ಅದಕ್ಕೆ ಉತ್ತರವನ್ನೇ ಕೊಡಲಿಲ್ಲ.

ಸುತ್ತಿಲೀಯು ವರ್ಣಾನ ಧರಿಸಿದುವನ್ನು ಕಂಡು ಅವಳು ತನಗೆ ಅನುಕೂಲಳಿರುವಳಿಂದೇ ರಾಜನು ಗ್ರೇಡಿಸಿದನು. ಒಂದು ದಿನ ರಾತ್ರಿ ಅವಳ ಅರಮನೆಗೆ ಬರುವುದಾಗಿ ದಾಸಿಯ ಚೂಡ ಹೇಳಿ ಕೆಳಿಸಿದನು. ಅದರಂತೆ ರಾತ್ರಿ ಅವನು ಕುಮಾರೆ ಮೂಲಕ ಹೊರಟು ಬರುತ್ತಿದ್ದಾಗ ಕುದುರೆಯು ಎಚ್ಚಿದುಪರಿಂದ ಅವನು ಬಿಡ್ಡನು. ಮತ್ತು ಅವನ ಎಡಗಾಲು ಮುರಿಯಿತು. ಅದು ಗುಣವಾಗಲು ಸ್ವಲ್ಪ ಕಾಲ ಹಿಡಿಯಿತು. ಆ ಮೇಲೆ ಪುನಃ ಅವನು ಒಂದು ರಾತ್ರಿ ಆನೆಯು ಮೇಲೆ ಬಂದನು. ಆದಿನ ಒಂದು ಹುಲಿಯು ರಸ್ತೆಯಲ್ಲಿ ಅಶ್ವಿತ್ತು ಓದಿಮುದರಿಂದ ಆನೆಯು ಕ್ರಾಂತಿಕ್ಯಯಾಯಿತು. ಆಗಲೂ ಅರಸನು ಬಿದ್ದು ದರಿಂತ ಅವನಿಗೆ ಬಹಳ ನೋವಾಯಿತು. ಮೂರ ನೇಸಲ ಅವನು ಸುತ್ತಿಲೀಯ ಮನಿಗೆ ಬಂದಾಗ ಮನಿಯ ಒಂದು ಶೋಲಿಯು ಮುರಿದು ಬಿಡ್ಡ ಅವನ ಇಚ್ಛಿಗೆ ಅಡ್ಡಿಯಾಯಿತು. ಮೂರು ಸಲಪೂ ಈ ರೀತಿ ಅನಾನುಕೂಲ ಘಟನೆಗಳು ನಡೆದುವನ್ನು ಕಂಡು ಆ ರಾಜನ ಮನಸ್ಸಿನಲ್ಲಿ ಸ್ವಲ್ಪ ವಿವೇಕ ಉದಯಿಸಿತು. ಇವಳು ಯಾರೋ ಪುಣ್ಯವಂತಳಿರಬೇಕು. ಅದರಿಂದಲೇ ಇಂತಹ ವಿಷ್ಣುಗಳು ಸಂಭವಿಸಿದುವು ಎಂದು ಉಂಟಿಸಿ ಅವಳ ಮೇಲಿನ ವ್ಯಾಪೋರವನ್ನು ತ್ಯಜಿಸಿದನು. ಮತ್ತು ಅವಳ ಉರುಸ್ಥಳವನ್ನು ಹೇಳಿದರ ಅಂಗರಕ್ಷಕರೂಂದಿಗೆ ಕೆಳಿಗಿಕೊಡುವುದಾಗಿ ನುಡಿದನು. ಅಗ ಸುತ್ತಿಲೀಯು ಕಾರ್ತೀ ಪಟ್ಟಣದ ಜಯವೀರನನ್ನು ಕರೆಯಿಸಬೇಕೆಂದು ವಿನಂತಿಸಿದ್ದೇ.

ಜಯವೀರನು ಬಂದ ಮೇಲೆ ಅವನ ಮಂತ್ರಿಯು ತನ್ನ ಮೇಲೆ ವ್ಯಾಪೋರಪಟ್ಟು ಬರಿದಿದ್ದ ಪತ್ರವನ್ನು ಅವನಿಗೆ ಒಸ್ಪಿಸಿ ಅಲ್ಲಿ ವರಿಗೆ ನಡೆದ ವೃತ್ತಾಂತವನ್ನೀಲ್ಲ ತಿಳಿಸಿದಳು. ಜಯವೀರನು ಕೂಡಲೇ ಗುಪ್ತಚಾರರ ಮೂಲಕ ತನ್ನ ಸೇನಾಪತಿಗೆ ಒಂದು ಸಂದೇಶವನ್ನು ಕಳಿಸಿದನು. ಮತ್ತು ಅದು ಮುಟ್ಟಿದ ಕೂಡಲೇ ಸೇನಾಪತಿಯು ಮಂತ್ರಿಯನ್ನು ಸೆರೆಹಿಡಿದು ತಲೆಹೊಡಿಸಿದನು. ಆ ಮೇಲೆ ಜಯವೀರನು ಸುತ್ತಿಲೀಯನ್ನು ತನ್ನೊಂದಿಗೆ ಕರೆದು ಕೂಂಡು ಬಂದು ವ್ಯಾಖನದಿಂದ ಮಧುವೆಯಾದನು.

ಕಲಾವತಿಯು ಹೇಳಿದ ಈ ಕಥೆಯನ್ನು ಪ್ರತಾಪಸೇನನು ಕೇಳಿ ರಾಜಪುತ್ರಿಯೇ, ದುಷ್ಪರಾದ ಪುರುಷರ ಬಗ್ಗೆ ನೀನು ಹೇಳಿದೆ. ಅದರೆ ಲೋಕದಲ್ಲಿ ಎಲ್ಲ ಬಗೆಯ ಜನರಿದ್ದಾರೆ. ನಿನ್ನೊಂತೆ ಅನುಚಿತವಾದ ಪಣವ ಸ್ನಿಟ್ಟು ರಾಜಪುತ್ರಿಯೋವ್ರಾ ಈ ಕಥೆ ನನಗೆ ಗೊತ್ತಿದೆ” ಎಂದನು. ಅದನ್ನು ಕಲಾವತಿಯು ಕೇಳಲು ಬಯಸಿದುದರಿಂದ ಅವನು ಹೇಳತೊಡಗಿದನು.

ಇಲ. ಭಾರತದ ರಾಜಪುತ್ರಿಯ ಕಥೆ

ಪ್ರಾಚೀನ ಕಾಲದಲ್ಲಿ ಪರ್ವಿಯಾ ದೇಶದಲ್ಲಿ ಕಮಾಲನೆಂಬ ಒಬ್ಬ ರಾಜನಿದ್ದನು. ಅವನು ಸದ್ಯಾಂ ಸಂಪನ್ಮೂಲನು. ಬಜಬಗ್ಗರ ಮೇಲೆ ಅವನಿಗೆ ಅಮಿತ ಪ್ರೀತಿ. ಬಡವರಿಗೆ ವಿಶೇಷ ಅನ್ವಯಾನಗಳನ್ನು ಮಾಡುತ್ತಿದ್ದನು. ಪ್ರಜೆಗಳನ್ನು ದಯಿಯಿಂದ ನಡೆಸಿಕೊಳ್ಳುತ್ತಿದ್ದನು. ಹೀಗಿರುತ್ತಿರಲು ನೇರಿಯ ರಾಜನಾದ ಅಹ್ವದನು ದಂಡಿತ್ತಿ ಬಂದನು. ಅದರಿಂದ ಕಮಾಲನು ತುಂಬ ಚಂತೆಗೊಳಿಗಾದನು. ಯಂದ್ರ ಮಾಡಿದರೆ ತನ್ನ ಸೈನಿಕರೂ ಪ್ರಾಣ ಕಳೆದುಕೊಳ್ಳುವರಲ್ಲ ಎಂದವನು ಮಃಖಪಟ್ಟು ವೇಷ ಪಲ್ಲಟಿಸಿಕೊಂಡು ರಾತ್ರಿ ಅರಮನೆಯಿಂದ ಹೊರಬಿದ್ದ ಒಂದು ಕಾಡಿಗೆ ತೆರಳಿದನು. ಅಲ್ಲಿ ಪರವರ್ತದಲ್ಲಿದ್ದ ಒಂದು ಗುಹೆಯನ್ನು ಪ್ರವೇಶಿಸಿ ಅಲ್ಲೇ ಇರತೊಡಗಿದನು. ಅದು ಯಾರಿಗೂ ಗೊತ್ತಾಗಲಿಲ್ಲ.

ಅಹ್ವದನು ಪರ್ವಿಯಾ ದೇಶವನ್ನು ಪ್ರವೇಶಿಸಿ ರಾಜ್ಯವನ್ನು ವಶಪಡಿಸಿಕೊಂಡನು. ಕೋಟಿಕೊತ್ತಲ, ದೇಶಕೊರ್ತಗಳೆಲ್ಲ ಅವನ ಆಧಿನವಾದವು. ಅದರೆ ಕಮಾಲ ರಾಜನ ಸುಳಿವಲ್ಲ. ಪಾರಿಯರ್ಥಃ ಅವನು ಪಾರಾಗಿ ಹೋಗಿರುವನೆಂದು ಅಹ್ವದನು ಉಂಟಿಸಿದನು. ಅವನು ಜೀವಂತನಿದ್ದರೆ ಮತ್ತೆ ಸೈನ್ಯ ಸಂಗ್ರಹಿಸಿ ಅಥವಾ ನೇರಿ ರಾಜರ ಆಶ್ರಯ ಪಡೆದು ದಾಳಿ ಮಾಡಬಹುದೆಂದೂ ಅವನು ಸಂದೇಹಪಟ್ಟಿನು. ಅದುದರಿಂದ ಹೇಗಾದರೂ ಮಾಡಿ ಕಮಾಲನನ್ನು ಹಿಡಿಯಲು ಅವನ ಆತುರ. ಅದುದರಿಂದ ಓಡಿ ಹೋದ ಅರಸನನ್ನು ತಂದು ಹಿಡಿದುಕೊಟ್ಟುವರಿಗೆ ಹತ್ತು ಸಾರಿರ ವರಕಗಳನ್ನು ಕೊಡುವುದಾಗಿ ಡಂಗುರ ಹೊಡಿಸಿದನು. ಘನದ ಲೋಭದಿಂದ ಆನೇ

ಕರು ಅವನನ್ನು ಹುಡುಕಲು ಯತ್ತಿ ಸಿದರು. ಹೀಗಿರುತ್ತಿರಲು ಒಂದು ದಿನ ವೃದ್ಧರಾದ ದಂಪತ್ತಿಗಳಿಬ್ಬರು ಒಂದು ಕಾಡಿಗೆ ಕಟ್ಟಿಗೆ ಕಡಿಯಲು ತೆರಳಿದರು. ಅವರೊಂದು ಕಡೆ ಕಡಿಯುತ್ತಿದ್ದ ಶಬ್ದ ಕೇಳಿ ಕಮಾಲನು ಅಲ್ಲಿಗೆ ಬಂದನು. ಅವರು ವೃದ್ಧರೆಂದು ತಿಳಿದು ಅಲ್ಲೇ ಅಡಗಿ ಕುಳಿತು ಅವರು ಅಡುತ್ತಿದ್ದ ಮಾತನ್ನು ಆಲಿಸತ್ತೊಡಗಿವನ್ನು. ಆ ಮುದುಕನ ಹೆಂಡತಿಯು “ಎಲ್ಲಾದರೂ ಕಮಾಲನು ನಮ್ಮ ಇದಿರಾದರೆ ಅವನನ್ನು ಅಹ್ವಾಜನಿಗೆ ಒಪ್ಪಿ ಸುತ್ತಿದ್ದೇವು. ಏಮು ಸಾವಿರ ವರಹಗಳಾದರೂ ಸಿಗುತ್ತೆತ್ತು. ಈ ಕಷ್ಟವೆಲ್ಲ ತಮ್ಮತಿತ್ತು. ದುಡಿದು ದುಡಿದು ನನಗೆ ಸಾಕಾಯಿತು” ಎಂದು ಗೊಣಗಿ ದಳು. ಹೆಂಡತಿ ಆದಿದ ಮಾತು ಕೇಳಿ ಆ ಮುದುಕನಿಗೆ ಸಿಟ್ಟು ಬಂದಿತು. “ನಮ್ಮನ್ನು ಇಷ್ಟರವರಿಗೆ ಕಾಪಾಡಿದ ರಾಜನ ಬಗ್ಗೆ ಈ ರೀತಿ ಮಾತನಾ ಡಬೀಡ. ಜನರು ಏನಂದಾರು? ದೇವರೂ ಮೇಚ್ಚಲಿಕ್ಕಿಲ್ಲ” ಎಂದು ಗದರಿ ಸಿದನ್ನು. ಆ ಮುದುಕನ ಮಾತು ಕೇಳಿದ ಕಮಾಲನು ಅವನ ಇದಿರು ಬಂದು “ನಾನೇ ಕಮಾಲನು. ನನ್ನನ್ನು ಹಿಡಿದು ಅಹ್ವಾಜನಿಗೆ ಒಪ್ಪಿ ಸಿರಿ. ನಿಮ್ಮ ಬಡತನವಾದರೂ ಪರಿಹಾರವಾಗಲಿ” ಎಂದು ನುಡಿದನ್ನು. ಆದರೆ ಆ ಮುದುಕನು ಮಾತ್ರ ಒಪ್ಪಲಿಲ್ಲ. ಅಷ್ಟರಿಲ್ಲ ಅಲ್ಲಿಗೆ ಬೇರೆ ಕೆಲ ವರು ಬಂದರು. ಕಮಾಲನನ್ನು ಗುರುತಿಸಿದ ಕೂಡಲೇ ಅವರು ಅವನನ್ನು ಹಿಡಿದು ರಾಜನಿದ್ದಲ್ಲಿ ಕರೆದುಕೊಂಡು ಹೋದರು. ಕಮಾಲನನ್ನು ಹಿಡಿದ ವರು ತಾನು ನಾನೆಂದು ಅವರು ವಾದಿಸುತ್ತೇ ನನಗೆ ತನಗೆ ಏದು ಸಾವಿರ ವರಹಗಳನ್ನು ಕೊಡಬೇಕೆಂದು ಬೇಡಿದರು. ಆಗ ಕಮಾಲನು “ಮಹಾರಾಜ, ನನ್ನನ್ನು ಹಿಡಿದವನು ಆ ಕಟ್ಟಿಗೆ ಕಡಿನ ಆ ಮುದುಕನು. ಅನನಿಗೆ ಆ ಹಣ ವನ್ನು ಕೊಟ್ಟು ಅವನ ಬಡತನವನ್ನು ಪರಿಹರಿಸಿರಿ. ಆ ಮೇಲೆ ನನಗೆ ದೇಹಾಂತ ಶಿಕ್ಷೆ ವಿಧಿಸಿದರೂ ಚಿಂತಿಲ್ಲ” ಎಂದನ್ನು. ಕಮಾಲನ ಈ ಮಾತು ಕೇಳಿ ಅಹ್ವಾಜನು ಆಶ್ಚರ್ಯಪಟ್ಟನು. ಪ್ರಜೆಗಳ ಪ್ರಾಣಹಿಂಸೆ ಮಾಡಲು ಬಯಸದೆ ರಾಜ್ಯ ಬಟ್ಟು ಕಾಡಿಗೆ ಹೋದನೆಂದು ತಿಳಿದ ಮೇಲೆ ಅಹ್ವಾಜನ ಮೋರೆ ಸಣ್ಣ ದಾಯಿತು. ಅವನು ಸಿಂಹಾಸನದಿಂದ ಇಳಿದು ಕಮಾಲನಿಗೆ ಅವನ ರಾಜ್ಯವನ್ನು ಕೊಟ್ಟು ತನ್ನ ದೇಶಕ್ಕೆ ತೆರಳಿದ ಮೇಲೆ ಬಡಬಗ್ಗಿರಿಗೆ ಅನ್ನ ದಾನ,

ವಹುದಾನ, ಹಾಗೂ ನಾಣ್ಯಗಳ ದಾನ ಕೊಡಲು ಆರಂಭಿಸಿದನು. ಸಾಮಿ ರಾರು ಜನರು ದಿನಂಪ್ರತಿ ಬಂದು ದಾನ-ಘರ್ಗಳನ್ನು ಪಡೆಯುತ್ತಿದ್ದರು. ಬಂದು ದಿನ ಒಬ್ಬ ಫಕೀರನು ಭಿಕ್ಷೆ ಬೇಡಲು ಬಂದನು. ಎಷ್ಟು ಭಿಕ್ಷೆ ಕೊಟ್ಟರೂ ಅವನಿಗೆ ತೃಪ್ತಿಯಿದ್ದಿಲ್ಲ. ಮತ್ತೆ ಮತ್ತೆ ಭಿಕ್ಷೆಗಾಗಿ ಬರುತ್ತಿದ್ದನು. ಅದನ್ನು ಕಂಡು ಸಿವಾಯಿಗಳು ಅವನನ್ನು ರಾಜನ ಮುಂದೆ ತಂದು ನಿಲ್ಲಿಸಿದರು. ಅಹ್ಮದನು ಆ ಫಕೀರನನ್ನು ದ್ದೇಶಿಸಿ “ಸಾಮಿ, ತಾವು ಪ್ರಾಪ್ತಂಚಿಕ ವಿಷಯಗಳನ್ನೇಲ್ಲ ತೊರೆದು ಸನ್ಧಾನ ಸ್ವೀಕರಿಸಿರುವಿರಿ. ದೈವ ಚಿಂತನೆಯಲ್ಲೇ ಕಾಲ ಕಳೆಯುತ್ತಿರುವಿರಿ. ಜೀವಾಧಾರಕಾಗಿ ಅಲ್ಪಸ್ಪಲ್ಪ ಉಂದು ತಿಂದರೆ ಸಾಕು. ಹಾಗಿರುವಾಗ ಎಷ್ಟು ದಾನಕೊಟ್ಟರೂ ತೃಪ್ತಿಯಾಗದೆ ಲೋಭಕೊಂಡಿಗಾಗಿ ಮತ್ತೆ ಮತ್ತೆ ಭಿಕ್ಷೆ ಕೇಳುತ್ತಿರುವಿರಂತೆ. ಇದರಫ್ರ ವೇನು” ಎಂದು ಕೇಳಿದನು. ಆಗ ಆ ಫಕೀರನು “ಮಹಾರಾಜ, ನೀನು ಯಾವುದೇ ಬಂದು ಸ್ವಾಧ್ಯ ಬುದ್ಧಿ ಯಿಂದ ದಾನ ಮಾಡಲು ತೊಡಗಿದಂತೆ ಕಾಣುತ್ತದೆ. ಹಾಗಿದ್ದರೆ ಅಂತಹ ದಾನವನ್ನು ನಾನು ಸ್ವೀಕರಿಸಲಾರೆ. ಪಷ್ಟಿನು ಭಾರತದ ದೇಶದಲ್ಲಿರುವ ಮಹಾರಾಣೀಯು ಬಂದು ದಿನ ಕೊಡುತ್ತಿರುವ ದಾನವನ್ನು ನಿನ್ನ ಜನ್ಮ ಪರ್ಯಂತರವೂ ಕೊಡಲು ನಿನ್ನಿಂದಾಗಮು” ಎಂದು ಹೇಳಿ ಅವನು ಕೊಟ್ಟು ಭಿಕ್ಷೆಯನ್ನು ತೆಗೆದುಕೊಳ್ಳದೆ ಹೊರಟು ಹೋದನು.

ಆಗ ಅಹ್ಮದನು ತುಂಬಾ ಲಜ್ಜೆತನಾದನು. ಪಷ್ಟಿನು ಭಾರತದ ಮಹಾರಾಣೀಯ ದರ್ಶನ ಪಡೆಯಬೇಕೆಂದು ನಿರ್ಧರಿಸಿ ಫಕೀರನ ವೇಷ ಧರಿಸಿ ಪ್ರಯಾಣ ಮಾಡಿದನು. ಅಹ್ಮದನು ಭಾರತದ ಗಡಿದಾಟಿ ತೆರಳಿದ ಕೂಡಲೇ ಕಂಡ ಕಂಡವರು ಅವನನ್ನು ನಯವಿನಯದಿಂದ ಮಾತನಾಡಿಸ ತೊಡಗಿದರು. ಉಟಕ್ಕೆ ನಮ್ಮಲ್ಲಿ ಬಸ್ಯಿ. ನಮ್ಮಲ್ಲಿ ಬಸ್ಯಿ ಎಂದು ಕೈಹಿಡಿದು ಎಳೆದುಕೊಂಡು ಹೊರಟಿರು. ಉಟವಾದ ಮೇಲೆ ಅವನಿಗೆ ಚಿನ್ನದ ಗಟ್ಟಿಗ ಇನ್ನೇ ದಪ್ಪಿತೆಯಾಗಿ ಕೊಡುತ್ತಿದ್ದರು. ತಮ್ಮ ಮನೆಯಿಂದ ಹೊರಡಲು ಬಿಡುತ್ತಿರಲಿಲ್ಲ. ಆದರೂ ಅಹ್ಮದನು ಅವರೆಲ್ಲರನ್ನು ಸಂತ್ಯೇಸಿ ಅರಮನೆಗೆ ತೆರಳಿ ತನ್ನ ಪರಿಚಯವನ್ನು ಬಂದ ಕಾರ್ಯವನ್ನು ತಿಳಿಸಿ ರಾಣೀಯ ದರ್ಶನ ಲಾಭವಾಗಬೇಕೆಂದು ತಿಳಿಸಿದನು. ಆದರೆ ಅಧಿಕಾರಿಗಳು ಬಿಡಲಿಲ್ಲ. ರಾಣೀಯು ಎಲ್ಲರಿಗೂ ದರ್ಶನ ಕೊಡುವುದಿಲ್ಲ. ಅಮರಪುರದಲ್ಲಿ ವರುಷಂ

ಪ್ರತಿ ನಡೆಯುತ್ತಿರುವ ಒಂದು ಅಷ್ಟುತ ಘಟನೆಯ ಮೂಲವನ್ನು ಕಂಡು ಹಿಡಿದು, ಅದರ ನಿಜ ಅರ್ಥ ತಿಳಿಸುವವನಿಗೆ ಮಾತ್ರ ದರ್ಶನ ಕೊಡುತ್ತೇ ನೆಂದು ಪಣ ತೊಟ್ಟಿರುವಳು. ಅವನನ್ನೇ ಮುದುವೆಯಾಗುವೆನೇಂದೂ ನಿರ್ಧರಿಸಿರುವಳು” ಎಂದು ಆ ಅಧಿಕಾರಿಯು ತಿಳಿಸಿದನು. ಆಗ ಅಹ್ಮದನು “ಆ ಚಮತ್ವಾರವನ್ನು ಶೋಧಿಸಿ ಬಂದ ಮೇಲೆ ರಾಣಿ ಮುದುವೆಯಾಗಲು ನಿರಾಕರಿಸಿದರೆ ಏನು ಮಾಡೋಣ? ಆದುದರಿಂದ ರಾಣಿಯು ಪರದೆಯ ಹಿಂದೆ ಕುಳಿತು ಆ ರಿತಿ ವಚನ ಕೊಡಲಿ” ಎಂದನು. ಅಧಿಕಾರಿಯು ಅದನ್ನು ರಾಣಿಗೆ ತಿಳಿಸಲು ಅವಳು ಪರದೆಯ ಹಿಂದೆ ಕುಳಿತು ಅಹ್ಮದ ಅರಸನೊಡನೆ ಮಾತನಾಡಲು ಒಪ್ಪಿದಳು. ಅಹ್ಮದನು ಆವಳನ್ನು ಕಾಣಲು ಬಂದ ಮೇಲೆ “ಮಹಾರಾಣಿಯವರೇ, ನಿಮ್ಮ ಪಣವೇನು?” ಎಂದು ಕೇಳಿದನು. ಆಗ ಅವಳು “ಮಹಾರಾಜ! ಅಮರಪುರ ವಟ್ಟಣದಲ್ಲಿ ವೃತ್ತಿಶುಕ್ಲ ಪ್ರಕ್ಕದ ಪ್ರತಿ ಪದೆ ದಿವಸ ಒಬ್ಬನು ಎತ್ತಿನ ಮೇಲೆ ಕುಳಿತುಕೊಂಡು ಬಿಜ್ಞಗತಿಯನ್ನು ರುಖಿಸಿಸುತ್ತಾ ಬರುತ್ತಾನೆ. ಅವನ ಸೇವಕರು ಬಂದು ಒಂದು ಕಂಬಿನ ಸ್ತು ಮೂರ್ತಿಯನ್ನು ತಂದು ನಿಲ್ಲಿಸುತ್ತಾರೆ. ಆಗ ಅವನು ವೃಷಭದಿಂದ ಇಳಿದು ಆ ಮೂರ್ತಿಯನ್ನು ಅಪ್ಪಿಕೊಂಡು ದುಃಖಿಸುತ್ತಾನೆ. ಮತ್ತು ಅಲ್ಲಿಂದ ಕಾಡಿಗೆ ಹೊರಟು ಹೋಗುತ್ತಾನೆ. ಇದರ ಅರ್ಥವೇನು? ಅದನ್ನು ಶೋಧಿಸಿ ಬಂದು ಹೇಳಿದವರನ್ನು ನಾನು ವರಿಸುತ್ತೇನೆ” ಎಂದಳು. ಅಹ್ಮದನು ತಾನು ಆ ಕಾರ್ಯವನ್ನು ಮಾಡುತ್ತೇನೇಂದು ಹೇಳಿ “ನೀವು ಈ ರಿತಿ ವಿಶೇಷ ದಾನ ಧರ್ಮ ಮಾಡುತ್ತಿರುವಿರಲ್ಲ! ನಿಮ್ಮ ರಾಜ್ಯ ಚಿಕ್ಕದು ಸಂಪತ್ತು ಕಡಿಮೆ. ಇದನ ಅರ್ಥವೇನು?” ಎಂದು ಪ್ರಶ್ನಿಸಿದನು. ಮಹಾರಾಣಿಯು ಅದರ ರಹಸ್ಯವನ್ನು ವಿವರಿಸಿತ್ತೇಂದಿದೆ.

“ಮಹಾರಾಜ, ನಾವು ಏಳು ಜನ ಹೆಣ್ಣುಕ್ಕಳು. ನಾನು ಎಲ್ಲಿಗಿಂತಲೂ ಕಿರಿಯವಳ್ಳು. ಒಂದುದಿನ ಆರಸನಾದ ನಿಮ್ಮ ತಂದೆಯು ನಿಮ್ಮಲ್ಲಿ ರನ್ನು ಕರೆದು “ನೀವು ಅನುಭವಿಸುತ್ತಿರುವ ಈ ಸುಖ ಸಂಪತ್ತಿಲ್ಲ ಯಾರಿಂದ ದೊರೆಯುತ್ತದೆ?” ಎಂದು ಪ್ರಶ್ನಿಸಿದನು. ಆಗ ಎಲ್ಲರೂ “ತಂದೆಯೇ, ನಿನ್ನ ದಯಿಯಿಂದಲೇ ನಮಗೆಲ್ಲ ಇದು ದೊರೆಯುತ್ತದೆ” ಎಂದು ನುಡಿದ್ದು ಅಧರೆ ನಾನು ಮಾತ್ರ ಆ ಮಾತನ್ನೊಷ್ಟಿಕೊಳ್ಳಲಿಲ್ಲ. ಎಲ್ಲ ದೇವರ ದಯೆ

ಯಿಂದಲೇ ನಡೆಯುತ್ತದೆ” ಎಂದು ನುಡಿದೆ. ನನ್ನ ಉತ್ತರವನ್ನು ಕೇಳಿ ತಂದೆ ಸಿಟ್ಪಾದನು. ಸನ್ನನ್ನ ಕಾಡಿನಲ್ಲಿ ಬಿಟ್ಟು ಬರಲು ಆಜ್ಞಾಪಿಸಿದನು. ನಾನು ಕಾಡಿನಲ್ಲಿ ಅನ್ನವಿಲ್ಲದೆ ಎರಡು ಮೂರು ದಿನಗಳ ವರಿಗೆ ತಿರುಗಾಡಿದೆನು. ಹಾಗೆ ಅಲೆಯುತ್ತಿದ್ದಾಗ ಒಬ್ಬ ವ್ಯಾಧನಾದ ಫಕೀರನು ನನ್ನ ಕಣ್ಣಿಗೆ ಕಾಣಿಸಿದ. ಅವನಿಗೆ ನಮಸ್ಕಾರ ಮಾಡಲು ಅವನು ನನನ್ನ ಆಶೀರ್ವದಿಸಿ ಮಾತನಾಡಿಸಿದನು. ನನ್ನ ದುರವಸ್ಥಿಯನ್ನು ನಾನು ತೋಡಿಕೊಳ್ಳಲು ಅವನು ಸಹಾನುಭೂತಿ ತೋರಿ, ತಾನು ಕಾಪಾಡಿಕೊಂಡು ಬರುವುದಾಗಿ ನುಡಿದನು.

ಆ ಕಾಡಿನಲ್ಲೇ ನಾವಿಷ್ಟರೂ ಸೇರಿ ಮಣಿನ್ನು ಅಗೆದು, ಗೋಡೆಯ ಸ್ವಿಟ್ಟು ಒಂದು ಸಣ್ಣ ಗುಡಿಸಲನ್ನು ಕಟ್ಟಲು ತೋಡಿದೆನು. ಒಂದು ದಿನ ನಾನು ಮಣಿನ್ನು ತೆಗೆಯುತ್ತಿದ್ದಾಗ ಒಂದು ದೊಡ್ಡ ಕಲ್ಲು ಕಂಡಿತು. ಅದನ್ನು ಎತ್ತಿದ್ದಾಗ ಒಳಗೆ ಇಲ್ಲವ ಪಾವಟಿಗೆಗಳು ಕಾಣಿಸಿದುವು. ನಾನು ಇಳಿದು ನೋಡಲು ಅಪಾರವಾದ ಮುತ್ತು ರತ್ನಗಳಿಂದ ತುಂಬಿದ್ದ ಒಂದು ದೊಡ್ಡ ಕೊಳೆಯೇ ಇತ್ತು. ನಾನು ಕೆಲವು ಮುತ್ತು ರತ್ನಗಳನ್ನು ತೆಗೆದು ಕೊಂಡು ಒಂದು ಮನಃ ಅದರ ಬಾಯಿ ಮುಚ್ಚಿಕೊಂಡೆ. ಭಿಕ್ಕ ತೆಗೆದು ಕೊಂಡು ಮುದುಕನು ಮನಿಗೆ ಬಂದೆ ಮೇಲಿ ಕೂಡಾ ಆ ನಿಧಿಯ ಸಮಾಜಾರವನ್ನು ನಾನು ಹೇಳಲಿಲ್ಲ. ಮರುದಿನ ಅವನು ತೇರಳಿದಾಗ ಅವನಿಗೆ ಬಡಗಿಯವರನ್ನೂ ಮನೆ ಕಟ್ಟುವವರನ್ನೂ ಕರೆದುಕೊಂಡು ಬರಲು ಹೇಳಿದೆ. ದೇವರು ದಯಿದೋರಿ ಬೇಗನೇ ಅಪಾರವಾದ ಸಂಪತ್ತನ್ನು ಕೊಡುವುದಾಗಿ ತಿಳಿಸಿದೆನು. ಫಕೀರನು ಆಶ್ಚರ್ಯಚಿತನಾದರೂ ಅವರೆಲ್ಲರನ್ನೂ ಕರೆದು ತಂದನು. ನಾನು ಅವರಿಗೆ ಮುತ್ತು ರತ್ನಗಳನ್ನೇ ಕೂಲಿಯಾಗಿ ಕೊಟ್ಟಿನು. ಅದನ್ನು ಕೇಳಿ ಸಾವಿರಾರು ಕೂಲಿಕಾರರು ಬಂದರು. ಅವರೆಲ್ಲರ ಸಹಾಯ ದಿಂದ ದೊಡ್ಡ ಅರಮನಿಯನ್ನೂ ಕೊಟ್ಟಿ ಕೈತ್ತಲಗಳನ್ನೂ ಕಟ್ಟಿಸಿದೆನು. ಸಾವಿರಾರು ನಾಗರಿಕರು ಬಂದು ಸಣ್ಣ ಸಣ್ಣ ಮನಿಗಳನ್ನು ಕಟ್ಟಿಕೊಂಡು ವಾಸಿಸತ್ತೊಡಗಿದರು. ಶ್ರೀಮಂತರೂ ವ್ಯಾಪಾರಿಗಳೂ ಬಂದು ವಾಸಿಸತ್ತೊಡಗಿದರು. ಈ ವಾತೀ ನನ್ನ ತಂದಿಯ ಕಿವಿಗೂ ಮುಟ್ಟಿತ್ತು. ತನ್ನ ಆಸ್ಥಾನಕ್ಕೆ ಬರಬೇಕೆಂದು ಅವನು ಹೇಳಿ ಕಳುಸಿದನು ಆದರೆ ಅವನೇ ಬರುವುದು.

ಉಚಿತವೇಂದು ನಾನು ಸವಾರರ ಮೂಲಕ ಹೇಳಿ ಕಳಿಗಿದೆ. ಅವನೂ ಬಂದನು. ನಾನು ಅವನನ್ನು ಸ್ವಾಗತಿಸಿ, ನನ್ನ ಸಂಪತ್ತಿನ ವಿವರವನ್ನೆಲ್ಲ ಹೇಳಿ ದೇವರ ದಯೆಯಿಂದಲೇ ಇದೆಲ್ಲವೂ ದೊರಕಿದೆಯೆಂದು ನುಡಿದೆನು. ಮತ್ತು ತಂದೆಗೆ ಅಮೂಲ್ಯವಾದ ಮುತ್ತು ರತ್ನ ಗಳನ್ನು ಉಡುಗೊರಿಯಾಗಿ ಅರ್ಪಿಸಿದೆನು. ಕೆಲವು ವರುಷಗಳ ಮೇಲೆ ಅವನು ತೀರಿಕೊಂಡನು. ಮತ್ತು ಅವನಾನಂತರ ನಾನೇ ರಾಣಿಯಾಗಬೇಕೆಂದು ಮೃತ್ಯುವತ್ತ ಬರೆದಿಟ್ಟು ದ್ದನು. ಅದರಂತೆ ನಾನು ರಾಜ್ಯಸೂತ್ರ ಹಿಡಿದು ಆಳುತ್ತಿದ್ದೇನೇ ದೇವರಿಂದ ದೊರಿತ ಅಮೂಲ್ಯ ಸಂಪತ್ತನ್ನೆಲ್ಲ ಬಡಬಗ್ಗರಿಗೆ ದಾನ ಮಾಡುತ್ತಿದ್ದೇನೇ. ನನ್ನನ್ನು ಮದುವೆ ಮಾಡಿಕೊಳ್ಳಲು ಅನೇಕರು ಬಯಸಿ ಬಂದರು. ಆದರೆ ನನ್ನ ಪಣವನ್ನು ಒಬ್ಬರೂ ಈಡೇರಿಸಲಿಲ್ಲ. ನಿನು ಸಾಧಿಸಿ ಬಂದರೆ ನಿನ್ನನ್ನೇ ಮದುವೆಯಾಗುತ್ತೇನೇ.”

ರಾಣಿಯ ಕಥೆ ಕೇಳಿ ಅಹ್ಮದನು ಅಮರಘರ ನಗರಾಭಿಮುಖವಾಗಿ ಹೊರಟಿನು. ಆ ನಗರಕ್ಕೆ ಬಂದು ಒಂದು ಒಂದು ಘನ್ಯಭಾತ್ರದಲ್ಲಿ ಉಳಿದನು. ಶುಕ್ಲಪಕ್ಷದ ಪ್ರತಿಪದೆಯ ದಿನ ನಡೆಯುವ ಅಧ್ಯತ ಘಟನೆಯ ವಿವರಗಳ ನ್ನೆಲ್ಲ ಕೇಳಿಕೊಂಡನು. ಆ ಮೇಲೆ ಅವನ್ನು ನೋಡಲು ಕಾತುರನಾಗಿದ್ದನು. ಹೀಗಿರುತ್ತಿರಲು ಆ ದಿನ ಬಂತು. ಜನರು ಜಾತ್ರೆಯಂತೆ ಸೇರಿದ್ದರು. ಆಷ್ಟ ರಲ್ಲಿ ಶ್ರೀತಾಶ್ವವನ್ನೇ ರಿದ ರಾಜಕುಮಾರನೊಬ್ಬನು ಖಡ್ಗವನ್ನು ರುಳಸಿ ಸುತ್ತು ಬಂದನು. ಮತ್ತು ಅವನ ಸಂಗಡಿಗರು ತಂದಿದ್ದ ಸ್ತ್ರೀಮೂರ್ತಿಯನ್ನು ಕಂಡಕೂಡಲೇ ಆಲಿಂಗಿಸಿ ಆಳತೊಡಗಿದನು. ಆ ಮೇಲೆ ಅವನು ಜನಸಮುದಾಯವನ್ನು ಬಿಟ್ಟು ಕಾಡಿಗೆ ಹೊರಟಿನು ಅಹ್ಮದನು ಆ ಸಂದರ್ಭ ಸಾಧಿಸಿ ತಾನೂ ಅವನ ಬೆಂ್ಬು ಹಿಂದೆಯೇ ಹೋದನು. ಜನರು ಅವನನ್ನು ಹೋಗಗೊಡಲಿಲ್ಲ. ಇದನ್ನು ಕಂಡ ಅಹ್ಮದನು ಮುಂದಿನ ಸಲ ಆ ರಾಜಮತ್ತನು ತೆರಳುತ್ತಿದ್ದ ರಸ್ತೆಯಲ್ಲಿ ಒಂದೆಡೆ ಅಡಗಿ ಕುಳಿತನು. ರಾಜ ಮತ್ತನು ಕುದುರೆಯನ್ನೇ ರಿತೆರಳುತ್ತಿದ್ದಾಗ ಅಧ್ಯ ಬಂದನು. ಆಗ ಅವನನ್ನು ಕೊಲ್ಲಲು ರಾಜಮತ್ತನು ಕತ್ತಿಯೆತ್ತಲು ಅಹ್ಮದನು ಅವನಿಗೆ ನಮ ಸ್ವಾರಿಸಲು ರಾಜಪುತ್ರನು ದಯಿದೋರಿ ತನ್ನ ದಾರಿ ಹಿಡಿದು ಹೋದನು. ರಾಜಪುತ್ರನು ಕಾಡಿನಲ್ಲಿದ್ದ ಒಂದು ಗುಡ್ಡಕ್ಕೆ ತೆರಳಿದನು. ಅದಕ್ಕೊಂಡು

ಸುರಂಗ ತೋಡಿದ್ದರು ಆ ಸುರಂಗಕ್ಕೆ ಕಬ್ಜಿಣಿದ ಬಾಗಿಲು. ಅಹಮೃದನು ಕೂಡಾ ಆ ರಾಜಪುತ್ರನ ಬೆನ್ನು ಹಿಂದೆಯೇ ತೆರಳಿ ಆ ಸುರಂಗದೊಳಗೆ ಪ್ರವೇಶಿಸಿದನು ಒಳಗೆ ಒಂದು ದೊಡ್ಡ ಅರಮನೆಯಿತ್ತು. ಅಹ್ಯದನು ಅಲ್ಲಿಗೆ ತೆರಳಿದ ಮೇಲೆ ಆ ರಾಜ ಕುಮಾರನನ್ನು ಕಂಡು ತನ್ನ ಗುರುತು ಪರಿಚಯ್ಯ ಹಾಗೂ ತಾನು ಬಂದ ಉದ್ದೇಶವನ್ನೆಲ್ಲ ವಿವರಿಸಿದನು. ಆಗ ಆ ರಾಜಪುತ್ರನು ತನ್ನ ಕಥೆಯನ್ನು ಹೇಳತೋಡಿದನು.~

“ಮಹಾರಾಜ, ನಾನು ಈ ನಗರದ ರಾಜಪುತ್ರನು. ನಾನು ಯೋವ ನಕ್ಕೆ ಕಾಲಿಟ್ಟ ಮೇಲೆ ಒಂದು ದಿನ ಈ ಕಾಡಿಗೆ ಬೇಟಿಗಾಗಿ ಬಂದಿದ್ದೆ. ಆಗ ಆತ್ಮಂತ ಲಾವಣ್ಯವತ್ತಿಯಾದ ಸ್ತ್ರೀಯೊಬ್ಬಳನ್ನು ಕಂಡೆ. ಅವಳ ಮೇಲೆ ಮೋಹವೂ ಆಯಿತು. ಅವಳೂ ನನ್ನ ಮೇಲೆ ಅನುರಾಗ ತೋರಿದಳು. ಇಬ್ಬರೂ ಗಾಂಧರ್ವ ಪದ್ಧತಿಯಿಂದ ಮದುವೆಯಾದವು. ಆದರೆ ಷಟ್ಪ ಕಾಲವಾದ ಮೇಲೆ ಅದೃಶ್ಯಾದಳು. ಎಲ್ಲಿಲ್ಲ ಚಾರರನ್ನು ಕಳಿಸಿದರೂ ಅವಳ ಪತ್ರೀಯಾಗಲಿಲ್ಲ. ಅವಳೆಲ್ಲ ಹೋದಳೋ ತಿಳಿಯಲಿಲ್ಲ. ಅಂದಿನೀಂದ ನಾನು ಇದೇ ಕಾಡಿನಲ್ಲಿದ್ದೇನೆ. ಅವಳ ದರ್ಶನಾರ್ಥಕ್ಕೆಯಿಂದ ಇಲ್ಲೇ ಅರಮನೆ ಕಟ್ಟಿಸಿ ವಾಸಿಸುತ್ತಿದ್ದೇನೆ. ಶುಕ್ಲ ಪಕ್ಷದ ಪ್ರತಿಪದೆಯ ದಿವಸ ಈ ಉರಲ್ಲಿ ಜಾತ್ರೆ ಸೇರುತ್ತದೆ. ಆಗ ನಾನು ನನ್ನ ದೇವಿಯ ಮೂರ್ತಿಯನ್ನು ಮೇರಸುತ್ತೇನೆ ಮತ್ತು ನಾನೂ ಅಶ್ವರಾಢನಾಗಿ ಅಲ್ಲಿ ತೆರಳುತ್ತೇನೆ. ಎಲ್ಲಾದರೂ ಯಾರಾದರೂ ಅಂತಹ ಸ್ತ್ರೀಯನ್ನು ಕಂಡರೆ ನನಗೆ ತಿಳಿಸಬೇಕೆಂದು ಜನತೆಗೆ ತಿಳಿಸುವದೇ ನನ್ನ ಉದ್ದೇಶವಾಗಿದೆ. ಆದರೆ ಇವ್ವರವರಿಗೂ ತಿಳಿಯಲ್ಲಿವಲ್ಲ. ನೀನಾದರೂ ನನ್ನನ್ನು ಈ ಮುಖದಿಂದ ಬಿಡಿಸು”

ಅದನ್ನು ಕೇಳಿ ಅಹ್ಯದನು ತುಂಬಾ ಮುಖಿತನಾದನು. ಆ ದೇವಿಯ ಮೂರ್ತಿಯನ್ನು ನೋಡಿ ಅಂತಹ ನಾರಿಮಣಿಯನ್ನು ಮುಡುಕುವದಕ್ಕಾಗಿ ದೇಶ ದೇಶಗಳನ್ನೆಲ್ಲ ಅಲೆದನು. ಆದರೆ ಎಲ್ಲಿಯೂ ಅಂತಹ ಸ್ತ್ರೀ ಅವನ ಕಟ್ಟಿಗೆ ಗೋಚರಿಸಲಿಲ್ಲ. ಇದನ್ನು ನೋಡಿ ಅಹ್ಯದನು ನಿರಾಶಿಯಿಂದ ಒಂದು ಕಾಡಿಗೆ ತೆರಳಿ ಆತ್ಮಹತ್ಯವನ್ನು ಮಾಡಿಕೊಳ್ಳಲ್ಪಟ್ಟಿಸಿದನು. ಆದರೆ ಅವ್ವರಲ್ಲಿ ಅಲ್ಲಿದ್ದ ಒಬ್ಬ ಸನ್ಯಾಸಿಯು ಅವನನ್ನು ಕಂಡು ಓಡಿ ಒಂದು ಬಿಡಿಸಿದನು. ಅಹ್ಯದನನ್ನು ನನ್ನ ಪರಿಣಾಮಕುಟಿಗೆ ಕರೆದುಕೊಂಡು ಹೋಗಿ

ಉಪಚರಿಸಿದನು. ಈ ಸನ್ಯಾಸಿ ಮಂತ್ರ ತಂತ್ರಗಳನ್ನೇಲ್ಲ ಬಲ್ಲವನು. ಯೋಗಿ. ಜ್ಞಾನಿ. ಅಹ್ಮದನೆ ಕಥೆಕೇಳಿ ವ್ಯಾಸನ ಪಟ್ಟಿ ತನ್ನ ದಿವ್ಯ ದೃಷ್ಟಿಯಿಂದ ನೋಡಲು ಅವಳು ದೇವಾಂಗನೆಯೆಂದು ಅವನಿಗೆ ತಿಳಿಯಿತು. ಅವಳಿರುವ ಸ್ಥಳವನ್ನು ಆ ಸನ್ಯಾಸಿಯು ಹೇಳಲು ಅಹ್ಮದನು ಅಲ್ಲಿಗೆ ಬಂದು ರಾಜ ಪುತ್ರನ ಶೋಕವನ್ನು ನಿವೇದಿಸಿದನು. ಅವಳು ಅನುತ್ತಾಪಪಟ್ಟಿ ಅಹ್ಮದ ನೋಂದಿಗೆ ಹೊರಟು ಬಂದಳು. ರಾಜ ಪುತ್ರನು ತನ್ನ ಕಳೆದ ಹೆಂಡತಿಯನ್ನು ಕಂಡು ಅತ್ಯಾನಂದ ಭರಿತನಾದನು. ಅಹ್ಮದನಿಗೆ ಅಪಾರ ಮುತ್ತು ರಕ್ತ ವಷ್ಟ ವೈಘೋರ್ಯಗಳನ್ನು ಉಡುಗೊರಿಯಾಗಿ ಕೊಟ್ಟಿನು. ಅಹ್ಮದನು ಅಲ್ಲಿಂದ ಬಂದು ಅಮರಪುರದ ಚಮುತ್ವಾರದ ಕಥೆಯನ್ನು ರಾಣಿಗೆ ತಿಳಿಸಿದನು. ಅವಳೂ ಅವನನ್ನು ಲಗ್ನ ವಾದಳು.

ರಾಜಪುತ್ರಿಯೇ, ಪಷ್ಟಿಮ ಭಾರತದ ಗಾಜಪತ್ರಿಯು ಅಂತಹ ಪಣ ವನ್ನು ತೊಟ್ಟಿದ್ದರೂ ಅದನ್ನು ಈಡೀರಿಸಲು ಬಲ್ಲ ಒಬ್ಬ ದೀರ್ಘೋದಾತ್ಮ ಮನುಷ್ಯನು ಹುಟ್ಟಿದ್ದನು. ಅದರಂತೆ ನೀನು ತೊಟ್ಟಿ ಪಣವನ್ನು ನಾನು ಪೂರ್ಣ ಮೊಡೆದೇ ಇರಲಾರೆ. ಅದರಿಂದ ನಿನಗೆ ಕೇತ್ತಿಲಭಿಸದು. ಅಂತಹ ಪಣವನ್ನು ತೊಡುವುದೂ ಉಚಿತವಲ್ಲ. ಏಕೆಂದರೆ ಅದರಿಂದ ಅನಂತ ಕಷ್ಟಗಳು ಒದಗುತ್ತವೆ.” ಎಂದು ಹೇಳಿದನು. ಆಗ ಕಲಾವತಿಯು “ರಾಜಪುತ್ರ ಪುರುಷರು ಬಹಳ ಫಾತಕಿಗಳು. ಕಚಡೀವಯಾನಿ ಕಥೆ ನಿನಗೆ ಗೊತ್ತಿದೆಯೇ ?” ಎಂದು ಕೇಳಿದಳು. ಪ್ರತಾಪಸೇನನು ತನಗೆ ತಿಳಿದಿಲ್ಲವೆಂದು ಹೇಳಲು ಕಲಾವತಿಯು ಅದನ್ನು ಹೇಳತ್ತೊಡಗಿದಳು.

ಇಂ. ಕಚಡ ಮತ್ತು ದೇವಯೋನಿ

ಪ್ರಾಚೀನ ಕಾಲದಲ್ಲಿ ದೇವಾಸುರರೊಳಗೆ ಭೀಕರ ಯುದ್ಧವು ಸಂಭವಿಸಿತು. ಬೃಹಸ್ಪತಿ ದೇವತೆಗಳ ಗುರು. ಶುಕ್ರಾಚಾರ್ಯರು ಅಸುರರ ರಾಜ ಗುರು. ಇಬ್ಬರೂ ಪ್ರವಿಷಣರು. ಇಬ್ಬರೂ ಮಂತ್ರ, ತಂತ್ರ, ಮಾಯ, ಮಂದ್ರಗಳನ್ನು ಬಲವರು. ದೇವತೆಗಳು ಯುದ್ಧದಲ್ಲಿ ಮಂಡಿದಾಗ ಬೃಹಸ್ಪತಾಚಾರ್ಯರು ಅಮೃತವನ್ನು ಚಿಮುಕೆಸಿ ಅವರನ್ನು ಬದುಕಿಸುತ್ತಿದ್ದರು.

ಅಸುರರು ಸತ್ತಾಗ ಸಂಜೀವಿನಿಯಿಂದ ಶುಕ್ರಾಚಾರ್ಯರು ಅವರನ್ನು ಜೀವಂತ ಮಾಡುತ್ತಿದ್ದರು. ಆದರೆ ಅವು ತಕ್ಷಿಂತಲೂ ಸಂಜೀವಿನಿಯು ಹೆಚ್ಚು ಸುಲಭ ವಿದ್ಯೆಯಾಗಿದ್ದಿತು. ಆದುವರಿಂದ ಬೃಹಸ್ಪತಿಾಚಾರ್ಯರು ತನ್ನ ಮಗನಾದ ಕಚನನ್ನು ಕರೆದು ಶುಕ್ರಾಚಾರ್ಯರಲ್ಲಿ ತೆರಳಿ ಅವರ ಶಿಷ್ಟತ್ವ ಸಂಪಾದಿಸಿ, ಆ ಸಂಜೀವಿನಿ ವಿದ್ಯೆಯನ್ನು ಕಲಿತುಕೊಂಡು ಬರಬೇಕೆಂದು ಉಪದೇಶಿಸಿದರು. ಅದರಂತೆ ಕಚನು ಶುಕ್ರಾಚಾರ್ಯರಲ್ಲಿ ಬಂದನು. ಆದರೆ ಇದರ ಲ್ಲೋನೋ ಕುರಕೆವಿದೆಯೆಂದು ಶುಕ್ರಾಚಾರ್ಯರು ಮನಗಂಡು “ದೇವಾಸುರ ರೋಳಗೆ ಪರಸ್ಪರ ಮೈತ್ರಿ ಇಲ್ಲ. ಹಿಗಿರುವಾಗ ಇನ್ನು ಇಲ್ಲಿ ಬಂದು ಶಿಷ್ಟನ ನನ್ನಾಗಿ ಸ್ವೀಕರಿಸಬೇಕೆಂದು ಕೇಳುತ್ತಿದ್ದಿಯಲ್ಲಾ! ಇದರಘರವೇನು?” ಎಂದು ಪ್ರಶ್ನಿಸಿದರು. “ಆಗ ಕಚನು ಮಹಾ ಸಾಮಾನ್ಯ, ನಾನು ವಿದ್ಯಾರ್ಥಿ. ನನಗೆ ಯುಧ್ಯದಲ್ಲಿ ಯಾವ ಆಸಕ್ತಿಯಾ ಇಲ್ಲ” ಎಂದು ಸುಜಿದನು. ಶುಕ್ರಾಚಾರ್ಯರು ಮೆಚ್ಚಿ ಅವನನ್ನು ಶಿಷ್ಟನನ್ನಾಗಿ ಮಾಡಿಕೊಂಡರು. ಕಾಲಕ್ರಮೇಣ ಶುಕ್ರಾಚಾರ್ಯರ ಮಗಳಾದ ದೇವಯಾಸಿಗೆ ಕಚನ ಮೇಲೆ ಹೊರಹವಾಯಿತು. ತನ್ನ ತೆಂದೆಗೆ ಇದನ್ನು ಅವನು ತಿಳಿಸಿ ಅವನನ್ನೇ ನುದುವೆಯಾಗುವುದಾಗಿಯೂ ತಿಳಿಸಿದಕ್ಕು.

ಇತ್ತೆ ಅಸುರರು ಮಾತ್ರ ಕಚನನ್ನು ಸ್ವೀಕಿಸಲಿಲ್ಲ. ತನ್ನ ವೈರಿಯೆಂದೇ ಅವರು ಅವನನ್ನು ಪರಿಗಳಿಸುತ್ತಿದ್ದರು. ತನ್ನ ಗುಪ್ತವಿದ್ಯೆಯನ್ನು ಅರಿತುಕೊಳ್ಳಲು ಬಂದವನೆಂದೇ ಅವರ ಸಂಶಯ. ಆದುವರಿಂದ ಬಂದು ದಿನ ಕಚನು ಶುಕ್ರಾಚಾರ್ಯರ ಗೋವುಗಳನ್ನು ಮೇಯಿಸಲು ತೆರಳಿದಾಗ ದೈತ್ಯರು ಬಂದು ಅವನನ್ನು ಕೊಂಡೊಗೆದರು. ಸಂಜೀಗೋಧೂಳಿ ಸಮಯಕ್ಕೆ ಗೋವುಗಳೊಂದಿಗೆ ಕಚನು ಬಾರದೇ ಇದು ದನ್ನು ಕಂಡು ದೇವಯಾಸಿಯು ಗಾಬರಿಯಾದಳು. ತೆಂದೆಗೆ ಬಂದು ತಿಳಿಸಲು ಅವನು ದಿವ್ಯದೃಷ್ಟಿಯಿಂದ ನೋಡಿದನು. ಕಚನನ್ನು ಕೊಂಡಿರುವರಿಂದು ಅವನು ಅರಿತು ಸಂಜೀವಿನಿಯಿಂದ ಅವನನ್ನು ಬಂದುಕಿಸಿ ಕರೆದು ತಂದನು. ಇನ್ನೊಂದು ಸಲ ದೈತ್ಯರು ಅವನನ್ನು ಕೊಂಡು ಸುಟ್ಟು ಅವನ ಚಿತಾಭಸ್ಕಾವನನ್ನು ಶುಕ್ರಾಚಾರ್ಯರ ಮದ್ಯದಲ್ಲಿ ಕಲಿಸಿ ಕುಡಿಯಲು ಅವನಿಗೆ ಕೊಟ್ಟಿರು. ದೇವಯಾಸಿಯು ಕಚನನ್ನು ಬಂದುಕಿಸಬೇಕೆಂದು ಬೇಡಿಕೊಂಡಳು. ಆಗ

ಶುಕ್ರಾಜಾಯರು “ಕಚನೇ ಎಲ್ಲಿದಿ?” ಎಂದು ಕೇಳಲು ಅವರ ಹೊಟ್ಟಿಗೆ ಯೋಜಿಂದಲೇ ಅನನ್ತ ಉತ್ತರ ಕೊಟ್ಟಿನು. ಆಗ ಶುಕ್ರಾಜಾಯರು “ನುಗಳೇ, ಕಚನನ್ನು ಹೊರಗೆ ಕರೆದರೆ ನಾನು ಬದುಕುವಂತಿಲ್ಲ. ನಿನಗೆ ನಾನು ಬೇಕೊಂದು ಕಚನ ಬೇಕೊಂದು?” ಎಂದು ಪ್ರಶ್ನಿ ಸಲು ದೇವಯಾನಿಯು “ತಂದೆಯೇ, ನನಗೆ ಇಬ್ಬರೂ ಬೇಕು. ನಿನು ಸಂಜೀವಿನಿ ವಿದ್ಯೆರ್ಥನ್ನು ಅವನಿಗೆ ಉಪದೇಶಿಸಿರಿ. ಆ ಮೇಲೆ ಅವನನ್ನು ಹೊರಗೆ ಕರೆಯಿರಿ: ಅವನು ಹೊರಗೆ ಬಂದ ಮೇಲೆ ಅದೇ ವಿದ್ಯೆಯಿಂದ ನಿಮ್ಮನ್ನು ಬದುಕಿಸುತ್ತಾನೆ” ಎಂದಳು. ಅದರಂತೆಯೇ ಆಯಿತು.

ಆ ಮೇಲೆ ಕೆಲವು ಸಮಯದ ಮೇಲೆ ಕಚನು ತನ್ನ ದೇಶಕ್ಕೆ ಹೊರಟ್ಟಿಹೊಗುವುದಾಗಿ ಸುಧಿದನು, ಆಗ ದೇವಯಾನಿಯು ಅವನನ್ನು ತಡೆದು ತನಗೆ ಅವನ ಮೇಲೆ ಹೋಹವಾಗಿರುವುದರಿಂದ ತನ್ನನ್ನು ಅವನು ವರಿಸಬೇಕಿಂದ ನಾರ್ಥಿಸಿದಳು. ಅದರೆ ಕಚನು ಅದಕ್ಕೊಪ್ಪಲಿಲ್ಲ, ಗುರುಪುತ್ರಿಯು ತನ್ನ ತಂಗಿ ಸಮಾನ ಎಂದನು. ಅದನ್ನು ಕೇಳಿ ದೇವಯಾನಿಯು ರೇಗಿ “ನಿನ್ನ ವಿದ್ಯೆಯು ನಿನಗೆ ಘಲಿಸದೇ ಹೋಗಲಿ” ಎಂದು ಶಾಪಕೊಟ್ಟಿಳು. “ನಿನು ಬ್ರಹ್ಮಣ ಕಸ್ಯೇಯಾಗಿದ್ದರೂ ಶೈತ್ಯಿಯನನ್ನು ನಿನು ವರಿಸುವಂತಾಗಲಿ” ಎಂದು ಕಚನು ಅವಳಿಗೆ ಪ್ರತಿಶಾಪಕೊಟ್ಟಿ ಹೊರಟು ಹೋದನು. ದೇವಯಾನಿಯು ದುಃಖಿತಾದಳು. ದೃತ್ಯ ಅರಸನ ಪುತ್ರಿಯಾದ ಶರ್ಣುಪ್ಪೇ ಯೋಡನೆ ಜಲವಿಹಾರಕ್ಕೆ ಹೋದಳು. ಜಲವಿಹಾರಕ್ಕೆ ಇಳಿದಾಗ ಅವರು ತಂತಮ್ಯ ಬಟ್ಟಿಗಳನ್ನು ಸರೋವರದ ದಂಡೆಯ ಮೇಲಿಟ್ಟಿದ್ದರು. ಅಷ್ಟರಲ್ಲಿ ಇಂದ್ರಾಜನು ಬರುತ್ತಿರುವ ಸುದ್ದಿ ಕೇಳಿ ಇಬ್ಬರೂ ದಂಡೆಗೆ ಬಂದು ಸಿರೆಗಳನ್ನು ಸುತ್ತಿಕೊಳ್ಳಲಾರಂಭಿಸಿದರು. ಅದರೆ ದುದ್ದೀವದಿಂದ ದೇವಯಾನಿಯ ಬಟ್ಟಿ ಬರೆಗಳನ್ನು ಶರ್ಣುಪ್ಪೇಯು ಧರಿಸಿಕೊಂಡಳು. ಇದನ್ನು ಕಂಡು ದೇವಯಾನಿಯು ಶರ್ಣುಪ್ಪೇಯನ್ನು ಹೀಗಳಿಡುತ್ತಾನೆ. ಶರ್ಣುಪ್ಪೇಯು ರೇಗಿ ತನ್ನ ಸಖಿ ಜನರನ್ನು ಕರೆದು ದೇವಯಾನಿಯನ್ನು ಹೊಡಿಸಿ ಆ ಸರೋವರಕ್ಕೆ ದೂಡಿ ಹೊರಟು ಹೋದಳು. ಅಷ್ಟರಲ್ಲಿ ಯಾಯಾತಿ ರಾಜನು ಆ ಸರೋವರಕ್ಕೆ ಬಂದನು. ಕೆರಿಯಲ್ಲಿ ಬಿಡಿದ್ದರುವ ಶ್ರೀಯನ್ನು ಕಂಡು ಅವಳನ್ನು ಮೇಲೆ ತೆಗೆದನು.

ದೇವಯಾನಿಯು ಅಲ್ಲಿಂದ ಹೋರಟು ತನ್ನ ಸವಿಯ ಮೂಲಕ ತಂದಿಗೆ ಸಕಲ ವೃತ್ತಾಂತವನ್ನು ತಿಳಿಸಿದಳು. ಅವನು ಮಗಳಿದಲ್ಲಿ ಬಂದು ಅವಳ ದುರವಸ್ಥಿ ಕಂಡು ತಂಬಾ ರೇಗಿವನು. “ರಾಜಪುತ್ರಿಗೆ ತಕ್ಕ ಶಾಸನ ಮಾಡುತ್ತೇನೆ. ನಿನು ಚಿಂತಿಸಬೇಡ. ನನ್ನ ಮಾತನ್ನು ಅವನು ಕೇಳಿದಿದ್ದರೆ ದೈತ್ಯ ಕುಲವನ್ನೀಲ್ ನಾಶಮಾಡದೇ ಬಿಡಲಾರಿ” ಎಂದು ಹೇಳಿ ಮಗ ಇನ್ನು ಸಂತ್ಯೇಸಿ ತನ್ನ ಮನಸಿಗೆ ಕರೆದುಕೊಂಡು ಹೋದನು. ಆ ಮೇಲೆ ಅಲ್ಲಿಂದ ರಾಜಸಭೆಗೆ ಬಂದು ರಾಜಪುತ್ರಿಯು ತನ್ನ ಮಗಳಿಗೆ ಹೋಡಿದು ಕೆರಿಗೆ ದೂಡಿದುದನ್ನು ಹೇಳಿ “ಇನ್ನು ನನಗೆ ಅಪ್ಯಂತ ಕೊಡು. ನಾನು ನನ್ನ ಇಷ್ಟ ಬಂದಲ್ಲಿ ಹೋರಟು ಹೋಗುತ್ತೇನೆ” ಎಂದು ಸುಡಿದನು. ಅವನ್ನು ಕೇಳಿ ರಾಜನು ತುಂಬಾ ಗಾಬರಿಯಾವನು. ಆಗ ಆ ರಾಜನು ಶುಕ್ರಾಚಾರ್ಯರ ಕ್ಷಮೆ ಕೇಳಿ ತನ್ನ ಪುತ್ರ ಶರ್ಣುಷ್ಟುಯನ್ನು ಕರೆದು ದೇವಯಾನಿಯ ಸೇವೆ ಮಾಡುವಂತೆ ಆಜ್ಞಾಸಿಸಿದನು.

ಮತ್ತೊಂದು ಸಲ ದೇವಯಾನಿಯೂ ಶರ್ಣುಷ್ಟುಯೂ ಜಲಕ್ರೀದೆಯ ನನ್ನ ಡುತಿದ್ದಾಗ ಯಾಯಾತಿ ರಾಜನು ಅಲ್ಲಿಗೆ ಬಂದನು. ಆಗ ತನ್ನ ನನ್ನ ಮದುವೆ ಮಾಡಿಕೊಳ್ಳಬೇಕೆಂದು ದೇವಯಾನಿಯು ಪ್ರಾರ್ಥಿಸಿಕೊಂಡಳು. ಆದರೆ ಶುಕ್ರಾಚಾರ್ಯರನ್ನು ನೆನೆಸಿ, ಬಾಹ್ಯಣ ಕನ್ನೆಯನ್ನು ತಾನು ಮದುವೆ ಮಾಡಿಕೊಂಡರೆ ಅವರು ಬಿಡಲಾರರಿಂದು ಹೆದರಿ ತನ್ನ ಮನೋಗತವನ್ನು ತಿಳಿಸಿದನು. ಆದರೆ ತನ್ನ ತಂದೆಯು ತನ್ನ ಇಚ್ಛೆಯ ವಿರುದ್ಧ ಬರಲಾರ ನೆಂದು ಅವಳು ಹೇಳಿದುದರಿಂದ ಯಾಯಾತಿಯು ಶುಕ್ರಾಚಾರ್ಯರನ್ನು ಕಂಡು ಎಲ್ಲ ಸಂಗತಿಯನ್ನೂ ತಿಳಿಸಿದನು. ಶುಕ್ರಾಚಾರ್ಯರು ನಿರುಪಾಯ ರಾಗಿ ತನ್ನ ಮಗಳನ್ನು ಅವನಿಗೇ ಕೊಟ್ಟು ಮದುವೆ ಮಾಡಿದರು. ಕಾಲಾನು ಭಾಗದಲ್ಲಿ ಅವರಿಗೆ ಯದು ಮತ್ತು ತುರಸು ಎಂಬಿಬ್ಬರು ಮಕ್ಕಳಾದರು.

ಒಂದು ದಿನ ಯಾತಿ ರಾಜನು ಬೆಂಟಿಯಾಡಿ ಬಳಲಿ ಬಂದ ಮೇಲೆ ಶರ್ಣುಷ್ಟು ಯ ಉದ್ಯಾನವನದ ಬಳಿ ತೇರೆ ಹೋಡಿದನು. ಅವನು ಅಲ್ಲಿಇದು ದನ್ನು ಕಂಡು ಶರ್ಣುಷ್ಟು ಯು ಹೋಗಿ ಅವನನ್ನು ಸಾಫತಿಸಿ ತನ್ನ ಅರಮನಸಿಗೆ ಕರೆದುಕೊಂಡು ಬಂದಳು. ಅವಳು ನವಯೋವನ ಭರಿತಳಾದ ಕನ್ಸೆ. ಯಾಯಾತಿಯನ್ನು ವೋಹಿಸಿದಳು. ಅವಳ ರೂಪ ಗುಣ ಮೃದುಮಧುರ

ಮಾತ್ರಂ ಗಳನ್ನು ಕೇಳಿ ಯಾರಿಯೂ ಮೋಹಿತನಾದನು. ಮತ್ತು ರಾತ್ರಿ ಅವಕೊಂಡಿಗೇ ರತ್ನಿಸುವಿದಲ್ಲಿ ಕಳೆದಷ್ಟು ಆ ಮೇಲೆ ಸಂದರ್ಭ ಸಾಧಿಸಿ ಯಾವಾಗಲೂ ರಾತ್ರಿ ಕಾಲದಲ್ಲಿ ಶರ್ಕಿನ್ ಇದ್ದಲ್ಲಿ ಬರುತ್ತಿದ್ದನು. ಚಾಲಾನು ಭಾಗವಲ್ಲಿ ಶರ್ಕಿನ್ ಯೂ ಗಭಿರಿಯಾಪ ಸು ಅನು ಮತ್ತು ಹ್ಯಾಂಪ್ಯಾಮತ್ತು ಎಂಬ ಇಬ್ಬರು ಪುತ್ರರನ್ನೂ ಅವಕು ಪಡೆದಳು. ಅವಕೆ ಪುತ್ರರಾದ ಮಾತ್ರ ಕೇಳಿ ದೇವಯಾನಿಯು ಬಂದು “ಪುರುಷ ಸಂವರ್ಕವಿಲ್ಲದೆ ಹೇಗೆ ನಿನಗೆ ಮಕ್ಕಳಾದುವು?” ಎಂದು ಪ್ರಶ್ನಿಸಲು “ಒಬ್ಬಿಂದಿಯಂದ ಆದವು” ಎಂದು ಅವಕು ಹೇಳಿದಳು. ಆ ಮೇಲೆ ಪುರು ಎಂಬ ಪುತ್ರನೂ ಸಾಧಿಸು ಎಂಬ ಮಗಳನ್ನೂ ಶರ್ಕಿನ್ ಯೂ ಪಡೆದಳು. ಆಗ. ದೇವಯಾನಿಯು ತನ್ನ ಪತಿಯಾದ ಯಾರಾತಿಯೋಂದಿಗೇ ಶರ್ಕಿನ್ ಯೂ ಅರಮನೆಗೆ ಬಂದಳು. ಆಗ ಆ ಮಕ್ಕಳೆಲ್ಲ ಯಾರಾತಿಯಂತೆಯೇ ಅವಕೆ ಚಾಳಿಸಿದರು. ಆಗ ದೇವ ಯಾನಿಯು ಸಂದೇಹದಿಂದ “ನಿನ್ನ ತಂದೆ ಯಾರು?” ಎಂದು ಕೇಳಲು “ಯಾರಾತಿರಾಜ”ನೆಂದೂ ಅವರು ನುಡಿದರು. ಶರ್ಕಿನ್ ಯೂ ಒಷ್ಟಿಗೆ ಕೊಂಡಳು.

ಇದನ್ನು ಕೇಳಿ ದೇವಯಾನಿಯು ರೇಗಿ ಶುಕ್ರಾಚಾರ್ಯರಿದ್ದಲ್ಲಿ ಬಂದು ದುಃಖಿಸತ್ತೊಡಗಿದಳು. ಯಾರಾತಿ ರಾಜನೂ ಬಂದು ಶುಕ್ರಾಚಾರ್ಯರಿಗೆ ನನುಸ್ಕರಿಸಿ ತನ್ನ ತಪ್ಪನ್ನು ಮನ್ಮಿಸಬೇಕೆಂದು ಬೇಡಿಕೊಂಡನು. ಆದರೂ ಶುಕ್ರಾಚಾರ್ಯರ ಕೋಪವು ಕಡಿಮೆಯಾಗಲಿಲ್ಲ. “ಯಾವಾಗಲೂ ನಿನಗೆ ವೃದ್ಧಾರ್ಪ್ಯ ಬರಲೆ” ಎಂದು ಶಾಪ ಕೊಟ್ಟಿನು. ಆಗ ಯಾರಾತಿಯು ದುಃಖಿಸಿ “ಸಾಮಾನ್ಯ, ದೇವಯಾನಿಯ ನೆರಲಿನ ಪ್ರೇಮ ಎಳ್ಳಾಷ್ಟ್ವಾ ಕಡಿಮೆ ಯಾಗಿಲ್ಲ” ಎಂದು ಹೇಳಿ ಪಾರಾಧಿಸಲು ಶುಕ್ರಾಚಾರ್ಯರ ಮನಸ್ಸು ಕರಿತು. “ನಿನ್ನ ಮಕ್ಕಳಲ್ಲಿ ಯಾರಾದರೂ ವೃದ್ಧಾರ್ಪ್ಯ ಸ್ವೀಕರಿಸಲು ನೀನು ಅವರ ಯೋವನವನ್ನು ಪಡೆ” ಎಂದು ಅವರು ಶಾಪಕ್ಕೆ ನಿಹೋಚನೆ ಕೊಟ್ಟರು. ಆಗ ಯಾರಾತಿಯು ತನ್ನ ಮಕ್ಕಳನ್ನು ಕರೆದು ತನ್ನ ವೃದ್ಧಾರ್ಪ್ಯವನ್ನು ಯಾರು ಸ್ವೀಕರಿಸುತ್ತೀರೆಂದು ಪ್ರಶ್ನಿಸಿದನು. ಪುರು ಮಾತ್ರ ಒಷ್ಟಿಗೆ ಕೊಂಡನು. ಉಳಿದವರು ಎಲ್ಲರೂ ನಿರಾಕರಿಸಿದರು. ಆಗ ಯಾನಿ ಈಯು ಉಳಿದವರನ್ನೆಲ್ಲ ಶಪಿಸಿದನು. ಪುರುವಿಗೆ ಪಟ್ಟಕಟ್ಟಿ ತಾನು ದೇವ

యాని మత్తు తెర్కష్టేయోడనే సుఖదింద కాల కళిదను.

ప్రతాపసేన, దేవయానియు ఉజునెన్న అష్టు ప్రీతిసిదరూ అను ఒప్పదే దేవయానిగే శాపన్న కొట్టును. యయాతియాదరూ దేవయానియెన్న వోసగొళిసి తెర్కష్టేయోడనే ప్రేమ సంబంధ బిళిసిదను. పురుషరు ఇష్టు చుర్మాగ్రిగళిరువరు. ఆవరన్న నంబకూడదు. ఆదుదరింద నానూ మదువెనూడికొళ్ళబార దిందు పణ్ణతోట్టరుత్తేనే” ఎందు కలావతియు నుడిదళు. ఆదన్న కేళి ప్రతాపసేనను “ప్రీయరిగింతలూ మరుషరిగే కరుణ హచ్చు. అంతక ఆనేక ఉదాహరణగళు ననగి తిళిదివే” ఎందను. కలావతియు ఆదన్న కేళలు బయిసిదుదరింద ప్రతాపసేనను హేళతోడిగనెందు వోహన దాసను వోహిసిగి చోధిసిదను.

౪౦. అజితపుత్రన కథ

వాజిన కాలదల్లి విదభి దేవదల్లి అజితనేంబ ఒబ్బ రాజుని ద్వను. అవసిగి పదు జన మక్కలిచ్చద్దరు. అజితను అవరిగి ఉఱిక అభ్యాసవన్న కొడిసిదను. అవరు దొడ్డవరాద మేలే అజితను అవరన్న కరెదు అవరిగి ఎరడిరదు లక్ష్మీ రూపాయిగళన్న కొట్టు తమగి యోగ్య కండ ఉద్యోగ మాడబేచేందు తిళిసిదను. ఉద్యోగ గదింద యారు అధిక హణ సంవాదనే మాడుత్తారో అవరిగి తాను రాజు పట్టవన్న బిట్టు కొడువుదాగి నుడిదను. ఆదక్కే అవరిల్లరూ ఒప్పి ఆ ద్రువ్యవన్న పడెదు హోరటిరు. వోదలనేయవసిగి జూచు మత్తు మచ్చపానదల్లి ఇష్టు. ఆదుదరింద అను తన్నెల్ల సంపత్తున్న కళిదుకొండను. మారనేయవను హణదింద కేలవు స్వేచ్ఛికరన్న కొడిసి సేరిహోరెయ రాజర మేలే బిద్దు యుద్ధదల్లి ఆవరన్నెల్ల సోఎలిసి తాను ఆ రాజర అధిపతియాదను. నాల్సనేయవను ధర్మ

ಪ್ರವೃತ್ತಿಯವನಾದುದರಿಂದ ಅನ್ನಭತ್ರಗಳನ್ನೂ ಕೆರೆಬಾವಿಗಳನ್ನೂ ಕಡಿಸಿ ಜನರಿಗೆ ಉಪಕಾರ ಮಾಡಿದನು. ಏದನೆಯವನು ಆನೆ, ಕುದುರೆ, ಹಾವು, ಹಕ್ಕಿಗಳನ್ನೂ ಸಾಕುತ್ತ ಕಾಲಕಳಿಯತೊಡಗಿದನು.

ಹೀಗೆ ಅನೇಕ ವರುಷಗಳು ಕಳೆದ ಮೇಲೆ ಅಜಿತನು ತನ್ನ ಮುಖ್ಯ ಮಂತ್ರಿಯನ್ನು ಕರೆಸಿ, ತನ್ನ ಮೈಕ್ರೋಳ್‌ಲ್ಯಾ ರಾಜಪಟ್ಟಿಕ್ಕೆ ಯಾರು ಅರ್ಹರೆಂದು ನುಡಿದನು. ಕುದುರನಾದ ಎರಡನೇಯವನನ್ನೂ ಹಾವು ಹಕ್ಕಿಗಳನ್ನೂ ಸಾಕುತ್ತದ್ದು ಕನಿಷ್ಠ ಪುತ್ರನು ತನ್ನ ರಾಜ್ಯದಿಂದ ಹೊರಗಟ್ಟಿದನು. ಆಗ ಆ ಕನಿಷ್ಠ ಪುತ್ರನು ತಾನು ಸಾಕಿದ್ದ ಆನೆ, ಕುದುರೆ, ಹಾವು, ಹಕ್ಕಿ ಮೊದಲಾದವುಗಳೊಂದಿಗೆ ಆ ದೇಶ ತ್ಯಜಿಸಿಹೋದನು. ಒಂದು ಅರಣ್ಯಕ್ಕೆ ಹೊಗಿ ಅಲ್ಲಿ ಉಳಿದು ಅವುಗಳನ್ನೇಲ್ಲ ಪೋಷಿಸುತ್ತಿದ್ದನು. ಅವನು ಸಾಕಿದ ಪ್ರಾಣಿಗಳಲ್ಲಿ ಒಂದು ದೊಡ್ಡ ಹಾವಿತ್ತು. ಆ ಹಾವು ಪಾತಾಳಲೋಕದ ಅಡಿಶೇಷನ ಮಗು. ಅದನ್ನು ಒಬ್ಬ ಗಾರುಡಿಗನು ಹಿಡಿದು ತನ್ನ ಮಂತ್ರ ಶಕ್ತಿಯಿಂದ ಅದನ್ನು ಒಂಧಿಸಿದ್ದನು. ಅದಕ್ಕೆ ನಾನಾ ರೀತಿಯಾಗಿ ಚಿತ್ರ ಹಿಂಸೆ ಕೊಟ್ಟಿದ್ದನು. ರಾಜಪುತ್ರನು ಆ ಗಾರುಡಿಗನಿಂದ ಅದನ್ನು ತೆಗೆದು ಕೊಂಡು ಪ್ರೀತಿಯಿಂದ ಸಾಕಿದ್ದನು. ಅವರಿಂದ ಆ ಹಾವು ಅವನ ಮೇಲೆ ಒಹಳ ಪ್ರಸನ್ನವಾಯಿತು. ಅದು ಒಂದು ದಿನ ಪಾತಾಳಕ್ಕೆ ತೆರಳಿ ಅಲ್ಲಿಂದ ಒಂದು ಅದ್ಭುತವಾದ ಮಣಿಯನ್ನು ತಂದು ಈ ರಾಜಪುತ್ರನಿಗೊಷ್ಟಿತು. ಅದನ್ನು ಹಿಡಿದು ಯಾವುದಾದರೂ ನಿಸ್ತುವನ್ನು ಅಪೇಕ್ಷಿಸಿದರೆ ಸರಿ, ಅದು ನೇರವೇರುತ್ತಿತ್ತು. ರಾಜಪುತ್ರನು ಅತ್ಯಂತ ಸಂತೋಷಪಟ್ಟಿ ಆ ಮಣಿಯನ್ನು ಸ್ವೀಕರಿಸಿದನು. ಮತ್ತು ಸ್ವೀತಿಯಿಂದ ಆ ಹಾವನ್ನು ಬಿಟ್ಟು ತನ್ನ ಇಷ್ಟ ಬಂದ ಕಡೆಗೆ ತೆರಳಲು ತಿಳಿಸಿದನು.

ಆ ಮೇಲೊಂದು ದಿನ ಅವನು ಸಾಕಿದ್ದ ಹಂಸ ಪಕ್ಷಿಯು ಆ ರಾಜಪುತ್ರನ ಬಳಿಗೆ ಒಂದು “ರಾಜಪುತ್ರ, ನಾನು ಅನೇಕ ದೇಶಗಳನ್ನೂ ಸಂಚರಿಸಿದ್ದೇನೆ. ಒಮ್ಮೆ ನಾನು ಹಾರುತ್ತಿದ್ದಾಗ ಅತಿ ಮನೋಹರವಾದ ಒಂದು ಉದ್ಯಾನವನವನ್ನು ನೋಡಿದೆ. ಅಲ್ಲಿ ಇಳಿದೆ, ಉದ್ಯಾನದ ಮಧ್ಯ ಒಂದು ಪವಿತ್ರವಾದ ಸರೋವರವಿತ್ತು. ನಾನು ಆ ಕರೆಯಲ್ಲಿಂದು ಸಂತೋಷದಿಂದ ಈಸುತ್ತಿದ್ದೆ. ಅಷ್ಟರಲ್ಲಿ ಅತ್ಯಂತ ಲಾವಣ್ಯವಂತಿಯಾದ ರಾಜಪುತ್ರಿಯೊ

ಬ್ಯಾಳು ಜಲಕ್ಕೀಡಿಗಾಗಿ ಸರೋವರಕ್ಕೆ ಬಂದಳು. ಅವಳ ರೂಪಸೌಂದರ್ಯ ವನ್ನು ನೋಡಿ ನಾನು ಮುಗ್ಗಾನಾಗಿ ಹೊಡಿ. ಅವಳನ್ನೇ ನೋಡುತ್ತಿದ್ದೆ. ಅಷ್ಟರಲ್ಲಿ ಒಬ್ಬ ದೈತ್ಯನು ಅಲ್ಲಿ ಬಂದನು. ದೈತ್ಯನ ಸ್ವರಕ್ಕೇಳಿದಕೂಡಲೇ ಅವಳು ಹೆದರುತ್ತಿದ್ದಳು, ಆ ಉದ್ದಾನವನವಲ್ಲಿರುವ ಬಂದು ಅರಮನೆ ಯಲ್ಲಿ ಅವಳು ಕೈದಿಯಾಗಿದ್ದಾಳೆ. ನೀನು ಅವಳ ಬಂಧನ ಬಿಡಿಸಿ ಮಂಡಿ ವೆಯಾದರೆ ಒಳ್ಳೀದು” ಎಂದು ನುಡಿಯಿತು.

ಆದನ್ನು ಕೇಳಿ ಈ ರಾಜಪುತ್ರನು ತನ್ನ ಕುದುರೆ ಏರಿ ಪ್ರಯಾಣ ನೂಡಿದನು. ಆದಿಶೇಷನ ಮತ್ತುನು ಕೊಟ್ಟ ಮಣಿಯನ್ನೂ ಅವನು ಹಿಡಿದುಕೊಂಡಿದ್ದೆನು. ಹಂಸನು ಹೇಳಿದ ದಾರಿಯಲ್ಲೇ ಅವನು ಅನೇಕ ದಿನಗಳ ವರಿಗೆ ತೆರಳಿ, ಅದು ಸೂಚಿಸಿದ ಉದ್ದಾನವನಕ್ಕೇ ಬಂದನು. ರಾಜಮತ್ತಿಯು ಜಲಕ್ಕೀಡಿ ಆಡಲು ಸರೋವರಕ್ಕೆ ಬರುವ ಸಮಯವನ್ನೇ ನಿರೀಕ್ಷಿಸಿ ನುರಂದಿ ಅಡಗಿ ಕುಳಿತನು. ಅವಳು ಬಂದಕೂಡಲೇ ಅವನು ಅವಳ ಬಳಿತೆರಳಿದನು. ಅವಳ ಅಂಗಾಂಗ ಸೌಂದರ್ಯವನ್ನು ಕಂಡು ರಾಜಮತ್ತನು ಅರೆತ್ತೆಣ ಸ್ತುಂಭಿಭೂತನಾದನು. ಅವಳು ಇಕ್ಕೆ ರ್ಯಾಂಡಿಂದ ಅವನನ್ನು ನೋಡಿತೊಡಗಿದಳು. ಆ ನೇಲಿ ರಾಜಮತ್ತನು ಜೀತರಿಸಿಕೊಂಡು ನಯವಿನಯ ದಿಂದ ಅವಳೊಡನೆ ಮಾತನಾಡಿತೊಡಗಿದನು. ಇವಳು ಗಾಬರಿಯಾಗಿ “ರಾಜಮತ್ತ, ನೀನು ಬೇಗನೆ ಇಲ್ಲಿಂದ ಹೊರಟು ಹೋಗು; ದೈತ್ಯನಿಗೆ ಗೊತ್ತಾದರೆ ನಿನ್ನ ಪ್ರಾಣಕ್ಕೆ ಅಪಾಯಿದೆ” ಎಂದಳು. ಆದರೆ ಅವನು ಕೇಳಲಿಲ್ಲ. “ರಾಜಮತ್ತಿಯೇ, ನನಗೆ ದೈತ್ಯನ ಬೆದರಿಕೆ ಇಲ್ಲ” ಎಂದು ಹೇಳಿ ತನ್ನ ಶಕ್ತಿಯ ರಹಸ್ಯವನ್ನು ತಿಳಿಸಿದನು. ರಾಜಮತ್ತ ಪರಮ ಸಂತೋಷವಟ್ಟು ಉದ್ದಾನವನಕ್ಕೆ ಅವನನ್ನು ಕರೆದುಕೊಂಡು ಹೋದಳು. ಅಲ್ಲಿಂದು ಮರದ ತಂಪಿನಲ್ಲಿಟ್ಟು ಸುಖಾಸನಗಳಲ್ಲಿ ಅವರಿಂದರೂ ಕುಳಿತುಕೊಂಡು ಸ್ತೇಮಾಲಾಪ ಮಾಡಿತೊಡಗಿನರು.

ಜಲಕ್ಕೀಡಿಗೆ ತೆರಳಿದ ರಾಜಮತ್ತಿಯು ಬಾರದೇ ಇದ್ದುದನ್ನು ಕಂಡು ಆ ದೈತ್ಯನು ಸರೋವರಕ್ಕೆ ಚಾರರನ್ನು ಕಳಿಸಿಕೊಟ್ಟನು. ಅಲ್ಲಿ ರಾಜಮತ್ತಿ ಇಲ್ಲದಿದ್ದುದನ್ನು ಕಂಡು ಆವರು ಗಾಬರಿಯಾರು. ಉದ್ದಾನವನವಲ್ಲಿಲ್ಲ ಘಂಡುಕಿದರು. ಆಗ ಸುಂದರನಾದ ತರುಣನೊಡನೆ ಅವಳು ಮಧುರ

ಸಂಭಾಷಣೆ ಮಾಡುತ್ತಿರುವದನ್ನು ಕಂಡರು. ದೈತ್ಯನ ವರಿಗೂ ಈ ಸುದ್ದಿ ಮುಟ್ಟಿತು. ಕೂಡಲೇ ಅವನು ಕೋಪ್ತೋದ್ರೇಕದಿಂದ ಗಜೀಫುತ್ತಾ ಬಂದನು. ರಾಜಪುತ್ರನು ತನ್ನಲ್ಲಿದ್ದ ಮಣಿಯನ್ನು ಪ್ರಾಧಿಸಿ, ಮತ್ತೊಬ್ಬ ಭಯಾನಕ ದೈತ್ಯನನ್ನು ನಿರ್ಣಿಸಿದನು. ಅವನು ಆ ಉದ್ದ್ಯಾನದ ಯಜವಾ ನನಾದ ದೈತ್ಯನನ್ನು ಕೊಂಡನು. ರಾಜಪುತ್ರನು ಮತ್ತೆ ಅವನನ್ನು ತನ್ನ ಮಣಿಯ ಮಂತ್ರದಿಂದ ನಾಯಗೊಳಿಸಿದನು.

ರಾಜಪುತ್ರಿಯು ಅವನನ್ನು ಆ ಅರಮನನೇಗೆ ಕರೆದುಕೊಂಡು ಹೋದಳು. ಇಬ್ಬರೂ ಯೋವನಕ್ಕೆ ಕಾಲಿಟ್ಟುವರು. ಸ್ವರದೂಪಿಗಳು. ಮಂದನ ಭಾಧೆ ಗೊಳಗಾದವರು. ಆದುದರಿಂದ ಅನೇಕ ದಿನಗಳ ವರಿಗೆ ಪ್ರಿಯ ಸಂಭಾಷಣೆ ಯಲ್ಲಿ, ಜಲಕ್ರಿಯೆ, ರತ್ನಕ್ರಿಯೆಗಳಲ್ಲಾ ಕಾಲ ಕಳೆದರು. ಆಗ ಆ ರಾಜಪುತ್ರಿಯು ತನ್ನೆಲ್ಲ ಕಢಿಯನ್ನು ಹೇಳಿದಳು. ಅವಳ ಹೆಸರು ಕುಸುಮಾವತಿ ಎಂಬು. ವಿದಭಾದ ನೇರಿಹೊರೆಯಲ್ಲಿರುವ ಒಂದು ತುಂಡರಸನ ಪುತ್ರಿ. ಒಮ್ಮೆ ಶತ್ರುಗಳು ಆ ರಾಜ್ಯಕ್ಕೆ ಮುತ್ತಿಗೆ ಹಾಕಿದರು. ವೈರಿಗಳು ಬಲಿಪ್ಪ ರಾಗಿದ್ದು ದರಿಂದ ಕುಸುಮಾವತಿಯ ತೆಂಡಿಗೆ ಜಯದ ಚಿಹ್ನೆ ಇರಲಿಲ್ಲ. ಆದು ದರಿಂದ ಅವನು ಪತ್ತಿ ಪುತ್ರಿಯರು ಯಾಗೂ ತೆಲವು ವಿಶ್ವಾಸಿಕ ಅಂಗರಕ್ಷಕರಿಂದ ಸುಪ್ತಿ ಮಾರ್ಗದಿಂದ ಕೋಟಿಯಂದ ಹೊರಬಿದ್ದನು. ಸಂಜೀಯ ಹೊತ್ತಿಗೆ ಅವರೊಂದು ಅರಣ್ಯ ಸೇರಿದರು. ಆ ಅರಣ್ಯದಲ್ಲಿ ಈ ದೈತ್ಯನು ತನ್ನ ಸಂಗಡಿಗರಿಂದಿಗೆ ವಾಸವಾಗಿದ್ದನು. ಇವನು ರಾಜಪರಿವಾರದ ಮೇಲೆ ಬಿದ್ದನು. ಅನೇಕರು ಪ್ರಾಣಕಳಿದುಕೊಂಡರು. ಕೆಲವರು ಓಡಿಯೋದರು. ಈ ರಾಜಪುತ್ರಿಯು ಮಾತ್ರ ಅವನ ಕೈಗೆ ಸಿಕ್ಕಿ ಬದ್ದಳು. ದೈತ್ಯನು ಆವಳನ್ನು ಮಾತ್ರ ಕರೆದುಕೊಂಡು ಬಂದು ವನದಲ್ಲಿದ್ದ ತನ್ನ ಅರಮನೆಯಲ್ಲಿ ಇಟ್ಟನು. ತನ್ನನ್ನು ಕೂಡಿ ಸುಖಪಡಿಸಬೇಕೆಂದು ಮನಸ್ಸೆಲಿಸತ್ತೊಡಗಿದನು. ಆದರೆ ಒಂದಪ್ಪದಿದ್ದಿರೆ ಇನ್ನೊಂದು ನೀವದಿಂದ ಕುಸುಮಾವತಿಯು ಅವನೊಡನೆ ರತ್ನಾಸಕ್ತಿಳಾಗಿದೆ ವ್ಯಾಸನದಿಂದ ಕಾಲ ಕಳಿಯುತ್ತಿದ್ದಳು. ಈಗ ಆ ದೈತ್ಯನನ್ನು ಸಂಹರಿಸುವದಕ್ಕಾಗಿ ಅವಳು ರಾಜಪುತ್ರನಿಗೆ ತನ್ನ ಕೃತಜ್ಞತೆಯನ್ನು ಅರ್ಪಿಸಿದಳು. ಇಬ್ಬರೂ ಬಹಳ ಸುಖದಿಂದ ಇರತ್ತೊಡಗಿದರು. ಹೀಗಿರಲು ಒಂದು ದಿನ ಕುಸುಮಾವತಿಯು ತನ್ನ ದಾಸಿಯೋಂದಿಗೆ

ಸ್ವಾನಕ್ಕೆ ನದಿಗೆ ಹೋದಳು. ಅವಳು ಸ್ವಾನ ಮಾಡುತ್ತಿದ್ದಾಗ ಅವಳ ತಲೆಯಲ್ಲಿದ್ದ ಚಿನ್ನದ ಆಭರಣವು ನದಿಗೆ ಬಿದ್ದಿತು. ಎಪ್ಪು ಹೆಡುಕಿದರೂ ಅದು ಸಿಗಲಿಲ್ಲ ನದಿಯ ನೀರು ಇದನ್ನು ಕೊಚ್ಚಿಕೊಂಡು ಹೋಯಿತು. ಅನೇಕ ದಿನಗಳ ತರುವಾಯ ಒಬ್ಬ ಬೆಸ್ತ್ರುನು ವೊಸಿನ ಬಲೆ ಬೀಸಿದಾಗ ಆ ಚಿವ್ವಾಭರಣವು ಅವನ ಬಲೆಯೋಳಿಗೆ ಸಿಕ್ಕಿತು. ಅವನು ಅದನ್ನು ತೆಗೆದು ಕೊಂಡು ಆ ಉರಿನ ತುಂಡರಸನಿಗೆ ಕೊಟ್ಟಿನು. ಆ ಚಿನ್ನದ ಆಭರಣದಲ್ಲಿ ಕುಸುಮಾವತಿಯ ಚಿತ್ರವನನ್ನು ಅವಳ ಹೆರನ್ನೂ ಕೆತ್ತಿದ್ದರು. ಆ ಸುಂದರಾಂಗಿಯನ್ನು ಕಂಡ ಕೂಡಲೇ ಆ ತುಂಡರಸನು ಹೋಹಾಂಥನಾದನು. ಮತ್ತು ಆ ಹೆಸರಿನ ರಮಣಿಯನ್ನು ತಾನು ವರಿಸಬೇಕೆಂದು ನಿರ್ಧರಿಸಿದನು. ಚಿನ್ನಾಭರಣದಲ್ಲಿರುವ ಚಿತ್ರವನ್ನು ತೋರಿಸಿ ಅವಳು ಯಾವ ದೇಶದ ರಾಜಪುತ್ರಿಯೆಂದು ಎಲ್ಲ ಸಭಾಸದರನ್ನೂ ಕೇಳಿದನು. ಆದರೆ ಯಾರಿಗೂ ತಳಿದಿರಲ್ಲ. ಕೊನೆಗೆ ಅವಳ ಚಿತ್ರವನ್ನು ನಗರದ ಮುಖ್ಯ ಸ್ಥಳಗಳಲ್ಲಿ ಬರಿಸಿ, ಅವಳನ್ನು ತೋರಿಸಿದವರಿಗೆ ಅಮೂಲ್ಯ ಉಡುಗೋರೆ ಕೊಡುವುದಾಗಿ ತಳಿಸಿದನು. ಅದನ್ನು ಕೇಳಿದ ಮುದುಕಿಯೊಬ್ಬಳು ಅರಮನೆಗೆ ಬಂದು ತಾನು ಅವಳಿದ್ದ ಸ್ಥಳವನ್ನು ತೋರಿಸುವುದಾಗಿ ನುಡಿದಳು. ಈ ಮುದುಕಿ ಮೊದಲು ಕುಸುಮಾವತಿಯನ್ನು ಬಲಾತ್ಮಾರದಿಂದ ತಂದಿರಿಸಿದ್ದ ದೈತ್ಯನಲ್ಲಿ ಕೆಲಸಕ್ಕಿದ್ದಳು. ಅವನ ಪೀಡೆಯನ್ನು ಸಹಿಸಲಾರದ ಮತ್ತೊಂದು ರಾಜ್ಯಕ್ಕೆ ತೆರಳಿದ್ದಳು. ಆದುವರಿಂದ ಅವಳು ಒಂದು ನೋಕೆಯೋಳಿಗೆ ಕುಳಿತು ನದಿ ಮೂಲಕವಾಗಿಯೇ ಕುಸುಮಾವತಿಯ ಉದ್ದ್ಯಾಸದ ಬಳಿ ಬಂದಳು. ನೋಕೆಯನ್ನು ಒಂದೆಡೆ ಕಟ್ಟಿ ತಾನು ಅನಾಧಿಯಿಂದು ನಟಿಸುತ್ತು, ಅಳುತ್ತ ಕುಸುಮಾವತಿಯ ಅರಮನೆಯು ದಾರಿ ಹಿಡಿದಳು. ಸೊನೆತನ್ನನ್ನು ಮನೆಯಿಂದ ಹೊರಗೆ ನೂಕಿಸಿದಳೆಂದೂ ಹೊಟ್ಟಿಗಿಲ್ಲವೆಂದೂ ಹೇಳಿ ಆ ಮುದುಕಿ ಅಳತೊಡಗಿದ್ದು ದರಿಂದ ಕುಸುಮಾವತಿಯು ಕರುಣಾದೊರಿ ಅವಳಿಗೆ ಆಶ್ರಯ ಕೊಟ್ಟಳು.

ಮುದುಕಿಯು ಬಹಳ ನಯವಿನಯದಿಂದಲೇ ನಡೆದುಕೊಂಡಳು ರಾಜಪುತ್ರಿಗೆ ಹೂಗಳನ್ನು ಪೋಣಿಸಿ ಕೊಡುತ್ತಿದ್ದಳು. ತಲೆ ಬಾಚಿ ಹರಳು ಹಾಕುತ್ತಿದ್ದಳು. ಎಣ್ಣೆ ಹಚ್ಚಿ ಸ್ವಾನ ಮಾಡಿಸುತ್ತಿದ್ದಳು. ಬೇಸರವಾದಾಗಿ

ರಮ್ಯ ಕಥಿಗಳನ್ನು ಹೇಳುತ್ತಿದ್ದಳು. ಇದರಿಂದ ಕುಸುಮಾವತಿಗೂ ಅವಳ ಮೇಲೆ ವಿಶ್ವಾಸ ಹುಟ್ಟಿತು. ಅದನ್ನು ರತ್ನ ಮುದುಕಿಯು ಒಂದು ದಿನ ರಾಜಪುತ್ರಿಯೇ, ಈ ಆರಣ್ಯದಲ್ಲಿ ಬಹಳ ಜನರಿಲ್ಲ. ಆದರೂ ನಿನ್ನ ಪತಿ ಇಷ್ಟ್ಯು ಘನಧಾನ್ಯಗಳನ್ನು ತಂದು ಹಾಕಿರುವನಲ್ಲ! ಇದೇನು ಮಂತ್ರ ದಿಂದಲೋ ಮಾಯೆಯಿಂದಲೋ! ಅಗಾಧವಮಾತ್ರ!”. ಆಗ ಆ ರಾಜ ಪುತ್ರಿಯು ತನ್ನ ಪತಿಯಲ್ಲಿದ್ದ ಮಣಿಯ ಮಹತ್ವವನನ್ನು ಹೇಳಿದಳು. ಅದನ್ನು ಹಿಡಿದರೆ ಅವೇಕ್ಕಿಸಿದ ವಸ್ತುಗಳೆಲ್ಲ ದೊರೆಯುವವೆಂದು ಹೇಳಿದಳು. ಸ್ವನ್ಯ, ಸಂಪತ್ತು, ಅನೇ, ಕುದುರೆಗಳನ್ನು ಬಯಸಿದರೂ ಅವು ಸಿದ್ಧವಾಗುವವೆಂದು ನುಡಿದಳು. ಮುದುಕಿಯು ತನ್ನ ಆಶ್ಚರ್ಯವನನ್ನು ವ್ಯಕ್ತಮಾಡಿ ರಾಜಪುತ್ರಿಯ ಅದೃಷ್ಟವನನ್ನು ಹೊಗಳುತ್ತ ಅವಳಿಗೆ ತನ್ನ ದುರುದ್ದೀಕರ ಯಾವ ಸಂದೇಹನೂ ಉಂಟಾಗದಂತೆ ಹರುಷದಿಂದಲೇ ಮಾತನಾಡಿದಳು.

ಹೀಗಿರುತ್ತಿರಲು ಒಂದು ದಿನ ಮುದುಕಿಯು ರಾಜಪುತ್ರಿಯನ್ನು ನೌಕಾವಿಹಾರಕ್ಕೆ ಕರೆದಳು. “ನದಿಯಲ್ಲಿ ಒಂದು ನೌಕೆಯಿದೆ. ಅದರ ಕವ್ತಾನನ್ನು ನಾನು ಬಲ್ಲಿ. ಸ್ವಲ್ಪ ವಿಹರಿಸಿ ಬರೋಣ” ಎಂದು ನುಡಿದಳು. ರಾಜಪುತ್ರಿಯು ನಂಬಿ ಅವಳೊಂದಿಗೆ ಹೊರಟಳು. ನದಿಯ ದಂಡೆಗೆ ತೆರಳಿದ ಕೂಡಲೇ ಮುದುಕಿಯು ಏನೋ ಒಂದು ವಸ್ತುವನ್ನು ಬಿಟ್ಟು ಒಂದಿರುವೆಂದು ಹೇಳಿ ಪುನಃ ಒಬ್ಬಳೇ ಅರಮನೆಗೆ ಹಿಂತಿರುಗಿದಳು. ರಾಜಪುತ್ರನು ಆಗ ಮಂಚದ ಮೇಲೆ ನಿದ್ರಾಸಕ್ತನಾಗಿದ್ದ. ಅವನ ಮಂಚದ ಬಳಿ ಇದ್ದ ಕರಾರಿಯನ್ನು ಮುದುಕಿ ಹಿರಿದು ರಾಜಪುತ್ರನ ಕೊರಳಲ್ಲಿದ್ದ ಮಣಿ ಸರವನ್ನು ಮೆಲ್ಲಿಗೆ ಕತ್ತರಿಸಿ ತೆಗೆದುಕೊಂಡು ಬಂದಳು. ಆ ಮೇಲೆ ರಾಜಪುತ್ರಿಯನ್ನು ಅವಳ ದಾಸಿಯನ್ನೂ ಕರೆದುಕೊಂಡು ನೌಕೆಯನ್ನೇ ರಿದಳು. ಅವಳ ಕಣಿನ್ನು ಮೇರಿಗೆ ಕವ್ತಾನನು ನೌಕೆಯನ್ನು ವೇಗವಾಗಿ ಬಿಟ್ಟಿನು. ರಾಜಪುತ್ರಿಗೆ ಸಂದೇಹ ಬರದಂತೆ ಮುದುಕಿಯು ನಾನಾ ದೃಶ್ಯಗಳನ್ನು ತೋರಿಸುತ್ತ ಅವಳನ್ನು ಸಂತೋಷಪಡಿಸುತ್ತಿದ್ದಳು. ಬಹಳ ಹೊತ್ತಾದರೂ ನೌಕೆಯು ಮುಂದೆ ಮುಂದೆಯೇ ಹೋಗುತ್ತಿತ್ತು. ಅದು ತಿಳಿದ ಕೂಡಲೇ ರಾಜಪುತ್ರಿಯು ನೌಕೆಯನ್ನು ಹಿಂದಿರುಗಿಸಲು ಹೇಳಿದಳು. ಆದರೆ ಅವಳ ಮಾತನ್ನು ಯಾರೂ ಕೇಳಲಿಲ್ಲ. ನೌಕೆಯು ಬಹು ದೂರ ಹೋಗಿರುತ್ತಾನ್ನು.

ಮುದುಕಿಯ ಕವಟ ಗೊತ್ತಾದ ಮೇಲೆ ಕುಸುಮಾವತಿಯು ಮೂರ್ಖೀ ಹೋದಳು.

ಕುಸುಮಾವತಿಗೆ ಪ್ರಜ್ಞೆ ಬಂದಾಗ ಅವಳು ಮುದುಕಿ ತಂದೊಪ್ಪಿ ಸಿದ್ ರಾಜನ ಅಂತಹ ಪುರವಲ್ಲಿದ್ದಳು. ಅವಳು ಎಚ್ಚೆತ್ತೆ ಕೂಡಲೇ ಆ ರಾಜನು ದಾಸಿಯರನ್ನೆಲ್ಲ ಹೊರಗೆ ಕಳಿಸಿ, ಅವಳ ಮಂಚದ ಸಮಾವ ಕುಳಿತು, ತಾನೇ ಮೃದುವಂಥರ ಸಾತ್ತವಕೆಗಳನ್ನಾಡತೊಡಗಿದನು. ಆ ಮೇಲೆ ದಿನಂಪ್ರತಿ ಬಂದು ತನ್ನನ್ನ ವರಿಸಬೇಕೆಂದು ಕೇಳತೊಡಗಿದನು ಕುಸುಮಾವತಿಯು ಯಾವ ಉತ್ತರವನ್ನೂ ಕೊಡಲಿಲ್ಲ. ಅದನ್ನು ಕಂಡು ಅವನು ಬಂದು ದಿನ ಬಲಾತ್ಮಾರದಿಂದ ಅವಳ ಮೈಮೇಲೆ ಕೃ ಹಾಕಿದನು. ಉಪಾಯದಿಂದ ಈ ಗಂಡಾಂತರವನ್ನು ಪರಿಹರಿಸಿಕೊಳ್ಳಬೇಕೆಂದು ಕುಸು ಮಾವತಿಯು ನಾಲ್ಕುದಿನಗಳ ಮೇಲೆ ಅವನ ಮನೋಭಿಲಾಷೆಯನ್ನು ಈಡೇರಿಸುವುದಾಗಿ ನುಡಿದು ಕಳಿಸಿಕೊಟ್ಟುಳು.

ಇತ್ತೆ ರಾಜಪುತ್ರನು ನಿದ್ದೆಯಂದ ಎಚ್ಚೆತ್ತಾಗ ಕೊರಳ್ಳಿದ್ದ ಹಾರವೂ ಇರಲಿಲ್ಲ. ಕುಸುಮಾವತಿಯೂ ಇರಲಿಲ್ಲ. ನೋಕಾವಿಹಾರಕ್ಕೇಂದು ಮುದುಕಿ ಕರೆದುಕೊಂಡು ಹೋದಳು. ಆದರೆ ಇಷ್ಟವರೆಗೂ ಬಂದಿಲ್ಲ ಎಂದು ಇನ್ನೊಂದು ಬ್ಯಾಳು ದಾಸಿ ನುಡಿದಳು. ಆಗ ಇದರಲ್ಲೇನೋ ಮೋಸವಿದೆಯೆಂದು ಆ ರಾಜಸುತ್ರನು ಅರಿತು ತಾನು ಸಾಕಿದ್ದಿಗಳಿಯನ್ನು ಬಿಟ್ಟು ಕುಸುಮಾವತಿ ಯನ್ನು ಮುಡುಕಬೇಕೆಂದು ನುಡಿದನು. ಆ ಗಳಿಯು ಹಾರುತ್ತ ಹಾರುತ್ತ ಕುಸುಮಾವತಿಯನ್ನು ಇಟ್ಟಿದ್ದ ಅರವನೆಗೆ ಬಂದಿತು. ಕುಸುಮಾವತಿ ಯನ್ನು ಕಂಡಕೂಡಲೇ ಗುರುತು ಹಿಡಿದು ಕರೆಯಿತು. ಆಗ ಅವಳಿಗೂ ಆ ಗಳಿಯ ಗುರುತು ಹತ್ತಿತು. ಅವಳು ತನ್ನ ಕಣ್ಣಿನಲ್ಲಿದ್ದ ಕಾಡಿಗಿಯನ್ನು ಉಪಯೋಗಿಸಿ ಬಂದು ಪತ್ರವನ್ನು ಬರೆದು ಆ ಗಳಿಯ ಕಾಲಿಗೆ ಕಟ್ಟಿ ಬಿಟ್ಟುಳು. ಅದು ಮತ್ತೆ ರಾಜಪುತ್ರನಿಷ್ಟಲ್ಲಿ ಬಂದಿತು. ಕೂಡಲೇ ಆ ರಾಜ ಪುತ್ರನು ತನ್ನ ಕುದುರೆ, ಆನೆ, ಹಾವು, ಗಳ ಮೊದಲಾದ ಪ್ರಾಣಿಗಳನ್ನೆಲ್ಲ ಕಟ್ಟಿಕೊಂಡು ಕುಸುಮಾವತಿ ಇದ್ದ ರಾಜ್ಯಕ್ಕೆ ಹೊರಟಿನು. ಎರಡು ನಿನ್ನ ಗಳ ದಾರಿ ಫಡಿದು ಅವರು ಸಗರದ ಹೊರಗೆ ಬೀಳುಬಿಟ್ಟಿರು. ರಾತ್ರಿ, ಹಾವು ತೆರಳಿ ಆ ಮುದುಕಿಯ ಮನೆ ಸೇರಿ ಅವಳನ್ನು ಕಟ್ಟಿತು. ವಿಷವೇರಿ ಅವಳು

ಮನರಣ ಹೊಂದಿದ ಕೂಡಲೇ ಇಲಿಯು ಅವಳ ಬೆರಳನ್ನು ಕತ್ತಲಿಸಿತು. ಆ ಮಣಿಯನ್ನು ಹಾವು ಬಾಯಲ್ಲಿ ಹಿಡಿದುಕೊಂಡು ಬಂದು ರಾಜಪುತ್ರ ನಿಗೊಪ್ಪಿಸಿತು. ಆ ಮಣಿಯನ್ನು ಪೂಜಿಸಿ ತನಗೆ ಅಸಂಖ್ಯ ಕುದುರೆ ಸವಾ ರರೂ ಸೈನಿಕರೂ ಬೇಕೆಂದು ರಾಜಪುತ್ರನು ಅಪೇಕ್ಷಿಸಿದನು. ನಿಮಿಷಾಧ್ಯ ದಲ್ಲಿ ಆ ಬಯಲಿನಲ್ಲೆಲ್ಲ ಸೈನ್ಯ ತುಂಬಿತು. ಬೆಳಗಾಗುವುದರೊಳಗೆ ಆ ಸೇನೆ ಆ ನಗರಕ್ಕೆ ಮುತ್ತಿಗೆ ಹಾಕಿತು. ಶರಣಾಗತನಾಗಿ ಕುಸುಮಾವತಿಯನ್ನು ಒಪ್ಪಿಸಿದರೆ ಒಳ್ಳೆಯದಾಯಿತು. ಇಲ್ಲದಿದ್ದರೆ ಯುದ್ಧಕ್ಕೆ ಸಿದ್ಧನಾಗಬೇ ಕೆಂದು ಪತ್ರ ಬರಿದು ದೂತನ ಮೂಲಕ ಕಳಿಸಿದನು. ಆ ಅರಸನೂ ಅಭಿ ಮಾನಿ. ಆದುದರಿಂದ ಯುದ್ಧಕ್ಕೆ ಸವರ್ಚ ಸನ್ವಾಯ ಮಾಡಿದನು. ಆದರೆ ಯುದ್ಧದಲ್ಲಿ ಪ್ರಾಣ ಕಳೆದುಕೊಂಡ ನು. ರಾಜಪುತ್ರನು ಆವನ ಮಗನಿಗೆ ಪಟ್ಟಕಟ್ಟಿ ಕಪ್ಪಕಾಣಿಕೆಗಳೊಂದಿಗೆ ಕುಸುಮಾವತಿಯನ್ನು ಕರೆದುಕೊಂಡು ಮನಃ ತನ್ನ ಅರಮನೆಗೆ ಸೇರಿದನು.

ಆ ಮೇಲೆ ಈ ರಾಜಪುತ್ರನು ಅದೇ ಸೇನೆಯೊಂದಿಗೆ ತನ್ನ ತಂದೆಯು ಆಳುತ್ತಿದ್ದ ವಿದಭ್ಯ ದೇಶದ ಮೇಲೆ ದಂಡೆತ್ತಿ ಹೋದನು. ಅವರಿನಿತ ವಾದ ಶತ್ರು ಸೈನ್ಯವನ್ನು ಕಂಡು ವೃದ್ಧನಾದ ಅಜಿತನು ಯುದ್ಧಮಾಡಿ ಶರಣಾಗತನಾದನು. ದಂಡೆತ್ತಿ ಬಂದ ರಾಜನು ತನ್ನ ಕನಿಷ್ಠ ಮತ್ತನೆಂದು ತಿಳಿದ ಮೇಲಂತೂ ಅಜಿತನ ಹೋರೆ ಸಣ್ಣ ಗಾಯಿತು. ಆದರೆ ಮನು ತಂದೆಗೆ ನಮಸ್ಕರಿಸಿ ಶ್ವಮೇ ಕೇಳಿದನು. ತಂದೆಯೂ ಮಗನನ್ನು ಆಶೀರ್ವದಿಸಿ ತನ್ನ ಅವರಾಧವನ್ನು ಮನಸ್ಸಿನಲ್ಲಿಟ್ಟುಕೊಳ್ಳಬೂಡಿದೆ ಸಂತ್ಯೇಸಿದನು. ಅಜಿತನು ಈ ಮಗನಿಗೇ ಪಟ್ಟವನ್ನು ಕೊಡಲು ಬಂದರೂ ಅವನು ಒಪ್ಪದೇ ತಂದೆಯಿಂದ ಬೀಳೊಳ್ಳಬು ಕುಸುಮಾವತಿಯೊಂದಿಗೆ ಮನಃ ಉದ್ಯಾನವನದಲ್ಲಿದ್ದ ತನ್ನ ರಮನೆಗೆ ಬಂದು ಅವಳೊಂದಿಗೆ ಸುಖವಾಗಿ ಕಾಲಕೆಯಲ್ಲಿಡಿಗಿದನು.

ಅಜಿತರಾಜನ ಕನಿಷ್ಠ ಮತ್ತುನ ಕರ್ತೆ ಕೇಳಿದ ಕಲಾವತಿಯು ಸಂತೋಃ ಪವಟ್ಟಿ ಉಳಿದವರ ಕಥೆಗಳನ್ನು ಕೇಳಲು ಇಷ್ಟಪಟ್ಟಿಳು. ಆದುದರಿಂದ ಪ್ರತಾಪಸೇನನು ಕೇಳತೋಡಿದನು ಎಂದು ಹೋಹಿಸಿಗೆ ಹೋಹನದಾಸನು ನುಡಿದನು.

ಉಗ. ಜಯಸೇನನ ಕಥೆ

ಅಚಿತರಾಜನ ಜ್ಯೇಷ್ಠಮತ್ತನಾದ ಜಯಸೇನನು ನಗರದಲ್ಲಿ ಹೊದಲು ಅಂಗಡಿ ತೆರೆದು ವ್ಯಾಪಾರೋದ್ಯಮಗಳನ್ನು ಅರಂಭಿಸಿದ್ದ ನಷ್ಟೀಯನಾದರೆ ವಿದೀಶಕ್ಕೆ ತೆರಳಿದರೆ ಅವರಿವಿತ ಲಾಭವು ಬರುವುದೆಂದು ಮನ ಗಂಡು ಹೇರಳ ವಸ್ತುಗಳನ್ನು ಕೊಂಡುಕೊಂಡನು. ಅದನ್ನು ಸಮುದ್ರ ಮಾರ್ಗವಾಗಿ ಸಾಗಿಸಲು ಒಂದು ಹಡಗವನ್ನು ಗೊತ್ತುಪಡಿಸಿದನು. ತಾನು ಕುದುರೆಯ ಮೇಲೆ ನೇಲ ಮಾರ್ಗವಾಗಿ ಬರುತ್ತೇನೆಂದು ತಿಳಿಸಿದನು.

ಆದರಂತೆ ಜಯಸೇನನು ಕುದುರೆಯೇರಿ ಪ್ರಯಾಣ ಮಾಡಿದನು. ಅದೇ ದಿನ ಸಂಜೀ ಅವನು ಒಂದು ಉರು ಮುಟ್ಟಿದನು. ಅದರೆ ಕತ್ತಲಾ ಗುತ್ತೆ ಬಂದುದರಿಂದ ಉರಿನ ಮಹಾದ್ವಾರವನ್ನು ಸಿವಾಯಿಗಳು ಮುಚ್ಚಿದ್ದರು. ಆದುದರಿಂದ ಅವನು ಆ ಉರಿನ ಕೋಟಿಯ ಕಂದಕದ ದಂಡೆಯಲ್ಲಿ ತಂಗಿದನು. ಕುದುರೆಗೆ ಆ ಕಂದಕದ ನೀರು ಕುಡಿಸಿ ಅದನ್ನು ಒಂದು ಗಿಡಕ್ಕೆ ಕಟ್ಟಿ ತಾನು ಮಲಿಗೊಂಡನು. ಆದರೆ ಮಧ್ಯ ರಾತ್ರಿಯಲ್ಲಿ ಕಂದಕದಲ್ಲಿ ಏನೋ ಶಬ್ದವಾದಂತೆ ಕೇಳಿಸಿತು. ಅವನು ಸೋಡಿದಾಗ ಕೋಟಿಯ ಮೇಲ್ಗೂಡೆಯಿಂದ ಯಾರೋ ಒಂದು ಹೆಟ್ಟಿಗೆಯನ್ನು ಹಗ್ಗದ ಮೂಲಕ ಕಂದಕಕ್ಕೆ ಇಳಸುತ್ತಿದ್ದರು. ಕಳ್ಳರು ಕಳ್ಳರು ಚಿನ್ನಾ ಭರಣಗಳನ್ನು ಇಳಸುತ್ತಿರಬೇಕೆಂದು ನಂಬಿ ಜಯಸೇನನು ಕಂದಕದಲ್ಲಿ ಇಳಿದು ಈಸುತ್ತ ಅದನ್ನು ಮೆಲ್ಲಿಗೆ ಈಚೆ ದಂಡೆಗೆ ತಂದು ಹಗ್ಗ ಬಿಟ್ಟಿ ಬಿಟ್ಟಿನು. ಆ ಮೇಲೆ ಅದರೊಳಗೆ ಏನಿದೆಯೋ ಏನೋ ಎಂದು ಸೋಡಲು ಅವನ ಕುತೂಹಲ ಹೆಚ್ಚಿತು. ಆ ಹೆಟ್ಟಿಗೆಯ ಬೀಗವನ್ನು ಒಡೆದು, ಬಾಗಿಲು ತೆರೆದು ಸೋಡಲು ಸೀರೆಯಲ್ಲಿಲ್ಲ ರಕುತ ತೊಯಿಂದ್ದ ಅತ್ಯಂತ ಸುಂದರಿಯಾದ ಶ್ರೀಯೋಬ್ಜಳು ಇದ್ದಳು. ಅವಳಿಗೆ ಪ್ರಜ್ಞ ಇರಲಿಲ್ಲ. ಜಯಸೇನನು ಅವಳನ್ನು ಹೆಟ್ಟಿಗೆಯಿಂದ ಹೊರಗೆ ಎತ್ತಿಟ್ಟು, ಕಂದಕದಿಂದ ಚೊಗಸ್ಯೇಗಳಲ್ಲಿ ನೀರು ತಂದು ಅವಳ ಕಣ್ಣ ಹೊರೆಗಳನ್ನು ತೊಳಿದನು. ಅಲಲ್ಲಿ ಅವಳನ್ನು ತಿವಿದ ಗಾಯಗಳು ಕ್ರೈಸ್ತಗಳಲ್ಲಿದ್ದುವು. ಮತ್ತು ಅವು ಗಳಿಂದ ರಕುತ ಧಾರಾಶಾರವಾಗಿ ಇಳಿಯುತ್ತಿತ್ತು. ಜಯಸೇನನು ಅವಳ

ಶುಶ್ಲಾಪೇ ಮಾಡಿದುದರಿಂದ ಅವಳು ಎಚ್ಚೆತ್ತುಳು. ಅವನು ಅವಳ ಭಯ ವನ್ನು ಪರಿಹರಿಸಿದನು.

ಮುಂಜಾನೆ ಅವನು ಅವಳನ್ನು ಕರೆದುಕೊಂಡು ಆ ನಗರಕ್ಕೆ ಪ್ರವೇಶಿಸಿದನು. ಅವಳನ್ನು ಒಬ್ಬ ವೈದ್ಯರಲ್ಲಿ ಕರೆದುಕೊಂಡು ಹೋದನು. ಇಬ್ಬರೇ ಬರುತ್ತಿದ್ದಾಗಿ ಕಳ್ಳರು ಜಿನಾನ್ಯಾಭರಣಗಳ ಆಸ್ತಿಯಿಂದ ಏರಿಬಂದರು. ನಾವು ಅವರನ್ನು ಪ್ರತಿಭಟಿಸಲು ಶಸ್ತ್ರಗಳಿಂದ ಇರಿದರು. ಈ ಹನ್ನೆ ಸ್ತ್ರೀ ಬಹಳ ಬಳಲಿರುವಳು. ಅವಳ ಗಾಯಗಳನ್ನು ಗುಣಪಡಿಸಿರಿ. ಹಡಗೆ ದಲ್ಲಿ ನನ್ನ ಸರಕುಗಳು ಬೇಗನೇ ಬರುತ್ತವೆ. ಬಂದೊಡನೆಯೇ ಅವನ್ನು ಮಾರಾಟ ಮಾಡಿ ಆವಾರ ಹಣ ಗಣಿಸುವವನಿದ್ದೇವೆ. ಆಗ ನಿಮ್ಮ ಯಣ ತೀರಿಸುತ್ತೇನೇ ಎಂದು ವೈದ್ಯನಿಗೆ ಜಯಸೇನನು ಅರಿಕೆ ಮಾಡಿಕೊಂಡನು. ವೈದ್ಯನು ಒಪ್ಪಿ ನಲ್ಲಿತ್ತು ದಿನಗಳ ವರೆಗೆ ಅವಳಿಗೆ ಯೋಗ್ಯ ಅನ್ನವಾನ ಓಷಣಿಗಳ ಚಿಕಿತ್ಸೆ ನಡೆಸಿದನು. ಆವಳು ಅದರಿಂದ ತುಂಬಾ ಚೇತರಿಸಿ ಕೊಂಡಳು. ಜಯಸೇನನು ಅದೇ ನಗರದಲ್ಲಿ ಒಂದು ಭವ್ಯವಾದ ಮನೆಯನ್ನು ಬಾಡಿಗೆ ಹಿಡಿದು ಅಲ್ಲಿ ವಾಸಿಸಲಾರಂಭಿಸಿದನು.

ಜಯಸೇನನ ವ್ಯಾಪಾರವು ಸಮೃದ್ಧಿಯಾಗಿ ನಡೆಯಿತು. ನಗರದಲ್ಲಿ ರುವ ಪ್ರತಿಷ್ಠಿತ ವ್ಯಾಪಾರಿಗಳೂ ಅವನ ಮಿತ್ರರಾದರು. ಜಯಸೇನನ ಮನೆಯಲ್ಲಿದ್ದ ಸ್ತ್ರೀಯು ಕೂಡಾ ಜಯಸೇನನ ವ್ಯಾಪಾರಾಭಿವೃದ್ಧಿಯನ್ನು ಕಂಡು ಸಂತೋಷ ಪಟ್ಟಳು. ಆದರೆ ಅವನೊಡನೆ ಯಾವುದೇ ರೀತಿಯ ಅಕ್ರಮ ಸಂಬಂಧ ಅವಳಿಗಿರಲಿಲ್ಲ. ಅವಳ ಪ್ರೀತಿ ಗಳಿಸಿ ಮದುವೆಯಾಗಿ ಬೇಕೆಂದು ಜಯಸೇನನ ಆಶೀ. ಆದರೆ ಅವಳು ಬಂದೊಫದೇ ನೀವಹೇಳಿ ಆ ಕಾಲವನ್ನು ಮುಂದೆ ದೂಡುತ್ತಿದ್ದುಳು. ಆದರೆ ಅವನ ವ್ಯಾಪಾರಕ್ಕಾಗಿ ಅವಳು ಒಹಳ ಸಹಾಯ ನೀಡುತ್ತಿದ್ದುಳು. ಅರಮನೆಯ ಪಕ್ಷಕ್ಕಿರುವ ದೊಡ್ಡ ಅಮಿಂದ ಶಹಾ ನೆಂಬ ವ್ಯಾಪಾರಿಯೊಡನೆ ಸ್ನೇಹ ಬೆಳೆಸುವಂತೆ ಪ್ರೇರಣೆ ಹಿಸಿದಳು. ಜಯಸೇನನು ಒಪ್ಪಿ ಅವನ ಗುರುತು ಪರಿಚಯ ಮಾಡಿಕೊಂಡನು. ಕಾಲಕ್ರಮೇಣ ಅವರಿರ್ವರ ಸ್ನೇಹವೂ ಗಾಥವಾಯಿತು. ಒಂದು ದಿನ ತನ್ನ ಮನೆಗೆ ಭೋಜನಕ್ಕೆ ಬರಬೇಕೆಂದು ಅಮಿಂದ ಶಹಾನು ಜಯಸೇನನನ್ನು ಕರೆದನು. ಜಯಸೇನನು ಒಪ್ಪಿ ಉಟಕ್ಕೆ ಹೋದನು. ಉಟ,

ಗಾಯನ, ನರ್ತನ, ಮಧ್ಯವಾನ ಮೊದಲಾದವುಗಳಿಂದ ಅವನನ್ನು ಸಂತೋಃ ಷಟ್ಕಾಂಡನು. ಅದಕ್ಕೆ ಬದಲಾಗಿ ತಾವು ಒಂದು ದಿನ ಅಮೋರ್ ಶಹಾ ನನ್ನ ಉಟಕ್ಕೆ ಕರೆಯಬೇಕೆಂದು ಜಯಸೇನನು ನುಡಿದನು. ಆ ಸ್ತ್ರೀಯು ಅದಕ್ಕೆಂಬು ಯೋಗ್ಯ ಸಿದ್ಧತೆ ಮಾಡಿದಳು. ಆದರೆ ಅಮೋರ ಶಹಾನು ಒಂದಾಗ್ನ ಮಾತ್ರ ತಾನು ಅವನ ಕಣ್ಣಿಗೆ ಬೀಳದಂತೆ ಮರಿಯಾಗಿದ್ದಳು. ಉಟ ಉಪಚಾರವಾದ ಮೇಲೆ ಇಬ್ಬರೂ ಅಮಲೇರುವವರಿಗೆ ಕುಡಿದರು. ಇಬ್ಬರೂ ಅಮಲೇರಿ ಮಂಚದಲ್ಲೇ ಒರಿಗಿದರು. ಆಗ ಜಯಸೇನನು ರಕ್ಷಿಸಿದ ಆ ಸ್ತ್ರೀಯು ಆ ಕೋಣೆಯೊಳಗೆ ಒಂದು, ತಾನು ಬಚ್ಚೆಟ್ಟುಕೊಂಡಿದ್ದ ಕರಾರಿಯಿಂದ ಅಮೋರ್ ಶಹಾನನ್ನು ತಿವಿದು ಆ ಮನೆಯಿಂದ ಹೊರಟ್ಟು ಹೋದಳು.

ಬೆಳೆಗಾದ ಮೇಲೆ ಜಯಸೇನನು ಎಚ್ಚೆತ್ತೆನು. ಆದರೆ ಕೋಣೆಯಲ್ಲಿ ಸತ್ತು ಬಿದ್ದ ತನ್ನ ಗೆಳೆಯನನ್ನು ಕಂಡು ಗಾಬರಿಯಾದನು. ಮನೆಯಲ್ಲಿ ಬೇರೆ ಯಾರೂ ಇರಲಿಲ್ಲ. ಆದುದರಿಂದ ಅವನು ಆ ಮನೆಯ ತೋರ್ಪಲಲ್ಲಿ ಒಂದು ತಗ್ಗು ತೆಗೆಸಿ ಅದರಲ್ಲೇ ಅವನನ್ನು ಹೊಳಪ್ಪಿಸು. ತಾನು ರಕ್ಷಿಸಿದ ಸ್ತ್ರೀ ಯಾರು? ಈಗ ಅವಳು ಎಲ್ಲಿ ಹೋದಳು? ಎಂದು ಅವನು ಚಿಂತಿಸುತ್ತಾ ಅವನು ಮನೆಯಲ್ಲೇ ಉಳಿದನು. ಅಷ್ಟರಲ್ಲಿ ಆಪರಿಚಿತನಾದ ತರುಣನೊಬ್ಬನು ಜಯಸೇನನಿದ್ದಲ್ಲಿ ಬಂದು “ರಾಜವುತ್ರ, ನಿನು ರಕ್ಷಿಸಿದ ಸ್ತ್ರೀ ನನ್ನ ನನ್ನ ಕಳಿಸಿರುವಳು. ನಿನು ಅವಳ ಜೀವನವನ್ನು ರಕ್ಷಿಸಿದುದ ಕ್ಷಾಗಿ ಕೃತಜ್ಞತೆಯನ್ನು ಪ್ರಿಸಿರುವಳು. ಈ ಹಣದ ಗಂಟನ್ನು ನಿಮಗೆ ಕೊಡಲು ಹೇಳಿರುವಳು. ಅವಳನ್ನು ಸೀಡಿಸಿದ್ದ ವ್ಯಾವಾರಿಯ ಮೇಲೆ ಅವಳು ಸೇಡು ತೀರಿಸಿಕೊಂಡಳು” ಎಂದು ಹೇಳಿ ಆ ಹಣದ ಗಂಟನ್ನು ಕೊಟ್ಟು ಹೊರಡಲನುವಾದನು. ಆಗ ಜಯಸೇನನು ಅವನನ್ನು ತಡೆದು “ಆ ಸ್ತ್ರೀ ಯಾರು?” ಎಂದು ಪ್ರಶ್ನಿಸಿದನು. ಆ ತರುಣನು ಎಷ್ಟು ನಿರಾಕರಿಸಿದರೂ ಜಯಸೇನನು ಬಿಡಲಿಲ್ಲ. ಕೊನೆಗೆ ಆ ತರುಣನ ಹೃದಯ ಕರಿತು. “ಆ ಸ್ತ್ರೀ ಈ ಉರಿನ ರಾಜನ ಮಗಳು” ಎಂದು ನುಡಿದನು. ಆಗ ಜಯಸೇನನು “ಅವಳನ್ನು ಒಮ್ಮೆ ಭೇಟ್ಟಿ ಮಾಡಿಸು” ಎಂದು ಬೇಡಿಕೊಂಡನು. ಅದನ್ನು ಕೇಳಿ ಆ ತರುಣನು, “ಅವಕು ಭೇಟ್ಟಿಯಾಗಲಾರಳು.

ಆದರೆ ದೇವಾಲಯಕ್ಕೆ. ಹೋಗುವಾಗ ಸೀನು ಶಾಣಲಡ್ಡಿಯಿಲ್ಲ” ಎಂದನು. ಅದನ್ನು ಕೇಳಿ ಜಯಸೇನನು ಸನ್ಯಾಸಿಯ ವೇಷ ಧರಿಸಿ ರಾಜಪುತ್ರಿಯು ದೇವಾಲಯಕ್ಕೆ ತೆರಳುವ ದಾರಿಯಲ್ಲಿ ನಿಂತುಕೊಂಡನು. ರಾಜಪುತ್ರಿಯನ್ನು ಕಂಡಕೂಡಲೀ ಅವನ ಕಣ್ಣು ಗಳಿಂದ ನೀರು ಧಾರಾಕಾರವಾಗಿ ಸುರಿಯ ತೊಡಗಿತು. ರಾಜಪುತ್ರಿಯು ತನ್ನ ದಾಸಿಯನ್ನು ಕರೆದು “ಅವನು ಯಾರೆಂದು ತಿಳಿದುಕೊಂಡು ಬಾ” ಎಂದು ಹೇಳಿ ಕಳಿಸಿದಳು. ತನ್ನ ನ್ನು ರಕ್ಷಿತ ರಾಜಪುತ್ರನೇಂದು ಗೊತ್ತಾಗಲು ಸಂಚೇ ಉದ್ಯಾನವನಕ್ಕೆ ಬರಲು ಹೇಳಿ ಕಳಿಸಿದಳು.

ಜಯಸೇನನು ಸಂಚೇ ಉದ್ಯಾನವನಕ್ಕೆ ಬಂದಾಗ ರಾಜಮತ್ತಿಯು ಅವನೊಡನೆ “ರಾಜಮತ್ತಾ, ನೀವೆಷ್ಟು ಬಳಲಿರುವಿರಲ್ಲ ! ಇದರ ಶಾರಣ ವೇನು ? ನೀವು ಮಾಡಿದ ಉಪಕಾರಕ್ಕೆ ನಾನು ಪ್ರತ್ಯುಪಕಾರ ಮಾಡಿರುವೆನಲ್ಲ ! ಆದರೂ ಮತ್ತೆ ನನ್ನನ್ನು ಶಾಣಲು ಬಯಸುತ್ತಿರುವರೀಕೆ ?” ಎಂದು ಪ್ರಶ್ನಿಸಿದಳು. ಆಗ ಅವನು “ರಮಣೀ, ಧನದಾಸ ನನಗಿಲ್ಲ. ನಿನ್ನನ್ನು ಮದುವೆ ಮಾಡಿಕೊಳ್ಳಲು ಈತ್ಯರಸ್ಯಾಳ್ಭವನಾಗಿದ್ದೇನೆ” ಎಂದನು. ಅದನ್ನು ಕೇಳಿ ಅವಳು ಸಿಟ್ಟಾಗಿ ಅಲ್ಲಿಂದೆದ್ದು ದೋದಳು. ಜಯಸೇನನು ತಬ್ಬಿಬ್ಬಾದನು. ರಾಜಮತ್ತಿಯು ತನ್ನ ನ್ನು ತಿರಸ್ಯಾರಿಸಿದುದನ್ನು ಕಂಡು ಅವನಿಗೆ ತುಂಬಾ ಬೇಸರವಾಯಿತು. ಉಂಟ ಉಡಿಗೆಗಳೂ ರುಚಿಸಲಿಲ್ಲ. ಹುಚ್ಚನಂತೆ ದಿನಂಪ್ರತಿ ಆ ದೇವಾಲಯ ಮತ್ತು ಉದ್ಯಾನವನಗಳಿಗೆ ಅಲೆಯ ತೊಡಗಿದನು. ದಾಖಿಯರು ಹದೇ ಹದೇ ಈ ಸುದ್ದಿಯನ್ನು ರಾಜಮತ್ತಿಗೆ ತಿಳಿಸುತ್ತ ಬಂದರು. ಆದರೂ ಅವಳ ಮನಸ್ಸು ಕರಗಲಿಲ್ಲ. ಒಂದು ದಿನ ಅವಳು ಜಯಸೇನನನ್ನು ಮತ್ತೆ ಉದ್ಯಾನವನಕ್ಕೆ ಕರೆಸಿ “ರಾಜಮತ್ತಾ, ನೀನು ಹೀಗೆ ಮಾಡಬಾರದು. ನಾನಿನ್ನೂ ಅವಿವಾಹಿತಳಿದ್ದೇನೆ. ನನ್ನ ಹೆಸರನ್ನೀ ಹೇಳುತ್ತ ಸೀನುಹೀಗೆ ಅಲೆವರೆ ಜನರು ನನ್ನ ಮೇಲಿಗೆ ಗೌರವ ತೊರಿಸಲಾರರು. ನೀನು ನಿನ್ನ ದೇಶಕ್ಕೆ ಹಿಂತಿರುಗು. ಬೇಕಾಗಿದ್ದರೆ ನಾನು ಇನ್ನೂ ದೃವ್ಯ ಸಹಾಯ ಮಾಡಲು ಸಿದ್ಧಳಿದ್ದೇನೆ” ಎಂದಳು. ಅದನ್ನು ಕೇಳಿ ಜಯಸೇನನು ಉತ್ತರ ಕೊಡದೆ ಕಣ್ಣೀರು ಸುರಿಸುತ್ತ ಅಲ್ಲಿಂದೆದ್ದು ಬಂದನು. ಆದರೆ ರಾಜಮತ್ತಿ ಹೇಳಿದಂತೆ ಆ ಉರು ಬಿಟ್ಟು ತೆರಳಲಿಲ್ಲ.

ಅವಳ ಮೇಲಿನ ಹೋಹದಿಂದ ಅವನು ಭಾರ್ಯಾಂತನಾದನು. ಅದನ್ನು ಕರಡ ರಾಜಪುತ್ರಿಯು ಸಿಂಹಾಯಿಗಳನ್ನು ಕಳೆಸಿ ಅವನನ್ನು ಬಂಧಿಸಿ, ಬೇರೆ ಉರಿಗೆ ಕೊಟ್ಟು ಕಳೆಸಿದಳು ಕೆಲವು ವಾರಗಳ ಮೇಲೆ ಪುನಃ ಅವನು ಮರಳಿದನು. ಇದನ್ನು ರಿತ ವ್ಯಧಿ ದಾಸಿಯೊಬ್ಬಳು ರಾಜಪುತ್ರಿಯೊಡನೆ ಅನ್ನಾಗ್ಯಾ, ಆ ರಾಜಪುತ್ರನು ಅನುರೂಪನು. ಯುವಕನು. ನಿನ್ನ ಮೇಲೆ ಅಗಾಧವಾದ ಪ್ರೇಮವಿದೆ. ನಿನಾಗಾಗಿ ಅವನು ತನುವುನಧನಗಳೆಲ್ಲವನ್ನು ಕಳೆದುಕೊಳ್ಳಲು ಸಿದ್ಧನಾಗಿದ್ದಾನೆ. ಜಗತ್ತಿನಲ್ಲಿ ಸಿರಿಸಂಪತ್ತು ರಾಜ್ಯ ಆದಿ ಕಾರಗಳೆಲ್ಲ ಒಮ್ಮೆ ಲಭಿಸುತ್ತವೆ. ಒಮ್ಮೆ ಕೈಬೀಳು ಹೋಗುತ್ತವೆ. ಆದರೆ ಪ್ರೇಮವು ಶಾಶ್ವತವಾಗಿದೆ. ಪ್ರೇಮವಿಲ್ಲದ ವಿವಾಹ ಬಂಧನವು ನಿಷ್ಫಲ. ಆದುದರಿಂದ ನೀನು ಅವನನ್ನು ಮದುವೆಯಾಗುವುದು ಉಚಿತವಾಗಿದೆ” ಎಂದು ನುಡಿದಳು. ವ್ಯಧಿ ದಾಸಿಯ ಈ ಮಾತ್ರಗಳನ್ನು ಕೇಳಿ ರಾಜಪುತ್ರಿಯ ಮನಸ್ಸು ಬದಲಾಯಿತು. ರಾಜಪುತ್ರನ ಮೇಲೆ ಕರುಣೆ ಹುಟ್ಟಿತು. ಅವನನ್ನು ಮದುವೆಯಾಗಲು ಸಮ್ಮತಿಸಿದಳು. ನಾತ್ತು ರಾಜಪುತ್ರನಿಗೆ ಅದರಂತೆ ಹೇಳಿಕೊಳ್ಳಿ ಆರಮುನೆಗೆ ಒರೆಲು ತಿಳಿದಳು.

ರಾಜಪುತ್ರನು ಅಂದವಾದ ಬಟ್ಟೆಬರೆಗಳನ್ನು ಧರಿಸಿ ಆರಮುನೆಗೆ ತೆರೆ ಇದನು. ರಾಜಪುತ್ರಿಯು ಅವನನ್ನು ಆದರದಿಂದ ಸಾಷ್ಟಾಗಿಸಿ ಅವನ ಯೋಗಕ್ಕೇಮನನ್ನು ವಿಚಾರಿಸಿ ಘಲಾಟಾರಕ್ಕೆ ತಂದು ಕೊಟ್ಟಳು. ಆ ಮೇಲೆ ಅವನನ್ನು ದ್ವೀಪಿಸಿ “ರಾಜಪುತ್ರ, ಸಿನ್ನ ಪ್ರೇಮವನ್ನು ವರೀಕ್ರಿಸಲು ನಾನು ಈ ರೀತಿ ಇಷ್ಟವರವರಿಗೆ ದಂಡಿಸಿದೆ. ಅದನ್ನು ಮನಸ್ಸಿನಲ್ಲಿಟ್ಟು ಕೊಳ್ಳಬೇಕುಮಿಸು. ಅದರೆ ನಾನು ಅವಿಽರ್ಥ ಕಹಾನನ್ನು ಕೊಂದ ಕಾರಣ ವನ್ನು ನೀನು ಕೇಳಿಕೂಡದು. ಹಾಗಾದರೆ ಮದುವೆಯಾಗಲು ಒಪ್ಪು ತ್ತೀನೇ” ಎಂದಳು. ರಾಜಪುತ್ರನು ಆದಕ್ಕೆ ಒಪ್ಪಿಕೊಂಡನು. ಆವರೀ ವರ್ಷ ಗಾಂಧಿನ್ಯ ಪದ್ಧತಿಯಿಂದ ಮದುವೆಯಾದರು. ರಾಜಪುತ್ರನು ಅದೇ ನೆಗರದಲ್ಲಿ ವಾರ್ಷಾವಾರವನ್ನು ನಡೆಸುತ್ತ ತುಂಬ ಧನವಂತನಾಗಿ ಮೆರಿದನು. ಅವರ ದಾಂಪತ್ಯ ಜೀವನವು ಸುಖಮಯವಾಗಿಂತೇ ಸಾಗಿತು. ಇಬ್ಬರೂ ಅಕ್ಷಯಂತ ಗಾಢವಾಗಿ ಪ್ರೀತಿಸುತ್ತಿದ್ದರು. ಆವರೀವರ ಪ್ರೇಮ ದಲ್ಲಿ ಯಾವುದೇ ರೀತಿಯ ಕಪಟಿ, ಕೃತ್ಯಿಮತೆ ಇದ್ದಿರಲಿಲ್ಲ.

ಹೀಗೆ ಅನೇಕ ವಾರಗಳು ಉರುಳಿದುವು. ಒಂದು ದಿನ ಜಯಸೇ ನನು ತನ್ನ ರಮಣೀಯೊಡನೆ ಸರಸಲ್ಲಾಪವಾಡುತ್ತೇ ಹಿಂದಿನ ರೋಮಾಂಚ ಕಾರೀ ಫಟನೆಗಳನ್ನು ಸೃಷಿಕೊಂಡು ಹೇಳುತ್ತಿದ್ದನು. ಆಗ ಅವನು “ಪ್ರಿಯೇ!” ಹಿಂದೆ ಸಿನ್ನ ನ್ನು ಯಾರೋ ತಿವಿದು ಪೆಟ್ಟಿಗೆಯಲ್ಲಿಹಾಕ್ಕಿಕಂಡಕ ದಲ್ಲಿ ಮುಳುಗಿಸಲು ಯಶ್ವಿ ಸುಕ್ಕಿದ್ದರಲ್ಲ. ಆದರ ಕಾರಣವೇನು? ಅಲ್ಲದೆ ಆ ಅವಿರೂ ಶಹಾನನ್ನು ನೀನು ಕೊಳ್ಳಲು ಕಾರಣವೇನು? ” ಎಂದು ಕೇಳಿದನು. ಆಗ ಅವಳು “ರಾಜಪುತ್ರ, ನಾನು ಆವುಗಳ ಕಾರಣವನ್ನು ಹೇಳಿದರೆ ನೀನು ನನ್ನ ಮೇಲೆ ಸಿಟ್ಟಾಗುವುದರಲ್ಲಿ ಯಾವ ಸಂದೇಹವೂ ಇಲ್ಲ. ಅಲ್ಲದೆ ನನ್ನ ಮೇಲಿನ ಪ್ರೇಮವೂ ಕಡಿಮೆಯಾಗಬಹುದು. ನನ್ನನ್ನು ತ್ಯಜಿಸಿ ಬೇರೊಬ್ಬಳನ್ನು ಕೂಡಾ ಮದುವೆಯಾಗಲು ಇಚ್ಛಿಸಬಹುದು. ಅದುದರಿಂದಲೇ ಆದರ ಕಾರಣ ಕೇಳಬಾರದೆಂದು ನಾನು ಹಿಂದೆ ಹೇಳಿದ್ದೆನಲ್ಲವೇ? ” ಎಂದು ನುಡಿದಳು ಇದನ್ನು ಕೇಳಿ ಜಯಸೇನನು “ರಮಣೀ, ನೀನು ಏನೆಂದರೂ ನಾನು ಸಿಟ್ಟಾಗುವುದಿಲ್ಲ. ಮತ್ತು ನಮ್ಮಿಬ್ಬರ ಸ್ನೇಹ, ಹಾಗೂ ಪ್ರೇಮವು ಯಾವುದೇ ರಿತಿ ಎಳ್ಳಣ್ಣು ಕಡಿಮೆಯಾಗಲಾರದು. ದೇವರ ಸಾಕ್ಷಿಯಾಗಿ ನುಡಿಯುತ್ತೇನೇ” ಎಂದು ವಚನ ಕೊಟ್ಟಿನು.

ಆಗ ಆ ರಾಜಪುತ್ರಿಯು ಇಂಶೇದಳು: “ಸಾಮಾನ್ಯ, ನಾನೂ ಆ ಅವಿರೂ ಶಹಾನೂ ಬಾಲ್ಯ ಸ್ನೇಹಿತರು. ಒಂದೇ ಗುರುವಿನ ಆಶ್ರಯದಲ್ಲಿ ವಿದ್ಯಾಭ್ಯಾಸ ಮಾಡಿದೆನು. ಡೊಡ್ಡವರಾದ ಮೇಲೆ ಸಹಜವಾಗಿ ನಮ್ಮೀ ವರಲ್ಲಿ ಪ್ರೇಮವು ಅಂಕುರಿಸಿತು. ನಾನು ಅವನಿಗೆ ಅವಿತ ಸಹಾಯ ವನ್ನು ನಿಧಿದೆನು. ಆದರಿಂದ ಆವನು ವ್ಯಾಪಾರವನ್ನು ಬೆಳೆಸಿದನು. ಅರಮನೆಯಂತಹ ದೊಡ್ಡ ಕಟ್ಟಡವನ್ನು ಕಟ್ಟಿಸಿದನು. ನಾನು ಯಾವಾಗಲೂ ಆವನಲ್ಲಿ ತೆರಳುತ್ತಿದ್ದೆನು. ಮತ್ತು ಇಬ್ಬರೂ ಪ್ರೇಮ ಚೇಷ್ಟೆಯಲ್ಲಿ ತೊಡಗುತ್ತಿದ್ದೆನು. ಹೀಗೆ ಸ್ವಲ್ಪ ಕಾಲ ಕಳೆಯಿತು. ಆ ಮೇಲೊಂದು ದಿನ ರಾತ್ರಿ ನಾನು ಬಹಳ ಕಾಮಾತುರಳಾದೆ. ನಾನು ವೇಹವಲ್ಲಿಟ ಮಾಡಿಕೊಂಡು ಆವನ ಮನಿಗೆ ಬಬ್ಬಳೆ ಹೋದೆ. ಅವಿರೂ ಶಹಾನು ಮತ್ತೊಬ್ಬ ಶ್ರೀಯೊಡನೆ ಶ್ರಂಗಾರ ಚೇಷ್ಟೆಗಳಲ್ಲಿ ತಲ್ಲಿನನಾಗಿದ್ದನು. ಅದನ್ನು ಕಂಡು ನನಗೆ ಬಹಳ ಕೋಪವು ಬಂದಿತು. ಆವನು ಮಾಡಿದ ನೋಸಕಾಗಿ

ಯೋಗ್ಯ ಶಿಕ್ಷೆ ಕೊಡಿಸದೇ ಬಿಡಲಾರೆನೆಂದು ಹೇಳಿದೆ. ಅದನ್ನು ಕೇಳಿ ಅವನು ಸ್ತುಂಭಿಭಾತನಾದನು. ತನ್ನ ತಪ್ಪನ್ನು ಒಮ್ಮೆಕೊಂಡು ಇನ್ನು ಮುಂದೆ ಅಂತಹ ಕೃತ್ಯ ಮಾಡುವದಿಂದಿಲ್ಲವೆಂದು ಸುಧಿದನು. ನನ್ನನ್ನು ಮಧುರ ವಚನಗಳಿಂದ ಸಂತೋಷಿಸಿ ನನಗೆ ಈಡಿಯಲು ಮದ್ಯವನ್ನು ತಂದು ಕೊಟ್ಟುಳು. ಆ ಮದ್ಯದಲ್ಲಿ ಅವನು ಆಮಲಿನ ಜೀವಧಿಯನ್ನು ಕೂಡಿಸಿದಂತೆ ಕಾಣತ್ತದೆ. ಆ ಮೇಲೆ ಅವನು ಚೂರಿಯಿಂದ ನನ್ನನ್ನು ತಿನಿದನು. ನಾನು ಪ್ರಜ್ಞಾ ಶಂಸ್ಯಾಗಿಸ್ಯಾದರಿಂದ ಮುಂದೇನಾಯಿತೋ ನಾನರಿಯೆ. ಅವರು ಪೆಟ್ಟಿಗೆಯಲ್ಲಿ ಹಾಕಿ ಕಂಡಕೆದಲ್ಲಿ ಮುಳುಗಿಸುತ್ತಿದ್ದರು. ನೀನು ಬಂದುದರಿಂದ ನನ್ನ ಪ್ರಾಣ ಉಳಿಯಿತು. ನಾನು ಬದುಕಿಕೊಂಡುದು ಅವನಿಗೆ ಮಾತ್ರ ತಿಳಿದರಲ್ಲಿವೆಂದು ತೋರಿತ್ತದೆ. ಹೇಗಾದರೂ ಮಾಡಿ ಅವನನ್ನು ಕೊಂಡು ಹೊಟ್ಟೆಯಾಳಗಿನ ಸೇಡನ್ನು ತೀರಿಸಿಕೊಳ್ಳಬೇಕೆಂದು ನಾನು ಸಮಯನಿರ್ದಿಕ್ಷಿಸುತ್ತಿದೆ. ಅವನೊಡನೆ ಸ್ವೀಹ ಬಿಳಿಸಲು ನಾನು ನಿನಗೆ ಪ್ರೌತ್ಸಾಹ ಕೊಟ್ಟುದುದೂ ಅದೇ ಉದ್ದೇಶದಿಂದಲೇ. ಆ ದಿನಸ ಅವನು ಮನಿಗೆ ಉಂಟಕ್ಕೆ ಬಂದಾಗ ಮಂವ್ಯದಲ್ಲಿ ನಾನೂ ನಿದ್ದೆ ಬರುವ ಜೀವಧವನ್ನು ಹಾಕಿ ನಿಮಗಿಬ್ಬಿರಿಗೂ ಈಡಿಯಲು ಕೊಟ್ಟಿ. ಮತ್ತು ಆ ಮೇಲೆ ಕರಾರಿಯಿಂದ ಅವನನ್ನು ತಿನಿದೆ. ಅವನು ಮಾಡಿದ ಮೋಸಕ್ಕೆ ತಕ್ಕ ಶಿಕ್ಷೆಯಾಯಿತು. ನಾನು ಮಾಡಿದ ಅವರಾಧಕ್ಕೆ ನೀನು ಮನ್ನಿಸಬೇಕು”.

ಜಯಸೇನನು ಅವಳನ್ನು ಕ್ಷಮಿಸಿ ತನ್ನ ರಾಜ್ಯಕ್ಕೆ ಕರೆದುಕೊಂಡು ಹೋಗಿ, ಸಂಭ್ರಮದಿಂದ ಮದುವೆಯಾಗಿ ಅಲ್ಲೇ ಸುಖದಿಂದ ಇರತ್ತೊಡಗಿದನು”. ಇದನ್ನು ಕೇಳಿದ ಕಲಾವತೀಯು ಕುಡುಕನಾದ ಎರಡನೇ ಪ್ರತ್ರನ ಕಥೆಯನ್ನು ಕೇಳಲು ಆಪೇಕ್ಷಿಸಿದಳು. ಆದುದರಿಂದ ಅದನ್ನು ಪ್ರತಾಪ ಸೇನನು ಆವಳಿಗೆ ವಿವರಿಸಿದನೆಂದು ಮೋಹಿಸಿಗೆ ಮೋಹನದಾಸನು ಸುಧಿದು ಇಂತೆಂದನು.

— — —

೪೨ ವಿಜಯಕುಮಾರನ ಕತೆ

ಅಜಿತನ ದ್ವಿತೀಯ ಪುತ್ರನಾದ ವಿಜಯ ಕುಮಾರನು ರಾಜಧಾನಿ

ಯಲ್ಲಿ ಅತ್ಯೇತ ಮನೋಹರದಿಂದ ಒಂದು ಉದ್ಯಾನವನ್ನು ನಿರ್ಮಿಸಿದನು. ಆ ತೊಟ್ಟಿದಲ್ಲಿ ನಾನಾ ಜಾತಿಯ ಹುಣಗಳ ಹಾಗೂ ಫಲ ವಸ್ತುಗಳ ಗಡಿ ಮರಗಳು ಇದ್ದವು. ರಾತ್ರಿ ಸಂಚರಿಸುತ್ತಿದ್ದ ದೇವಾಂಗನೆಯರು ಆ ಉದ್ಯಾನವನೆದಲ್ಲಿ ಇಳಿದು ಆ ಅಂದಾದ ಹುಗಳನ್ನು ಮಧುರವಾದ ಫಲಗಳನ್ನು ಕ್ರಾಯ್ಯಿ ದೇವೇಂದ್ರಸಿಗೆ ಬಯಸ್ಯಿ ಅರ್ಪಿಸಿದರು. ಅವುಗಳ ಸುವಾಸನೆ ಮತ್ತು ಮಾಧುರ್ಯವನ್ನು ಒಂದು ದೇವೇಂದ್ರನು ಮೆಚ್ಚಿ ಹೋದನು. ಮತ್ತು ಅವುಗಳನ್ನು ಎಲ್ಲಾದ ರಂದಿರುವಿರಿ ಎಂದು ಕೇಳಿದನು. ಅವರು ವಿಜಯ ಕುಮಾರನ ಉದ್ಯಾನವ ಹೆಸರನ್ನು ಹೇಳಿದರು. ಆಗ ದೇವೇಂದ್ರನು ಆ ತೊಟ್ಟಿದ ಗಿಡಗಕ್ಕನ್ನು ಕಿಟ್ಟು ತನ್ನ ಲೋಕಕ್ಕೆ ತರಬೇ ಕೆಂದು ತಿಳಿಸಿದನು. ಈವನ್ ಗಣಗಳು ಶದರಂತಿ ಮಾಡಿದುವು. ದಿನಂಪ್ರತಿ ವಿಜಯ ಕುಮಾರನ ತೊಟ್ಟಿದಲ್ಲಿ ಒಂದೊಂದೇ ಗಡಗಳು ಕಣ್ಣರೀಯಾಗ ತೊಡಗಿತ್ತು. ಇದನ್ನು ಕಂಡ ತೊಟ್ಟಿಗಾರನು ರಾಜಪುತ್ರಸಿಗೆ ಅದನ್ನು ತಿಳಿಸಿದನು. ಆಗ ಆವನ್ ಅಶ್ಚ ರ್ಯಾಚಕಿತನಾಗಿ ಇದನ್ನು ಪರೀಕ್ಷೆಸಬೇಕೆಂದು ಕಾಡು ಕುಳಿತನು.

ಆ ರಾತ್ರಿ ಒಂದು ಕಾಡು ಹಂಡಿಯು ಒಂದು ತೊಟ್ಟಿದಲ್ಲಿದ್ದ ಸಸಿಗ ಇನ್ನು ಕಿತ್ತಿಸೆಯತೊಡಗಿತ್ತು ವಿಜಯ ಕುಮಾರನೂ ಆವನ್ ಮಿತ್ರನೂ ಇಬ್ಬರೂ ಕುದುರೆಗಳನ್ನೇ ಆ ಹಂಡಿಯನ್ನು ಬೆಂಷ್ಟಿ ಹೋದರು. ಹಂಡಿಯು ಒಂದು ದೊಡ್ಡ ಕಾಡನ್ನು ಪ್ರವೇಶಿಸಿತ್ತು. ಅವರೂ ಅದರ ಬೆಂಷ್ಟೆ ಹಿಂದೆಯೇ ಸುಸುಳಿಬಂದರು. ಬಣಣ ಹೊಡೆಯೆಬೇಕೆಂದು ಅವರು ಬಿಲ್ಲಿಗೆ ಅಂಬನ್ನು ಏರಿಸುವಾಗಲೇ ಅದು ಮರೆಯಾಗುತ್ತು. ಹೀಗಾಗಿ ಅದು ಅವರ ಕ್ಷೇಗೆ ಸಿಗಲಿಲ್ಲ. ಕುದುರೆಗಳು ಓಡುತ್ತ ಓಡುತ್ತ ಬಳಲಿದುವು. ನೀರನ್ನು ಹುಡುಕಲು ಇಬ್ಬರೂ ಯಶ್ವಿಸಿದರು. ಆಗ ಆ ಕಾಡಿನ ಮಧ್ಯ ದಲ್ಲಿ ಒಂದು ತಿಳಿಸಿರಿನ ಸರೋವರ ಅವರ ಕಣ್ಣಿಗೆ ಬಿತ್ತು. ಅವರಿರವರೂ ಕುದುರೆಗಳನ್ನು ತಂದು ನೀರು ಕುಡಿಸಿ, ತಾವೂ ಬಾಯಾರಿಕೆಯನ್ನು ಶಮನ ಮಾಡಿಕೊಂಡು, ಅತ್ತಿತ್ತ ನೋಡಲು ಆ ಕೆರೆಯ ಒಂದು ಪಾಶ್ವದಲ್ಲಿ ಒಂದು ಕಟ್ಟಿಗೆಯ ಶ್ರೀ ಮೂರ್ತಿ ಅವರ ದೃಷ್ಟಿಗೆ ಬಿತ್ತು. ಆ ಮೂರ್ತಿಯ ಅಗಾಧ ಸೌಂದರ್ಯನ್ನು ಕಂಡು ರಾಜಕುಮಾರನು ಹೋಹಿತನಾದನು.

ఆవను ఆదర బళయే నింతు బహచ హోత్తిన వరిగి ఆదర సౌందయ్య వన్ను కుడియువవరంతి నేర్లేడతోడిగదను. ఆదర తుటియల్లి మూడిద్ద ఎళీనగు రాజకునూరస్తు ప్రేమ పూజారియన్నాగి పరి వతీసితు. ఆవను ఆ శ్రీ మూత్రియన్ను ద్వేరిసి “ఓ; మోహనాంగియే, నీను యారు? నరలోకదవళో? గంధవ లోక దవళో? దేవాంగనేయో? నిన్న రూప కండు నాను మేళ్ళియోగి ద్వేనే. ఈ ఆరణ్యదల్లి నిన్న మూత్రియన్ను సిల్లిసిదవరు యారు? నీను నన్నన్ను వరిసిదరి నీను రాణియాగువే” ఎందు హేళుత్త హంబలిసిదను. ఆగ ఆవన విత్తును “రాజపుత్ర, ఇదు కేసల కాష్ట ప్రతిమే. జీవవిల్ల. ఆదరోడనే సంభాషణ మాడలిక్కాగుత డియే? ఆదన్ను నిర్మిసిద శిల్పియన్ను కేళిదరి ఆవళారెందు తిలిదితు. శిల్పియన్నాదరూ హుడుకోణ ఏళు” ఎందు నుదిదను. ఆదరి ఆ రాజపుత్రను ఒష్టలిల్ల. “మిత్ర! నీనే ఆ శిల్పియన్ను హుడుకి, ఆదర సవూచారనన్ను తిలిదుకొందు బా. అష్టర వరిగి నాను ఇల్లో ఇరుత్తేనే. నిన్న ఖపకారక్కే యోగ్య ఖడుగూరి యన్న కొడుత్తేనే” ఎందను. రాజకునూరన మిత్రను ఆదక్క్యాస్తి తన్న తురగవన్నే రి హోరటిను.

ఆ కాడిన అంచినల్లి కేలవు బేడర మనిగళద్దుపు. అల్లి ఆ కాష్ట ప్రతిమేయ బగ్గె విచారిసలు నేరియల్లిద్ద ఓందు హళ్ళియ శిల్ప ఆదన్ను నిర్మిసిదనిందు సుద్ది హత్తితు. రాజకునూరన మిత్రను హళ్ళిగి తెరళ ఆ శిల్పియన్ను కండు తాను బంద ఉద్దేశవన్ను తిలిసి దను. ఆగ ఆ శిల్పియు “వత్స, ఆ కథి బహచ విస్మయకరవిది. ఓందు దిన నాను శట్టిగి తెరలు కాదిగి తెరళద్ది. బాయారికి యాగలు నీరన్ను హుడుకుత్త హోద. కాదిన మధ్య ఓందు సరోవరవిత్తు. నీరు కుడిదు దణివారిసికోళ్ళలు నాను ఆ కిరియ దండియ మేలె ఓందు మరద తంసినల్లి కుళతె. ననగె ఆల్లో నిద్దై హత్తితు. ననగె ఎళ్ళరవాదాగ కత్తలే పసరిసిత్తు. రాత్రి దారి

ಗೊತ್ತಾಗುವಂತಿರಲ್ಲ. ಆದುದರಿಂದ ರಾತ್ರಿ ಅಲ್ಲೇ ಉಳಿದು ಮರುದಿನ ಮುಂಜಾನೆ ಉರಿಗೆ ತೆರಳಲು ನಿಶ್ಚಯಿಸಿದೆ. ಆದರೆ ಕಾಡು ಮೃಗಗಳ ಕೂಗುಗಳಿಂದ ನನಗೆ ನಿದ್ದೆಯೇ ಬರಲಿಲ್ಲ. ಮಧ್ಯರಾತ್ರಿ ಆ ಸರೋವರದಿಂದ ಅನುಪಮ ಸುಂದರಿಯಾದ ತರುಣಿಯೊಬ್ಬಳು ಮೇಲಕ್ಕೆ ಬಂದಳು. ಅಂತಹ ಸುಂದರಾಂಗಿಯನ್ನು ನಾನು ಕಂಡೇ ಇಲ್ಲ. ಆವಳ ವೈಜ್ಞರಿಯು ಪ್ರಕಾಶಮಾನವಾಗಿತ್ತು. ನಾನು ಕೈಗಳಿಂದ ಕಣ್ಣಗಳನ್ನು ಮುಚ್ಚಿಕೊಂಡೆ. ಅವಳು ಆ ಕೆರೆಯ ದಂಡೆಯಲ್ಲಿ ಒಡುತ್ತ ಹಾಡುತ್ತ ಸ್ವಲ್ಪ ಹೊತ್ತಿನ ವರೆಗೆ ಅನಂದದಿಂದ ಕಾಲ ಕಳೆದಳು. ಆ ಮೇಲೆ ಅದೇ ಸರೋವರದಲ್ಲಿಳಿದು ಅದ್ಯ ಶೈಲಾದಳು. ಮರುದಿನ ನಾನು ಹಳ್ಳಿಗೆ ಬಂದು ಕಟ್ಟಿಗೆಯಂದಲೇ ಅವಳನ್ನು ಹೋಲುವ ಒಂದು ತೇಜ್ಜೋಮೂರ್ತಿಯನ್ನು ನಿರ್ವಿಷಿ ಆ ಸರೋವರದ ದಂಡೆಯಲ್ಲಿ ನಿಲ್ಲಿಸಿದೆ. ಆವಳು ಯಾರು ಎಂದು ನಾನೂ ಹೇಳಲಾರೆ” ಎಂದನು.

ವಿಜಯ ಕುಮಾರನ ಸುತ್ತನು ಹಂತಿರುಗಿ ಬಂದು ಇದನ್ನು ರಾಜ ಪುತ್ರನಿಗೆ ತಳಿಸಿದನು. ಆ ಮೇಲೆ ಅವರಿಬ್ಬರೂ ಮುಂದೇನು ಮಾಡ ಬೇಕೆಂದು ಯೋಚಿಸಿದರು. ರಾಜಪುತ್ರನು ಆ ಸರೋವರದಲ್ಲಿ ಇಳಿದು ತಳದ ವರೆಗೂ ಮುಳುಗಿದನು. ಆಗ ಅವನಿಗೆ ಅಲೋಳಿಂದು ಬಾಗಿಲು ತೋರಿತು. ಅದನ್ನು ತೆರೆದು ನೋಡಲು ಒಳಗೆ ತೆರಳುವ ವೆಚ್ಚಲುಗಳು ಇದ್ದವು. ಅದನ್ನು ಒಂದು ಹೋಗಲು ಒಂದು ದೊಡ್ಡ ಅರಮನನೀಯೇ ಕಾಣಿಸಿತು. ಅದರ ಅಂಗಳದಲ್ಲಿ ಒಂದು ಹೂದೊಟವೂ ಇದ್ದಿತು. ಅಲ್ಲಿ ಹೂಗಳನ್ನು ಹೆಕ್ಕುತ್ತ ಆತ್ಮಂತ ಲಾಖಣ್ಯವತಿಯಾದ ಆ ರಮಣಿ ಸಿಂತಿದ್ದಳು. ರಾಜಪುತ್ರನು ಅವಳನ್ನು ಕಂಡ ಕೂಡಲೇ ವೋಹದಿಂದ ಮೂರ್ಖ ಹೊದನು. ಅವನು ಬಿದ್ದ ಸಪ್ಪಳ ಕೇಳ ಆವಳು ಓಡಿಬಂದು ಶುಶ್ರಾವೆ ಮಾಡಿದಳು. ಆವನ ಅಂಗ ಸೌಂದರ್ಯವನ್ನು ಕಂಡು ಅವಳೂ ಮೋಹಿತ ಇಂದಳು. ಇಬ್ಬರೂ ಗಾಂಥವ ವಿಧಿಯಿಂದ ವಿವಾಹವಾಗಲೇಷಿದರು. ರಾಜಪುತ್ರನು ನಿರಿನ ಹೋರಿಗೆ ಒಂದು ತನ್ನ ವಿತ್ರನನ್ನು ದ್ವೀಪಿಸಿ “ನಿನು ಕೂಡಲೇ ಉರಿಗೆ ಹಿಂತೆರಳಿ ಚತುರಂಗ ಬಲವನ್ನು ತೆಗೆದುಕೊಂಡು ಬಾ. ಆ ಮೇಲೆ ಅವಳನ್ನು ಕರೆದುಕೊಂಡು ಹೋಗೋಣ” ಎಂದು ನುಡಿದನು.

ఆవని మిత్రను ఆదశోషిస్తే కుదురేయన్నే ఏ హోరటి హోదను.

విజయ కుమారను పునః నిరినేనిలగి ముఖుగి ఆ దేవాంగేనే యిద్దల్లి బందు ఆవళిండనే సవాసఃబివన్ను అనుభవిసుత్త ఉల్లిడను: తన్న మిత్రను చతురంగ బలదోందిగే వారళిదనే ఎందు సోఎడలు దినంప్రతి తన్న రమణియన్న హోరగే కళసుతిద్దను. హీగే అనేక దినగాలు ఉరులిడరూ ఆవను బరలిల్ల. హీగిరెలు ఒందు దిన ఆ కాడిగే చేటిగాగి ఒట్ట రాజను తన్న సైనికరొందిగే బందను. దేహాయాసదింద నిరిన్ను హుడుకుత్త ఆవరు ఆ కేరిగే బందు ఆదర దండియల్లి డేరి హోడిదరు. ఆష్టరల్లి ఆ నారిమణియు నిరినింద మేలే బందళు. చేటిగే బందిద్ద రాజన సైనికరు సోఎడిదరు. మత్తు ఆవళు పునః నిరిగి ధువుకున వోదలే ఆవరు ఆవళన్న పుడిదు తమ్మ రాజన ముండే నిల్లిసిదరు. ఆవళ రూప లావణ్య వన్న కెండు బెరగాద ఆ రాజను ఆవళన్న పల్లక్ష్మియల్లి కుళ్లరిసి తన్న రాజ్యాచ్ఛ కేరిదుకొండు హోదను. ఆవళన్న నానారీతి ఒలిసికొళ్ల లారంభిసిదను. తన్న న్ను ముదువేయాదరే ఉల్లిడ రాణి యరన్నెల్ల త్యజిసి ఆవళన్నే పట్టమహిషియన్నాగి మాడువేనేందు నుడిదను. ఆదరే ఆవళు మాత్ర ఒష్టలిల్ల.

ఇత్త విజయ కుమారన మిత్రను చతురంగబల సమేతనాగి ఆ కేరియ దండిగే బందను. కేరియల్లిల్లిడు తన్న మిత్రనన్న కండను. ఆదరే ఆ దేవాంగనేయు బారదే ఇద్ద దరింద రాజవుత్రను తుంబా దు:ఖితనాగి కాలకళేయుతిద్దను. ఇచ్చరూ కేరియ మేలే బందు ఆవళన్న హుడుకతోడిదరు. ఆగ చేటిగే బంద రాజను తన్న సైనికరొందిగే రాజవుత్రియోబ్భళన్న ఆపహరిసి పల్లక్ష్మియల్లి కేరిదు కొండు హోద సుద్దియన్న కాదిన అంజినల్లిద్ద బేడరు తిళిసిదరు. కూడలే విజయ కుమారను తన్న మిత్రను తంద చతురంగ బలదోం దిగే ఆ మాగ్రవాగి తెరళ ఆ రాజ్యాద మేలే దండేత్త హోదరు. యుద్ధదల్లి ఆ రాజను సోఇతు హతనాదను. విజయ కుమారను

ಅನೇ ರಾಜ್ಯದ ಅಧಿವರ್ತಿಯಾಗಿ ತನ್ನ ಸ್ತ್ರೀತಿಪಾತ್ರಾದ ಸ್ತ್ರೀಯೊಂದಿಗೆ ಸಂತೋಷದಿಂದ ರಾಜ್ಯಭಾರ ಮಾಡುತ್ತೇ ಬಂದನು.

ಪ್ರತಾಪಸೇನನು ಈ ಕಥೆಯನ್ನು ಹೇಳಿದ ಮೇಲೆ ಅಜಿತ ರಾಜನ ಮೂರನೇ ಪುತ್ರನ ಗತಿ ಏನಾರ್ಥಿತೆಂದು ಕಲಾವರ್ತಿಯು ಕೇಳಿದಳು.. ಆಗ ಅವನ ಕಥೆಯನ್ನು ಪ್ರತಾಪಸೇನನು ಹೇಳಿ ಲಾರಂಭಿಸಿದನು.

ಉಂಟಾರಣೀನನ ಕಥೆ

ಅಜಿತನ ಮೂರನೇ ಪುತ್ರನು ಶೂರಸೇನ ಅವನು ತನ್ನ ಸ್ವಪರಾಕ್ರನುದಿಂದ ನೀರಿದೊರೆಯ ರಾಜರನ್ನು ಗೆದ್ದು ಅದನ್ನು ತನ್ನ ತಂದೆಯ ರಾಜ್ಯಕ್ಕೆ ಇಂದಿಸಿದನು. ಅವನು ಬುದ್ಧಿವಂತನೂ ಪರಾಕ್ರಮಿಯೂ ಎಂದು ತಿಳಿದು ಅಜಿತನು ಅವನಿಗೆ ಯುವರಾಜ ಪಟ್ಟವನ್ನು ಕಟ್ಟಿದನು. ಅದರಿಂದ ಕಾಲ ಕಳೆದ ಮೇಲೆ ಆವನು ಇಮಿತ ದ್ವರ್ವಾವನ್ನು ಹಿಡಿದು ಕೊಂಡು ತುರಗಾರೂಢನಾಗಿ ವಿದೇಶಕ್ಕೆ ಪ್ರಯಾಣ ಬೇಳಿಸಿದನು. ಮಾರ್ಗ ಮಧ್ಯ ಕಳ್ಳರು ಅವನನ್ನು ತಡೆದರು. ಅವನಳಿಧ್ದ ದ್ವರ್ವಾವನ್ನೆಲ್ಲ ಕಿತ್ತು ಕೊಂಡು ಜೀವನಹಿತ ಮಾತ್ರ ಬಿಟ್ಟುಬಿಟ್ಟರು. ಶೂರಸೇನನು ಸರ್ವಸ್ವವನ್ನು ಕಳಿದುಕೊಂಡನು. ಅಲ್ಲಿಂದ ಸವಿಂಪದ ಮತ್ತೊಂದು ರಾಜ್ಯಕ್ಕೆ ತೆರಳಿ ಅರಸನನ್ನು ಕಂಡು ತನ್ನ ದುಂಡಸ್ಥಿಯನ್ನು ತಿಳಿಸಿದನು. ಆಗ ಆ ರಾಜನು ಕರುಣೆತೋರಿ ಅವನನ್ನು ತನ್ನ ಒಬ್ಬ ಸರದಾರನನ್ನಾಗಿ ನೇಮಿಸಿ ಕೊಂಡನು.

ಈ ರೀತಿ ಸ್ವಲ್ಪ ಕಾಲ ಕಳೆಯಿತು. ಒಂದು ದಿನ ಒಬ್ಬ ರೈತನು ಬಂದು ಹುಲಿಯೋಂದು ಬಹಳ ಹಾನಳ ಎಬ್ಬಿಸಿದೆಯೆಂದು ದೂರುಕೊಟ್ಟಿನು. ಅನೇಕ ಒನಕರುಗಳನ್ನು ಅದು ಮುರಿದಿದೆಯೆಂದೂ ದೂರುಕೊಟ್ಟಿನು. ಆಗೇ ಆ ರಾಜನು ತನ್ನ ಆಸ್ಥಾನದಲ್ಲಿದ್ದ ಶೂರ ಸರದಾರರನ್ನು ಕರೆದು ಆ ಹುಲಿಯನ್ನು ಕೊಲ್ಲಿವಂತೆ ಆಜ್ಞಾ ಪ್ರಿಸಿದನು. ಒಚ್ಚೊಬ್ಬರೇ ಸರದಾರರು ಆ ಕಾಡಿಗೆ ತೆರಳಿ ಹುಲಿಯನ್ನು

ಕೊಲ್ಲಲ್ಲಿತ್ತಿದ್ದರು. ಆದರೆ ಒಬ್ಬರಿಂದಲೂ ಆಗಲಿಲ್ಲ. ಕೆಲವು ಸರದಾ ರದು ಪ್ರಾಣವನ್ನೂ ಕೆಳೆದುಕೊಂಡರು. ಆದನ್ನು ಕಂಡ ಆ ರಾಜನು ವ್ಯಾಸನ ಪಟ್ಟು ಶೂರಸೇನನ್ನು ಕಳಿಸಿದನು. ಶೂರಸೇನನು ಆ ಕಾಡಿಗೆ ತೆರಳಿ ಹೊಂಚಿ ಕುಳತು ಹುಲಿಯನ್ನು ಹೊಡಿದನು. ಬಾಣವು ಆದರ ಮುರ್ಸಾನಕ್ಕೆ ತಾಗಿದುದರಿಂದ ಆದು ಪ್ರಾಣ ತೊರೆಯಿತು. ಆಗ ಶೂರಸೇನನು ಅವರ ಬಾಲ, ಮೂಗು, ಕಿನಿ, ಮೀಸೆಗಳನ್ನೆಲ್ಲ ಕಡಿದು ರಾಜಧಾನಿಗೆ ಹೊರಟಿನು.

ಆದರೆ, ಶೂರಸೇನನು ರಾಜಧಾನಿಗೆ ಬರಲು ಸ್ವಲ್ಪ ಕಾಲವಿಲಂಬವಾಯಿತು. ಆವನು ಹುಲಿಯನ್ನು ಕೊಂಡ ದಿನವೇ ಆ ರಾಜನ ಮಂತ್ರಿಯು ಆ ಕಾಡಿಗೆ ಬೇಟಿಗೆ ತೆರಳಿದ್ದನು. ಶೂರಸೇನನು ಕೊಂಡ ಹುಲಿಯ ದೇಹವು ಹೊಡಿಯಲ್ಲಿತ್ತು. ಆದು ಜೀವಂತ ಹುಲಿಯೆಂದೇ ಭಾವಿಸಿ ಆ ಮಂತ್ರಿಯು ಅನೇಕ ಬಾಣಗಳನ್ನೆಸೆದನು. ಎಮ್ಮು ಹೊಡಿದರೂ ಆದು ಏಳಿಲಿಲ್ಲ. ಆದು ತನ್ನ ಬಾಣದಿಂದಲೇ ಪ್ರಾಣಬಿಟ್ಟಿತೆಂದು ನಂಬಿ ಆ ಹುಲಿಯನ್ನು ಹೊರಿಸಿಕೊಂಡು ಬಂದು ರಾಜನಿಗೆ ತೋರಿಸಿದನು. ಮತ್ತು ಅವನಿಂದ ಅಮಿತ ಉಡುಗೊರಿಯನ್ನು ಪಡೆದನು. ಆದದೆ ಸ್ವಲ್ಪ ಸಮಯ ದೊಳಗೆ ಶೂರಸೇನನೂ ರಾಜಸಭೆಗೆ ಬಂದನು. ಮತ್ತು ಹುಲಿಯನ್ನು ಕೊಂಡವನು ತಾನೆಂದು ನುಡಿದನು. ಆದನ್ನು ಕೇಳಿ ರಾಜನಿಗೆ ಸಿಟ್ಟಿಬಂ ದಿತು. ಶೂರಸೇನನ ಮಾತನ್ನು ಆವನು ನಂಬಲಿಲ್ಲ. ಮಂತ್ರಿಯೇ ಹುಲಿಯನ್ನು ಕೊಂಡಿದ್ದಾಗಿ ನುಡಿದನು. ಆದರ ಮೃತದೇಹವನ್ನು ತೇರಿಸಿದನು. ಆಗ ಶೂರಸೇನನು ರಾಜನಿಗೆ ಆ ಹುಲಿಯ ಬಾಲ, ಮೂಗು, ಮೀಸೆ, ಕಿನಿ ಗಳು ಇಲ್ಲದಿದ್ದುದನ್ನು ತೋರಿಸಿ ತಾನು ಅವನ್ನು ತಂದಿರುವೆನೆಂದು ಹೇಳಿ, ಆಳನ್ನು ಕರೆಸಿ ಅವನೇ ಹೊತ್ತು ತಂದಿದ್ದ ಆ ವಸ್ತುಗಳನ್ನು ತೋರಿಸಿದನು. ಆಗ ರಾಜನು ಮಂತ್ರಿಯನ್ನು ಗದರಿಸಿ ಅವನಿಗೆ ಕೊಟ್ಟಿದ್ದ ಅಮಿತ ಉಡುಗೊರಿಗಳನ್ನೆಲ್ಲ ಸೆಳೆದುಕೊಂಡು ಶೂರಸೇನನಿಗೆ ಕೊಡಿಸಿದನು. ಆದರೆ ಇದರಿಂದ ಮಂತ್ರಿ ಮತ್ತು ಶೂರಸೇನರೊಳಗೆ ವೈಮನಸ್ಸು ಹುಟ್ಟಿತು. ಆದು ದಿನದಿಂದ ದಿನಕ್ಕೆ ಬೆಳೆದು ದ್ವೇಷವಾಗಿ ಕುದಿಯಿತು. ಆ ರಾಜ್ಯದಲ್ಲಿದ್ದರೆ ತನ್ನ ಪ್ರಾಣಕ್ಕೆ ಗಂಡಾಂತರವಿದೆಯೆಂದು ಶೂರಸೇನನು ಅರಿತು ರಾಜನಿಗೆ

ಹೇಳ ಅವನ ಆಪ್ಯಾಕ್ಯೆಯನ್ನು ಪಡೆದುಕೊಂಡು ಅವನಿಂದ ಅಪಾರ ದೃವ್ಯ ಸಹಾಯವನ್ನು ಪಡೆದು ತನ್ನ ಉರಿಗೆ ಹೊರಟಿನು.

ಆದರೆ ಮಾರ್ಗ ಮಧ್ಯೆ ಒಬ್ಬ ಕಳ್ಳನು ಅವನನ್ನು ಕಂಡನು. ಶೂರ ಸೇನನ ರೂಪ ಹಾಗೂ ಅವನ ಕೈಯಲ್ಲಿದ್ದ ಗಂಟನ್ನು ಕಂಡು ಇವನು ದೊಡ್ಡ ಧ್ವನಿಕನಿರಬೀಕೆಂದು ಉಹಿಸಿದನು. ಹೇಗಾದರೂ ಮಾಡಿ ಆ ಗಂಟನ್ನು ಅವ ಹಿಂಸಬೀಕೆಂಬ ಇಚ್ಛೆಯಿಂದ ಶೂರಸೇನನ ಬೆನ್ನು ಹಿಂದೆಯೇ ಬಂದನು. ಆದರೆ ಎಲ್ಲಿಯೂ ಅಡವಿಯೇ ಇರಲಿಲ್ಲ. ಆದುದರಿಂದ ಆ ಕಳ್ಳನ ಆಶೀ ಶುದ್ಧೀರಲಿಲ್ಲ. ಬಹಳ ದೂರ ಹೋದ ವೇಲೆ ಇನ್ನೂ ಬ್ಬಿ ಕಳ್ಳನು ಇದಿರಾದನು. ಆ ಕಳ್ಳನಿಗೂ ಇವನಿಗೂ ಸಂಚು. ಆದುದರಿಂದ ಹೊದಲನೆಯ ವನು ತನ್ನ ಉದ್ದೇಶವನ್ನು ತಿಳಿಸಿದನು. ಆಗ ಎರಡನೆಯವನು ಹೊದಲನೆಯವನಿಗೆ ಅಪಾರ ದೃವ್ಯವನ್ನು ಕೊಟ್ಟು ಅವನನ್ನು ಹಿಂದೆಕಳಿಸಿದನು. ಮತ್ತು ತಾನು ಶೂರಸೇನನ್ನು ಹಿಂಬಾಲಿಸಿದನು. ಆದರೆ ಅವನಿಗೂ ಶೂರಸೇನನ್ನು ಸುಲಿಯಲು ಅವಕಾಶವೇ ಸಿಗಲಿಲ್ಲ. ಅಪ್ಯಾರಲ್ಲಿ ಮೂರನೇ ಕಳ್ಳನ್ನು ಇದಿರಾದನು. ಅವನು ಎರಡನೇ ಕಳ್ಳನಿಗೆ ಅಪಾರ ಚಿನ್ನಾಭರಣಗಳನ್ನು ಕೊಟ್ಟಿರೆ ತಾನು ಶೂರಸೇನನನ್ನು ಬೆಂಬತ್ತಿ ಹೋದನು.

ಸೂರ್ಯನು ಮುಳುಗಿದನು. ಕತ್ತಲಾಯಿಸು. ಶೂರಸೇನನ ಕುದುರೆ ಮೆಲ್ಲಿಗೆ ಹೋಗಲಾರಂಭಿಸಿತು. ಆಗ ಹಿಂದಿನಿಂದ ಮೂರನೇ ಕಳ್ಳನು ಬಂದು ತನ್ನ ಕುದುರೆಯನ್ನು ಬೇಗನೇ ಓಡಿಸುತ್ತ ಬಂದನು. ಶೂರಸೇನನನ್ನು ಕಂಡು ಅವನೊಡನೆ ಸ್ನೇಹದಿಂದ ಮಾತನಾಡಿಸಿದನು. ಶೂರಸೇನನು ಹಸಿವೆ ನೀರದಿಕೆಗಳಿಂದ ಬಳಲಿದ್ದ. ಅವನಿಗೂ ಶ್ರೀಯ ಬೇಕಾಗಿತ್ತು. ಆದುದರಿಂದ ಆ ಕಳ್ಳನ್ನು ತನ್ನ ಮನಿಗೆ ಕರೆದ ಕೂಡಲೇ ಕಪಟವನ್ನು ರಿಯದೆ ಅವನಹಿಂದಿ ಹೋದನು. ಶೂರಸೇನನು ಬಂದ ಕೂಡಲೇ ದಿವ್ಯಭೋಜನ ತಯಾರಿಸಲು ದಾಸಿಗೆ ಕರೆದು ಹೇಳಿದನು. ನದಿಗೆ ಸ್ವಾನಕ್ಕೆ ತೆರಳಿದ್ದ ತನ್ನ ಮಗಳನ್ನು ಕರೆದುತ್ತರಲು ಆ ಕಳ್ಳನು ನದಿಯಕಡೆ ಹೋದನು.

ಇತ್ತು ಶೂರಸೇನನು ಕೈಕಾಲು ಹೋರೆ ತೊಳಿದುಕೊಂಡು ಕುಳಿತಿರಲು ಅಡಿಗಿಯ ದಾಸಿಯು ಅವನನ್ನು ನೋಡಿದಳು. ಶೂರಸೇನನ ರೂಪಲಾವಣ್ಯ ಕಂಡು ಅವಳು ಮುಗ್ಗಳಾದಳು. ಅವಳ ಕಣ್ಣಿಂದ ನೀರು ಸುರಿಯತೊಡ

ಗಿತು. ಅದು ಶಾರಸೇನನ ದೃಷ್ಟಿಗೆ ನಿಲುಕಲು, ಅವನು ಆ ದಾಸಿಯೊಡನೆ ಮಾತನಾಡಿದನು. ಆಗ ಆ ದಾಸಿಯು “ಸಾಮಾ, ಈ ಮನೆಯ ಯಜಮಾನನು ದೊಡ್ಡ ಕಳ್ಳನು. ದಾರಿಯಲ್ಲಿ ಹೋಗುವವರನ್ನೆಲ್ಲ ಮನೆಗೆ ಕರಿದು ಕೊಂಡುಬರುವನು. ಅವರಿಗೆ ದಿವ್ಯವಾದ ಉಟ್ಟಿ ಹಾಕುವನು. ಅವರ ಸೇವೆಗಾಗಿ ತನ್ನ ಮಗಳನ್ನೇ ನೇಮಿಸುವನು. ಅವಳು ತಂದೆಗಿಂತಲೂ ಬುದ್ಧಿ ವಂತಳು. ಅತಿಥಿಯು ವಿಶ್ವಾಸಿತಿಗೆ ತೆರಳಿದಾಗ ಅವಳೂ ಅವನನ್ನು ಅನುಸರಿಸುವಳು. ಅವನಿಗೆ ಶೀತೋದಕೆ, ಮುದ್ದು, ಹಾಗೂ ತಾಂಬಾಲ ಗಳನ್ನು ಕೊಡುವಳು. ಅವುಗಳಲ್ಲಿ ಅವಳೂ ಮಲಿಗೊಳ್ಳುವಳು. ಅತಿಥಿಗೆ ನಿದೆ ಬಂದಕೂಡಲೇ ಹೊರಗಿಬಂದು ತಂದೆಗೆ ತಿಳಿಸುವಳು. ಆಗ ಅವನು ತೆರಳಿ ಅವನನ್ನು ಎತ್ತಿ ಒಂದು ಬಾವಿಯಲ್ಲಿ ದೂಡಿ, ಇದ್ದ ಸಂಪತ್ತನ್ನೆಲ್ಲ ಅಪಹರಿಸುವನು. ಆದುದರಿಂದ ಅವನು ಮಗಳನ್ನು ಕರಿದುಕೊಂಡು ಬರುವುದರೊಳಗೆ ನೀನು ಓಡಿಹೋಗು” ಎಂದಳು.

ದಾಸಿಯ ಮಾತನ್ನು ಕೇಳಿದ ಕೂಡಲೇ ಶಾರಸೇನನು ತನ್ನ ಗಂಟನ್ನು ಕುದುರೆ ಮೇಲಿ ಹೇರಿ, ತಾನೂ ಏರಿ ನಾಗಾಲೋಟಿದಿಂದ ಓಡಿದನು. ಸ್ವಲ್ಪ ಹೊತ್ತಿನ ಮೇಲಿ ಆ ಕಳ್ಳನು ತನ್ನ ಮಗಳೊಂದಿಗೆ ಹಿಂತಿರುಗಿದನು. ಆದರೆ ಅತಿಥಿಯು ಇಲ್ಲದುದನ್ನು ಕಂಡು ರೇಗಿ ದಾಸಿಯನ್ನು ಕೇಳಿದನು. “ಅಡಿಗೆ ಮಾಡುವದರಲ್ಲೇ ನಾನು ತಲ್ಲಿನಭಾಗಿದ್ದೇನೇ. ಹೊರಗೆ ಹಣಕಿ ಕೂಡಾ ನೋಡಿಲ್ಲ” ಎಂದವಳು ಹೇಳಿದಳು. ಆ ಕೂಡಲೇ ಆ ಕಳ್ಳನೂ ಶ್ರೀಷ್ಟವಾದ ಕುದುರೆಯನ್ನು ಹತ್ತಿ, ಶಾರಸೇನನ ಕುದುರೆಯ ಕಾಲಹೆಚ್ಚಿಗಳನ್ನು ಗುರುತಿಸಿ, ಅದೇ ದಾರಿಯಲ್ಲಿ ನುಗ್ಗಿದನು. ಶಾರಸೇನನು ಒಂದು ನದಿಯನ್ನು ದಾಟಿಲಾಗದೆ ಆದರ ದಂಡೆಯ ಒಂದು ವೃಕ್ಷದ ಬಳ ಕುಳಿತ್ತಿದ್ದನು. ಅವನೊಂದಿಗೆ ಇನ್ನಿತರ ಮಾರು ನಾಲ್ಕು ಜನರೂ ಕುಳಿತ್ತಿದ್ದರು. ಕಳ್ಳನು ಇಲಿದು ಆ ಅವರಿಚಿತರನ್ನುದ್ದೇಶಿಸಿ, “ಸಾಮಾ, ಈತನು ನನ್ನ ಅಳಿಯನು. ಇಷ್ಟರವರಿಗೆ ಪರದೇಶದಲ್ಲೇ ಇದ್ದನು..ಇಂದೇ ಮನೆಗೆ ಬಂದಿದ್ದೆ. ಮನೆಗೆ ಬಂದಾಗ ಹೆಂಡತಿ ಇರಲಿಲ್ಲವೆಂದು ರೇಗಿ ಹೊರಟು ಬಂದಿದ್ದಾನೆ. ಅವಳು ಮನೆಯಲ್ಲಿ ಆಳುತ್ತಾ ಕುಳಿತ್ತಾಳೆ.

ಗಂಡನು ಮನೆಗೆ ಹಿಂತಿರುಗದಿದ್ದರೆ ನದಿಗೆಬಿಷ್ಟು ಪ್ರಾಣತ್ವಾಗ ಮಾಡುವ ದಾಗಿ ಹಟ್ಟಿಹಿಡಿದಾಗ್ಗಳೇ. ಸನ್ನ ಮನೆಯಲ್ಲಿ ಇರಲು ಇವನಿಗೆ ಇಷ್ಟವಿಲ್ಲದೇ ಇದ್ದರೆ ಬಂದು ತನ್ನ ಹೆಂಡತಿಯನ್ನಾದರೂ ಕರೆದುಕೊಂಡು ಹೋಗಲು” ಎಂದು ಹೇಳಿದನು. ಆಗ ಶೂರಸೇನನೊಂದಿಗಿದ್ದ ಮೂವರೂ ಆ ಕಳ್ಳನ ಮಾತನ್ನೇ ನಂಬಿ ಶೂರಸೇನನ್ನು ನಿಂದಿಸಿದರು. ಅವನ ಮಾತನ್ನೊ ಕೇಳಿ ಲಿಲ್ಲ. ಉಪಾಯವಿಲ್ಲದೆ ಶೂರಸೇನನು ಕಳ್ಳನೊಂದಿಗೆ ಹಿಂತಿರುಗಿದನು.

ಆದರೆ ಕಳ್ಳನ ಮಗಳು ಶೂರಸೇನನನ್ನು ನೋಡಿದ ಮೇಲೆ ನಿಜವಾಗಿಯೂ ನೋಡಿತಳಾದಳು. ಅಂತಹ ತಾರುಣ್ಯ, ಹಾಗೂ ತೇಜಸ್ಸುಳ್ಳ ಸುಂದರಾಗಿನನ್ನು ಅವಳು ಕಂಡಿರಲಿಲ್ಲ. ಅವಳೂ ಇನ್ನಾವನಕ್ಕೆ ಕಾಲಿಟ್ಟುವಳು. ಮುದನಶರ ಸೀಡಿತಳು. ಅದುದರಿಂದ ಶೂರಸೇನನ್ನು ಕಂಡ ಕೂಡಲೇ ಅವಳು ಸ್ವೇಮಾಸಕ್ತಳಾದಳು. ಅವನನ್ನು ಹೇಗಾದರೂ ಮಾಡಿ ಉಳಿಸಿ ಅವನೊಡನೆ ಕಾನುಸುಖವನ್ನು ಪಡೆಯಬೇಕೆಂಬ ಇಚ್ಛೆಯೂ ಉದಯಿಸಿತು. ಅದುದರಿಂದ ಶೂರಸೇನನು ಉಟ್ಟವಾದ ಮೇಲೆ ಅವಳು ಅವನು ವಿಶ್ರಮಿಸಿದ್ದ ಕೊಣಕೆಗೆ ಬಂದು ಅವನೊಡನೆ ಮೃದುಮುಧುರವಾಗಿ ಮಾತನಾಡತೊಡಗಿದಳು. ಆದರೆ ಶೂರಸೇನನು ಅವಳ ಮಾತಿಗೊಂಡಕ್ಕೂ ಮರುಳಾಗಲಿಲ್ಲ. “ಸಿನ್ನ ತಂಡೆಯಂತೆ ಸೀನೂ ಮಾತಿನಿಂದ ನನ್ನನ್ನು ಮರುಳುಗೊಳಿಸಿ, ನನ್ನನ್ನು ಕೊಂಡು ನನ್ನ ದ್ರವ್ಯವನ್ನು ಅಪಹರಿಸಲು ಬಂದಿರುವಿಯಲ್ಲ! ಸಿನೊಡನೆ ಏಕೆ ಮಾತನಾಡಬೇಕು?” ಎಂದು ಹೇಳಿದನು. ಕಳ್ಳನ ಮಗಳು ತನ್ನ ತಂಡೆಯ ನೋಸವನ್ನೆಲ್ಲ ಹೇಳಿದಳು ಆದರೆ ತಾನು ಹಾಗೆ ಮಾಡಲಾರೆನೆಂದೂ ತನ್ನನ್ನು ಮದುವೆ ಮಾಡಿಕೊಂಡು ಇಲ್ಲಿಂದ ಕರೆದು ಕೊಂಡು ಹೋಗಿಸೇಕೆಂದೂ ಪ್ರಾರ್ಥಿಸಿದಳು. ಆಗ ಶೂರಸೇನನು “ಸೀನು ಪಾಪಕರ್ತವನ್ನು ಮಾಡಿರುವೆ. ಅಲ್ಲದೆ ನಿನ್ನ ಶೀಲದಲ್ಲಾ ನನ್ನ ನಂಬಿಗೆ ಇಲ್ಲ” ಎಂದು ನುಡಿದನು. ಆದನ್ನು ಕೇಳಿ ಅವಳು “ರಾಜಪುತ್ರ, ಇಷ್ಟರವರೆಗೆ ಅನೇಕ ಜನರನ್ನು ಕೊಲ್ಲಲು ನಾನು ತಂಡೆಗೆ ನೇರವಾಗಿದ್ದೆ. ಆದು ಪಾಪಕರ್ತವೆಂದು ನನಗೂ ಗೂತ್ತಾಗಿದೆ. ಆದಕ್ಕಾಗಿ ಪಶ್ಚಾತ್ತಾಂತರದು ತ್ತೇನೇ. ದೇವರೇ ನನ್ನ ಅಪರಾಧಗಳನ್ನು ಮನ್ನಿಸು ಎಂದು ನಾನು ಅವನನ್ನು ಪ್ರಾರ್ಥಿಸುತ್ತೇನೇ. ಇನ್ನು ಮುಂದೆ ನಾನು ಹಾಗೆ ಮಾಡುವವಳಿ.

నాను ఇష్టరపరిగూ యావ పరపురుషరన్నా వోఏహిసిల్ల. పురుషర సంసగ్రఫద అనుభవమూ ఇల్ల” ఎందు కేళి దేవరాణి మాడి ప్రతిజ్ఞ మాడిదళు. శూరసేనను ఆవళ మాతుగళన్ను నంచి ఆవళన్ను పరిగ్రహిసిదను. ఇబ్బరూ ప్రేమాంధరాగి గాథాలింగన మాడిదరు. ఆ మేలి కళ్ళనన్ను హేగి కొల్లబేకు మత్తు ఆల్లింద హేగి పారాగి హోగబేకిందు అవరిచ్చరూ యోజిసత్కాడగిదరు.

తన్న మగళ ఆగమనవన్నే నిరిహిసుత్త కళ్ళను కుళతిద్దను. సమాధారణవాగి ఎలి ఆడికేయల్లి ఆమలు ఆధవా విషశాధిసి కొడుత్తి రువుదు ఆవన పద్ధతి. ఒనేహమై ప్రజ్ఞతప్పిద పాంధిక నన్ను రాత్రియే ఆవను బావిగి ఎసేయుతిద్ద. ఆ దిన ఆవనూ తుంబా బళలిద్ద. నిద్దెయన్ను నటిసుత్త మగళన్ను నిరిహిసుతిద్ద కళ్ళనిగి నిజవ్యాగియూ నిద్దెయే బందితు మధ్యరాత్రి ఆవన మగళు బందళు. తండె మలగిరువుదన్ను కండు సద్గుల్లది తెరళి తన్న కఠారియింద ఆవనన్ను ఇరిదళు. ఆ మేలి క్యెగి సిక్షేద అమూల్య జిన్నాభరణ కాగూ ద్రవ్యవన్ను సంగ్రహిసి మత్తొందు కుదురేణు స్నేరి శూరసేననేహాందిగి ఆల్లింద పలాయనమాడిదళు.

పుతావసేనను హేళిద ఈ కతియన్ను కేళి కలావతియు “రాజపుత్ర, ఆజితన మత్తొబ్బ పుత్రన కథియన్ను కేళలు ఆతుర వుళ్ళవలూగిద్దేఁనే” ఎందళు. ఆగ వీరసేనను “రాజపుత్రయే, ఆవను ధర్మబుద్ధియుళ్లవను. తన్న ద్రవ్యదింద ఆన్నభత్ర, కేరి, కాలువేగళన్ను కదిసిదను. ఆవన జీవనదల్లి ఇన్నావ రోమాంజే కారీ ఘటనేయు నడియల్లు. ఆవన హెండతియూ పరమధార్మకళు. శ్రీయరు దుక్కిలేయరాదరి ఎల్ల కష్టగళూ బరుత్తువే” ఎందు నుడి దను. ఆగ పద్మావతియు “రాజపుత్ర, మాతుమాతిగి శ్రీయరన్ను హీగళియుతిద్దీయల్ల. పురుషర దుష్టతనక్కే ఆళతియల్ల. అంతక ఆనేక కథగళు ననగి గొత్తువే” ఎందళు. ఒందన్ను కేళలు ప్రతా పసేనను ఆతురపట్టుదుదంంద ఆవళు హేళతొడగిదళు.

ಉಳಿ ಸೆಟ್ಟಿಯ ಹೆಂಡತಿಯ ಕಥೆ

ಪ್ರಾಚೀನ ಕಾಲದಲ್ಲಿ ಮುಗಧರಾಜ್ಯದಲ್ಲಿ ಗೋಪಾಲಸೆಟ್ಟಿ ಎಂಬೊಬ್ಬಿ ಧನಿಕನಿದ್ದನು. ಅವನು ತಾರುಣ್ಯದಲ್ಲಿ ದುವ್ಯರಸನಗಳಿಗೆ ತುತ್ತಾಗಿ ತನ್ನ ಸಂಪತ್ತನ್ನೆಲ್ಲ ಸೂರೀಮಾಡಿದನು. ಮುದ್ದೆಪಾನ ಹಾಗೂ ವೇಶಾಗಮನ ಗಳಿಂದ ಹಣವೆಲ್ಲ ಮುಗಿಯಿತು. ವೃದ್ಧಾವ್ಯ ಬಂದಿತು. ಅಗ ಅವನು ಶ್ರೀಮಂತರೋಭರ ಮಗಳನ್ನು ಮುದುವೆಯಾಗಲು ಬಯಸಿದನು. ಗೋಪಾಲಸೆಟ್ಟಿಗೆ ಬಡತನ ಬಂದಿದೆಯೆಂದು ಆತ್ಮಹೆಣ್ಣಿನ ಕಡೆಯವರು ತಿಳಿದಿದ್ದಿಲ್ಲ. ಹಿಂದಿನ ಕುಲಕೀರ್ತಿಗಳನ್ನೇ ಕೇಳುವುರುಳಾಗಿ ವೋಹಿನಿಯಂತಹ ತನ್ನ ಮಗಳನ್ನು ಆ ಮುದುಕನಿಗೆ ಮುದುವೇ ಮಾಡಿಕೊಟ್ಟಿರು.

ಆದರೆ ಸ್ವಲ್ಪ ಕಾಲ ಕೆಳಿದ ವೇಲೆ ಗೋಪಾಲತೆಟ್ಟಿಗೆ ಜೀವನ ನಿರ್ಪಾಕ ನಡೆಸುವುದೇ ದುಸ್ತರವಾಗಿ ಪರಿಣಮಿಸಿತು. ಒಂದು ದಿನ ಗೋಪಾಲಸೆಟ್ಟಿಯು ತನ್ನ ಹೆಂಡತಿಯನ್ನು ಕರಿದು “ಈ ನಗರದ ಪೂರ್ವೀಸ ಅಧಿಕಾರಿಗೆ ನಾನು ಹಿಂದಿ ಬಹೆಳ ಸಹಾಯನಿರ್ದಿದ್ದೆ. ಅದನ್ನು ಅವನು ಮರೆತಿರಲಿಕ್ಕಾಲ್ಲ. ನಾನಾಗಿ ಹೋಗಿ ಕೇಳಲು ಲಜ್ಜೆಯನಿಸುತ್ತಿದೆ. ನೀನು ಅವನನ್ನು ಕಂಡು ಸಹಾಯನನ್ನು ಕೇಳು. ನಮ್ಮ ಇಂದಿನ ಹಿನ್ನಿಸಿ ತಿಯನ್ನು ಹೇಳು. ಒಂದು ವೇళೆ ಅವನು ಸಹಾಯಕೊಡಿದ್ದರೆ ಸಾಲವನ್ನಾದರೂ ತಾ” ಎಂದು ಹೇಳಿದನು. ಪತಿಯ ಅನುಷ್ಠಾಯಂತೆ ಅವಳು ಪೂರ್ವೀಸ್ ಅಧಿಕಾರಿಯ ಮನಿಗೆ ತೆರಳಿದಳು. ಮತ್ತು ತನ್ನ ಗಂಡನು ಹೇಳಿದುದನ್ನು ಅವನಿಗೆ ತಿಳಿಸಿದಳು ಆ ಪೂರ್ವೀಸ್ ಅಧಿಕಾರಿಯು ಸ್ತ್ರೀಲಂಪಟಿನು. ಅವಳ ರೂಪಾತಿಶಯಕ್ಕೆ ಮರುಳಾದನು. ಅವಳೊಡನೆ ಸಲಗೆಯಿಂದ ಮಾತನಾಡುತ್ತೇ ಏಕಾಂತವಾದ ಈಂಟಿಗೆ ಕರೆದೆಯ್ಯಾ ತನ್ನ ಮನೋಭಿಲಾಷಯನ್ನು ಅವಳಿಗೆ ತಿಳಿಸಿದನು. ತನ್ನ ಇಚ್ಛೆಯನ್ನು ಪೂರ್ಣಗೊಳಿಸಿದ್ದೇ ಆದರೆ ಸಾಪರಾರು ವರಹಗಳನ್ನು ಕೊಡುವುದಾಗಿಯೂ ಆಶಿತೋರಿಸಿದನು.

ಸೆಟ್ಟಿಯ ಹೆಂಡತಿ ದುತ್ತೀಲೆಯಲ್ಲ. ಅದುದರಿಂದ ಅವಳು ಒಪ್ಪಲಿಲ್ಲ. ಇಂಥ ದುವ್ಯರ್ತಕ್ಕೆಳಿಸುತ್ತು ಕುಲಕ್ಕೆ ಕಲಂಕವನ್ನು ತರಲಾರೆನೆಂದು ನುಡಿದಳು. ಅಗ ಆ ಪೂರ್ವೀಸ್ ಅಧಿಕಾರಿಯು “ಸುಂದರಿಯೇ, ನೀನು ನಿನ್ನ ಪತಿ

ಯನ್ನು ತೊರೆದು ನನ್ನ ಮನಿಗೆ ಬಂದಿರಬೇಕೆಂದು. ನಾನು ಹೇಳಲಿಲ್ಲ. ಆಗಾಗ ಬಂದು ನನ್ನ ಮನಸ್ಸನ್ನು ಸಂತೋಷಪಡಿಸಿದರೆ ಸಾಕು. ನಿನ್ನ ಪತಿಯು ಮುದುಕನು. ಅವನೊಡನೆ ನಿನಗೆ ಯಾವ ರತಿಸುಖವೂ ಸಿಗಲಾರದು. ನಾನು ನಿನಗೆ ತುಂಬಾ ಸುಖಕೊಡಬಲ್ಲೆ” ಎಂದು ನುಡಿದನು. ಅದನ್ನೇ ಕೇಳಿ ಸೆಟ್ಟಿಯ ಹೆಂಡತಿ ಸಿಟ್ಟುಗಿ ತನ್ನ ಮನಿಗೆ ಹಿಂತಿರುಗಿದಳು. ಆ ಮೇಲೆ ಸೆಟ್ಟಿಯು ಅವಳನ್ನು ತನ್ನ ಹಿಂದಿನ ವಿಶ್ವಾಸಿಗಳ್ನಾಗಿ ನಾಯಾಧಿಕರನಲ್ಲಿ ಕಳಿಸಿದನು. ಸೆಟ್ಟಿಯ ಹೆಂಡತಿ ನಾಯಾಧಿಕರನಲ್ಲಿ ಬಂದು ಪ್ರೋಲೀಸ್ ಅಧಿಕಾರಿಯ ದುರ್ವರ್ತನೆಯನ್ನೂ ತಿಳಿಸಿದಳು. ಆದರೆ ಆ ನಾಯಾಧಿಕರನ್ನಾರ್ಥಿ ಸೆಟ್ಟಿಯ ಹೆಂಡತಿಯ ರೂಪಲಾವಣ್ಯವನ್ನು ಕಂಡು ಮೋಹಿತನಾದನು. ಅವನು ಅವಳನ್ನು ಏಕಾಂತ ಕೋಣಿಗೆ ಕರೆದೊಯ್ದು “ನೀನು ನನ್ನ ಮನಸ್ಸನ್ನು ಆಹಾದಗೊಳಿಸಿದರೆ ಆ ಪ್ರೋಲೀಸ್ ಅಧಿಕಾರಿಯಿಂದ ಹಣ ತೆಗೆಸಿಕೊಡುತ್ತೇನೆ. ನಾನೂ ನಿನಗೆ ಸಹಾಯಸಲ್ಲಿಸುತ್ತೇನೆ. ಇದನ್ನು ನೀನು ಯಾರಿಗೂ ಹೇಳಬೇಡ. ನನ್ನಂತಹ ನಾಯಾಧಿಕರನೇ ನಿನ್ನಂತಹ ಸಾಮಾನ್ಯ ಶ್ರೀಗೆ ಒಲಿದಿರುವುದು ಅದು ನಿನ್ನ ಪ್ರಾರ್ಥಜನ್ಮದ ಪುಣ್ಯವೆಂದೇ ತಿಳಿದುಕೊಂಡೆನ್ನು. ಆದರೆ ಅವಳು ಅವನ ಮಾತನ್ನು ಆಲಿಸದೆ ತನ್ನ ಮನಿಗೆ ಹಿಂತಿರುಗಿದಳು.

ಆ ಮೇಲೆ ಸೆಟ್ಟಿಯು ಅವಳನ್ನು ಆ ನಗರದ ಮಂತ್ರಿಯ ಮನಿಗೆಕಳಿಸಿದನು. ಅವಳು ಮಂತ್ರಿಯನ್ನು ಕಂಡು ಹಿಂದೆ ನಡೆದ ಘಟನೆಗಳಿಲ್ಲವನ್ನೂ ಹೇಳಿ ತಾವಾದರೂ ದಯಿದೋರಿ ಕಷ್ಟದಲ್ಲಿ ಸಿಲುಕಿರುವ ನಮಗೆ ಸಹಾಯ ನೀಡಿರಿ” ಎಂದು ಪ್ರಾರ್ಥಿಸಿದಳು. ಆದರೆ ಆ ಮಂತ್ರಿ ಕೂಡಾ ಸೆಟ್ಟಿಯ ಹೆಂಡತಿಯನ್ನು ಬಯಸಿದ. “ನೀನು ನನ್ನೊಂದಿಗೇ ಇರು. ಆ ಮುದುಕನನ್ನು ಕಟ್ಟಿಕೊಂಡು ಸುಖವೇನು? ನನ್ನ ಮನೆಯಲ್ಲಿದ್ದರೆ ಯಾವ ಸುಖ ಸೌಭಾಗ್ಯಕ್ಕಾಗ್ಯ ಕೊರತೆಯಾಗಲಾರದು” ಎಂದು ನುಡಿದನು. ಅದನ್ನು ಕೇಳಿ ಅವಳು ತುಂಬಾ ಚಿಂತಾಕಾರಂತಾದಳು. ಯಾರನ್ನು ಕಂಡರೂ ಅವಳ ಕಷ್ಟಪರಿಹಾರವಾಗಲಿಲ್ಲ. ರಸ್ತೆಯಲ್ಲಿ ಬಿದ್ದ ಮಾಂಸದ ತುಂಡನ್ನು ಕುಕ್ಕುವ ಕಾಗಿಗಳಂತೆ ಎಲ್ಲರೂ, ಅವಳ ಸೌಂದರ್ಯವನ್ನು ಸವಿಯಲು ಅತುರಷಿದುವರೇ: ಇವರೆಲ್ಲರಿಗೂ ಒಂದು ಪಾರಕಲಿಸಬೇಕೆಂದು ಸೆಟ್ಟಿ

ಹೆಂಡತಿ ನಿರ್ಭರಿಸಿದಳು.

ಮರುದಿನ ಅವಳು ಅಂದವಾದ ಬಟ್ಟಿಬರಿಗಳನ್ನು ತೊಟ್ಟುಕೊಂಡು, ಸವಾಲಂಕಾರ ಘರಿಸುತ್ತ ಪ್ರೋಲೀಸ್ ಅಧಿಕಾರಿಯ ಮನೆಗೆ ತೆರಳಿದಳು. ಅವನನ್ನು ಕಂಡಕೂಡಲೇ ಮುಗುಳು ನಗುತ್ತ “ನಿಮ್ಮಮಾತಿಗೆ ಒಪ್ಪುತ್ತೇನೆ. ಮತ್ತೇನು ವಾಡಿತ್ತಾಣ. ನಿಮಗೆ ನನ್ನ ಮೇಲೆ ಪ್ರೇಮವಾದಂತೆ ನಾನು ನಿಮ್ಮ ಮೇಲೆ ವೋಹಿತ್ತಾಗಿದ್ದೇನೆ. ಆ ಪ್ರಾಧಿ ಗಂಡನಿಂದ ಯಾವ ಸುಖವೂ ಇಲ್ಲ. ನೀವು ಇಂದು ರಾತ್ರಿ ಎರಡು ಪ್ರಹರವಾದ ಮೇಲೆ ಉನ್ನಿರಿ” ಎಂದು ಹೇಳಿದಳು. ಪ್ರೋಲೀಸ್ ಅಧಿಕಾರಿಯು ಉಬ್ಜಿ ಆಗಲೇ ಅವಳು ಚೀಡಿದವ್ಯು ಹಣವನ್ನು ಕೊಟ್ಟು ಕಳಿಸಿದನು. ಆದರಂತೆ ಅವಳು ನಾಯಾಯ ಧಿಕ್ಷಿದ್ದಲ್ಲಿ ಶೆರಳಿ ಅವನನ್ನು ಮೂರು ಪ್ರಹರ ರಾತ್ರಿ ಬರುವಂತೆ ತಿಳಿಸಿದಳು. ಮಂತ್ರಿಗೆ ನಾಲ್ಕನೇ ಪ್ರಹರ ರಾತ್ರಿಯಲ್ಲಿ ಬರಲು ಹೇಳಿದಳು. ಅವಳು ಸೂಚಿಸಿದಂತೆ ಪ್ರೋಲೀಸ್ ಅಧಿಕಾರಿಯು ಹೊತ್ತಿಗೆ ಸರಿಯಾಗಿ ಮನೆಗೆ ಬಂದನು. ಸೆಟ್ಟಿಯ ಹೆಂಡತಿಯು ಅವನನ್ನು ಸಾಂಗತಿಸಿ, ಮೃದು ಮಥುರ ಮಾತುಗಳಿಂದ ಅವನ ಮನಸ್ಸನ್ನು ಸಂತೋಷಪಡಿಸತ್ತಾಗಿದಳು. ಅನನ್ಯೋದಸಿ ಸರಸ ಮಾತುಕತೆಗಳಲ್ಲಿ ತೊಡಿದ ಸ್ವಲ್ಪ ಹೊತ್ತಿನ ಮೇಲೆ ನಾಯಾಯಾಧಿಕೀರ್ಶನು ಬಂದು ಬಾಗಿಲು ತಟ್ಟಿದನು. ನಾಯಾಯಾಧಿಕೀರ್ಶನು ಬಂದ ಸುದ್ದಿ ಕೇಳಿ ಸೆಟ್ಟಿಯ ಹೆಂಡತಿಯು ಗಾಬರಿಯಾದವಳಂತೆ ವರ್ತಿಸಿದಳು. ಯಾವ ಕಾರ್ಯಕ್ರಮ ಬಂದರೋ ಎಂದು ಚಡವಡಿಸಿದಳು. ಪ್ರೋಲೀಸ್ ಅಧಿಕಾರಿಯ ಕೈಕಾಲುಗಳೂ ನಡುಗತೊಡಿದವು. ಹೇಗಾದರೂ ಮಾಡಿ ನನ್ನ ಮರ್ಯಾದೆಯನ್ನು ಉಳಿಸಬೇಕೆಂದು ಅವನು ಬೇಡಿಕೊಂಡನು. ಸೆಟ್ಟಿಯ ಹೆಂಡತಿಯು ಅವನನ್ನು ಒಂದು ಪೆಟ್ಟಿಗೆಯಲ್ಲಿ ಆಡಗಿಸಿಟ್ಟು ಬೀಗ ಹಾಕಿದಳು. ಆದರಂತೆ ನಾಯಾಧಿಕೀರ್ಶನ ಮಾನ ಉಳಿಸಲು ಮತ್ತೊಂದು ಪೆಟ್ಟಿಗೆಯಲ್ಲಿ ಅವನನ್ನು ಅಡಗಿಸಿಟ್ಟಿರು. ಮಂತ್ರಿಯು ಸರಸೋಕ್ಕಿಗಳಲ್ಲಿ ಕಾಲ ಕಳಿಯಲಾರಂಭಿಸಿದಾಗ ವೇಟಿಗೆ ಶೆರಳಿದ್ದ ಅವಳ ವ್ಯಾಧಿಪತಿ ಬಂದನು. ಆಗ ಮಂತ್ರಿಯನ್ನೂ ಅವಳು ಇನ್ನೊಂದು ಪೆಟ್ಟಿಗೆಯಲ್ಲಿ ಬಜ್ಜಿಟ್ಟಿರು.

ಆ ಮೇಲೆ ಅವಳು ರಾಜ್ಯಾದ್ವಾರ್ತೆ ಶೆರಳಿ ಪ್ರೋಲೀಸ್ ಅಧಿಕಾರಿ, ನಾಯಾಧಿಕೀರ್ಶ ಮತ್ತು ಮಂತ್ರಿ ಈ ಶ್ರೀವರ್ಗದವರ ದುಬಂಧಿ, ದುರ್ವಾಡತಿ

గళన్న హేళదళు. రాజను మోదలు ఆవళ మాతన్న నంబలిల్ల. ఆగ ఆవళు తన్న మనేయింద ఆ మూరూ సేట్టిగెళన్న తరిసి రాజ సభీయల్లే చిగ తెగిదళు. రాజను ఆ త్రివగ్దదవరన్న కండు కోఏపదింద ఆవరన్న జ్యేలిగట్టిదను. ఆ సేట్టియ హెండతిగె ఖాడు గొరిగళన్న కోట్టు ఆవళ మనేగె కళిసిదను. ఆమేలోందు దిన రాజను వేషపల్లట మాడికోండు సేట్టియ హెండతియొట్టులే ఇద్ద సందభ్య నోఎడి ఆవళ మనేగె బందను. ఆవళన్న కండు తన్న నిజ గురుతన్న ఆవళగె తిలిసి తిలిసి “నోఎహనాంగియే, నిన్న బుద్ధి చాతుయువన్న నోఎడి నాను మేట్టిద్దేనే. నీను అంతఃపురదల్లి రలు యోగ్యాలు. నీను నన్న ఆరమణిగె బా. నిన్నన్న బకళ పీరత్యాదరదింద నడిసికోళ్ళత్తేనే. సినగె యావ కొరతెయూ ఒద గదంతి నోఎడికోళ్ళత్తేనే” ఎందు సుడిదను. సేట్టియ హెండతి మనదల్లే దుఃఖితాదళు. ఆదరి హోరగె ఆదన్న తోరిసికోళ్ళది తన్న భాగ్యద బాగిలు తేరియతిందు సంతోషవ్యక్తపడిసిదళు. ఎరడ్డ మూరు దినగళ ఆవకాశకోట్టరే తానే గుప్తవాగి ఆరమణిగె బందు చింపువేందు తిలిసిదళు. రాజను ఒప్ప హోరటు హోదను. సేట్టియు బందశాడలే ఆవళు ఆ విషట్టన్న తిలిసిదళు. అందే రాత్రి ఆవరి బ్యారా ఆ నగరవన్న త్యజిసిహోదరు.

“రాజపుత్ర, ఆ సేట్టియ హెండతి రూపవంతలుద్దుదంంద ఎష్టు కష్టశోళగాదరు? శ్రీయరు సుందరియరిద్దరే ఎల్ల పురుషర కణ్ణా ఆవర మేలే చిక్కుత్తనే. శ్రీయరు చామనాటిద ఒందు గొంజె ఎందు పురుషరు తిలిదిరువంతి తోరుత్తది. పురుషరల్లి పాపచు ద్వియే హేచ్చు” ఎందు సుడిదళు. కలావతియ ఈ మాతుగళన్న కేళ ప్రతాపసేనను “రాజపుత్రయే, శ్రీయరే కపటిగళు, కుచర్చు గళు. అంతక ఒందు కథి ననగె గొత్తుదే” ఎందు సుడిదను. కలా వతియు అదన్న కేళలు బయిసిదుదంంద ప్రతాపసేనను హేళతో డగిదను.

ಉಂ ಗೋಪಾಲದಾಸನ ಕಥೆ

ಪ್ರಾಚೀನ ಕಾಲದಲ್ಲಿ ಕಾಶ್ಮೀರ್ ದೇಶದಲ್ಲಿ ಧ್ವನಿಕನೊಬ್ಬಿನಿದ್ದ ನು. ಅವನಿಗೆ ಗೋಪಾಲದಾಸನೆಂಬ ಮಂಗನಿದ್ದನು. ತಂದೆಯು ಲೋಭತನ ದಿಂದ ಆಪಾರ ಹಣವನ್ನು ಗಳಿಸಿದ್ದನು. ಆವನು ಮರಣಕಾಲಕ್ಕೆ ಮಂಗನನ್ನು ಕರೆಸಿ “ಮಂಗನೇ, ನಾನು ಕವ್ಯದಿಂದ ಹಣಗಳಿ ನಿನಗಾಗಿ ಶೇಖರಿಸಿ ಟ್ಟಿದ್ದೇನೆ. ನೀನು ದುಂಡುವೆಚ್ಚುಮಾಡಬೇಡ. ಒಂದು ವೇಳೆ ದುದ್ದೇರವದಿಂದ ನಿನ್ನ ಹಣವೆಲ್ಲ ಮುಗಿದರೆ, ಈ ಮನೆಯ ನೆಲಮಾಳಗಿಯಲ್ಲಿ ಒಂದು ಸಮಾಧಿ ಇದೆ. ಅಲ್ಲಿ ತೆರಳಿ ಮಲಗು, ನಿನ್ನ ದುಃಖವೆಲ್ಲ ಪರಿಹಾರವಾಗುವುದು” ಎಂದು ಹೇಳಿ ಪಾಣಬಿಟ್ಟುನು.

ಗೋಪಾಲದಾಸನು ವ್ಯಾಪಾರ-ವ್ಯವಹಾರ ಮಾಡುತ್ತ ಕಾಲಕೆಳೆಯ ಲಾರಂಭಿಸಿದನು. ಆದರೆ ಆವನ ತಂದೆ ಆಪಾರದ್ವಯ ಗಳಿಸಿಟ್ಟು ದುದು ಅನೇಕರಿಗೆ ತಿಳಿದಿದ್ದುತ್ತು. ಆದುದರಿಂದ ದುವ್ಯಸನಿಗಳು ಗೋಪಾಲದಾಸನ ಸ್ನೇಹ ಬೆಳೆಸಿದರು. ಮತ್ತು ಆದರಿಂದ ಗೋಪಾಲದಾಸನಿಗೂ ದುವ್ಯಸನ ಗಳು ಅಂಟಿಕೊಂಡುವು. ತತ್ತ್ವರಿಜಾಮವಾಗಿ ಆವನ ಕೈಯಲ್ಲಿದ್ದ ಹಣವೆಲ್ಲ ವೆಚ್ಚುವಾಯಿತು. ಕೊನೆಗೆ ತನ್ನ ಮಿತ್ರ ವ್ಯಾಪಾರಿಗಳೊಡನೆ ಸಾಲಬೇಡಲು ಅರಂಭಿಸಿದನು. ಒಂದುದಿನ ಸಾಹುಕಾರನೊಬ್ಬನು ಗೋಪಾಲದಾಸನನ್ನು ಅಪಮಾನ ಮಾಡಿದನು. ಇದರಿಂದ ಆವನು ನೊಂದುಕೊಂಡು, ಇನ್ನು ಬಿದುಕಿ ಪ್ರಯೋಜನವಿಲ್ಲವೆಂದು ತಿಳಿದು ತಂದೆ ಹೇಳಿದ ನೆಲಮಾಳಗಿಗೆ ತೆರಿಳಿದನು. ಆದರೆ ಆವನು ಅಲ್ಲಿ ಹೊಕ್ಕುಕೂಡಲೇ ಆಪಾರ ಮುತ್ತು-ರತ್ನಗಳು ಅವನ ಕಣ್ಣಿಗೆ ಬಿದ್ದುವು. ಆಗ ಆವನು ಧೈರ್ಯತಂದುಕೊಂಡು ಅವುಗಳನ್ನು ಹೊತ್ತುತ್ತಂದು, ವಿವೇಕದಿಂದ ಜೀವನ ಮಾಡಲಾರಂಭಿಸಿದನು. ತನ್ನ ಹಿಂದಿನ ದುವ್ಯಸನಗಳನ್ನೆಲ್ಲ ತೊರೆದನು.

ಆದರೆ ಕೆಲವು ವ್ಯಾಪಾರಿಗಳಿಗೆ ಗೋಪಾಲದಾಸನ ತ್ರೀಮುಂತಿಕೆಯ ಹೇಳಿ ವಕ್ರದೃಷ್ಟಿ ಬಿಡಿದ್ದುತ್ತು. ಹೇಗಾದರೂಮಾಡಿ ಉಪಾಯದಿಂದ ಅದನ್ನು ಅಪಹರಿಸಬೇಕೆಂದು ಆವರು ನಿಶ್ಚಯಿಸಿದರು. ಆದುದರಿಂದ ಆವರು ಗೋಪಾಲದಾಸನನ್ನು ಒಪ್ಪಿಸಿ ಪಾಲಿಸಲ್ಲಿ ವ್ಯಾಪಾರ-ವ್ಯವಹಾರ ಮಾಡಲು

ಆರಂಭಿಸಿದರು. ವಿದೇಶಗಳೊಡನೆ ಈಡಾ ಅವರು ವ್ಯಾಪಾರ ಮಾಡತೋ ದಿಗಿದರು. ಹಡಗುಗಳು ಅವರ ಸರಕುಗಳನ್ನು ಹೇರಿಕೊಂಡು ಪ್ರಯಾಣ ಮಾಡುತ್ತಿದ್ದವು. ಒಮ್ಮೆ ಅವರೂ ಹಡಗುಗಳೊಂದಿಗೆ ಹೊರಟಿರು. ಆದರೆ ಗೋಪಾಲದಾಸನ ಪಾಲುಗಾರರಿಗೆ ಅವನ ಮೇಲೆ ನಿಜವಾದ ಪೀಠಿ ಇರಲಿಲ್ಲ. ಹೇಗಾದರೂ ಮಾಡಿ ಅವನನ್ನು ಕೊಲ್ಲಬೇಕೆಂದು ಅವರು ಚಿಂತಿಸುತ್ತಿದ್ದರು. ಆದುದರಿಂದ ಒಂದು ರಾತ್ರಿ ಅವರು ಗೋಪಾಲದಾಸನನ್ನು ಎತ್ತಿ ಸಮುದ್ರಕ್ಕೆ ಒಗಿದ್ದು. ಹಂತ್ರು ಕೂಡಲೇ ಅವನು ಸಮುದ್ರಕ್ಕೆ ಜಾರಿಬಿಡ್ಡನೆಂದು ಕೂಗತೋಡಿದರು. ಆ ಕೂಗನ್ನು ಕೇಳಿ ನಾವಿಕರು ಎಚ್ಚರ್ತು ಸಣ್ಣ ದೊಣಿಗಳನ್ನು ಇಳಿಸಿ ಗೋಪಾಲದಾಸನನ್ನು ಹುಡುಕಿ ತೋಡಿದರು. ಎಲ್ಲಿಯೂ ಅವನು ಕಾಣಿಸಲೇ ಇಲ್ಲ. ಆದರೆ ಗೋಪಾಲದಾಸನು ಸಮುದ್ರದಲ್ಲಿ ಮುಳುಗಲಿಲ್ಲ. ಅವನು ಸಮುದ್ರಕ್ಕೆ ಬಿಡ್ಡ ಕೂಡಲೇ ಈಸತ್ತಿಂತೋಡಿದನು. ಆಲ್ಲಿಗೆ ಸಮುದ್ರದ ದಂಡೆಯೂ ಹತ್ತಿರವಿದ್ದಿಲ್ಲ. ಅವನು ದಡಸೇರಿ ಸಮಾಪದ ನಗರಕ್ಕೆ ತೆರಳಿದನು.

ಇತ್ತು ಹಡಗನೂ ಆ ನಗರದ ಒಂದರದಲ್ಲಿ ರೀವು ಹಾಕಿತು. ಗೋಪಾಲದಾಸನ ಪಾಲುಗಾರರು ತಮ್ಮ ಸರಕುಗಳನ್ನು ನಗರಕ್ಕೆ ತಂದು ದೊಡ್ಡ ದೊಡ್ಡ ವ್ಯಾಪಾರಿಗಳಿಗೆ ಮಾರಾಟ ಮಾಡಿದರು. ಗೋಪಾಲದಾಸನು ಅವರನ್ನು ಕಂಡು ಆ ನಗರದ ನ್ಯಾಯಾಧಿಕರನ ಮುಂದೆ ದೂರುಹೇಳಿದನು. ನ್ಯಾಯಾಧಿಕರನು ಆ ವ್ಯಾಪಾರಿಗಳನ್ನು ಕರೆಸಿ ಕೇಳಲು, ತಮಗೆ ಗೋಪಾಲದಾಸನ ಗುರುತು-ಪರಿಚಯವಿಲ್ಲವೆಂದೇ ಅವರು ವಾದಿಸಿದರು. ಗೋಪಾಲದಾಸನ ಗುರುತು ಹೇಳುವವರು ಯಾರೂ ದೊರೆಯಲಿಲ್ಲ. ಹೀಗಾಗಿ ನ್ಯಾಯಾಧಿಕರನು ಇವನ ಮಾತನ್ನು ಕಿವಿಯಲ್ಲಿ ಹಾಕಿಕೊಳ್ಳಲಿಲ್ಲ. ಖಟ್ಟಿಲಿದ್ದ ಹೋಯಿತು. ವ್ಯಾಪಾರಿಗಳು ಹಡಗಹತ್ತಿ ಬೇರೆ ಉಂಟಿಗೆ ಹೊರಟು ಹೋದರು. ಗೋಪಾಲದಾಸನು ಸಿರುವಾಯನಾದನು. ತನ್ನ ಕೈಬೆರಳಲಿದ್ದ ರತ್ನದುಂಗುರವನ್ನು ಮಾರಾಟಮಾಡಿ ಅಂದವಾದ ಬಟ್ಟೆಬರಿಗಳನ್ನು ಕೊಂಡುಕೊಂಡನು. ಆ ಮೇಲೆ ಆ ನಗರಕ್ಕೆ ಸಮಾಪವಿದ್ದ ಒಬ್ಬ ರಾಜನ ಬಳ ತೆರಳಿ, ತನ್ನನ್ನು ಯಾವುದಾದರೀಂದು ಕೆಲಸಕ್ಕೆ ನೇಮಿಸಿಕೊಳ್ಳಬೇಕೆಂದು ಪ್ರಾರ್ಥಿಸಿದನು. ರಾಜನು ಕರುಣೆಯಿಂದ ಅವನಿಗೆ ಉಚಿತವಾದ

ಒಂದು ಉದ್ದೇಶ್ಯಗವನ್ನು ಕೊಟ್ಟುನು.

ಹೀಗೆ ಇರುತ್ತಿರಲು ಒಂದು ದಿನ ಗೋಪಾಲದಾಸನು ಮನೋವಿಷ್ಯ ಕುಲದಿಂದ ಆ ರಾಜನ ಉದ್ಯಾನವನಕ್ಕೆ ಪ್ರವೇಶಿಸಿ ಅಶ್ವಿತ್ವ ಸಂಚರಿಸಿದನು. ಹೂಗಳ ಪರಿಮಳಕ್ಕೂ ಆ ತಂಗಾಳಗೂ ಆವನು ಮೈನುರೆತನು. ಒಂದು ಮರದಡಿ ವಿಶ್ರಮಿಸಿದ. ಅವನಿಗೆ ಅಲ್ಲೇ ಕಣ್ಣಜೊಂಪು ಹತ್ತಿತು. ಮತ್ತು ನಿದ್ದೆ ಬಂದಿತು. ಅವನಿಗೆ ನಿದ್ದೆ ಬಂದ ಸಮಯಕ್ಕೆ ಸರಿಯಾಗಿ ರಾಜಪುತ್ರಿಯು ತನ್ನ ಸಖಿಯರೊಂದಿಗೆ ಆ ವನಕ್ಕೆ ಬಂದಳು. ಉದ್ಯಾನವನದಲ್ಲಿ ಯಾರೋ ಒಬ್ಬನು ಮಲಗಿರುವುದನ್ನು ಕಂಡು ರೇಗಿ ಅವನನ್ನು ಹಿಡಿದುತ್ತರಲು ಆಜ್ಞಾ ಸಿದಳು. ಗೋಪಾಲದಾಸನು ಎಚ್ಚೆತ್ತು ಅಲ್ಲಿಂದ ಓಡಿಹೋಗಲು ಯಾತ್ರೆ ಸಿದಳು. ಆದರೆ ಸಖಿಯರು ಬಿಡಲಿಲ್ಲ. ಅವನನ್ನು ಎಳೆದುಕಂಡು ರಾಜ ಪುತ್ರಿಯ ಮುಂದೆ ನಿಲ್ಲಿಸಿದರು. ಆಗ ಗೋಪಾಲದಾಸನು “ರಾಜಪುತ್ರಿಯೇ, ನನ್ನ ಆಪರಾಧವನ್ನು ಮನ್ನಿಸು” ಎಂದು ಪಾರ್ಥಿಫಿಸಿದನು. “ನೀನು ಸ್ತ್ರೀ ವೇಷವನ್ನು ಹಾಕಿಕೊಂಡು ನನೆಷ್ಟುಂದಿಗೆ ಬರುವುದಾದರೆಮಾತ್ರ ನಿನ್ನ ಆಪ ರಾಧವನ್ನು ಮನ್ನಿಸುತ್ತೇನೇ” ಎಂದು ಹೇಳಿದಳು. ಗೋಪಾಲದಾಸನು ಒಸ್ಪಿದನು.

ಸ್ತ್ರೀ ವೇಷದಿಂದ ರಾಜಪುತ್ರಿಯೋಡನೆ ಹೋದ ಗೋಪಾಲದಾಸನ ಮೇಲೆ ರಾಜಪುತ್ರಿಯೇ ಮೋಹಪಟ್ಟಳು. ರಾತ್ರಿ ಅವನೋಡನೆ ಸುರತ ಸುಖವನ್ನು ಅನುಭವಿಸತ್ತೋಡಿದಳು. ಉದ್ಯಾನವನಕ್ಕೂ ಅವನನ್ನು ಕರೆದೊಯ್ದು ಜಲಕ್ಕೇಡೆ ಆಡುತ್ತಿದ್ದಳು. ದಿನದಿಂದ ದಿನಕ್ಕೆ ಈ ಮೋಹ ಹೆಚ್ಚಾಯಿತು. ಅವನನ್ನು ಅರಿಗಳಿಗೆಯೂ ಬಟ್ಟೆರಲಾರದಾದಳು. ಹಗಲಿಗೆ ಅವನು ಪುರುಷವೇಷದಲ್ಲೇ ತನ್ನ ಕೆಲಸಕ್ಕೆ ತೆರಳುತ್ತಿದ್ದು. ರಾತ್ರಿ ಆದ ಕೂಡಲೇ ಸ್ತ್ರೀ ವೇಷಧರಿಸಿ ರಾಜಪುತ್ರಿ ಇದ್ದಲ್ಲಿ ತೆರಳುತ್ತಿದ್ದನು. ಆದರೆ ಹಗಲೂ ಅವನ ವಿರಹವನ್ನು ಸಹಿಸುವುದು ರಾಜಪುತ್ರಿಗೆ ಕಷ್ಟವಾಗಿ ಪರಿಣಮಿಸಿತು. ಇದನ್ನು ಅವಳು ತನ್ನ ವಿಶ್ವಸಕ್ಕೆ ಪಾಕ್ರಳಾದ ದಾಸಿಯೊಬ್ಬ ಶೋಡನೆ ಹೇಳಿಕೊಂಡಳು. ಆಗ ಆ ದಾಸಿಯು “ಅಮ್ಮಾ ನೀವಿಭ್ಯರೂ ಈ ಆರಮನೆ ತ್ಯಜಿಸಿಹೋದರೆ ನಿಮಗೆ ಅಖಿಂಡ ಸುಖದೊರೆಯುತ್ತುದೆ” ಎಂದಳು. ಅದನ್ನು ಸಾಧಿಸುವ ಬಗೆಹೇಗೆಂದು ರಾಜಪುತ್ರಿಯು ಕೇಳಲು

“ಅನ್ನಾ, ನೀವು ಹೋಗಿದೆತರಾವರಂತೆ ನಟಿಸಿರಿ. ನಾನು ಒಂದು ಗುಳಿಗೆ ಯನ್ನು ಕೊಡುತ್ತೀನೆ. ಅದನ್ನು ತಿಂದರೆ ಶ್ವಾಸೋಚ್ಛಾಸ ಕೂಡಾ ನಿಂತು ಸೀನು ಸತ್ಯಹೋದಿಯೆಂದೇ ಅವರೆಲ್ಲ ತಿಳಿಯುತ್ತಾರೆ. ಸತ್ಯಮೇಲೆ ತವ ವನ್ನು ನನ್ನ ಪ್ರಿಯ ಸವಿಯ ವರ ಒಷ್ಟಿಗೆ ಜೀವಿಕೆಂದೂ, ಶವವನ್ನು ಹೊಳಿ ಬೇಕೆಂದೂ ನೀನು ನಿನ್ನ ಅಂತಿಮ ಇಚ್ಛೆ ಇರುವುದಾಗಿ ತಿಳಿಸು. ನಾನು ಇನ್ನೊಂದು ಗುಳಿಗಿಯಿಂದ ನಿನ್ನನ್ನು ಜೀವಗೊಳಿಸುತ್ತೀನೆ” ಎಂದಳು. ಅವಳು ಹೋಳಿದಂತೆಯೇ ಎಲ್ಲವೂ ಸುಸಾರಾಗವಾಗಿ ನಡೆಯಿತು. ದಾಸಿಯು ರಾಜಪುತ್ರಿಯನ್ನು ತನ್ನ ಮನೆಗೆ ಕರೆದುಕೊಂಡುಬಂದು ರಕ್ಷಿಸತ್ತೊಡಗಿದಳು.

ಇತ್ತು ರಾಜಪುತ್ರಿಯು ಮರಣಹೋಂದಿದಳೆಂಬ ವಾರ್ತೆಕೇಳಿ ಗೋಪಾಲದಾಸನು ಭಾರ್ಯಾತಾದನು. ಅವನು ಉದ್ಯೋಗವನ್ನು ತೊರೆದು ಸನ್ಯಾಸಿಯಾಗಿ ಹೊರಟುಹೋದನು. ದಾಸಿಯು ಅವನನ್ನು ಹುಡುಕಿ ತನ್ನ ಮನೆಗೆ ಕರೆದುಕೊಂಡು ಬರಲು ಮಾಡಿದ ಯತ್ನಗಳೆಲ್ಲ ವಿಫಲವಾದುವು. ರಾಜಪುತ್ರಿಯ ಮರಣದ ಸುದ್ದಿ ಕೇಳಿ ದುಃಖಿಂದಲೇ ಅವನು ಹೊರಟುಹೋದ ನೆಂದು ಅವರೆಲ್ಲರೂ ತಿಳಿದುಕೊಂಡರು. ಇದರಿಂದ ರಾಜಪುತ್ರಿಗೂ ಅತಿವ್ಯಾಸನವಾಯಿತು. ಇತ್ತು ರಾಜವೈಭವವೂ ಉಳಿಯಲ್ಲ. ಪ್ರಿಯತಮನೂ ಕೈಗೆ ಲಭಿಸಲಿಲ್ಲ. ಇನ್ನು ಆ ಉರಲ್ಲಿ ವಾಸಿಸುವುದರಲ್ಲಿ ಆರ್ಥಿಕಿಲ್ಲವೆಂದು ಅವಳುತ್ತಿಳಿದು ತನ್ನ ದಾಸಿಯೋಂದಿಗೆ ಬೇರೆ ಉರಿಗೆ ಪ್ರಯಾಣ ಮಾಡಿದಳು. ಅದರೆ ಪಾಪಿ ಹೋದಲ್ಲಿ ವೋಳಕಾಲು ನಿರ್ದು’ ಎಂಬ ಗಾದೆಯಂತೆ ದಾರಿಯಲ್ಲಿ ಕಳ್ಳುರು ಅವರ ಮೇಲೆ ಬಿದ್ದರು. ಅವರಲ್ಲಿದ್ದ ಆಭರಣಗಳನ್ನೇಲ್ಲ ಅಪಕರಿಸಿದರು. ಅವರೀರ್ವರನ್ನೂ ಒಂದು ಉರಿಗೆ ಕರೆದೂಯ್ದೂ ಅಲ್ಲಿ ಮಾರಾಟಮಾಡಲು ಯಶ್ವಿಸಿದರು. ಆ ಉರಿನ ರಾಜನು ರಾಜಪುತ್ರಿಯ ಸೋಂದಯಕ್ಕೆ ಮನಸೋತು ಅವಳನ್ನೂ ಕ್ರಿಯಕ್ಕೆ ಕೊಂಡುಕೊಂಡನು. ಅವಳನ್ನು ತನ್ನ ರಮನೆಗೆ ಕರೆದುಕೊಂಡು ಬಂದು ಅಂದವಾದ ವಸ್ತು ಹಾಗೂ ಆಭರಣಗಳನ್ನು ಕೊಟ್ಟು ಅವಳ ವೇಮಸಂಪಾದನೆಗಾಗಿ ಹಾತೋರಿಯು ತೊಡಗಿದನು. ಆದರೆ ಅವಳು ಮಾತ್ರ ಒಪ್ಪದೆ ಹಗಲಿರುಳು ಗೋಪಾಲದಾಸವ ಚಿಂತೆಯಲ್ಲಿ ಕಾಲಕಳೆಯಲಾರಂಭಿಸಿದಳು.

ಇತ್ತು ಸನ್ಯಾಸಿಯಾಗಿ ದೇಶಾಂತರಕ್ಕೆ ಹೊರಟ ಗೋಪಾಲದಾಸನು

ಒಂದು ದಿನ ಈ ರಾಜಪುತ್ರಿಯು ವಾಸಿಸುತ್ತಿದ್ದ ನಗರಕ್ಕೆ ಬಂದನು. ಭಿಕ್ಷು ನ್ಯೂ ಕಾಗಿ ಅವನು ಮನೆಗೆ ತೆರಳುತ್ತಿದ್ದಾಗ್ಗೆ ರಾಜಪುತ್ರಿಯು ದಾಸಿಯು ಅವನನ್ನು ನೋಡಿದಳು. ಅವನ ಗುರುತ್ವ ಅವಳಿಗೆ ಹತ್ತಿತ್ತು. ಮತ್ತು ಅವಳು ಸನ್ಯಾಸಿಯನ್ನು ಮಾತನಾಡಿಸಿ ಅವನು ಗೋಪಾಲದಾಸನೇ ಎಂದು ಖಚಿತಮಾಡಿಕೊಂಡಳು. ಆ ಮೇಲೆ ರಾಜಪುತ್ರಿಯು ದುಃಖದ ಕತೆಯನ್ನೇಲ್ಲ ಅವನಿಗೆ ತಿಳಿಸಿದಳು. ಅದನ್ನು ಕೇಳಿ ಅವನೆಗೂ ನ್ಯಾಸನವಾಯಿತು. ತನ್ನ ಕ್ಷೇಮ ಸಮಾಜಾರವನ್ನು ಕೊಡಲೇ ರಾಜಪುತ್ರಿಗೆ ತಿಳಿಸಬೇಕೆಂದು ಅವನು ಹೇಳಿದುದರಿಂದ ಆ ದಾಸಿಯು ಅರಮನೆಗೆ ಬಂದಳು. ಗೋಪಾಲದಾಸನು ಅದೇ ನಗರದಲ್ಲಿರುವುದನ್ನು ಕೇಳಿ ರಾಜಪುತ್ರಿಯು ಸಂತೋಷಪಟ್ಟಳು. ಅವನಿಗೆ ದಾಸಿಯ ಮೂಲಕ ಆವಾರ ಹೆಣವನ್ನೂ ಚೆನ್ನಾಭರಣಗಳನ್ನೂ ಕೊಟ್ಟು ಕಳಿಸಿದಳು. ಗೋಪಾಲದಾಸನು ಅಂದವಾದ ಬಟ್ಟಿಬರಿಗಳನ್ನು ಕೊಂಡುಕೊಂಡನು. ಅದೇ ನಗರದಲ್ಲಿ ಒಂದು ದೊಡ್ಡ ಮನೆಯನ್ನು ಬಾಡಿಗೆ ಹಿಡಿದನು. ರಾತ್ರಿ ಕಾಲದಲ್ಲಿ ರಾಜಪುತ್ರಿಯು ಆ ಮನೆಗೆ ಬರುತ್ತಿದ್ದಳು. ಮತ್ತು ಗೋಪಾಲದಾಸನೊಡನೆ ರತ್ನಸುವದಲ್ಲಿ ಕಾಲಕಳಿಯುತ್ತಿದ್ದಳು.

ಅದರೆ ಗೋಪಾಲದಾಸನ ವಿಧಿ ಇನ್ನೂ ಅವನನ್ನು ಕಾಡುತ್ತಿತ್ತು. ಅವನೊಟ್ಟಿಗೆ ಇದ್ದ ಸನ್ಯಾಸಿಯೊಬ್ಬನು ಗೋಪಾಲದಾಸನು ಮಾಯವಾದು ದನ್ನು ಕಂಡು ಬೆರಗಾದನು. ಅವನನ್ನು ಹುಡುಕತ್ತಿದ್ದಿದನು. ಆಗ ಒಂದು ದಿನ ಗೋಪಾಲದಾಸನು ಭವ್ಯವಾದ ಮನೆಯಲ್ಲಿದ್ದುದು ಕಂಡಿತು. ಸನ್ಯಾಸಿಯು ಗೋಪಾಲದಾಸನ ಬಳಗೆ ಒಂದು ರಾತ್ರಿ ಬೆಳಗಾಗುವುದರೊಳಗೆ ಅವನ ಅಧ್ಯಾತ್ಮವು ಬದಲಾದುದು ದೇಗೆಂದು ಪ್ರಶ್ನಿಸಿದನು. ಗೋಪಾಲ ದಾಸನು ರಾಜಪುತ್ರಿಯು ತನಗೆ ನೀಡಿದ ಸಹಾಯವನ್ನು ಅವಳಿಗೆ ತನ್ನ ಮೇಲಿರುವ ಪ್ರೇಮಾತಶಯವನ್ನೂ ವಿವರಿಸಿದನು. ಅದನ್ನು ಕೇಳಿ ಸನ್ಯಾಸಿಯು ಸಂತೋಷವ್ಯಕ್ತಪಡಿಸಿ ಆ ರಾಜಪುತ್ರಿಯನ್ನು ತನಗೊಮ್ಮೆ ತೋರಿ ಸಚೇಕೆಂದು ಪಾರ್ಥಿಸಿದನು. ಗೋಪಾಲದಾಸನು ಒಪ್ಪಿ ಮರುದಿನ ರಾತ್ರಿ ತನ್ನ ಮನೆಗೆ ಉಟಕ್ಕೆ ಬರಬೇಕೆಂದು ಹೇಳಿ ಕಳಿಸಿಕೊಟ್ಟಿನು. ಆ ಮೇಲೆ ಗೋಪಾಲದಾಸನು ರಾಜಪುತ್ರಿಯೊಡನೆ, ಮಿತ್ರನಾದ ತನ್ನ ಸನ್ಯಾಸಿಯ ವೃತ್ತಾಂತವನ್ನು ಹೇಳಿ, ಮರುದಿನ ಆ ಸನ್ಯಾಸಿಗೆ ದರ್ಶನಕೊಡಬೇಕೆಂದು

ಕೇಳಿದನು. ಮರುದಿನ ಹೊತ್ತಿಗೆ ಸರಿಯಾಗಿ ಆ ಸನ್ಯಾಸಿಯಾ ಬಂದನು. ಗೋಪಾಲದಾಸನೆ ಮನೆಯಲ್ಲಿ ದಿವ್ಯವಾದ ಭೋಜನದ ಪರ್ವತೀಯಾಟು ಮಾಡಿದ್ದರು. ಉಟ್ಟವಾದಮೇಲೆ ಮಾವರೂ ವಿಶೇಷ ಕುಡಿದರು. ಆ ಸನ್ಯಾಸಿಗೆ ಅಮಲೇರಿದುದರಿಂದ ಅವನು ರಾಜಪುತ್ರಿಯ ಕೈಗಿಡಿದು ಅವ ಇನ್ನು ಮುದ್ದಿಸಲು ಯಶ್ವಿಸಿದನು. ಅದನ್ನು ಕಂಡು ಗೋಪಾಲದಾಸನಿಗೆ ಸಿಟ್ಟು ಬಂದಿತು. ಅವನು ಸನ್ಯಾಸಿಯನ್ನು ತನ್ನ ಮನೆಯಿಂದ ಹೊರಗೆ ನೂಕಿದನು. ಇದರಿಂದ ಆ ಸನ್ಯಾಸಿಗೂ ವಿಶೇಷ ಕೋಪವು ಬಂದಿತು. ಮರುದಿನ ಮುಂಚಾನೆ ಅವನು ರಾಜನಿದ್ದಲ್ಲಿ ತೆರಳಿ, ಅವನು ಕ್ರಯಕೈ ತೆಗೆದುಕೊಂಡ ಶ್ರೀಯು ಗೋಪಾಲದಾಸನೊಡನೆ ಆಕ್ರಮ ಸಂಬಂಧವನ್ನು ಇಟ್ಟಕೊಂಡಿರುವಳಿಂದು ಹೇಳಿದನು. ರಾಜನು ರೇಗಿ ಅವರಿಭೂರನ್ನೂ ಹಿಡಿದು ತರಿಸಿದನು. ಆಗ ಗೋಪಾಲದಾಸನು ಆರಂಭದಿಂದ ಇಂದಿನವರೆಗಿನ ತನ್ನ ಎಲ್ಲ ಕಭೇಯನ್ನು ವಿಸ್ತೃತವಾಗಿ ಆ ರಾಜನಿಗೆ ತಿಳಿಸಿ, ತನ್ನ ಅಪರಾಧವನ್ನು ಮನ್ನಿಸಬೇಕೆಂದು ಕೊರಿದನು. ಆವರೀನರೊಳಗೆ ಆಗಾಧವಾದ ಪ್ರೇಮವಿರುವದನ್ನು ಕಂಡ ರಾಜನು ಶ್ರೀಸದೆ ಬಿಟ್ಟುಬಿಟ್ಟನು. ಗೋಪಾಲದಾಸನು ರಾಜಪುತ್ರಿಯೊಡನೆ ಮತ್ತೆ ತನ್ನ ಆಬಾಡಿಗೆ ಮನೆಗೆ ಬಂದು ಸುಖವಾಗಿ ವಾಸಿಸತ್ತೊಡಗಿದನು. ರಾಜನು ತೋರಿದ ದಯಿಗಾಗಿ ಅವನು ಕೃತ್ಜ್ಞನಾಗಿದ್ದನು. ರಾಜನು ಸೈನಿಕರನ್ನು ಕಳಿಸಿ ಗೋಪಾಲದಾಸನ ಹಿಂದಿನ ಪಾಲುಗಾರರಾಗಿದ್ದ ವ್ಯಾಪಾರಿಗಳನ್ನು ಹಿಡಿದು ತರಿಸಿದನು. ಮರುದಿನ ಅವರನ್ನು ಶ್ರೀಸೆಲೂ ನಿಶ್ಚಯಿಸಲಾಯಿತು. ಅದರೆ ಅದೇ ದಿನ ರಾತ್ರಿ ಆ ವ್ಯಾಪಾರಿಗಳು ತಪ್ಪಿಸಿಕೊಂಡು ಗೋಪಾಲದಾಸನ ಮನೆಗಬಂದು ಅವನನ್ನು ಕಟ್ಟಿಹಾಕಿ ಅವನ ಮನೆಯಲ್ಲಿದ್ದ ಎಲ್ಲ ಚಿನ್ನಾಭರಣಗಳನ್ನೂ ಅವನ ಪ್ರಿಯತಮೆಯನ್ನೂ ಅಪಹರಿಸಿಕೊಂಡು ಹೊಡರು. ಬೆಳಗಾದ ಮೇಲೆ ನೇರೆಮನೆಯವರು ಬಂದು ಅವನನ್ನು ಬಿಡಿಸಿದರು. ಸಂಪತ್ತನ್ನೂ ಪ್ರಿಯತಮೆಯನ್ನೂ ಕಳೆದುಕೊಂಡ ದುಃಖದಿಂದ ಗೋಪಾಲದಾಸನು ವೈರಾಗ್ಯವನ್ನು ತಾಳಿ ಪುನಃ ಸನ್ಯಾಸಿಯಾಗಿ ಹೊರಟಿನು. ಅನೇಕ ಉರುಗಳನ್ನು ಸುತ್ತಿ, ತೀರ್ಥ-ಪ್ರೇತ್ರಗಳಲ್ಲಿ ಮಿಂದು, ಬಂದು ದಿನ ಶಾಶೀಪಟ್ಟಿ ಓಕ್ಕೆ ತಲುಪಿದನು. ಅಲ್ಲ ಘರ್ಷಣೆಯಲ್ಲಿ ಕುಳಿತ್ತಿದ್ದಾಗ ಕಾಶಿಯ ರಾಜನು

ಆ ಮಾರ್ಗವಾಗಿ ತೇರಳುತ್ತಿದ್ದನು. ಥರ್ಮಭಕ್ತುದ ಬಾಗಿಲಲ್ಲಿ ನಿಂತಿದ್ದ ಗೋಪಾಲದಾಸನನ್ನು ಆ ರಾಜನು ನೋಡಿ, ಅವನು ನಿಜವಾದ ಸನ್ಯಾಸಿಯಾಗಿರಲಿಕ್ಕಿಲ್ಲವೆಂದು ಸಂದೇಹಪಟ್ಟನು. ರಾಜನು ಬಂದು ಕೇಳಲು ಗೋಪಾಲದಾಸನು ತನ್ನ ನಿಜ ಸಂಗತಿಯನ್ನು ತಿಳಿಸಿದನು. ಅದನ್ನು ಕೇಳಿ ಆ ರಾಜನಿಗೆ ಬಹಳ ದುಃಖವಾಯಿತು. “ದೇವರು ಸಂಪತ್ತು, ಸೌಖ್ಯ, ಹಾಗೂ ಶ್ರೀಯನ್ನು ಕೊಟ್ಟರೂ ನೀನು ಸುಖಪಡಲಿಲ್ಲವಲ್ಲ” ಎಂದನು. ಆಗ ಗೋಪಾಲದಾಸನು “ಮಹಾರಾಜ! ಆವೇಣಿ ಇದ್ದರೂ ಸುಖದೊರೆಯಿಂದ ಉಂಟಾಗಿ ನಿನ್ನ ಪರಿವಾರದಲ್ಲಿರುವ ಯಾರನ್ನಾದರೂ ಕೇಳು. ಆವನೂ ದುಃಖಿಯೇ” ಎಂದು ಹೇಳಿದನು. ಆಗ ಆ ರಾಜನು ತನ್ನ ಹತ್ತಿರವಿದ್ದ ಒಬ್ಬ ಸೇವಕನನ್ನು ಕರೆದು ಕೇಳಲು ಆವನು “ಮಹಾರಾಜ, ನಾನು ಸುಖಿಯಲ್ಲ. ಜನ್ಮದಾರಭ್ಯಾದಿಂದಲೂ ನಾನು ದುಃಖಿಯಾಗಿದ್ದೇನೆ” ಎಂದನು. ಆಗ ಆ ಕಥೆಯನ್ನು ಹೇಳಬೇಕೆಂದು ರಾಜನು ಒತ್ತುಂಟು ವಾಡಲು ಆ ಭೃತ್ಯನು ಇಂತಿಂದನು.

ಉತ್ತರಾಜ್ಯಕೆಳಿದುಕೊಂಡವನ ಕಥೆ

ಪ್ರಭುವೇ, ನನ್ನ ತಂಡಿ ಮಗಧ ರಾಜ್ಯವಂಶದ ಸಾಮಂತ ಅರಸನು. ನಾನು ನನ್ನ ತಂಡಿಯು ಹಿರಿಮಾಗ. ನನ್ನ ಹೆಸರು ಜಯಸೇನ. ನಾನು ಪಯಸಿಗೆ ಬೇದ ಬಳಿಕ ಬಂದು ದಿನ ಒಬ್ಬನೇ ಬೋಕ್ಕಸ ನೋಡುವ ಆತು ರದಿಂದ ಒಳಗೆ ಹೋದೆ. ಮುತ್ತು ರತ್ನಗಳೆಲ್ಲವನ್ನೂ ಪರೀಕ್ಷೆಸುತ್ತಿದ್ದಾಗ ಒಂದು ರತ್ನ ಖಚಿತ ಸಣ್ಣ ಹೆಚ್ಚಿಗೆಯು ನನ್ನ ದೃಷ್ಟಿಗೆ ಬಿತ್ತು. ಆದರ ಒಳಗೆ ಅತ್ಯಂತ ಲಾವಣ್ಯಮಯವಾದ ತರುಣಿಯೊಬ್ಬಳ ಭಾವಚಿತ್ರವಿದ್ದಿತು. ಆ ಚಿತ್ರದ ಸೊಂದರ್ಜು ಶೋಭಿಯನ್ನು ಕಂಡು ನಾನು ಹೋಹಿತನಾಡೆ. ಅದನ್ನು ನಾನು ಹಿಡಿದುಕೊಂಡು ಬಂದೆ. ಅದನ್ನು ನನ್ನ ವಿಶ್ವಾಸನಾದ ಮಂತ್ರಿಗೆ ಶೋರಿಸಿದೆ. ಮತ್ತು ಆ ರಾಜಪುತ್ರಿಯು ಯಾರು? ಯಾರ ಮಗಳು? ಇರುವ ಸ್ಥಳ ಯಾವುದು? ಎಂದು ಮುಂತಾಗಿ ಕೇಳಿದೆನು. ಆ ಮಂತ್ರಿಯು

బకళ యత్కు నడిసి, జ్ఞానిగళన్ను కరెసి అదర శోభ మాడిసిదను. మత్తు అవళు భారతద పూవ్ దల్లిరువ ఒందు ద్వీపరాజ్యద అసెన మగళిందు తిళిసిదను. అదన్న కేళిద మేలే నాను కేలవు మిత్ర రోందిగే స్పల్చ ద్రవ్యవన్ను ఒడిదుకొండు ఒడగన్న గొత్తుమాడి కొండు ప్రయాణ మాడిదే. ఆదరి ఒడగవు బిరుగాలగే సిక్కిదుదరింద ముఖుగితు. నావెల్లరూ సిరు పాలాదెవు. నాను నన్న ఒబ్బ మిత్రనూ ఈసుత్త దడ సేరిదెవు. ఆగ రాత్రియాగిద్దుదరింద నముగేనూ కాణి సలిల్ల. రాత్రి ఆ దడదల్లే నిద్దె హోఎదెవు. బెళగాదాగ నన్న మిత్రను నన్న ఒళయల్లిరల్లి. అవసేనాదనో ఎందు నాను బకళ చింతి గొళగాదే. కూగి కరిదే. అత్తిత్త తిరుగి సోఎడిదే. ఎల్లియూ అవన పత్తియే ఆగలిల్ల. నాను బకళ దుఃఖట్టు ఒబ్బనే సముద్రద దండియల్లి ఆలియత్త ముందే ముందే హోఎదే. దూరదల్లి ఒందు కాడు కాణిసితు. ఆదన్న ప్రవేశిసి నడిదు హోఎదే. బకళ దూర హోద మేలే ఒందు దొడ్డ మనెయు నన్న దృష్టిగే బిద్దితు. చాగిలు గళు ముచ్చలప్పుద్దువు. నాను ఆ చాగిలుగళన్న తేరిదు ఒళగే ప్రవేశిసిదే. మనెయోళగే యారూ జనరిద్ధంతే భాసవాగలిల్ల. ఆ మనే గొందు ఉప్పరిగియూ ఇద్దితు. మేట్టలుగళన్నే ఏ మేలే హోగి సోఎదలు ఒందు మంచద మేలే సుందరియాద రమణీయాబ్బుళు సిద్దాసక్తేళాగిద్దఱు. భావచిత్తదల్లిరువ రమణీ అవళే ఇరబికేందు నాను తుంబా హషితనాదే. మంచద సమాప తెరళ అవళన్నే దిట్టిసి సోఎడిదే. ఆదరి ఆ శ్రీ భావచిత్తదల్లి రూపిసల్పట్ట తరుణి యాగిరలిల్ల. ఆదరూ ఆవళు కూడా తుంబా లావణ్ణవతియాగిద్దఱు. నాను అవళన్న ఎబ్బిసదే ఆల్లీ ఒందు సుఖాసనదల్లి కులతి. స్పుల్చ హోత్తిన తరువాయ ఆ శ్రీగారవతియే సిద్దయింద ఎళ్ళత్తఱు. నన్నన్న కండు తుంబా భయలజ్జ కాగూ ఆళ్ళర్చగళన్న వ్యక్తపడి దళు. నాను అవళ భిఱియన్న హోగలాడిసువువక్కాగి సమాధానద మాతుగళన్న డిదే. ఆదరింద అవళు ఛైర్య తందుకొండళు. మత్తు

ಸ್ವೇಚ್ಛದಿಂದ ಮಾತನಾಡತೊಡಗಿದಳು. “ಮಹಾರಾಜ, ನೀವು ಈ ಕ್ಷೇಣವೇ ಇಲ್ಲಿಂದ ಹೊರಟು ಹೋಗಿರಿ. ನನ್ನ ಯಜಮಾನನು ಬರುವ ಹೊತ್ತಾಯಿತು. ಅವನು ರಾಕ್ಷಸ ಸ್ಪರ್ಶಾಪಿ. ನಾನು ರಾಜಕಸ್ಯೇ. ಬಂದು ದಿನ ಕೆರೆಯಲ್ಲಿ ಜಲ ಕ್ರೀಡೆ ಆಡುತ್ತಿದ್ದಾಗ ಆ ದಾರಿಯಾಗಿ ಹೋಗುತ್ತಿದ್ದ ಇವನು ನನ್ನನ್ನು ಕಂಡು ವೋಹಿಸಿದನು. ನಾನು ಅರಮಣಿಗೆ ತೆರಳುತ್ತಿದ್ದಾಗ ದಾರಿಯಲ್ಲಿ ನಿಂತ. ನನ್ನನ್ನು ಹಿಡಿದು ಅಪರಿಸಿಕೊಂಡು ಬಂದನು. ಈ ದ್ವಿಽಪದಲ್ಲಿರುವ ಅರ ಔದಲ್ಲೇ ನನ್ನ ಟ್ರೈಡಾಟ್ ನೇ. ಪರಪರಷರನ್ನು ಅವನು ಸಹಿಸಲಾರ.” ಎಂದಳು.

ಆದನ್ನು ಕೇಳಿ ನಾನು ಜೀವ ರಕ್ಷಣೆಗಾಗಿ ಜಾಗ್ರತ್ತಿ ವಹಿಸಿದೆ. ಅವಳ ಯಜಮಾನನು ಬಂದವನು ಸಿಟ್ಟಿನ ಲಂಪರಿಯಲ್ಲಿರಲಿಲ್ಲ. ನನ್ನನ್ನು ಕಂಡು ಸ್ವೇಚ್ಛದಿಂದಲೇ ಮಾತನಾಡಿಸಿದನು. ಆ ದ್ವಿಽಪಕ್ಕೆ ಬಂದ ಕಾರಣವೇನೆಂದು ವಿಚಾರಿಸಿದನು. ನಾನು ನನ್ನ ಕ್ರೈಯಲ್ಲಿದ್ದ ರಾಜಪುತ್ರಿಯ ಭಾವಚಿತ್ರವನ್ನು ತೋರಿಸಿ ಹೇಗಾದರೂ ಮಾಡಿ ಅವಳನ್ನು ದೊರಕಿಸಿಕೊಡಬೇಕೆಂದು ಪಾಠ್ಯಧಿಕಸಿದೆನು. ಆಗ ಅವನು “ರಾಜಪುತ್ರ, ಈ ರಮಣೀಯ ಮಾಡಿ ಇದೇ ದೇಹದ ರಾಜನ ಮಗಳು. ಆದರೆ ಅವಳು ದೇಹತ್ವಾಗ ಮಾಡಿ ಇಂದಿಗೆ ಅನೇಕ ವರುಷಗಳಾದುವು.” ಎಂದು ಹೇಳಿ ವ್ಯಾಸನ ಪಟ್ಟನು. ಅದನ್ನು ಕೇಳಿ ನನಗೆ ದುಃಖವೂ ಜೀವ ಮತ್ತು ಜೀವನದ ಮೇಲೆ ವೈರಾಗ್ಯವೂ ಬಂದಿತು. ಕೆಲವು ದಿನಸಗಳ ವರೆಗೆ ಅವನ ಆತಿಘ್ರಣನ್ನು ಸ್ವೀಕರಿಸಿದೆ ಮತ್ತು ಸ್ವದೇಹಕ್ಕೆ ಮರಳಿದೆ. ನನ್ನ ದೇಹಕ್ಕೆ ಬಂದಾಗ ರಾಜನಾಗಿದ್ದ ನನ್ನ ತಂದೆ ಸ್ವರ್ಗಸ್ಥನಾಗಿದ್ದನು. ನಾನು ದೇಶಾಂತರ ತೆರಳುದರಿಂದ ನನ್ನ ತಮ್ಮನೇ ರಾಜಪಟ್ಟಕ್ಕೆ ಬಂದಿದ್ದನು. ರಾಜ್ಯಕ್ಕೆ ಮರಳಿದ ಮೇಲೆ ನಾನು ನನ್ನ ತಮ್ಮನನ್ನು ಕಂಡು ರಾಜ್ಯವನ್ನು ನನಗೆ ಬಿಟ್ಟು ಕೊಡಬೇಕೆಂದು ಕೇಳಿದೆನು. ನನ್ನ ತಮ್ಮನು ಇದಿಗೆ ಸಂತೋಷವನ್ನು ವ್ಯಕ್ತಪಡಿಸಿ, ಕೆಲವು ದಿನಸಗಳ ಮೇಲೆ ಅಧಿಕಾರವನ್ನು ಬಿಟ್ಟುಸುವುದಾಗಿ ನುಡಿದನು: ನಾನು ಅವನ ಮಾತನ್ನು ನಂಬಿದೆ. ಆದರೆ ನಿಜವಾಗಿಯೂ ಅಧಿಕಾರವನ್ನು ಬಿಟ್ಟು ಗೊಂದುವ ಇಚ್ಛೆ ಅವನಿಗಿದ್ದಿಲ್ಲ. ನನ್ನನ್ನು ಯಾವುದಾದರೂ ಕುಹಕೋ ಪಾಯದಿಂದ ಕೊಳ್ಳಬೇಕೆಂದು ಅವನು ತಪ್ಪಿ ಸಂಗಡಿಗರೊಂದಿಗೆ ಆಪಾ ಲೋಚನೆ ಮಾಡುತ್ತಿದ್ದನು.

ಒಂದೆರಡು ದಿವಸಗಳ ಮೇಲೆ ರಾಜ ಪರಿವಾರದವರು ನಾಸಿದ್ದಲ್ಲಿ ಬಂದು ಮುಗ್ಯೊ ವಿಹಾರಕ್ಕೆ ಬರಬೇಕೆಂದು ಆಮುಂತ್ರಿಸಿದರು. ಕವಟವನ್ನು ರಿಯದ ನಾನು ಒಪ್ಪಿಕೊಂಡು ತುರಗಾಡೊಫೆನಾಗಿ ಅವರನ್ನು ಹಿಂಬಾಲಿಸಿದೆ. ಕಾಡಿಗೆ ತೆರಳಿದ ಮೇಲೆ ಆ ಪರಿವಾರದವರು ನನ್ನನ್ನು ಸುತ್ತು ಗಟ್ಟಿನನ್ನನ್ನು ಕೊಲ್ಲಲು ರಾಜನು ಅಪ್ಪಣಿ ವಿಧಿಸಿರುವನೆಂದು ತಿಳಿಸಿದರು. ಆಗ ನಾನು ಆ ಸರದಾರರನ್ನು ಉದ್ದೇಶಿಸಿ, “ಗೆಳೆಯರೇ, ನನ್ನನ್ನು ಕೊಲ್ಲಿದೆ ಪ್ರಾಣ ದಾನ ಮಾಡಿದರೆ ಒಳ್ಳೆಂದು. ನನ್ನಿಂದ ಸಿಮಗಾಗಲೀ ನಿಮ್ಮ ರಾಜನಿಗಾಗಲೀ ಯಾವುದೇ ರೀತಿಯ ಹಾನಿ ತಟ್ಟಿಲಾರದು. ನಾನು ರಾಜಪುತ್ರನಾಗಿರುವುದಾದರೂ ಥನ ಬಲ ಜನ ಬಲನಿಲ್ಲದೆ ಸಿರಾಶ್ರಿತನಂತಿರುವೆ. ಆದುದರಿಂದ ನಿಮ್ಮ ಕೊಲ್ಲಿದೆ ಬಟ್ಟರೆ ಯಾವುದಾದರೊಂದು ದೇಶಕ್ಕೆ ತೆರಳಿ ಜೀವಿಸಿಕೊಂಡಿರುತ್ತೇನೇ” ಎಂದು ಪಾರ್ಧಿಸಿದೆ. ಆಗ ಆವರು ದಯಿದೋರಿ ಬಿಟ್ಟು ಬಟ್ಟಿರು. ಅಲ್ಲಿಂದ ಹೊರಟು ಬಂದವನು ತಮ್ಮಲ್ಲಿ ಆಶ್ರಯ ಪಡೆದಿದ್ದೇನೆ. ನಾನು ಸುಖಿಯೋ ದುಖಿಯೋ ವಃಹಾರಾಜರೇ ನಿರ್ಭರಿಸಿಕೊಳ್ಳಲಿ” ಎಂದನು. ಆಗ ಆ ಕಾಶೀರಾಜನು ತನ್ನ ಅಂಗರಕ್ಷಕರಲ್ಲಿ ಬ್ಳಿನನ್ನು ಕರೆದು “ನಿಮ್ಮ ಸುಖಿಯೋ ? ದುಖಿಯೋ ? ನಿನ್ನ ಕಢ ಏನು ?” ಎಂದು ಪ್ರಶ್ನಿಸಿದನು. ಆಗ ಆ ಅಂಗರಕ್ಷಕನು ತನ್ನ ಕಢೆಯನ್ನು ಹೇಳತ್ತಿಂಡಿದನು.

೪೨. ರಾಜಪುತ್ರನ ವಿರಹ ಕಥೆ

ಪ್ರಭುವೇ, ನಾನು ಕಾಶೀರ್ ದೇಶದ ಒಂದು ಅರಸು ಮನೆತನಕ್ಕೆ ಸೇರಿದವನು. ನಾನು ಬಾಲಕನಿದಾನಗೆ ನನ್ನ ತಂದೆಯು ರಾಜ್ಯವನ್ನು ಖುತ್ತಿದ್ದು. ನನ್ನ ತಂದೆಗೆ ಗಾಯನ, ನರ್ತನ, ಮೊದಲಾದ ಲಲಿತ ಕಲೆಗಳ ಮೇಲೆ ಅಭಿರುಚಿ ಬಹಳ. ರಾಜಸಭೆಯಲ್ಲಿ ಯಾವಾಗಲೂ ಯಾವುದಾದರೊಂದು ರೀತಿಯ ಸರಸ ಸಂಭಾಷಣೆ ನಡೆಯುತ್ತಿತ್ತು. ಒಂದು ದಿನ ರಾಜಸಭೆಯಲ್ಲಿ ದೇಶವಿದೇಶಗಳ ವರ್ಣನೆ ನಡೆಯಿತು. ದೇಶವಿದೇಶಗಳನ್ನು ಸಂಚರಿಸಿದ ಮಂತ್ರಿಗಳು, ಸೇನಾಧಿಕಾರಿಗಳು, ನಾಗರಿಕರು ಆ ಆ ದೇಶಗಳ ಶಿಕ್ಷಿತಗತಿಗಳನ್ನು ವರ್ಣಿಸುತ್ತಿದ್ದರು. ಆ ಚರ್ಚೆಯಲ್ಲಿ ರಾಜಸುನೆತನದವರೂ ಭಾಗವತಿ

ಸಿದರು. ಆದರೆ ನಾನು ರಾಜ್ಯ ಬಿಟ್ಟು ತೆರಳಿದವನಲ್ಲ. ಆದುದರಿಂದ ಚಚ್ಚಿಯನ್ನು ಕೇಳುತ್ತೇ ಸುಮೃತಿ ಕುಳಿತುಕೊಂಡೆ. ನನ್ನ ಅಜಳ್ಳಾನದ ಬಗ್ಗೆ ನನಗೇ ವ್ಯಾಸನವಾಯಿತು.

ನನ್ನ ಈ ವ್ಯಾಸನವನ್ನು ಕಂಡು ಒಬ್ಬ ಶಿಲ್ಪಿಯು ನನ್ನ ಬಳಿಗೆ ಬಂದು ಮಧುರವಾಗಿ ಮಾತನಾಡಿಸಿದನು. ನನ್ನ ಮುಚಿವನನ್ನು ತಿಳಿದುಕೊಂಡ ಮೇಲೆ ಅವನು “ರಾಜಪುತ್ರ, ಇದಕ್ಕಾಗಿ ಸೀನು ಚಿಂತಿಸಬೇಡ. ನಾನು ಒಂದು ಮರದ ಕುದುರೆಯನ್ನು ತಯಾರಿಸಿ ಕೊಡುತ್ತೇನೇ. ಅದರ ಗಭ್ರದಲ್ಲಿ ಒಂದು ಯಂತ್ರವನ್ನೂ ಇರಿಸುತ್ತೇನೇ. ಆ ಯಂತ್ರವು ಆರಂಭವಾದ ಕೂಡಲೇ ಕುದುರೆಯ ಗರಿಗೆ ಬಿಡಿಸಲ್ಪಡುವುದು.” ಎಂದನು. ರಾಜಪುತ್ರನು ಅದನ್ನು ಕೇಳಿ ಸಂತೋಷಪಟ್ಟಿನು. ಆ ಶಿಲ್ಪಿಗೆ ದ್ರವ್ಯ ಸರಾಯವನ್ನು ಮಾಡಿದನು. ಅಲ್ಲವಧಿಯೊಳಿಗೆ ಅವನು ಒಂದು ಕುದುರೆಯನ್ನು ಮಾಡಿಕೊಟ್ಟಿನು. ನಾನು ಒಂದೆರಡುಸಲ ಅದನ್ನೇ ಏ ನಗರನನ್ನು ಸುತ್ತಿದೆ. ಆ ಮೇಲೆ ಸಾಧ್ಯವಿದ್ದಷ್ಟು ಆಹಾರ ಸಾಮಗ್ರಿಗಳ ಸ್ನೇಹ ತುಂಬಿಕೊಂಡು ತಂದೆಯ ಆಪ್ನನೇ ಪಡೆದು ದೇಶ ಪರ್ಯಾಪ್ತನಕ್ಕೆ ಹೊರಟಿನು.

ಕೆಲವು ದಿನಸಗಳ ವರೆಗೆ ಪ್ರಯಾಣ ಮಾಡಿದ ಮೇಲೆ ನಾನು ಒಂದು ನದಿಯ ದಂಡೆಯಲ್ಲಿರುವ ಕಾಡಿನಲ್ಲಿ ಇಳಿದೆನು. ಕುದುರೆಯನ್ನು ಅಲ್ಲಿ ಅಡಗಿಸಿಟ್ಟು ಹತ್ತಿರವಿದ್ದ ನಗರಕ್ಕೆ ತೆರಳಿದೆನು. ಆ ನಗರವನ್ನೇಲ್ಲ ಸುತ್ತಿದೆನು. ನಗರದ ಒಂದು ಕಡೆ ಆತ್ಮಂತ ಉನ್ನತವಾದ ಒಂದು ಮನೆಯಿದ್ದಿತು. ಆದರ ಸುತ್ತಲೂ ನಿರಿನ ಕಂಡಕ ಮತ್ತು ಕೋಟಿ ಇದ್ದಿತು. ನಾನು ಆದು ಏನು? ಮತ್ತು ಆ ಭವ್ಯ ಕಟ್ಟಡದಲ್ಲಿ ಯಾರು ವಾಸಿಸುತ್ತಿದ್ದಾರೆಂದು ಕೇಳಿದೆ. ಆಗ ಒಬ್ಬ ನಾಗರಿಕನು “ಸ್ವಾಮಿ, ಅಲ್ಲಿ ಈ ನಗರದ ರಾಜನ ಪುತ್ರ ಇದ್ದಾಳೆ. ಅವಳ ಜಾತಕ ನೋಡಿದ ಜೋತಿಷ್ಯನು ಒಳ್ಳೆ ಭವಿಷ್ಯವನ್ನು ನುಡಿಯಬಲ್ಲ. ಅವಳನ್ನು ಅಪಹರಣ ಮಾಡಿಕೊಂಡೊಯ್ದುವರು ಎಂದು ಹೇಳಿದ್ದನಂತೆ. ಅದನ್ನು ತಪ್ಪಿಸಲು ರಾಜನು ಈ ಭವ್ಯ ಮನೆಯನ್ನು ಕಟ್ಟಿಸಿ ರಾಜಪುತ್ರ ಯನ್ನು ಅಲ್ಲಟ್ಟಿರುವನು. ಅಲ್ಲಿಗೆ ತೆರಳಲು ದಾರಿಯೇ ಇಲ್ಲ” ಎಂದನು.

ಆ ಕಥೆಯನ್ನು ಕೇಳಿ ನಾನು ನಕ್ಕಬಿಟ್ಟೆ. ಸಂಜೀ ಆಗುವುದರೊಳಗೆ

ಕಾಡಿಗೆ ಮರಳದೆ. ನನ್ನ ಕುದುರೆಯನ್ನು ಕಂಡಕೂಡಲೇ ಅದನ್ನೇ ರಿ, ಆ ರಾಜಪುತ್ರಿಯ ಮನೆಗೆ ತೆರಳಬೇಕೆಂದು ಇಚ್ಛಿಯಾಯಿತು. ಅದರಂತೆ ಮಧ್ಯ ರಾತ್ರಿ ನಾನು ಆ ಕುದುರೆಯನ್ನೇ ರಿ ಆಕಾಶ ಮಾರ್ಗವಾಗಿ ಚಲಿಸುತ್ತೆ ಅವಳ ಮಂದಿರಕ್ಕೆ ತೆರಳದೆ. ಕುದುರೆಯನ್ನು ಹೇಳಿಟ್ಟು ಕಿಟ್ಟಿಕಿಯ ಮೂಲಕ ಅವಳ್ಳ ಕೋಣೆಯನ್ನು ಹೊಕ್ಕೆ. ಆಗ ರಾಜಪುತ್ರಿ ನಿದ್ರಾಸಕ್ತ ಖಾಗಿದ್ದಳು. ನಾನು ಮೆಲ್ಲಿಗೆ ಗಾಳಿ ಬೀಸಲು ಅವಳಿಗೆ ಎಚ್ಚು ರವಾಯಿತು. ಗದ್ದಲ ಮಾಡ ಬಾರುದೆಂದು ನಾನು ಕೈಸನ್ನೆಯಿಂದ ಹೇಳಲು ಅವಳು ಸುಮೃದಾದಳು. ಆಗ ನಾನು “ರಾಜಪುತ್ರಿಯೇ, ನಾನು ದೇವಲೋಕದವನು. ನಿನ್ನ ರೂಪಳಾ ವಣ್ಣ ನೋಡಿ ತುಂಬಾ ಹೋಹಿತನಾಗಿದ್ದೇನೆ” ಎಂದೆನು. ನನ್ನ ಮಾತು ಕೇಳಿ ಅವಳು ಪ್ರಸನ್ನವದನಭಾದಳು. ನನ್ನನ್ನು ತನ್ನ ಮಂಚದಲ್ಲೇ ಪುಲಿಗಿ ಸಿಕೊಂಡಳು. ನಾನು ಅವಕೊಡನೆ ಸವಾರಂಗ ಸುಖವನ್ನು ಅನುಭವಿಸಿದೆ. ಬೇಳಗಾಗುವುದರೊಳಗೆ ಮತ್ತೆ ನನ್ನ ಕುದುರೆಯನ್ನೇ ರಿ ಹೊರಟು ಹೋದೆ.

ರಾಜಪುತ್ರಿಯು ಈ ವಿಷಯವನ್ನು ಗುಪ್ತವಾಗಿಡಲಿಲ್ಲ. ಅವಳು ತನ್ನ ತಂಡೆಯನ್ನು ಕಂಡು “ಮಹಾರಾಜ, ನಿನ್ನ ರಾತ್ರಿ ನನ್ನ ಕೋಣೆಗೆ ದೇವ ಲೋಕದ ಪುರುಷನೊಬ್ಬನು ಬಂದನು. ನಾನು ಅವನನ್ನೇ ಪತಿಯನ್ನಾಗಿ ಅಂಗೀಕರಿಸಿದ್ದೇನೆ” ಎಂದಳು. ಆಗ ರಾಜನು ಚಿಂತಾತುರನಾದನು. ದೇವ ಲೋಕದವರು ಮನುಷ್ಯ ಲೋಕಕ್ಕೆ ಬರುವುದೆಂದರೇನು? ತನ್ನ ಮಗಳನ್ನು ವರಿಸುವುದೆಂದರೇನು? ಈ ಪ್ರಶ್ನೆಗಳನ್ನು ಬಿಡಿಸಲಾರದೆ ಅವನು ತನ್ನ ವ್ಯಧ ಮಂತ್ರಿಯನ್ನು ಕರೆಸಿಕೊಂಡು ಅವನೊಡನೆ ಆಲೋಚನೆ ನಡೆಸಿದನು ಆಗ ಆ ಮಂತ್ರಿಯು “ಮಹಾರಾಜ, ಅವನು ಯಂತ್ರ ತಂತ್ರ ಮಂತ್ರ ವಿದ್ಯಾವಿಶಾರದನಿರಬೇಕು. ನೀವು ಈ ದಿನ ರಾಜಪುತ್ರಿಯ ಮನೆಯ ಸುತ್ತಲೂ ಭದ್ರವಾದ ಕಾವಲನ್ನಿರಿಸಿ, ನೀವೂ ಕೋಣೆಯಲ್ಲಿ ಕುಳಿತುಕೊಳ್ಳಿರಿ” ಎಂದನು. ಅದರಂತೆ ಆ ರಾಜನು ವ್ಯವಸ್ಥೆ ಮಾಡಿದನು. ಮಧ್ಯರಾತ್ರಿ ನಾನು ಆಕಾಶ ಮಾರ್ಗವಾಗಿ ಬರುವುದನ್ನು ಕಂಡ ಕೂಡಲೇ ಆವನು ತುಂಬಾ ಗಾಬರಿಯಾದನು. ನಾನು ದೇವ ದೂತನೆಂದೇ ಸಂಭಿ ನಮಸ್ಕರಿಸಿ ಹೊರಟು ಹೋದನು. ನಾನು ನನ್ನ ಪ್ರಿಯತನೆಯಾಂದಿಗೆ ಸರಸ ಸುಖವನ್ನು ನುಭವಿಸಿ ಮರಳದೆ. ರಾಜನು ಮರುದಿನ ರಾಜ ಸಭೆಯಲ್ಲಿ ತನ್ನ ಅಳಯ

ನಾಗು ಹವನು ದೇವದೂತನೆಂದೂ ಅವನನ್ನು ತಾನು ಪ್ರತ್ಯೇಕ ಕಂಡಿರುವೆ ನೆಂದೂ ನುಡಿದನು. ರಾಜ ಸಭೆಯಲ್ಲಿದ್ದ ಅವನ ಮುಂತ್ರಿಗಳಲ್ಲಿ ಅನೇಕರು ಆ ನಾತನ್ನು ನಂಬಲಿಲ್ಲ. ಆದರೆ ರಾಜನಿಗೆ ಚೆಪರಿ ಅವರು ಬಹಿರಂಗವಾಗಿ ಹೇಳುತ್ತಿದ್ದಿಲ್ಲ.

ಒಬ್ಬೆ ಕೆಲವು ಕಾಲ ಕಳೆಯಿತು. ವೈರಿ ರಾಜರು ಆ ದೇಶದ ಮೇಲೆ ದಂಡೆತ್ತಿ ಬಂದರು. ಅವರ ವಶ ಅಸಂಖ್ಯ ಸೈನ್ಯವಿದ್ದಿತು. ಯುದ್ಧ ಮಾಡುವ ಘೋರ್ಯ ನನ್ನ ಮಾವಸಿಗರಲಿಲ್ಲ. ಆಗ ಅವನ ಮುಂತ್ರಿಯು, “ಮಹಾರಾಜ, ನಿಮ್ಮ ಅಳಿಯನು ದೇವದೂತನು. ಬಲಶಾಲಿ. ಅವನಿಗೆ ತಿಳಿಸಿದರೆ ಅವನು ನಿಶ್ಚಯವಾಗಿಯಾಗ ವೈರಿಗಳನ್ನು ಸಿನಾರ್ಮ ನಾಡದೇ ಇರಲಾರನು” ಎಂದನು. ಅದನ್ನು ಕೇಳಿ ರಾಜನು ತನ್ನ ಹೊದೆದ ಸುತೆಗೆ ತಿಳಿಸಿದನು. ಅಂದು ರಾತ್ರಿ ನಾನು ನನ್ನ ಪ್ರಿಯತಮೆಯನ್ನು ಕಾಣಲು ತೆರಳಿದಾಗ ಅವಳು ಈ ಸಂಗತಿಯನ್ನು ರುಹಿದಳಿ. ಆ ಕೂಡಲೇ ನಾನು ಕುದುರೆಯನ್ನೇ ಹೊದೆ. ಅದರಲ್ಲಿ ದೊಡ್ಡ ದೊಡ್ಡ ಕಲ್ಲಿಗಳನ್ನು ತುಂಬಿಸಿ ವೈರಿ ಸೈನಿಕರ ದೇರಿಗಳ ಮೇಲೆ ಎಸೆಯ ತೊಡಗಿದೆ. ವೈರಿ ಸೈನಿಕರು ಜೀವದಾಸೆಯಂದ ದಿಕ್ಕಾಗ್ಗೆ ಪಾಲಾಗಿ ಓಡಿಹೊದರು. ವೈರಿರಾಯನು ಪಾರಣ ಕಳೆದು ಕೊಂಡನು. ರಾಜ್ಯಕ್ಕೆ ಬುದ ಕಂಟಿಕ ದೂರವಾಯಿತು.

ಇದೇ ರೀತಿ ಕೆಲವು ದಿನಸರ್ಗಳು ಉರುಂದುವು. ನಾನು ರಾಜಪುತ್ರಿಯನ್ನು ವಿವಾಹವಾಗುವ ಮಾತುಗಳನ್ನು ಡಿದೆ. ಅದಕ್ಕೆ ಅವಳೂ ಸಮ್ಮತಿಸಿದಳು. ಹಿಂಗಿರುತ್ತಿರಲು ಬಂದು ಡಿನ ನಾನು ಉಳಿದು ಕೊಂಡಿದ್ದ ಕಾಡಿಗೆ ಬೆಂಕಿ ಬಿತ್ತು. ನಾನಿಲ್ಲಿನ ವೇಳೆಯಾಗಿ ಸ್ಥಿರವಿರಿಸಿದ ಕುದುರೆಯನ್ನು ಕಾಪಾಡಿಕೊಳ್ಳಲು ಶಕ್ಯವಾಗಲಿಲ್ಲ. ಅದು ಸಂಪೂರ್ಣ ಸುಟ್ಟು ಹೊಯಿತು. ರಾಜ ಸಾಫನಕ್ಕೆ ತೆರಳಿ ರಾಜಪುತ್ರಿಗೆ ಹೊರಿ ತೊರಿಸಲು ನಾನು ನಾಚಿದೆ. ಮತ್ತು ಅಲ್ಲಿಂದ ಹೊರಟು ತಮ್ಮಲ್ಲಿ ಬಂದು ಜೇವಿಸುತ್ತಿದ್ದೇನೆ. ಆ ನನ್ನ ಪ್ರಿಯತಮೆಯ ಸ್ವರಣ ಹಗಲಿರುಳೂ ಇದೆ. ಮನಸ್ಸಿಗೆ ಎಳ್ಳಷ್ಟು ಸುಖವಿಲ್ಲ” ಎಂದನು.

ಆಗ ಆ ಕಾಶೀರಾಜನು ಗೋಪಾಲರಾಯನನ್ನು ತನ್ನ ರಮನೆಗೆ ಕರೆದುಕೊಂಡು ಹೊದನು. ಅವನ ಹೆಂಡತಿಯನ್ನು ಹುಡುಕಿಸಿ ಅವನಿಗೊ

ಪ್ರಿಯರನು ಮತ್ತು ಅವನ ಪಾಲುಗಾರರನ್ನು ಸೇರಿ ಹಿಡಿದನು. ತನ್ನ ಸೇವಕ ನಾದ ರಾಜಪುತ್ರನಿಗೆ ಅವನ ಪ್ರೀಯತಮೀಯೊಡನೆ ಮದುವೆ ಮಾಡಿಸಿದನು ಚಿತ್ರದಲ್ಲಿ ಬರೆಯಲ್ಪಟ್ಟ ಸುಂದರಾಕಾರದ ತರುಣೆಯ ಮೇಲೆ ಮೋಹವಿರಿಸಿ ಅವಳು ಮರಣ ಹೊಂದಿದುದರಿಂದ ದುಃಖಿತನಾದ ತನ್ನ ಅಂಗರಕ್ಷಕನಾದ ರಾಜಪುತ್ರನಿಗೆ ತನ್ನ ಆಸ್ತಾನದಲ್ಲಿದ್ದ ಅಶ್ಯಂತ ಲಾವಣ್ಯವತ್ತಿಯಾದ ತರುಣೆಯನ್ನು ಕೊಟ್ಟು ಕುದುವೆ ಮಾಡಿಸಿದನು. ಸ್ತ್ರೀ ವ್ಯಾವೋಹದಿಂದ ಎಲ್ಲರೂ ದುಃಖಿತರಾದರು ಎಂದು ವೀರಸೇವನು ರಾಜಪುತ್ರ ಪದ್ಧಾವತ್ತಿಗೆ ತಿಳಿಸಿದನು. ಆದರೆ ಪದ್ಧಾವತ್ತಿಯು ಈ ಕಥೆಗಳನ್ನು ಕೇಳಿ ಸ್ತ್ರೀಯರೇ ದುಷ್ಟ ರೆಂಬ ನಿಜಾರವನ್ನು ಒಪ್ಪಿಕೊಳ್ಳಲಿಲ್ಲ. ಪುರುಷರೇ ಮರುಳರೆಂದು ಸಾಧಿಸುತ್ತಿದ್ದಳು. ಅದಕ್ಕೊಂಡು ಉದಾಹರಣೆಯನ್ನು ಕೂಡಾ ಕೊಟ್ಟಳು. ಎಂದು ಮೋಹನದಾಸನು ಮೋಚಿಸಿಗೆ ತಿಳಿಸಿದನು. ಆ ಉದಾಹರಣೆಯನ್ನು ತನಗೆ ವಿವರಿಸಬೇಕೆಂದು ಮೋಹಿಸಿಯು ಪ್ರಾರ್ಥಿಸಿದುದರಿಂದ ಅವನು ಹೇಳಿ ತೊಡಗಿದನು.

ಉಲ ತಿಲೋತ್ತಮೆಯ ಕಥೆ

ಪ್ರಾಚೀನಕಾಲದಲ್ಲಿ ಅಮರಾವತಿ ರಾಜ್ಯದಲ್ಲಿ ತಿಲೋತ್ತಮೆ ಎಂಬ ರಾಜಕನ್ನೇ ಇದ್ದಳು. ಆ ರಾಜನ ಸಹೋದರಿಗೆ ಮೋಹನ ಕುಮಾರನೆಂಬ ಪುತ್ರನಿದ್ದನು. ತಿಲೋತ್ತಮೆ ಮತ್ತು ಮೋಹನ ಇಬ್ಬರೂ ಪರಸ್ಪರ ಬಹಳ ಪ್ರೀತಿಸುತ್ತಿದ್ದರು. ಆದುದರಿಂದ ತನ್ನ ಮಗಳನ್ನು ಅವನಿಗೇ ಮದುವೆ ಮಾಡಿ ಕೊಡುವುದಾಗಿ ರಾಜನು ತನ್ನ ಸಹೋದರಿಗೆ ಅಭಯ ವಚನವನ್ನು ಕೊಟ್ಟಿನು. ತಿಲೋತ್ತಮೆ ಮತ್ತು ಮೋಹನರಿಬ್ಬರೂ ಒಬ್ಬನೇ ಗುರುವಿನಿಂದ ಜ್ಞಾನದಾನ ಪಡೆದರು. ಅದರಿಂದ ಅವರಿವರೊಡನೆ ಸ್ನೇಹವು ದಿನ ದಿಂದ ದಿನಕ್ಕೆ ಬಹಳ ಬಲಿಯಿತು.

ಆದರೆ ದುಃಖವಾದಿಂದ ಮೋಹನಕುಮಾರನ ತಾಯಿತಂಡೆ ಆಕಾಲ ಮೃತ್ಯುವಿಗೆ ತುತ್ತಾದರು. ಆದುದರಿಂದ ತಿಲೋತ್ತಮೆಯ ತಂಡೆಯು ಹಿಂಡಿ ತನ್ನ ಅಕ್ಷರಿಗೆ ಕೊಟ್ಟಿದ್ದ ವಚನವನ್ನು ಮರಿತನು. ತನ್ನ ಕನ್ನೆಯು ಪ್ರಾಪ್ತ

ವಯಸ್ಮಿಳಾದುದನ್ನು ಕಂಡು ವಿವಾಹವನ್ನು ಜರುಗಿಸಲು ನಿಶ್ಚಯಿಸಿದನು. ಮತ್ತು ವರಾನ್ನೇವಕೆಗಾಗಿ ವೃದ್ಧನಾದ ತನ್ನ ಮಂತ್ರಯನ್ನು ಕಳಿಸಿದನು. ಈ ಸಂಗತಿ ಹೋಹನ ಕುಮಾರಸಿಗೆ ತಿಳಿಯಿತು. ಆಗ ಅವನು ಸಂದರ್ಭ ಸಾಧಿಸಿ ತಿಲೊತ್ತಮೇಯನ್ನು ಕಂಡು “ರಾಜಪುತ್ರಿಯೇ, ಬಾಲ್ಯದಿಂದಲೂ ನನಗೆ ನಿನ್ನ ಮೇಲಿಯೇ ಪ್ರೇಮವಿದೆ. ನಿನ್ನನ್ನೇ ನಾನು ವರಿಸಲು ನಿಧ್ಯರಿ ಸಿದ್ದಿನೇ. ನನ್ನ ಮಾತಾಪಿತರ ಆಶೀರ್ವಾದ ಆಗಿದ್ದಿತು. ನಿನ್ನ ತಂದೆಯು ಆದಕ್ಕೆ ಅನುಕೂಲನಾಗಿಯೇ ಇದ್ದ. ನನ್ನ ಮಾತೆಗೆ ವಚನವನ್ನು ಕೊಟ್ಟಿದ್ದ. ಆದರೆ ಈಗ ಆವನ ಮನಸ್ಸು ಬದಲಾದಂತೆ ತೋರುತ್ತದೆ.” ಎಂದು ಹೇಳಿದನು-ಆದನ್ನು ಕೇಳಿ ಆ ತಿಲೊತ್ತಮೇಯು “ರಾಜಪುತ್ರ, ನಾನು ಕನಕು ಮನಸಿ ನಲ್ಲಿಯೂ ಕೂಡಾ ನಿನ್ನನ್ನು ಹೊರತು ಅನ್ಯರನ್ನು ವರಿಸುವವಳಿಲ್ಲ. ನನ್ನ ಮನಸ್ಸಿನ ವಿರುದ್ಧ ವರ್ತಿಸಿದರೆ ದೇಹತಾಯಾಗ ಮಾಡುತ್ತೇನೇ” ಎಂದು ನುಡಿ ದಳು.” ಆಗ ಆ ಹೋಹನನು “ಪ್ರಾಣೀಶ್ವರಿ, ನಿನ್ನ ಪರಪುರುವನನ್ನು ಮಾದುವೆಯಾದರೂ ನನಗೆ ದುಃಖ, ಪ್ರಾಣತಾಯಾಗ ಮಾಡಿದರೂ ನನಗೇ ದುಃಖ, ಆದುದರಿಂದ ಈ ಗೊಂದಲವೇ ಬೇಡ. ನಾನು ಸನಾತ್ಸಿಯಾಗಿ ಹೋಗುತ್ತೇನೇ.” ಎಂದನು. ಆಗ ತಿಲೊತ್ತಮೇಯು ಅವನನ್ನು ಮೃದು ಮಧುರ ಮಾತುಗಳಿಂದ ಸಂತ್ಪ್ರೇಷಿದಳು ಮತ್ತು ತಾಯಿಯಿದ್ದಲ್ಲಿ ಬಂದು ಎಲ್ಲ ಸಮಾಚಾರವನ್ನು ಅರುಹಿದಳು. ತಾಯಿಯು ಅವಳ ತಂದೆಗೂ ತಿಳಿಸಿದಳು. ಆದರೆ ರಾಜನು ಸಹಾನುಭಾತಿ ತೋರಿಸದೆ, ಹೋಹನಕುಮಾರನ ಮೇಲೆ ಕೋಪದಿಂದ ಕುದಿದನು. ಅವನನ್ನು ತನ್ನ ಅರಮನೆಯಿಂದ ಎಳಿದು ರಾಜ್ಯ ದಿಂದ ಹೊರಗೆ ಹಾಕಬೇಕೆಂದು ಆಜ್ಞಾಸಿಸಿದನು.

ತಿಲೊತ್ತಮೇಯು ಎದೆಗುಂದದೆ ತನ್ನ ವಿಶ್ವಾಸಕ್ಕೆ ವಾತ್ರಳಾದ ದಾಸಿ ಯೋಬ್ಬಳನ್ನು ಕರೆದು ಹೋಹನ ಕುಮಾರಸಿಗೊಂದು ಶುಭಸಂದೇಶವನ್ನು ಕಳಿಸಿದಳು. ಮಧ್ಯರಾತ್ರಿ ಕಾಲದಲ್ಲಿ ನಾನು ಗುಡಿಗೆ ಬರುತ್ತೇನೇ. ಅಲ್ಲಿಗೆ ವೇಗವಾಗಿ ಓಡುವ ಎರಡು ಉತ್ತಮ ಅಶ್ವಗಳನ್ನು ತೆಗೆದುಕೊಂಡು ಬಾ. ಇಬ್ಬರೂ ಈ ರಾಜ್ಯ ತೋರಿದು ಹೋಗೊಳಣ” ಎಂದ ದೂತಿಯ ಮೂಲಕ ತನ್ನ ಯೋಜನೆಯನ್ನು ಸೂಚಿಸಿದಳು. ಆದರಂತೆ ತಿಲೊತ್ತಮೇಯು ಅಂದ ವಾದ ವಸ್ತುಭರಣಗಳನ್ನು ಧರಿಸಿ ರಾತ್ರಿ ಆ ಗುಡಿಗೆ ತೆರಳಿದಳು. ಹೋಹ

ನನ್ನೂ ಸಿದ್ಧಾನಾಗಿದ್ದು. ಇಬ್ಬರೂ ಅಶ್ವಗಳನ್ನೇ ರಿ ಪ್ರಯಾಣ ಮಾಡಿದರು. ಬೆಳಗಾಗುವಾಗ ಅವರು ಒಂದು ಬಂದರ ಮುಟ್ಟಿದರು. ಅಲ್ಲಿ ಒಂದು ಹಡಗುವು ಪ್ರಯಾಣಕ್ಕೆ ಸಿದ್ಧಾನಾಗಿತ್ತು. ಅವರಿರ್ವರೂ ಹಡಗನಲ್ಲಿ ತೆರಳಲು ನಿಧರಿಸಿದರು. ರಾಜಪುತ್ರಿಯು ಹಡಗನನ್ನೇ ರಿರಳು. ರಾಜಪುತ್ರನು ತನ್ನ ಬಳಿಯಲ್ಲಿದ್ದ ಕುದುರೆಗಳನ್ನು ಮಾರಾಟ ಮಾಡಿ ಬರಲು ಬಂದರಕ್ಕೆ ಸಮಾಂ ಪವಿದ್ದ ನಗರಕ್ಕೆ ತೆರಳಿದನು. ಆದರೆ ಅವನಿಲ್ಲದ ವೇಳೆ ಹಡಗಿನ ಅಧಿಕಾರಿಯ ದೃಷ್ಟಿ ತಿಲೊತ್ತಮೆಯ ಮೇಲೆ ಬಿಡ್ಡಿತು. ಅವಳ ರೂಪ ಸೌಂದರ್ಯ ಪನ್ನು ಕಂಡು ವೋಹಿತನಾದನು. ಹೇಗಾದರೂ ಮಾಡಿ ಅವಳನ್ನು ಪಶ್ಚಪದಿ ಸಿಕೊಳ್ಳಬೇಕೆಂದು ಅವನ ಆಶೆ. ಆದುದರಿಂದ ವೋಹನ ಕುವಾರನು ಕುದುರೆಗಳನ್ನು ವಿಕ್ರಯಿಸಿ ಬರುವ ವೋದಲೇ ಹಡಗನನ್ನು ಬಿಟ್ಟು ಬಿಟ್ಟುನು. ಮತ್ತು ಕೆಲವು ಮೈಲುಗಳ ವರಿಗೆ ದಡಗವು ಚಲಿಸಿದ ಮೇಲೆ ತಿಲೊತ್ತಮೆಯನ್ನು ಸಂದರ್ಶಿಸಿ ತನ್ನನ್ನು ಸುಖಪಡಿಸಬೇಕೆಂದೂ ಇಲ್ಲಿದ್ದರೆ ಬಲಾತ್ಮಾರದಿಂದಲಾದರೂ ತನ್ನ ಆಶಯನ್ನು ಈಡೇರಿಸಿಕೊಳ್ಳಬುದಾಗಿಯೂ ತಿಳಿಸಿದನು. ತಿಲೊತ್ತಮೆಯ ಘೈರ್ಯವನ್ನು ಕಳೆದುಕೊಳ್ಳಲಿಲ್ಲ. ಉಪಾಯದಿಂದಲೇ ಈ ಮರುಳನಿಗೆ ತಕ್ಕ ಮಾಡುವನ್ನು ಅರಿಯಬೇಕೆಂದು ಯೋಚಿಸಿ “ಸ್ವಾಮಿ, ನನಗೂ ನನ್ನ ಪತಿಯ ಮೇಲೆ ಇಷ್ಟವಿಲ್ಲ. ಸೀವು ನನಗೆ ಹೊರಿತುದುದು ನನ್ನ ಭಾಗ್ಯವೇ ಸರಿ. ಸಿಮ್ಮನ್ನು ಮುದುವೆಯಾಗಲು ನಾನು ಒಪ್ಪುತ್ತೇನೇ ಹಾಗಿದ್ದರೆ ನಿಮಗೆ ನಿಜವಾಗಿಯೂ ಆನಂದವಾದಿದ್ದು. ಮುದುವೆಯಾಗದೇ ದೇಹಸುಖಕ್ಕಳಿಸಿದರೆ ಒಪ್ಪುವವರ್ಗಲ್ಲ. ಈ ಸಮುದ್ರಕ್ಕೆ ಹಾರಿ ಪ್ರಾಣ ತೊರೆಯುತ್ತೇನೇ” ಎಂದಳು. ಆಗ ಆ ಹಡಗದ ಅಧಿಕಾರಿಯು ಮುದುವೆಯಾಗಲು ಒಷಿಕೊಂಡನು. ಹಡಗವು ಬಂದರಕ್ಕೆ ಬಂದಮೇಲೆ ಆನನ್ನು ಮುದುವೆಗಾಗಿ ವಸ್ತ್ರಾಭರಣಗಳನ್ನು ತರಲು ಆದೇ ಬಂದರದ ಸಮಾಂಪವಿದ್ದ ನಗರಕ್ಕೆ ಹೋದನು.

ಅಧಿಕಾರಿಯು ಹೊರಟು ಹೋದ ಮೇಲೆ ತಿಲೊತ್ತಮೆಯು ಹಡಗದ ಇನ್ನಿತರ ಅಧಿಕಾರಿಗಳನ್ನು ನಾವಿಕರನ್ನು ಕಂಡು ನಡೆದ ಸಂಗತಿಗಳನ್ನೀಲ್ಲ ತಿಳಿಸಿದಳು. ಹಡಗನನ್ನು ನಡೆಸಿ ರ್ಯಾಸಿದ್ದೇ ಇದರೆ ತನ್ನ ಪತಿ ಯಾಗೂ ತಂದೆ ಇಬ್ಬರಿಂದಲೂ ಅಮಿತ ದೃಷ್ಟಿವನ್ನು ಕೊಡಿಸುವುದಾಗಿ ಆಶೆ ತೋರಿ

ಸಿದಳು. ಆಗ ಅವರೆಲ್ಲರೂ ಒಪ್ಪಿ ಕೂಡಲೇ ಹಡಗವನ್ನು ನಡೆಸಿದರು. ಹಡಗು ಮುಂದೆ ಪ್ರಯಾಣ ಬೆಳೆತ್ತಿತು. ಅನೇಕ ದಿನಗಳ ತರುವಾಯ ಅದು ಮತ್ತೊಂದು ಬಂದರ ಸೇರಿತು. ಅಲ್ಲಿ ತಲುಪಿದ ಕೂಡಲೇ ಸ್ನೇಹಿಕರು ಹಡಗೆ ಮೇಲೇರಿ ಬಂದು ಶೋಧನಾಡಿದರು. ಆಗ ತಿಲೋತ್ತಮೇಯನ್ನು ಅವರು ಕಂಡರು. ಅವಳ ಅನುತ್ತ ರೂಪಲಾವಣ್ಯವನ್ನು ಕಂಡು ಅವರು ಬೆರಗಾದರು ಮತ್ತು ಕೂಡಲೇ ಆ ಸುದ್ದಿಯನ್ನು ರಾಜನಿಗೂ ತಿಳಿಸಿದರು. ಆಗ ಆ ರಾಜನು ಮಂತ್ರಿಯನ್ನು ಕಳಿಸಿ ಅವಳನ್ನು ಅರಮನೆಗೆ ಆಮಂತ್ರಿಸಿದನು. ರಾಜನ ಆಚ್ಚೆಯನ್ನು ವಿಂದಿದ್ದೇ ಆದರೆ ಬಲಪ್ರಯೋಗದಿಂದ ಅವಳನ್ನು ಹಡಗದಿಂದ ಇಳಿಸಿ ಒಯ್ಯಾವುದಾಗಿ ತಿಳಿಸಿದನು. ಈ ಹೊಸ ವಿಪತ್ತನ್ನು ಕಂಡು ತಿಲೋತ್ತಮೇ ಚಕ್ಕಿತಳಾದಳು. ಆದರೆ ಘೃರ್ಜವನ್ನು ಬಿಡಲಿಲ್ಲ. ಉಪಾಯದಿಂದಲೇ ಈ ಗಂಡಾಂತರವನ್ನು ಪರಿಹರಿಸಬೇಕೆಂದು ಅವಳು ನಿರ್ಧರಿಸಿದಳು. ತಾನು ಸ್ವಯಂಪೈರಣೆಯಿಂದ ಬಂದು ರಾಜನನ್ನು ವರಿಸುವೆನೆಂದೂ ತನ್ನನ್ನು ಕರೆದೊಯ್ಯಲು ಅರಮನೆಯ ನಾರಿಯರನ್ನು ಕಳಿಸಬೇಕೆಂದೂ ಹೇಳಿಕಳಿದಳು. ರಾಜನು ಅದಕ್ಕೆ ಒಪ್ಪಿ ಅನೇಕ ಸುಂದರಿಯರಾದ ನಾರಿಯರನ್ನು ಕಳಿಸಿದನು. ಅವರು ಹಡಗಕ್ಕೆ ಬಂದ ಮೇಲೆ ತಿಲೋತ್ತಮೇ ಯೋಗ್ಯರಿಂತಿಯಿಂದ ಅವರೆಲ್ಲರನ್ನೂ ಸತ್ಯರಿಸಿದಳು. ಮೃದು ಮಧುರವಾದ ಮಾತುಗಳಿಂದ ಅವರೆಲ್ಲರನ್ನೂ ಒಲಿಸಿಕೊಂಡಳು. ಅಂದು ಮುಹೂರ್ತವು ಚೆನ್ನಾಗಿಲ್ಲದಿದ್ದು ದರಿಂದ ಮರುದಿನ ಹೊರಟು ಬರುವುದಾಗಿ ದೂತರ ಮೂಲಕ ತಿಳಿಸಿದಳು. ರಾಜನು ಪರಮ ಸಂತೋಷದಿಂದ ಒಪ್ಪಿಕೊಂಡನು.

ಅದೇ ದಿನ ರಾತ್ರಿ ಭೋಜನಕ್ಕೆ ತಿಲೋತ್ತಮೇಯು ಉತ್ತಮ ಆಹಾರವನ್ನು ಸಿದ್ಧಪಡಿಸಿದಳು. ನಾವಿಕರ ಸಹಾಯದಿಂದ ಮಾದಕ ಪದಾರ್ಥಗಳನ್ನು ಮಿಶ್ರ ಮಾಡಿದಳು. ಆದುದರಿಂದ ಉಟ್ಟಮಾಡಿದ ಕೂಡಲೇ ಆ ಅರಮನೆಯ ನಾರಿಯರೂ ಸ್ನೇಹಿಕರೂ ನಿದ್ರಾಪರವಶರಾದರು. ಅವರೆಲ್ಲರನ್ನು ನಾವಿಕರು ಒಂದೆರಡು ಕೋಣೆಗಳಿಗೆ ನೂಕಿ ಬೀಗ ಹಾಕಿದರು. ಮತ್ತು ಅಂದೇ ಮಧ್ಯರಾತ್ರಿ ಹಡಗವು ಸದ್ಗುಲ್ಲದೆ ಆ ಬಂದರದಿಂದ ಪ್ರಯಾಣ ಬೆಳೆಸಿತು. ಬೆಳಗನ ಜಾವಕ್ಕೆ ಆ ನಾರಿಯರೂ ಸ್ನೇಹಿಕರೂ ಎಷ್ಟುತ್ತರು. ಆಗ

ತಿಲೋತ್ತಮೇಯು ಅವರನ್ನು ಕಂಡು ಅವರ ಜೀವಕ್ಕೂ ಮಾನಕ್ಕೂ ಯಾವ ಧಕ್ಕೆಯೂ ಇಲ್ಲವೆಂದು ಹೇಳಿ ಭರವಸೆ ಕೊಟ್ಟಿಳು. ತನ್ನ ಕಥೆಯನ್ನೇಲ್ಲ ಅವರಿಗೆ ವಿವರಿಸಿ, ಅವರೆಲ್ಲರನ್ನೂ ಅವರವರ ಉರುಗಳಿಗೆ ಸುರಕ್ಷಿತವಾಗಿ ಕಳಿಸುವೆನೀಂದಳು. ಅಗ ಆ ಸೈನಿಕರೂ ನಾರಿಯರೂ ತಿಲೋತ್ತಮೇಯು ಹೇಳಿದಂತೆ ಕೇಳುವುದಾಗಿ ಪ್ರತಿಜ್ಞೆ ಮಾಡಿದರು.

ಹಡಗವು ಮುಂದೆ ಪ್ರಯಾಣ ಮಾಡಿತು. ಅನೇಕ ದಿನಗಳ ಮೇಲೆ ಹಡಗದಲ್ಲಿ ಸಿಹಿ ನೀರಿನ ಕೊರತೆ ಉಂಟಾಯಿತು. ಅಗ ಹತ್ತಿರವಿದ್ದ ಒಂದು ಕರಾವಳಿಗೆ ಹಡಗವನ್ನು ತೆಲುಪಿಸಿದರು. ಅಲ್ಲಿ ಹಿಂಡಿ ನೀರನ್ನು ತುಂಬಲೆತ್ತಿಸಿದಾಗ ಕಳ್ಳರು ಹಡಗದ ಮೇಲೆರಿ ಒಂದರು. ಹಡಗದಲ್ಲಿ ಸುಂದರಿಯರಾದ ನಾರಿಯರನ್ನು ಕಂಡ ಕೂಡಲೇ ಕಳ್ಳರು ನಸ್ತಾಭರಣ ಮೊದಲಾದವುಗಳನ್ನು ದೊಚಿಕೊಂಡು ಹೋಗುವುದನ್ನು ಬಿಟ್ಟು ಅವರನ್ನೇ ಎಳಿದೊಯ್ಯಲು ಯಶ್ವಿಸಿದರು. ಅಗ ತಿಲೋತ್ತಮೇಯು ಆ ಕಳ್ಳರ ನಾಯಕನನ್ನು ಕಂಡು “ನಮ್ಮನ್ನು ಈ ರೀತಿ ಬಲಾತ್ಮೆರಿಸಿದರೆ ಪ್ರಯೋಜನವಿಲ್ಲ. ನಾವು ಪೀಠಿಯಿಂದಲೇ ನಿಹೋಡನೆ ಕೂಡಿಕೊಳ್ಳತ್ತೇವೆ. ಸಮ್ಮುಳ್ಳರ ಸೇವೆ ಮಾಡಲು ನಾವು ಸಿದ್ಧರು. ಬಲಾತ್ಮಾರ ಮಾಡಬೇಡಿರಿ. ಇಂದು ರಾತ್ರಿ ಹಡಗದಲ್ಲೇ ನಮ್ಮ ಅತಿಧಿಗಳಾಗಿ ಇರಿ” ಎಂದಳು. ಆ ಕಳ್ಳರ ನಾಯಕನು ಒಪ್ಪಿದನು. ಅವರಿಗಾಗಿ ಹಡಗದಲ್ಲಿ ದಿವ್ಯವಾದ ಭೋಜನವು ಸಿದ್ಧವಾಯಿತು. ಒಬ್ಬೊಬ್ಬಳು ಶ್ರೀ ಒಬ್ಬೊಬ್ಬ ಕಳ್ಳನಿಗೆ ಉಣಬಡಿಸಿದಳು. ಮೃದು ಮಾತುಗಳಂದಲೂ ಓರೆ ನೋಟಗಳಂದಲೂ, ಅಂಗಸ್ವರ್ರಗ ಮರುಳು ಮಾಡಿದರು. ಆ ಮೇಲೆ ಪ್ರತಿಯೊಬ್ಬಳೂ ಆ ಕಳ್ಳರಿಗೆ ಮಾಡಕಳಿಂದಲೂ ಆ ಕಳ್ಳರನ್ನು ಅವರು ಸಂಪೂರ್ಣ ವಸ್ತುಗಳನ್ನು ಸೇರಿಸಿದ ಮರ್ದುವನ್ನು ಕುಡಿಯಲು ಕೊಟ್ಟಿಳು. ಅದನ್ನು ಕುಡಿದ ಕೂಡಲೇ ಆ ಕಳ್ಳರು ಮೂರಭೀ ಹೋದರು ಅಗ ಆ ನಾವಿಕರುಬಂದು ಒಬ್ಬೊಬ್ಬರನ್ನೇ ತಿವಿದು ಸಮುದ್ರಕ್ಕೆ ಎಸೆದರು. ಹಡಗವು ಕೂಡಲೇ ಮುಂದಕ್ಕೆ ಪ್ರಯಾಣ ಚೇಳಿಸಿತು.

ಹಡಗದಲ್ಲಿರುವ ನಾರಿಯರು ಇದೇ ರೀತಿ ಇದ್ದರೆ, ಸೇರುವ ಬಂದರಗಳನ್ನೇಲ್ಲ ವಿಪತ್ತು ನಿಶ್ಚಯವೆಂದು ತಿಲೋತ್ತಮೇ ಅರಿತಳು. ಆದುದರಿಂದ

ಅವಳು ಎಳ್ಳರನ್ನೂ ಕರೆದು ಪುರುಷ ವೇಷಧಾರಣ ಮಾಡುವುದೇ ಪರಮೋ ಚಿತ್ತವೆಂದು ಸೂಚಿಸಿದಳು. ಅದಕ್ಕೆ ಅವರೆಲ್ಲರೂ ಸಮೃತಿಸಿದರು. ತಿಲೋತ್ತಮೆ ತಾನು ಕೂಡಾ ಪುರುಷವೇಷ ಧರಿಸಿದಳು. ಹೀಗೆ ಕೆಲವು ಕಾಲ ಕಳೆದ ಹೇಳಿ ಆವರೆಲ್ಲರೂ ಒಂದು ಬಂದರದಲ್ಲಿ ಇಳಿದರು. ತಿಲೋತ್ತಮೆಯು ತನ್ನ ಸಂಗಾತಿಗಳನ್ನು ಆ ನಗರಕ್ಕೆ ಕರೆದೊಯ್ದಾರು. ಆವರ ರೂಪಲಾವಣ್ಯವನ್ನು ಕಂಡು ಎಳ್ಳ ನಾಗರಿಕರೂ ಬೆರಗಾಗಿ ನೋಡುತ್ತಿದ್ದರು. ಆ ನಗರದಲ್ಲಿ ಮತ್ತೊಂದು ಮುದ್ರಾ ಸಂಭ್ರಮದ ಕಾರ್ಯ ನಡೆಯುತ್ತಿತ್ತು. ರಾಜನು ಮರಣ ಹೊಂದಿದ್ದ. ಆವಸ್ತಿಗೆ ಪುತ್ರ ಸಂತಾನವಿರಲಿಲ್ಲ. ಆದುದರಿಂದ ಆ ರಾಜ್ಯದ ಪದ್ಧತಿಯಂತೆ ಇರ್ಪಾನೆಯು ಆನೆಯ ಕೈಯಲ್ಲಿ ಹೂವಿನ ಹಾರವನ್ನು ಕೊಟ್ಟು ನಗರದಲ್ಲಿ ಮೇರವಣಿಗೆಯಿಂದ ಕರೆದುಕೊಂಡು ಬರುತ್ತಿದ್ದರು. ಆ ಆನೆಯು ಯಾರ ಕೊರಳಿಗೆ ಹೂಮಾಲೆಯನ್ನು ತೊಡಿಸುತ್ತದೆಯೋ ಆವ ನನ್ನ ರಾಜನಾಶ್ವಗಿ ಅಂಗಿಕರಿಸುವುದು ರೂಢಿ. ಅಂದು ಆ ಆನೆಯು ಪುರುಷವೇತದಲ್ಲಿದ್ದ ತಿಲೋತ್ತಮೆಯ ಕೊರಳಿಗೆ ಹೂವಿನ ಹಾರಹಾಕಿತು. ಕೂಡಲೇ ಹೇಳಿತ್ತಿಗೇರೋ, ಸ್ವೇಣಿಕರೂ ಬಂದು ತಿಲೋತ್ತಮೆಯನ್ನು ಮೇರವಣಿಗೆಯಿಂದ ಅರಮಾನಿಗೆ ಕರೆದೊಯ್ದಾರು. ತಿಲೋತ್ತಮೆಯು ಪುರುಷವೇಷದಲ್ಲಿ ಇದ್ದು ಆ ರಾಜ್ಯದ ಆಡಳಿತೆ ನಡೆಸತ್ತೊಡಗಿದಳು. ಮತ್ತು ತನ್ನ ರಕ್ಷಣೆಯಲ್ಲಿ ರಾಜಪುತ್ರಿಗೆ ತಿಳಿಸಿದಳು. ತಿಲೋತ್ತಮೆಯ ಪತಿಯನ್ನು ಹೂಡುಕಲು ಆವ ರೀರ್ವರೂ ಕೂಡ ಆಲೋಚನೆ ನಡೆಸಿದರು. ಆ ಹೇಳಿ ತಿಲೋತ್ತಮೆಯು ಭಾವ ಚಿತ್ರವನ್ನು ತೆಗೆಸಿ ರಾಜ್ಯದಲ್ಲಿ ಅದನ್ನು ಗುಡಿಗೋಪುರ ಧರ್ಮಭಕ್ತ ಗಳ ದ್ವಾರಗಳಿಗೆ ಅಂಟಿಸಿದರು. ಪ್ರತಿಯೊಂದು ಚಿತ್ರವನ್ನು ಕಾಯಲು ಒಬ್ಬ ಸ್ವೇಣಿಕನನ್ನು ಇರಿಸಿದರು. ಯಾರಾದರೂ ಆ ಭಾವಚಿತ್ರವನ್ನು ಕಂಡು ಉದ್ದಾರ ತೆಗೆದರೆ, ದುಃಖಿಸಿದರೆ, ಆವನನ್ನು ರಾಜಸಾಫಿನಕ್ಕೆ ಕರೆದುಕೊಂಡು ಬರಬೇಕೆಂದು ರಾಜಕಾಳ್ಜೆ ಯಾಗಿತ್ತು.

ತಿಲೋತ್ತಮೆಯು ಪ್ರಿಯತಮನಾದ ವೋಹನಕುಮಾರನು ಅಶ್ವಗ ಇನ್ನು ಮಾರಾಟ ಮಾಡಿ ಬಂದ ಹಣದಿಂದ ಪುನಃ ಬಂದರಕ್ಕೆ ಮರಳಿದಾಗ ಆ ಹಡಗವು ಅಲ್ಲಿರಲಿಲ್ಲ. ಇದರಿಂದ ಆವನು ಒಹಳ ದುಃಖಿಸಿದನು. ತಿಲೋತ್ತಮೆಯನ್ನು ಕಳೆದುಕೊಂಡುದುದರಿಂದ ಭಾರ್ಯಾತನಾದನು. ಅನ್ನ

ನೀರುಗಳನ್ನು ತೊರೆದು ಅವಳ ಹಂಬಲದಿಂದಲೇ ಸನ್ಯಾಸಿಯಾಗಿ ಉರಾರು ಅಲ್ಲಿಯತ್ತೊಡಗಿದನು. ಹೀಗೆ ಸಂಚರಿಸುತ್ತೇ ಅವನು ಕಾಲಕ್ರಮೇಣ ತಿಳೋತ್ತಮೆಯು ರಾಜ್ಯ ಭಾರ ಮಾಡುತ್ತಿದ್ದ ಪಟ್ಟಣಕ್ಕೆ ಬಂದನು. ಅಲ್ಲಿ ಧರ್ಮ ಧರ್ಮಕ್ಕೆ ಬಂದ ಕೂಡಲೇ ತಿಳೋತ್ತಮೆಯ ಆಕೃತಿಯನ್ನೇ ಹೋಲುವ ಭಾವ ಈತ್ತಪನ್ನು ಸೋಧಿ ತುಂಬಾ ದುಃಖಿಸಿದನು. ಆಗ ಅಲ್ಲಿದ್ದ ಕಾವಲು ಎರನು ಅವನನ್ನು ರಾಜಸಾಧಾನಕ್ಕೆ ಕರೆದುಕೊಂಡು ಬಂದನು. ಮೋಹನ ಕುಮಾರನನ್ನು ಕಂಡ ಕೂಡಲೇ ತಿಳೋತ್ತಮೆಯು ಗುರುತಿಸಿದಳು. ಅದರೆ ಪರಿಚಯವನ್ನು ಹೇಳಿದೆ ಮೋಹನ ಕುಮಾರನಿಗೆ ದಿವ್ಯವಾದ ವಸ್ತ್ರಾಭರಣ ಗಳನ್ನು ಕೊಟ್ಟು ಮರುದಿನ ರಾಜಸಭೀಗೆ ಬರಬೇಕೆಂದು ಹೇಳಿ ಕಳಿಸಿದಳು.

ರಾಜಸಭೀಯು ಕೂಡಿದಾಗ ತಿಳೋತ್ತಮೆಯು ಪುರುಷ ವೇಷವನ್ನು ತ್ಯಜಿಸಿ ಬಂದು ತನ್ನ ಕಥೆಯನ್ನೆಲ್ಲ ಸೇರಿದ ಮುಂತ್ರಿ ಹಾಗೂ ಸೇನಾಪತಿಗಳ ಸಭೆಯಲ್ಲಿ ಅರುಹಿದಳು. ಅವಳ ಸಾಹಸ, ಧೈರ್ಯ, ಪ್ರಸಂಗಾವಧಾನ ಮೊದಲಾದವುಗಳನ್ನು ಕಂಡು ಅವರೆಲ್ಲ ಆಶ್ಚರ್ಯ ಚಕ್ಷಿತರಾದರು. ಮೋಹನ ಕುಮಾರನಿಗೆ ರಾಜಪಟ್ಟ ಕೆಟ್ಟಿನ ಅವಳ ಸೂಚನೆಯನ್ನು ಎಲ್ಲರೂ ಅಂಗೀಕರಿಸಿದರು. ವಿಜ್ಯಂಭಣೆಯಿಂದ ಅವರ ವಿವಾಹ ಮಹೋತ್ಸವವೂ ನೀರವೇರಿತು. ಆ ಮೇಲೆ ತಿಳೋತ್ತಮೆಯು ತಾನು ಕರೆದು ತಂದಿದ್ದ ನಾರಿಯರನ್ನೆಲ್ಲ ಉಚಿತವಾದ ಸನ್ಯಾಸಗಳಿಂದ ಅವರವರ ಉರಿಗೆ ಮುಟ್ಟಿಸಿದಳು. ತಿಳೋತ್ತಮೆಯ ಸಬ್ರಿಯಾದ ರಾಜಪುತ್ರಿಯು ಕೂಡಾ ಕೊನೆಗೆ ಮೋಹನ ಕುಮಾರನನ್ನೇ ವರಿಸಿದಳು.

ರಾಜಕುಮಾರ, ಪುರುಷರು ಸ್ತ್ರೀಯರ ಮೇಲೆ ಯಾವ ರೀತಿ ಬಲಾತ್ಮಾರ ಮಾಡಲೇತ್ತಿ ಸುತ್ತಾರೆಂಬುದಕ್ಕೆ ಇದೊಂದು ಉದಾಹರಣೆ ಸಾಲದೇ? ಎಂದು ಪದ್ಮಾವತಿಯು ಹೇಳಿದಳು. ಆಗ ಪ್ರತಾಪಸೇನನು ಅದಕ್ಕೂಪ್ರದೇ ಸ್ತ್ರೀಯರೇ ಕುಕರ್ನಿಗಳೆಂದು ಹೇಳುತ್ತ ಅನೇಕ ಉದಾಹರಣಗಳನ್ನು ಕೊಟ್ಟುನು. ಆ ಮೇಲೆ ಕಲಾವತಿಯು ಕೇಳಿದ ಪ್ರಶ್ನೆಗಳಿಗೆಲ್ಲ ಅವನು ಸಮೀಕರಣ ಉತ್ತರ ಕೊಟ್ಟುನು. ಅವಳು ಅವನನ್ನು ವಿವಾಹವಾದಳು. ಇದನ್ನೆಲ್ಲ ಮೋಹನದಾಸನು ಮೋಹಿನಿಗೆ ಹೇಳಿದರೂ ಅವಳ ಮನಸ್ಸು ಶಾಂತವಾಗಿ

ಲಿಲ್ಲ. ಅಗ ಅವನು ಸ್ತ್ರೀ ಜಾರತನದ ಬಗ್ಗೆ ಇನ್ನೊಂದು ಕಥೆಯನ್ನು ಹೇಳಿದನು.

ಉಂಟಾಸ್ತನೆ ಹೆಂಡತಿಯ ಕಥೆ

ಪ್ರಾಚೀನ ಕಾಲದಲ್ಲಿ ಮಗಧ ರಾಜ್ಯದಲ್ಲಿಬ್ಬ ಶ್ರೀಮಂತನಾಂತರ ವತ, ಕನಿದ್ದನು. ಅವನಲ್ಲಿ ಚಂದುಲಾಲನೆಂಬ ಗುಮಾಸ್ತನಿದ್ದನು. ಈ ಗುಮಾಸ್ತನೆ ಹೆಂಡತಿ ಬಹಳ ಚಿಲುವೆ. ಗಂಡನು ಮುಂಜಾನೆದ್ದು ಅಂಗಡಿಗೆ ತೆರಳುತ್ತಿದ್ದನು. ಆ ಮೇಲೆ ಮಧ್ಯಾಷ್ಟ್ಯ ಉಟಕ್ಕೆ ಬರುತ್ತಿದ್ದು ಮಧ್ಯ ರಾತ್ರಿಗೇ. ಚಂದುಲಾಲನೆ ಹೆಂಡತಿಗೆ ಮಕ್ಕಳೂ ಇಲ್ಲ. ಆದುದರಿಂದ ಮನೆಯಲ್ಲಿ ಅವಳಿಗೆ ಹೊತ್ತೂ ಹೋಗುತ್ತಿದ್ದಿಲ್ಲ. ಕಾಲಕ್ರಮೇಣ ಅವಳು ಆಮನೆ ಈ ಮನೆ ನೆರ ಮನೆ ಕರೆಮನೆಗೇಗೆ ತರಳುತ್ತಿದ್ದಿಲ್ಲ. ಅಲ್ಲಿ ಅವರಿವರ ಪರಿಚಯವಾಯಿತು. ನಿದಾರು ತರುಣರು ಅವಳೊಡನೆ ಸ್ನೇಹ ಬೆಳಿಸಿದರು. ಚಂದುಲಾಲನು ಅಂಗಡಿಗೆ ತೆರಳಿದ ಕೂಡಲೇ ಅವರು ಸಮಯ ಸಾಧಿಸಿ ಮನೆಗೆ ಬರುತ್ತಿದ್ದರು. ಮತ್ತು ಅವಳೊಂದಿಗೆ ಸುಖ ಸಂಕೋಚಿಂದ ಕಾಲಕ್ಷಯುತ್ತಿದ್ದರು. ಇದರಿಂದ ಅವಳ ಕಾಮವೂ ಬಹಳ ಶಾಂತಿ ಹೊಂದುತ್ತಿದ್ದತು. ಇದು ನೆರಮನೆಯವರಿಗೆಲ್ಲ ತಿಳಿದು ಬಂತು. ಅವರು ಗುಸು ಗುಸು ಮಾತನಾಡುತ್ತಿದ್ದರು. ಕೊನೆಗೆ ಅದು ಚಂದುಲಾಲನ ಕಿವಿಗೂ ಬಿಟ್ಟಿತು. ವೊದಲು ಅವನು ಅದನ್ನು ನಂಬಲಿಲ್ಲ. ಆದರೆ ಕಾಲಕ್ರಮೇಣ ಅವನಿಗೂ ಸಂಶಯ ಹೆಚ್ಚಾಯಿತು. ಹೇಗಾದರೂ ಮಾಡಿ ಇದನ್ನು ಪರೀಕ್ಷೆಸಬೇಕೆಂದು ಅವನು ನಿಶ್ಚಯಿಸಿದನು.

ಒಂದು ದಿನ ಚಂದುಲಾಲನು ತನ್ನ ಹೆಂಡತಿಯನ್ನು ಕರೆದು ಇವರೂ ನೆಂಟಿರ ಮನೆಗೆ ಹೋಗೋಣ ಎಂದು ನುಡಿದನು. ಅವಳು ಒಪ್ಪಿ ಅದಕ್ಕೆ ತಕ್ಕ ಸಿದ್ಧತೆ ಮಾಡಿ ಹೊರಟಳು. ಚಂದುಲಾಲನು ಹೆಂಡತಿಯೊಂದಿಗೆ ನಗರದಿಂದ ಹೊರಟು ಬಂದ. ಆ ಮೇಲೆ ಹೆಂಡತಿಯನ್ನು ದ್ವೇಶಿಸಿ, “ಸ್ತ್ರೀಯೇ, ನಾವಿಬ್ಬರೂ ಮನೆಗೆ ಬಾಗಿಲು ಹಾಕಿ ಬಂದಿದ್ದೇವೆ. ರಾತ್ರಿಯಾರಾದರೂ ಕಳ್ಳರು ಬಂದು ಹೊಕ್ಕರೆ ಇದ್ದ ವಸ್ತ್ರಭರಣಗಳೂ ಅವರ ವಾಲಾಗುವುದು

ನಿಶ್ಚಯ. ಆದುದರಿಂದ ನೀನು ಮನೆಗೆ ಹೋಗು. ನಾನು ಎರಡು ದಿನ ಬಿಟ್ಟು ಬರುತ್ತೇನೆ” ಎಂದನು. ಅವಳು ಅದಕೊಷ್ಟಪ್ಪ ಮರಳಿದಳು. ಅದರೆ ಚಂದುಲಾಲನು ನೆಂಟರ ಮನೆಗೆ ಹೋಗದೆ ಒಳದಾರಿಯಿಂದ ಬಂದು ಮುತ್ತಿ ಯಿಂದ ಮನೆಯೊಳಗೆ ತೆರಳಿ ಬಂದು ಕತ್ತಲಕೋಣೆಯಲ್ಲಿ ಅಡಗಿ ಶ್ರಾಂತನು. ಅವನ ಹೆಂಡತಿ ಅಲ್ಲಿಂದ ನೆಟ್ಟಗೆ ತನ್ನ ಮನೆಗೆ ಬರಲಿಲ್ಲ. ತನ್ನ ಗೆಳೆಯರ ಮನೆಗೆ ತೆರಳಿದಳು. ಮತ್ತು ರಾತ್ರಿ ಗಂಡನಿಲ್ಲದಿದ್ದು ದರಿಂದ ಇಂತಹ ಹೋತ್ತಿಗೆ ಬರಬೇಕೆಂದು ಎಲ್ಲರನ್ನು ಆಮುಂತ್ರಿಸಿದಳು. ಮನೆಗೆ ಬಂದ ಮೇಲೆ ತನ್ನ ತರುಣ ಗೆಳೆಯರಿಗಾಗಿ ದಿವ್ಯವಾದ ಘಲಾಹಾರಗಳನ್ನು ತಯಾರಿಸಿದಳು. ಮತ್ತು ಮದ್ಯವನನ್ನು ತೆಗೆದಟ್ಟಳು. ಇನ್ನೂ ಅವರು ಭಾರ ದೇಖದ್ದು ದರಿಂದ ಬಾಗೇನ್ನು ಎಳೆದುಕೊಂಡು ಅವರನ್ನು ಕರೆಯಿಲ್ಲ ಹೋದಳು. ಅಷ್ಟರಲ್ಲಿ ಚಂದುಲಾಲನು ಕತ್ತಲೆ ಕೋಣೆಯಿಂದ ಹೋರಗೆ ಬಂದು ಫೋರವಾದ ವಿಷವನನ್ನು ಆ ಘಲಾಹಾರಕ್ಕೆ ಸೇರಿಸಿ ತಾನು ಮನೆ ಯಿಂದ ಹೋರ ಬಿದ್ದು ಹೋದನು.

ರಾತ್ರಿ ಆ ರಮಣೆ ತನ್ನ ಗೆಳೆಯರಿಗೆಲ್ಲ ಘಲಾಹಾರವನ್ನು ಕೊಟ್ಟಳು. ಅವರು ತಿಂದ ಕೂಡಲೇ “ಸಂಕಟ, ಸಂಕಟ” ಎಂದು ಕೂಗುತ್ತ ನೀಲದ ಮೇಲೆ ಹೋರಳಿ ಹೋರಳಿ ಪ್ರಾಣ ಬಿಟ್ಟಿರು. ಆ ಫೋರ ದೃಷ್ಟಿವನ್ನು ಕಂಡ ಚಂದುಲಾಲನ ಹೆಂಡತಿ ಗಾಬರಿಯಾದಳು. ಮಧ್ಯರಾತ್ರಿಯಾದ ಮೇಲೆ ಒಬ್ಬೊಬ್ಬರನ್ನೇ ಮೇಲ್ಲಿಗೆ ಎತ್ತಿಕೊಂಡು ಹೋಗಿ ಬಂದು ಭಾವಿಯಲ್ಲಿ ಜೀಲಿ ಬಂದಳು. ಬೆಳಗಾದ ಕೂಡಲೇ ಚಂದುಲಾಲನು ಮನೆಗೆ ಬಂದನು. ಪ್ರಯಾಣದ ಆಯಾಸದಿಂದ ತುಂಬಾ ಬಳಲಿದವರಂತೆ ನಟಿಸಿದನು. ಅವಳು ಅವನನ್ನು ಸತ್ಯರಿಸಿ ಉಪಚರಿಸಿದಳು. ರಾತ್ರಿ ನಡೆದ ಸಂಗತಿಯೋಂದನ್ನೂ ಅವನಿಗೆ ತಿಳಿಸಲಿಲ್ಲ. ಅವನೂ ಕೇಳಲಿಲ್ಲ. ಅಂದಿನಿಂದ ಅವನ ಹೆಂಡತಿ ದುರಾ ಚಾರದ ಪಾಪಕರ್ತವನನ್ನು ಬಿಟ್ಟು ಪತಿಪರಾಯಣೆಯಾಗಿ ಬಾಳತೊಡಗಿದಳು. ಆ ಚಂದುಲಾಲನ ಹೆಂಡತಿಯಿಂತೆ ಪರಬುರುಷನ ಮೇಲೆ ಮೋಹ ಮಾಡಿ ದರೆ ಅನಧಿಕ ನಿಶ್ಚಯವೆಂದು ಮೋಹನದಾಸನು ಮೋಹಿನಿಗೆ ಬೋಧಿಸಿದನು. ಮೋಹನದಾಸನ ಈ ರೀತಿಯ ಪರಿಪರಿಯ ಬೋಧನೆಯಿಂದ ಮೋಹ ನಿಯು ಸನ್ಯಾಗ್ರಹ ಮನಃಪ್ರವೃತ್ತಿಯವಳಾದಳು. ಅವನ ಮೇಲೆ ತುಂಬಾ

ಭಯ ಭಕ್ತಿಯಳ್ಳಿವಳಾದಳು.

ಅದರೆ ವೋಹಿನಿಯು ಮಂಧ್ಯರಾತ್ರಿ ವೋಹನದಾಸನ ಮನೆಗೆ ತೀರಳು ತ್ವಿರುವುದು ಅವಳ ತಾಯಿಗೆ ತಿಳಿಯಲು ಅವಳು ಒಂದು ದಿನ ಕಾದು ಸುಳಿತು ವೋಹಿನಿಯನ್ನು ಕೇಳಿದಳು. ಆಗ ವೋಹಿನಿಯು ತಾಂತ್ರಾ ಪಾದಕ್ಕೆ ನಮಸ್ಕಾರಿಸಿ, ತನ್ನ ಕಥೆಯನ್ನೆಲ್ಲ ಅವಳಿಗೆ ಹೇಳಿದಳು. ಕಾವು ವಶಳಾಗಿದ್ದ ತನಗೆ ಸನ್ಯಾಗ್ರಂಥನ್ನು ತೋರಿದ ವೋಹನದಾಸನ ಉದದೇಶ ಪರ ಮಾತುಗಳನ್ನು ಹೇಳಿದಳು. ಅದನ್ನು ಕೇಳಿ ಆ ಕಥೆಗಳನ್ನು ಕೇಳಲು ತಾಯಿಯೂ ಆತುರ ಪಟ್ಟುಮಂದರಿಂದ ವೋಹಿನಿಯು ತಾಯಿಗೂ ಅದನ್ನು ಸಾಧ್ಯಾಂತವಾಗಿ ವಿವರಿಸಿದಳು. ಆ ಮೇಲೆ ಅವರ ಗೆಳತಿಯರೂ ಕೇಳಿ ತಿಳಿ ದುಕೊಂಡರು. ಹೀಗಾಗಿ ಸ್ತ್ರೀ ಸೀತಿ ಚರಿತ್ರೆಯು ಅವರಿಂದ ಇವರಿಗೆ, ಲೋಕಾಧಿರಾಮವಾಗಿ ಪರಿಸಿತು.



